

# 24ನೇ ಅಪ್ರಿಲ್ ಕನಾಡಕ ಮತ್ತಜ ವಿಜ್ಞಾನ ಸಮಾವೇಶ 2016



## ಜ್ಯೋತಿರ್ ವಿಜ್ಞಾನ ಸರಬರಾಜು ಕ್ಷೇತ್ರದಲ್ಲಿ

ಕೇಂದ್ರ ವಿಷಯ:

“ಸ್ವಾಮೀ ಆಧ್ಯಾತ್ಮಿಕ ವಿಜ್ಞಾನ, ಪರಮಾತ್ಮಾ ವಿಜ್ಞಾನ ನೈತಿಕ ಅನುಭವಗಳ ಬಳಕೆ”



ರಾಜ್ಯ ಸಂಯೋಜನಾ ಸಂಸ್ಥೆ

ಕನಾಡಕ ರಾಜ್ಯ ವಿಜ್ಞಾನ ಪರಿಷತ್ತು

ವಿಜ್ಞಾನ ಭವನ, ನಂ. ೨೪/೧, ೨೧ನೇ ಮುಖ್ಯ ರಸ್ತೆ, ಬನಳಂಕರಿ ೨ನೇ ಹಂತ ಬೆಂಗಳೂರು-೫೬೦ ೦೨೦



23ನೇ ರಾಷ್ಟ್ರಮಟ್ಟದ ಮತ್ತು ವಿಜ್ಞಾನ ಸಮಾವೇಶ 2015 ಚಂಡಿಗಢ



# 23ನೇ ರಾಜ್ಯಮಟ್ಟದ ಮಹತ್ವದ ವಿಜ್ಞಾನ ಪರಮಾವೇಶ 2015 ಗೊಳಿಕಾರ್



# 23ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಪರ್ಮಾವೇಶ 2015 ಗೋತ್ತಂಗೆ



24ನೇ ಅವಿಲ ಕನಾಟಕ ಮಕ್ಕಳ ವಿಜ್ಞಾನ ಸಮಾವೇಶ - 2016

## ಚಟುವಟಿಕೆಗಳ ನಂಪನ್ಹೂಲ ಕೈಪಿಡಿ

ಕೇಂದ್ರ ವಿಷಯ :

# ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಮತ್ತು ನವೀನ ಅನ್ವಯಗಳ ಬಳಕೆ’

### ಕನ್ನಡಕ್ಕ ಅನುವಾದ

ಸಾಮಾನ್ಯ ಪೀಠಿಕೆ

ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಮತ್ತು ವ್ಯವಸಾಯ	:	ಮೇಲ್‌ಎಂ.ಆರ್. ನಾಗರಾಜು
ಆಹಾರ ಮತ್ತು ವ್ಯವಸಾಯ	:	ಶ್ರೀಮತಿ ಜಿ.ವಿ. ನಿಮ್ರಲ
ಶಕ್ತಿ	:	ಡಾ. ಪಿ. ನಾಗರಾಜು
ಆರೋಗ್ಯ, ಸ್ವಾಸ್ಥ್ಯತೆ ಮತ್ತು ಪೋಷಣ	:	ಡಾ. ವಸುಂಥರಾ ಭೂಪತಿ
ಜೀವನಶೈಲಿ ಮತ್ತು ಜೀವನಾಧಾರ	:	ಮೇಲ್‌ಕೆ.ಎಸ್. ನಟರಾಜ್
ವಿವರ (ಅವಷದ) ನಿರ್ವಹಣೆ	:	ಮೇಲ್‌ಕೆ.ಎ. ಫನಶ್ಯಾಮ್
ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು (ಟಿಕೆಎಸ್)	:	ಶ್ರೀಮತಿ ಹರಿಪ್ರಸಾದ್
ವಿಕಲಚೇತನ ಮಕ್ಕಳಿಗೆ ಪ್ರವೇಶಿಕೆ	:	ಶ್ರೀಮತಿ ಹರಿಪ್ರಸಾದ್



ರಾಜ್ಯ ಸಂಯೋಜನಾ ಸಂಸ್ಥೆ

## ಕನಾಟಕ ರಾಜ್ಯ ವಿಜ್ಞಾನ ಪರಿಷತ್ತು

ವಿಜ್ಞಾನ ಭವನ, ನಂ. 24/2 ಮತ್ತು 24/3, 21ನೇ ಮುಖ್ಯರಸ್ತೆ,

ಬನಶಂಕರ 2ನೇ ಹಂತ, ಬೆಂಗಳೂರು - 560 070

ದೂರವಾಣಿ : 080-26718939, ಟೆಲಿಫೋನ್ : 080-26718959

Email: krvp.info@gmail.com; Web: www.krvp.org



24ನೇ ಅಷಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ 2016 – ಜೆಟುವಟಕೆಗಳ ಸಂಪನ್ಮೂಲ  
ಕೈದಿ: RVPSP-DST Government of India and NCSTC- Network,  
ನವದೇಹಲಿ ಸಂಸ್ಥೆಯ ರೂಪಿಸಿದ ಇಂಗ್ಲಿಷ್ ಸಂಪನ್ಮೂಲ ಕೈದಿಯ ಅನುವಾದ.  
The English Version of the NCSC 2016 Activity Guide is available at  
[www.ncstc-network.org](http://www.ncstc-network.org) & [www.krvp.org](http://www.krvp.org)

Size : 1/4 Demi

ಮಟಗಳು : 136

© ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ಪ್ರತಿಗಳು : 2000

ನಿರ್ವಹಣೆ ಹಾಗೂ ಚಿತ್ರಕೃಪೆ  
ಪ್ರಭು. ಎಸ್. ಮತ

ಮಸ್ತಕ ವಿನ್ಯಾಸ  
ಸಿ.ಎ. ಆಶಾ

ಪ್ರಕಟಣೆ:  
ಗೌರವ ಕಾರ್ಯಕರ್ತೆ,  
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ಮುದ್ರಣ :



## ಪರಿವಿಡಿ

1. ಪರಿಚಯ	
- ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ನವದೆಹಲಿ	5-7
- ಎನ್‌ಸಿ‌ಎಸ್‌ಟಿ‌ಸಿ-ನೆಟ್‌ವರ್ಕ್, ನವದೆಹಲಿ	
2. ಮುನ್ದುದಿ	8
3. ಕಾರ್ಯದರ್ಶಿ ನುಡಿ	9
4. 24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ - ಸಂಕ್ಷಿಪ್ತ ಪರಿಚಯ	10-15
5. ಉಪ ವಿಷಯ 1 : ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ	16-30
- ಪ್ರೊ. ಎಂ.ಆರ್. ನಾಗರಾಜು	
6. ಉಪ ವಿಷಯ 2 : ಆಹಾರ ಮತ್ತು ವ್ಯವಸಾಯ	31-48
- ಶ್ರೀಮತಿ ಜಿ.ವಿ. ನಿಮಾಲ	
7. ಉಪ ವಿಷಯ 3 : ಶಕ್ತಿ	49-56
- ಡಾ. ಪಿ. ನಾಗರಾಜು	
8. ಉಪ ವಿಷಯ 4 : ಆರೋಗ್ಯ, ಸ್ವಜ್ಞತೆ ಮತ್ತು ಮೋಷಣೆ	57-66
- ಡಾ. ವಸುಂಥರಾ ಭಾಪತಿ	
9. ಉಪ ವಿಷಯ 5 : ಜೀವನಶೈಲಿ ಮತ್ತು ಜೀವನಾರ್ಥ	67-76
- ಪ್ರೊ. ಕೆ.ಎಸ್. ನಟರಾಜ್	
10. ಉಪ ವಿಷಯ 6 : ವಿಪತ್ತಿ (ಅವಘಡ) ನಿರ್ವಹಣೆ	77-87
- ಪ್ರೊ. ಕೆ.ವಿ. ಘನಶಯಮ್	
11. ಉಪ ವಿಷಯ 7 : ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು (ಟಿಕೆಎಸ್)	88-95
- ಶ್ರೀಮತಿ ಹರಿಪ್ರಸಾದ್	
12. ಉಪ ವಿಷಯ 8 : ವಿಕಲಚೇತನ ಮಕ್ಕಳಿಗೆ ಪ್ರವೇಶಿಕೆ	96-99
- ಶ್ರೀಮತಿ ಹರಿಪ್ರಸಾದ್	



## ಅನುಭಂದರಳು :

(ವಿಷಯ ಸಂಪಾದನೆ: ಶ್ರೀ ಪಂಡಿತ್ ಕೆ. ಬಾಳೂರೆ, ಶ್ರೀ ಹೆಚ್.ಜಿ. ಹುದ್ದಾರ್ ಮತ್ತು ಶ್ರೀ ಪ್ರಭು ಎಸ್. ಮತ್ತ)

ಅನುಭಂದ - 1 : ಉತ್ತಮ ಯೋಜನೆಗಳನ್ನು ಕೈಗೊಳ್ಳುವುದು ಹೇಗೆ?	100–103
ಅನುಭಂದ - 2 : ನೋಂದಣಿ ನಮೂನೆ	104
ಅನುಭಂದ - 3 : ಪ್ರಾಚೀನ ವರದಿಯ ಸ್ವರೂಪ	105
ಅನುಭಂದ - 4 : ಮೌಲ್ಯಮಾಪಕರಿಗೆ ಮಾರ್ಗಸೂಚಿ	106–110
ಅನುಭಂದ - 5 : ಮೌಲ್ಯಮಾಪನಕ್ಕೆ ಆಧಾರ	111–112
ಅನುಭಂದ - 6 : ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಮೌಲ್ಯಮಾಪನ ಪ್ರಪತ್ತಿ	113
ಅನುಭಂದ - 7 : ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಮೌಲ್ಯಮಾಪನ ಪ್ರಪತ್ತಿ	114
ಅನುಭಂದ - 8 : ಜಿಲ್ಲಾ ಸಂಯೋಜಕರ ಮತ್ತು ಜಿಲ್ಲಾ ಶೈಕ್ಷಣಿಕ ಸಂಯೋಜಕರ ವಿಳಾಸ	115–120
ಅನುಭಂದ - 9 : ಶಿಕ್ಷಣ ಇಲಾಖೆಯ ಸುತ್ತೂಲೆ	121
ಅನುಭಂದ - 10 : ಕನಾಂಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ	122–124
ಅನುಭಂದ - 11 : ಕನಾಂಟಕ ಸಕಾರದ ಒ.ಒ.ಡಿ. ಸುತ್ತೂಲೆ	125
ಅನುಭಂದ - 12 : ಎನ್.ಸಿ.ಎಸ್.ಟಿ.ಸಿ. ನಮೂನೆಗಳು	126–134



## Rashtriya Vigyan Evam Prodyogiki Sanchar Parishad

Rastriya Vigyan Evam Prodyogiki Sanchar Parishad (RVPSP), New Delhi, Department of Science and Technology, is an apex body set up with the objectives of communication of science and technology (S&T) and stimulation of scientific and technological temper among the people. Among other things RVPSP:

- Catalyzes and supports research and development in the area of S&T communication and devising more effective communication methods, tools and technologies;
- develops software in different languages in the form of films, websites, radio and television programmes and magazines in different languages;
- helps prepare competent science communicators, through short and long-term courses in selected S&T based voluntary organizations, Universities, etc.
- encourages and recognizes outstanding, communicators and institutions involved in S&T communication through national awards.
- Organizes state / country wide field projects for fulfilling its objectives by involving other agencies and network of science based voluntary organizations, etc. These can be in the form of Jathas, melas, science exhibitions, science conferences, seminars, etc.
- It also orchestrates and coordinates S&T communication programmes and activities nationally. RVPSP is initiating process to encourage creativity among youth and invites suggestions and inputs for this.


*For further details, please contact:*

**Head, Rastriya Vigyan Evam Prodyogiki Sanchar Parishad (RVPSP),**

Department of Science and Technology, Technology Bhawan,

New Mehrauli Road, New Delhi - 110016

Phone: 011-26567373, Telefax : 011-26960207



## KARNATAKA RAJYA VIJNANA PARISHAT

Karnataka Rajya Vijnana Parishat (KRVP) was established as a voluntary organization in the year 1980 with a few units at various places in Karnataka. Committed to the task of popularizing S & T through various channels of activities and communications, KRVP today is a federal structure of a network of more than 300 units spread all over Karnataka. The Head office is located at the Vijnana Bhavana, Banashankari 2nd Stage, Bangalore. Karnataka Rajya Vijnana Parishat is a member of All India People's Science Network and NCSTC- Network.

### OBJECTIVES

- Advancement of science, scientific attitude and science education (both formal and non-formal) in Karnataka, especially in rural areas.
- Propagation of scientific knowledge among the people of the state by organizing lectures, seminars, symposia, forums, excursions, exhibitions, publication and distribution of books and journals on science, especially in Kannada.
- Publication of science periodicals, books in Kannada, production of scientific films and audio visual aids, science kits and toys, organizing environment camps, seminars, workshops, training for science teachers in science communication and camps regarding health and hygiene are some of the major programmes. Organizing Children's Science Congress at State level and participating at National level Congress is another important event coordinated by KRVP. The National Children's Science Congress was organized twice in Karnataka; As at Mysore in 2002 and at Bengaluru in 2014.

The Parishat organizes a science conference at the State level once in every three years. Science writer's workshops, telescope making, balotsavas, environment awareness programmes, birth centenaries of scientists, exploring myths of blind beliefs, helping the State to set up eco-clubs, Student and Scientist Interaction Programme, science centres in schools and special environment projects are many of the programmes handled by KRVP.



## NCSTC-Network

The NCSTC-Network, a voluntary network of over 70 voluntary and government organizations, is a unique organization for science popularization and for stimulation of scientific temperament among the people. It was registered in 1991 under Societies Registration Act-1860 of Delhi as an autonomous society.

The NCSTC-Network was formed through the effort of the National Council for Science and Technology Communication (NCSTC) under the Department of Science and Technology, Government of India to give a common platform to like minded organizations in science communication, with an objective to strengthen the science communication movement in the country.

What followed has watched by all. The Network remains a unique and successful experiment in science popularization, bringing the government and non-government sectors together in nation building exercise. It publishes books, co-ordinates and organises National Children's Science Congress (NCSC), arranges science programmes, organizes trainings / workshops and in short, bridges science and the common person.

### Major Activities:

1. The most visible activity of the Network is the National Children's Science Congress (NCSC) which is being catalysed and supported by NCSTC. It is a unique programme for children in the age group 10 - 17. NCSC gives a common platform for the children of the country to present their scientific realization through small research project on given focal theme. It records participation of around five lakh children every year.
2. National Teachers' Science Conference (NTSC): It is a nationwide activity. Network has been entrusted to organize this activity since the year 2005 by NCSTC. It organized the 3rd NTSC at Mysore during 27-30 January 2006 and would continue to provide this platform for the teaching community for sharing their experience of innovation in teaching - learning process.
3. Appreciating Physics in Everyday Life: the year 2005 was celebrated as the International Year of Physics. During the celebration the necessity of a nation wide campaign was felt to take applications and concepts of physics to a large number of young people through some intensive science communication activities. Network has taken up the challenge, which is being catalysed and supported by NCSTC, and has already organised a series of activities through its member organizations throughout the country.
4. Apart from all these activities Network was an active component in the Bharat Jan Gyan Vigyan Jatha 1992 and the Year of Scientific Awareness (YSA) 2004. In both these activities most of the Network members took active part at state and regional level. In YSA-2004 the network played a crucial role in printing and dissemination of the software.

The NCSTC-Network is now ready to take some more challenges like popularizing the concept of donation of body after death, science communication programme for girl child, etc.

To know more about the NCSTC Network you may visit its website [www.ncstc-network.org](http://www.ncstc-network.org)

### Address for communication:

NCSTC-Network, E-56, 1st Floor, Samaspur Road  
Pandav Nagar, Delhi - 110 091, Telefax: 011-22799236  
E-mail: [ncstcnet@hotmail.com](mailto:ncstcnet@hotmail.com)



## FOREWORD

Karnataka Rajya Vijnana Parishath (KRVP) has been rendering yeoman service in the field of science popularization for more than three decades with emphasis on preparing the younger generation and widening the horizons of their knowledge.

The KRVP is the nodal agency for the NCSTC's Children's Science Congress (CSC) at the state level. The CSC provides a platform to spread the method of science among children. The 2016 CSC focuses on the theme "**Science Technology and Innovation for sustainable development**" which is very vital to the modern day society.

It is gratifying to note that KRVP is consistently endeavoring to contribute to the development of the society through its various science based activities.

I convey my best wishes to all the child scientists participating in the district, state and the national level competitions of Children's Science Congress 2016.

**Shri S.V. Sankanur**

President,  
KRVP and Member of Legislative Council,  
Govt. of Karnataka



## ಕಾರ್ಯದರ್ಶಿನ ನುಡಿ

ಈ ವರ್ಷದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್‌ನ ವಿಷಯ ‘ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ಉಳಿವಿಗಾಗಿ ಇದು ಅತ್ಯವಶ್ಯಕ. ಸುಸ್ಥಿರತೆಗಾಗಿ ಇಡೀ ಜೀವಗೋಳ ಹವಾಮಾನ ಮತ್ತು ವಾತಾವರಣವನ್ನು ಅವಲಂಬಿಸಿದೆ. ಆಹಾರ ಮತ್ತು ನೀರಿನಂತಹ ಮೂಲಭೂತ ಅವಶ್ಯಕತೆಗಳು ಗಳಿ, ಮಳೆ, ಮೋಡ, ತಾಪಮಾನ ಮಟ್ಟ ಇತರ ಅಂಶಗಳನ್ನು ಸಂಪೂರ್ಣವಾಗಿ ಆಧರಿಸಿದೆ. ಸುಸ್ಥಿರ ಅಭಿವೃದ್ಧಿ ಎಂದರೆ ಸಮಾಜ ಮತ್ತು ಆರ್ಥಿಕತೆಗಳು ಅವಲಂಬಿಸಿರುವ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಖಣೆಯ ಜೊತೆಗೆ ಮಾನವರ ಅಭಿವೃದ್ಧಿಯ ಸಾಧನೆ. ಇವೆಲ್ಲಾ ಒಂದಕ್ಕೊಂದು ಘೋರಕವಾದ ಅಂಶಗಳಾಗಿವೆ. ಇಂದು ದೇಶದ ಅಭಿವೃದ್ಧಿಗಾಗಿ ಮಾಡುವ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಅಂತರರಾಷ್ಟ್ರೀಯ ಮಟ್ಟದಾಗಿರಬೇಕು. ಪ್ರತಿ ಗ್ರಾಮ, ಪಟ್ಟಣ, ಮಹಾನಗರ ಮತ್ತು ಇಡೀ ಪ್ರಪಂಚ ಈ ಕಾರ್ಯಕ್ರಾಗಿ ಕೈಜೋಡಿಸಬೇಕು. ಯುವ ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಅಧ್ಯಯನಾಡಿಕೊಂಡು ಹೊಸ ಸಂಶೋಧನೆಗೆ ತೋಡಗಬೇಕು. ಇದೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಮುಖ್ಯ ಕಾರ್ಯನಿಂತಿ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಳೆದ 23 ವರ್ಷಗಳಿಂದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸ್ತ್ರೀಯವಾಗಿ ಭಾಗವಹಿಸುತ್ತಿದೆ. ಈ ಮಾರ್ಗದರ್ಶಿ ಹೊತ್ತಿಗೆಯನ್ನು ಯೋಜನೆಗಳ ಗುರುತಿಸುವಿಕೆ ಮತ್ತು ಕಾರ್ಯವಿಧಾನಕ್ಕಾಗಿ ಹೊರತರುತ್ತಿದ್ದೇವೆ. ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಮತ್ತು ಜ್ಯೋತಿಕ ತಂತ್ರಜ್ಞಾನ ಇಲಾಖೆಗಳಿಗೆ ಆಭಾರಿಯಾಗಿದೆ. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಮುಖ್ಯ ವಿಷಯದ ಈ ಹೊತ್ತಿಗೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಜ್ಜ್ಞ ಬರಹಗಾರರಾದ ಹೇಳಿ. ಎಂ. ಆರ್. ನಾಗರಾಜು, ಡಾ. ಪಿ. ನಾಗರಾಜು, ಡಾ. ಕೆ. ವಿ. ಫಾನಶ್ಯಾಮ್, ಹೇಳಿ. ಕೆ. ಎಸ್. ನಟರಾಜ್, ಶ್ರೀಮತಿ ಹರಿಪ್ರಸಾದ್ ಮತ್ತು ಶ್ರೀಮತಿ ಜಿ. ಎ. ನಿಮಿಳಾ ಅವರು ಭಾಷಾಂತರಿಸಿದ್ದಾರೆ. ಇವರಿಗೆ ನಮ್ಮ ಹೃದಯಮೂರ್ಚ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಡಾ॥ ವಸುಂಧರಾ ಭೂಪತಿ

ಗೌರವ ಕಾರ್ಯದರ್ಶಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು



## ಅಧಿಕ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ-2016

### ನಿಂದ ತಿಳಿಯಬೇಕಾದದ್ದು

- ಮಕ್ಕಳ ವಿಜ್ಞಾನ ಸಮಾವೇಶವನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗುವುದು.
- ಜೀಲ್ಲಾಮಟ್ಟಿದ ಸಮಾವೇಶ ಮೊದಲ ಹಂತದ್ದು, ಈ ಹಂತದಲ್ಲಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸಿದ ಬಾಲವಿಜ್ಞಾನಿಗಳು ರಾಜ್ಯಮಟ್ಟಿದಲ್ಲಿ ಭಾಗವಹಿಸಲು ಸ್ವಧೀನಸುವರು.
- ಪ್ರತಿ ಜಿಲ್ಲೆಯಿಂದ ಹತ್ತು ಉತ್ತಮ ಯೋಜನೆಗಳನ್ನು ಆಯ್ದುಗೊಳಿಸಿ ರಾಜ್ಯಮಟ್ಟಿದಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು.
- ರಾಜ್ಯದಿಂದ ಮೂವತ್ತು ಉತ್ತಮ ಯೋಜನೆಗಳನ್ನು ಆರಿಸಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಬಾಲವಿಜ್ಞಾನಿಗಳನ್ನು ಕಳುಹಿಸಲಾಗುವುದು. ರಾಜ್ಯದ ಎರಡು ಅತ್ಯುತ್ತಮ ಯೋಜನೆಗಳನ್ನು ಸಿದ್ಧಪಡಿಸಿದ ಬಾಲವಿಜ್ಞಾನಿಗಳು ಪ್ರತಿವರ್ಷ ಜನವರಿ 3 – 8 ರವರೆಗೆ ಜರುಗುವ ಭಾರತೀಯ ರಾಷ್ಟ್ರೀಯ ವಿಜ್ಞಾನ ಕಾರ್ಗ್ರಸ್‌ನಲ್ಲಿ ಭಾಗವಹಿಸುವರು.
- ರಾಜ್ಯಮಟ್ಟಿದಲ್ಲಿ ಅತ್ಯುತ್ತಮ ಯೋಜನೆ ಸಿದ್ಧಪಡಿಸಿದ ಬಾಲವಿಜ್ಞಾನಿಗೆ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ಶಾಸಕರಾಜ್ಯ ಇಲಾಖೆ, ಪ್ರಾಯೋಜಿಸಿದ “ಬಾಲವಿಜ್ಞಾನಿ” ಪ್ರಶಸ್ತಿ ಹಾಗು ರೂ. 10,000/- ನಗದು ಬಹುಮಾನದಿಂದ ಪುರಸ್ಕರಿಸಲಾಗುವುದು.
- ಮಕ್ಕಳ ವಿಜ್ಞಾನ ಸಮಾವೇಶದ ಯೋಜನೆಗಳ ವಿಶೇಷವೇನು?
  - ✓ ಸರಳವಾದ, ನವೀನತೆಯನ್ನು ಕಲ್ಪಿಸುವ, ಪ್ರಾಯೋಗಿಕವಾದ, ವೈಜ್ಞಾನಿಕ ಸಂಶೋಧನೆಯಾಧಾರಿತ ಅಧ್ಯಯನಗಳು.
  - ✓ ತಂಡ ಕಾರ್ಯದಲ್ಲಿ ರೂಪಗೊಂಡವು.
  - ✓ ಜೀವನಕ್ಕೆ ಹತ್ತಿರವಾದ ಪರಿಸರ ಮತ್ತು ಸನ್ನಿವೇಶಗಳಿಗೆ ಹೊಂದಿಕೊಂಡಂಥವು.
  - ✓ ದಶಾಂತ ಸಂಗ್ರಹಣೆಯಿಂದಾದ ಅಧ್ಯಯನಗಳು.
  - ✓ ನಿಖಿಲವಾದ ಅಧ್ಯಯನದಲ್ಲಿ, ವಿಜ್ಞಾನದ ವಿಧಾನವನ್ನು ಅಳವಡಿಸಿಕೊಂಡವು.
  - ✓ ಸಮುದಾಯಕ್ಕೆ ನೇರವಾಗಿ ಸಂಬಂಧಿಸಿರುವಂಥವು.
  - ✓ ವಿಚಿತ ಅನುಪಾಲನಾ ಕ್ರಮಗಳಿರುವಂಥವು.

## ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶ - ಸಂಕ್ಷಿಪ್ತ ಪರಿಚಯ

ಮಹಿಳೆ ವಿಜ್ಞಾನ ಸಮಾವೇಶ ಪ್ರಾಯೋಗಿಕವಾಗಿ ಮಧ್ಯಪ್ರದೇಶದ ಗ್ಣಲಿಯರಾನಲ್ಲಿ 1990ರ ದಶಕದ ಆದಿಯಲ್ಲಿ ಪ್ರಾರಂಭವಾಯಿತು. 1993 ರಿಂದ ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶ ದೇಹಲಿಯಲ್ಲಿ ಜರುಗಿತು. 1993 ರಿಂದ ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶವು ಪ್ರತಿವರ್ಷ ಡಿಸೆಂಬರ್ 27 ರಿಂದ 31ರ ವರೆಗೆ ಜರುಗುತ್ತಿದೆ. ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶದ ಗುಣಾತ್ಮಕ ಮತ್ತು ವಿಸ್ತೃತ ಉದ್ದೇಶಗಳು ವಿವಿಧ ರಾಷ್ಟ್ರಗಳ ಗಮನವನ್ನು ಸೇಳಿದೆ. ಸಮಾವೇಶದ ಕಾರ್ಯಕ್ರಮವನ್ನು ಜರುಗಿಸಿ, ಬಾಂಗ್ಲಾದೇಶ ಮತ್ತು ಇರ್ಕರ ದೇಶಗಳ ವೈಜ್ಞಾನಿಕ ಆಕ್ಷಯಗಳಿಂದ.

**ಉದ್ದೇಶಗಳು :** ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶದ ಪ್ರಾಥಮಿಕ ಉದ್ದೇಶಗಳಿಂದರೆ 10 ರಿಂದ 17 ವರ್ಷ ವಯೋವಾನದ ಮಹಿಳೆಗಳಿಗೆ ಒಂದು ಸೂಕ್ತ ವೇದಿಕೆಯನ್ನು ಒದಗಿಸುವುದು. ಪಾರಂಪರಿಕ, ಜೀವಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಮತ್ತು ಶಾಲೆಯಲ್ಲಿ ಕಲಿಯುವ / ಶಾಲೆ ಬಿಟ್ಟು ಮಹಿಳೆಗಳಿಗೆ ಸಮಾವೇಶದಲ್ಲಿ ಭಾಗವಹಿಸುವ ಸಮಾನ ಅವಕಾಶವಿದೆ. ಮಹಿಳು ಈ ಸಮಾವೇಶದಲ್ಲಿ ಪಾಲ್ಯಾಂಡು ತಮ್ಮ ಸ್ವಜನಶೀಲತೆ, ಕ್ರಿಯಾಶೀಲತೆಯಾಂದಿಗೆ ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ವಿಶ್ಲೇಷಣೆ / ಅವಲೋಕನದಿಂದ ಅಧ್ಯಯನ ಕೇಂದ್ರಗಳಲ್ಲಿ ಸಮಸ್ಯೆಗಳ ಕಾರ್ಯಕ್ರಮದಲ್ಲಿ ಪರಿಹಾರವನ್ನು ರೂಪಿಸುವುದು ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶದ ನಿರೀಕ್ಷೆ ಕಾರ್ಯಸೂಚಿ.

ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶವು ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳ ಕುರಿತು ಪ್ರಾಮಾಣಿಕವಾಗಿ ಯೋಜನೆಯನ್ನು ಕೊಂಡುಕೊಳ್ಳಲಿ, ಈ ಸಮಸ್ಯೆಗಳಿಗೆ ಕಾರಣಗಳನ್ನು ಮಹಡಿ ಅವಲೋಕಿಸುವಲ್ಲಿ ಮತ್ತು ವೈಜ್ಞಾನಿಕ ವಿಧಿ ವಿಧಾನಗಳ ಆಧಾರದಲ್ಲಿ ಕಾರ್ಯಕ್ರಮದಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲಿ ಸಹಕಾರಿ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರ ಕುರಿತು ಸೂಕ್ತಗಳನ್ನು ಗಮನಿಸುವುದಕ್ಕೆ, ಸಂಬಂಧಿಸಿದ ವಿಷಯಗಳ ಕುರಿತು ಸೂಕ್ತ ಪ್ರಶ್ನೆಗಳನ್ನು ರೂಪಿಸುವುದು, ಮಾದರಿಗಳ ನಿರ್ಮಾಣ / ರಚನೆ ಮಾದರಿಗಳನ್ನು ಆಧರಿಸಿ ಕಾರ್ಯಕ್ರಮದಲ್ಲಿ ಪರಿಹಾರಗಳ ಉಳಿದೆ, ವಿವಿಧ ಪರ್ಯಾಯ ಕಾರ್ಯಕ್ರಮದಲ್ಲಿ ಪ್ರಯೋಗಿಸಿದೆ. ಈ ಸಮಾವೇಶವು ವಿದ್ಯಾರ್ಥಿಗಳಿಗೆ ಸಂಶೋಧನೆಯನ್ನು ಮತ್ತು ವಿನೋದನ ಯೋಜನೆಗಳನ್ನು ಹಿಡಿತ ರೂಪದಲ್ಲಿ ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು ಸಮಾವೇಶದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಅಭಿವೃದ್ಧಿ ಮತ್ತು ಇತರೆ ಪ್ರಕ್ರಿಯೆಗಳನ್ನು ಕುರಿತು ಪ್ರತಿಖಿಸಿ ಅದರೊಂದಿಗೆ ವೈಜ್ಞಾನಿಕ ಅನ್ವೇಷಣೆಯನ್ನು ಕೈಗೊಳ್ಳಲಿ ಸಹಕರಿಸುತ್ತದೆ.

### ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶದ ವಿಶೇಷಣಗಳು

- ಸಮಾವೇಶದಲ್ಲಿ ಮಂಡನೆಗೊಳ್ಳುವ ಯೋಜನಾ ವರದಿಗಳು ಈ ಕೆಳಕಂಡ ವಿಶಿಷ್ಟ ಅಂಶಗಳನ್ನು ಒಳಗೊಂಡಿರುತ್ತದೆ.
- ನವೀನತೆ, ಸರಳ ಮತ್ತು ಪ್ರಾಯೋಗಿಕತೆಯಿಂದಿ ಕೂಡಿರುತ್ತದೆ.
- ವೈಜ್ಞಾನಿಕ ಅಧ್ಯಯನವು ವಿದ್ಯಾರ್ಥಿ ತಂಡದ ಸಾಮಾಜಿಕ ಸಹಕಾರಿ ಮನೋಭಾವದ ಪ್ರಯತ್ನದಿಂದಿರುತ್ತದೆ.
- ಅಧ್ಯಯನಕ್ಕೆ ಪದುವ ಯೋಜನೆಗಳು ದ್ವಿನಂದಿನ ಜೀವನ ಶೈಲಿಗೆ ಸಮೀಕ್ಷಾಪಡಿರುತ್ತದೆ.
- ಕ್ರೋಣಿಕ್ಯಾತ ದಾತಾಂಶಗಳು ಕ್ಷೇತ್ರ ಅಧ್ಯಯನದ ಆಧಾರದಲ್ಲಿರುತ್ತದೆ.
- ನಿರ್ದಿಷ್ಟ ಕಾರ್ಯಕ್ರಮದಲ್ಲಿ ಪರಿಹಾರಗಳು ವೈಜ್ಞಾನಿಕ ವಿಧಿವಿಧಾನಗಳಿಂದ ಕೂಡಿರುತ್ತದೆ.
- ಸ್ಥಳೀಯ ಸಮುದಾಯದ ಕಾರ್ಯಕ್ರಮಗಳಿಗೆ ನೇರ ಪ್ರಭಾವವನ್ನು ಹೊಂದಿರುತ್ತದೆ.
- ನಿರ್ದಿಷ್ಟ ಅನುಪಾಲನೆಯ ಯೋಜನೆಗಳನ್ನು ಹೊಂದಿರುತ್ತದೆ.

### ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶದಲ್ಲಿ ಯಾರು ಭಾಗವಹಿಸಬಹುದು ?

10 ರಿಂದ 17 ವರ್ಷದ ವಯೋವಾನದ ಬಾಲವಿಜ್ಞಾನಿಗಳು ಭಾಗವಹಿಸಬಹುದಾಗಿದ್ದು 2016 ಕ್ಯಾಲೆಂಡರ್ ವರ್ಷದ ಡಿಸೆಂಬರ್ 31ಕ್ಕೆ 17 ವರ್ಷ ವಯೋವಾನ ಮೀರದ ಮಹಿಳು ಸಮಾವೇಶದಲ್ಲಿ ಭಾಗವಹಿಸಲು ಅರ್ಹರು, ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶವು ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಶಾಲೆಯನ್ನು ಬಿಟ್ಟು ಸಮಾಜದ ಅಳಿಕೆ ಕೆಳಸ್ತರದ ಸಮುದಾಯವೂ ಭಾಗವಹಿಸಲು ಅವಕಾಶವಿದೆ.

### ಸಂಶೋಧನೆಯ ಕೇಂದ್ರಗಳು

ಪ್ರತಿ ವರ್ಷ ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶವು ಒಂದು ನಿರ್ದಿಷ್ಟ ಮುಖ್ಯ ವಿಷಯದಡಿ ಜರುಗುವುದು. ಮಹಿಳು ಈ ಮುಖ್ಯ ವಿಷಯದಡಿ ವೈಜ್ಞಾನಿಕವಾಗಿ ಅಧ್ಯಯನವನ್ನು ಕೈಗೊಳ್ಳಲಿ ಅವೇಕ್ಷಿತವಾದುದು. ಮುಖ್ಯ ವಿಷಯದಡಿ ಸೂಚಿಸಿರುವ ಉಪವಿಷಯಗಳಡಿ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳಲಿ ಅವಕಾಶವಿದೆ. ಈ ಕುರಿತಾಗಿನ ಚಟುವಟಿಕೆ ಕೈಗೊಳ್ಳಲಿ ಲಭ್ಯವಿದೆ. ಐದು ವಿದ್ಯಾರ್ಥಿಗಳನ್ನು ಮೀರದ ಒಂದು ತಂಡ ಸಮಾವೇಶದಡಿಯ ಅಧ್ಯಯನದ ಯೋಜನೆಯನ್ನು



ವಿಜ್ಞಾನಿಗಳು, ಶಾಲಾ ಶಿಕ್ಷಕರು, ಶಾಲಾ ವಿಜ್ಞಾನ ಸಂಘ, ವಿಜ್ಞಾನ ಸಂಪನ್ಮೂಲ ಕೈದಿತಿ ಕ್ಷೇತ್ರದ ಸರ್ಕಾರೀತರ ಸಂಸ್ಥೆಗಳ ಸಂಯೋಜಕರು ಇತ್ತು ಇತರರ ಸಹಾಯದಿಂದ ರೂಪಿಸಬಹುದು. ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ಶಿಕ್ಷಕರು / ಮಾರ್ಗದರ್ಶಕರಿಗೆ ಪ್ರತಿ ವರ್ಷ ಸಮಾವೇಶದ ಮುಖ್ಯ ವಿಷಯದಡಿ ವಿಶೇಷ ಸಮಾಲೋಚನಾ ಕಾರ್ಯಕ್ರಿಯೆಗಳನ್ನು ಹಮ್ಮಿಕೊಳ್ಳಲಾಗುವುದು.

## ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಯೋಜನೆಗಳು ತರಗತಿಯ ಅಧ್ಯಯನಕ್ಕೆ ಹೇಗೆ ಸಹಾಯಕಾರಿ ?

ಕೇರಳದ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ರೂಪಿಸಿದ ಒಂದು ಯೋಜನೆ ನಮ್ಮ ಕಣ್ಣಿನ ಮೂರಾರಗಳ ಕಾರ್ಯಕ್ರಮೆಲ್ಲಿ ಕುರಿತು ವಿಶಿಷ್ಟ ಜ್ಞಾನವನ್ನು ಒದಗಿಸಿತು. ಶಾಲೆಯ ವಿದ್ಯಾರ್ಥಿಗಳಲ್ಲಿನ ಕೆಲ್ಲಾಗಳ ದೃಷ್ಟಿ ಮತ್ತು ಈ ಕುರಿತಾದ ಸಮೀಕ್ಷೆ ಕಾರ್ಯಗಳು ಪ್ರಾಧಿಕಾರದ ಕೆಲ್ಲಾ ತರಸಿ ಈ ನಿಟ್ಟಿನಲ್ಲಿ ಯುಕ್ತ ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಿ ಬಲಪಡಿಸುವ ಪ್ರಯತ್ನ ಜರುಗಿತು. ಈ ಪರಿಕಲ್ಪನೆಗಳು ಶಾಲಾ ತರಗತಿಯ ವಿಜ್ಞಾನ ಪರ್ಶ್ ಕ್ರಮದ ಅಂಗವಾಗಿತ್ತು.

ಸಮಾವೇಶದ ಕಾರ್ಯಚಟುವಟಿಕೆಗಳ ಕಾರ್ಯಸೂಚಿ.

- ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಂದ ಅಧ್ಯಯನ, ಯೋಜನೆಗಳ ಆಯ್ದು ಮತ್ತು ತಂಡದ ನೋಂದಣಿ - 10 ಜುಲೈ 2016
- ಅಧ್ಯಯನ - ಮುಂದಿನ 2-3 ತಿಂಗಳಾಗಲು.
- ಜೆಲ್ಲಾ ಮಕ್ಕಳ ವಿಜ್ಞಾನ ಸಮಾವೇಶ - ಅಕ್ಷರ್ಭಾರ್ತಾ ಮೂರನೇ ವಾರ 2016.
- ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ - ನಪೆಂಬರ್ ಮೊದಲನೇ ವಾರ 2016.
- ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ 27-31 ಡಿಸೆಂಬರ್ 2016.

## ಬಾಲವಿಜ್ಞಾನಿಗಳ ಆಯ್ದು ಪ್ರಕ್ರಿಯೆಯ ಮಾನದಂಡ

- ಜೆಲ್ಲಾ / ರಾಜ್ಯ ಸ್ವರದಲ್ಲಿ ಬಾಲವಿಜ್ಞಾನಿಗಳ ಆಯ್ದು ಪ್ರಕ್ರಿಯೆಯ ಅನುಪಾತ ಈ ಕೆಳಕಂಡಂತಹವೆ.  
**ರಾಷ್ಟ್ರೀಯ ಮಟ್ಟ :** ರಾಜ್ಯ ಮಟ್ಟ : 1 : 10  
**ರಾಜ್ಯಮಟ್ಟ :** ಜೆಲ್ಲಾ ಮಟ್ಟ : 1 : 15  
ಜೆಲ್ಲಾ ಮಟ್ಟದ 15 ಬಾಲ ವಿಜ್ಞಾನಿಗಳಲ್ಲಿ ಒಬ್ಬ ಬಾಲವಿಜ್ಞಾನಿಯನ್ನು ರಾಜ್ಯಮಟ್ಟಕ್ಕೆ ಆಯ್ದುಗೊಳಿಸಲಾಗುವುದು
- ಕರಿಯರು (10 ರಿಂದ 14 ವರ್ಯೋಮಾನ) ಮತ್ತು ಹಿರಿಯ ಮಕ್ಕಳ (14+ ರಿಂದ 17 ವರ್ಷಗಳು) ಅನುಪಾತ = 40:60

## ಭಾಗವಹಿಸುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗಸೂಚಿ

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಯೋಜನೆಗಳು ಸಮೀಕ್ಷೆ ಆಧಾರವಾಗಿರದೆ ಪ್ರಬುಂಧ ಮಾದರಿಯ ಆಗಿರದೆ ಒಂದು ಕಾರ್ಯನಿರತ ಮಾದರಿಯೊಂದಿಗೆ ವೈಜ್ಞಾನಿಕ ಶ್ರೀಯಿಯ ವಿವರಣೆಯನ್ನು ನೀಡುವ ವಾದರಿಯ ರೂಪಿಸುವಲ್ಲಿನ ಪ್ರಯತ್ನವಾಗಿದೆ. ಸಮಾವೇಶದ ಅಧ್ಯಯನಗಳು ಕಲಿಕೆಯೊಂದಿಗೆ ಒಂದು ವೈಜ್ಞಾನಿಕ ಸಮೀಕ್ಷೆಗೆ, ಕಾರ್ಯಕ್ರಾಂತಿ ವಿಧಾನಕ್ಕೆ ಸಂಬಂಧಪಟ್ಟದೆ. ಸಮಾವೇಶದ ಯೋಜನೆಯು ಸಮಾವೇಶದ ಮುಖ್ಯ ಅಧ್ಯಯನ ಶೀರ್ಷಿಕ ಮತ್ತು ಉಪಶೀರ್ಷಿಕಗಳ ಕ್ಷೇತ್ರದಿಂದ ವಾತ್ರ ಸೀಮಿತವಾಗಿರುತ್ತದೆ. ಮಕ್ಕಳು ತಮ್ಮ ಅಧ್ಯಯನ ಮುಖ್ಯೆನ ಒಂದು ಸಮಸ್ಯೆಗೆ ವೈಜ್ಞಾನಿಕ ಅಧ್ಯಯನದೊಂದಿಗೆ ಪರಿಹಾರವನ್ನು ನಿಗದಿತ ಸಮಯಾವಧಿಯಲ್ಲಿ ಕಂಡುಕೊಳ್ಳಲು ಯೆಶ್ವಿಯಾಗದಿರಬಹುದು. ಆದರೆ ತಮ್ಮ ಅಧ್ಯಯನ ಪ್ರಕ್ರಿಯೆಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುವುದು ಕಡ್ಡಾಯ. ವಿದ್ಯಾರ್ಥಿಗಳು ತಮ್ಮ ಮಾಹಿತಿಯ ವೌಲ್ಯೀಕರಣಕ್ಕೆ ಸೂಕ್ತ ಪ್ರಯೋಗಗಳನ್ನು ರೂಪಿಸುವುದು ಕಡ್ಡಾಯ.

## ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಉತ್ತಮ ಯೋಜನೆಗಳಾವುವು ?

ಕಳೆದ 2 ವರ್ಷಗಳ ಸಮಾವೇಶದಲ್ಲಿ ಮಂಡಣಿಗೊಂಡ ಯೋಜನೆಗಳ ಅವಲೋಕನದೊಂದಿಗೆ ಸಮಾವೇಶದ ಉತ್ತಮ ಯೋಜನೆಗಳಿಂದು ವರ್ಗೀಕೃತಗೊಂಡ ಅಶ್ವತ್ತಹವಾದ ಯೋಜನೆಗಳು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತವೆ. ಶಿಕ್ಷಕರು ಈ ಅಂಶಗಳನ್ನು ತಾವು ಮಾರ್ಗದರ್ಶನ ನೀಡುವ ಯೋಜನೆಗಳ ಅನುಪಾತ ಮತ್ತು ದಾತಾಂಶಗಳ ದಾಖಲಾತಿ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಸೂಕ್ತ.

- ಆಯ್ದುಕೊಂಡ ವೈಜ್ಞಾನಿಕ ಸೂಕ್ತ ವಿವರಣೆ ಮತ್ತು ಅದರ ಸಮಗ್ರವಾದ ಅಧ್ಯ್ಯೇಸುವಿಕೆ.
- ಅಧ್ಯಯನದ ಗುಣಾತ್ಮಕ ಮತ್ತು ವಿಸ್ತೃತ ಕಾರ್ಯ - ಇದರಲ್ಲಿ ತಂಡದ ಸಾಮಾಜಿಕ ಕಾರ್ಯಕ್ರಮ, ಕಲಿಕಾ ಪ್ರಕ್ರಿಯೆ, ವಿಷಯ ಕ್ಷೇತ್ರದ ಅರ್ಥಗ್ರಹಿಕ ಮತ್ತು ಶೇಖರಿಸಿದ / ಕ್ರೋಡಿಕ್ಕೆ ದತ್ತಾಂಶದ ವೈಜ್ಞಾನಿಕ ವೌಲ್ಯೀಕರಣಕ್ಕೆ ಸಮರ್ಥ ಪ್ರಯತ್ನ.
- ಕ್ರೆಡಿಟ್‌ಕೊಂಡ ವೈಜ್ಞಾನಿಕ ಅಧ್ಯಯನದ ಮತ್ತು ಸಮುದಾಯದ ನಡುವಿನ ಸಂಬಂಧ ಹಾಗೂ ಯೋಜನೆಯಿಂದ ಶಾಲಾ ಸಹಪಾಠಿಗಳ, ನೆರೆಹೊರೆ, ಸಮುದಾಯದ ಮೇಲಾಗುವ ಪ್ರಭಾವ.
- ಸ್ವಜನಶೀಲತೆ, ನವೀನತೆ ಮತ್ತು ಶ್ರೀಯಾಶೀಲತೆ ಇವುಗಳು ಆಯ್ದುಕೊಂಡ ವೈಜ್ಞಾನಿಕ ಸಮಸ್ಯೆಯನ್ನು ಅಧ್ಯೇಸುವುದು

ಮತ್ತು ಸಮಸ್ಯೆಗೆ ಕಾರ್ಯಸಾಧ್ಯ ಪರಿಹಾರಗಳ ರೂಪಗಳನ್ನು ಬಿಂಬಿತವಾಗಿರುತ್ತೇವೆ ಅದರೆ ಅಧ್ಯಯನ ವಿಧಾನ ಮತ್ತು ಪ್ರಯೋಗದ ಮಾದರಿ.

### 2016ನೇ ಸಾಲಿನ ಕೇಂದ್ರ ವಿಷಯ

**‘ಸುಸ್ಥಿರ ಅಭಿವೃದ್ಧಿಗೆ ವಿಜಾಪುರ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’**

### ಉಪ ವಿಷಯಗಳು

1. ಸುಸ್ಥಿರ ಅಭಿವೃದ್ಧಿಗೆ ವಿಜಾಪುರ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ
2. ಆಹಾರ ಮತ್ತು ವ್ಯವಸಾಯ
3. ಶಕ್ತಿ
4. ಆರೋಗ್ಯ, ಸ್ವಚ್ಚತೆ ಮತ್ತು ಪೋಷಕ
5. ಜೀವನಶೈಲಿ ಮತ್ತು ಜೀವನಾರ್ಥ
6. ವಿಷಯ (ಅವಷದ) ನಿರ್ವಹಣೆ
7. ಸಾಂಪ್ರದಾಯಿಕ ಜಾಣಣ ವ್ಯವಸ್ಥೆಗಳು (ಟಿಕೆಎಸ್)
8. ವಿಕಲಚೇತನ ಮತ್ತು ಪ್ರವೇಶಿಕೆ

### ಮೌಲ್ಯಮಾಪನ ಮತ್ತು ತೀರ್ಮು

ನವೀನ ಪರಿಕಲ್ಪನೆಗಳು ಮತ್ತು ವ್ಯಾಜ್ಞಾನಿಕ ವಿಧಾನಗಳು ಒಂದು ಉತ್ತಮ ಯೋಜನೆಗೆ ಆಧಾರ. ಈ ವಿಧಾನಗಳನ್ನು, ಯೋಜನೆಗಳನ್ನು ಸರಿಯಾಗಿ ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಸ್ಥಾಮಧ್ಯಾದ ಸಮರ್ಥನೆಯನ್ನು ಕೈಗೊಂಡಂತೆ. ಆದರೆ ವಿದ್ಯಾರ್ಥಿಗಳು ತಮ್ಮ ಸಂಪರ್ಹನ ಕೌಶಲ್ಯವನ್ನು ಇರುತ್ತಾರೆ ಕೇಳಿ ಅಧ್ಯಯನದ ಗುರುತರ ಅನ್ವೇಷಣೆಗಳನ್ನು ಅಧ್ಯಕ್ಷರಾಜೀವಿಯಾಗಿ ಮಾಡುವುದು ಅಗತ್ಯ. ಇದನ್ನು ಸಾಧಿಸುವಲ್ಲಿ ಅಧ್ಯಯನ ತಂಡದ ಒಟ್ಟಾರೆ ಸದಸ್ಯರ ಸಹಕಾರ ಅತ್ಯಗತ್ಯ. ತಂಡದ ಇತರ ಸದಸ್ಯರ ಗುಣಾತ್ಮಕ ಟೀಕೆ / ಪರಸ್ಪರ ಪ್ರಶಂಸನೆಗಳನ್ನು ಅಳವಡಿಸಿಕೊಳ್ಳುವುದರ್ಥ.

### ಸಂಘಟಕರು

ರಾಷ್ಟ್ರೀಯ ಮತ್ತು ವಿಜಾಪುರ ಸಮಾವೇಶವನ್ನು ಎನ್.ಸಿ.ಎಸ್.ಟಿ.ಸಿ. ಜಾಲ, ನವದೆಹಲಿ, ಸಂಸ್ಥೆ ರಾಷ್ಟ್ರೀಯಾದಿಯಾಗಿ ಸಂಘಟಿಸುತ್ತಿರುತ್ತಿದ್ದ ಈ ಸಂಸ್ಥೆಯು ರಾಷ್ಟ್ರದ 82ಕ್ಕೂ ಹೆಚ್ಚು ಸಂಸ್ಥೆಗಳು ನೋಂದಣಿಯನ್ನು ಹೊಂದಿರುತ್ತದೆ ಮತ್ತು 1991ರಲ್ಲಿ ಎನ್.ಸಿ.ಎಸ್.ಟಿ.ಸಿ. ವಿಜಾಪುರ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರದಿಂದ ರಚಿಸಲ್ಪಟ್ಟಿರುತ್ತದೆ.

ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ವಿಜಾಪುರ ಸಮಾವೇಶವನ್ನು ಕರ್ನಾಟಕ ರಾಜ್ಯ ವಿಜಾಪುರ ಪರಿಷತ್ತು ಕೆಳಿದ ಹತ್ತೋಂಬತ್ತು ವರ್ಷಗಳಿಂದ ಸಂಘಟಿಸುತ್ತಿರುತ್ತದೆ.

ಸಮಾವೇಶವು 3 ಸ್ತರಗಳಲ್ಲಿ ಆಯೋಜನೆಗೊಳ್ಳುವುದು. ಜಿಲ್ಲಾ ಸ್ತರದ ಸಮಾವೇಶವು ಮೊದಲ ಹಂತವಾಗಿದ್ದು, ಯೋಜನೆಗಳನ್ನು ಸ್ವಧಾರ ತ್ವರಿತವಾಗಿ ಮಂಡಣೆಗೊಂಡು ರಾಜ್ಯ ಸಮಾವೇಶಕ್ಕೆ ಆಯ್ದುಗೊಳ್ಳುವುದು. ಆಯ್ದುಗೊಂಡ ಯೋಜನೆಗಳನ್ನು ರಾಜ್ಯಮಟ್ಟದಲ್ಲಿ ಪ್ರಸ್ತರಿಸುತ್ತಿರುತ್ತದು 3ನೇ ಹಂತವಾಗಿ ಅತ್ಯುತ್ತಮ 30 ಯೋಜನೆಗಳನ್ನು ಆಯ್ದು ರಾಷ್ಟ್ರೀಯ ಮತ್ತು ವಿಜಾಪುರ ಸಮಾವೇಶದಲ್ಲಿ ಭಾಗವಹಿಸಬೇಕಾಗಬಹುದು. ರಾಷ್ಟ್ರೀಯಾದಿಯಾಗಿ ಒಟ್ಟು ಅಂದಾಜು 7 ರಿಂದ 8 ಲಕ್ಷ ಬಾಲವಿಜಾಪುರಗಳು ಭಾಗವಹಿಸುವರು.

### ರಾಜ್ಯ ಸಂಯೋಜಕರ ಜವಾಬ್ದಾರಿಗಳು

ರಾಜ್ಯ ಸಂಯೋಜಕರು ರಾಷ್ಟ್ರೀಯ ಮತ್ತು ವಿಜಾಪುರ ಸಮಾವೇಶದ ರಾಜ್ಯಾದ್ಯಾಪಿ ಸಂಘಟನೆಗೆ ಮೊಣಿ ಜವಾಬ್ದಾರರಾಗಿರುತ್ತಾರೆ. ಕೆಲವು ನಿರ್ದಿಷ್ಟ ಜವಾಬ್ದಾರಿಗಳು ಈ ಕೆಳಗಿನಂತಿರುತ್ತವೆ.

- ರಾಜ್ಯ ಸಮಿತಿಯ ರಚನೆ (ಕನಿಷ್ಠ 7 ಸದಸ್ಯರೊಳಗೊಂಡಂತೆ) ಎನ್‌ಸಿ‌ಎಸ್‌ಟಿ‌ಸಿ ಜಾಲದ ಸದಸ್ಯ ಸಂಸ್ಥಾನೆಂಬಂತೆ ರಚಿತವಾಗಬೇಕು.
- ಪಶ್ಚಿಮ ಪ್ರಾಂತ್ಯದ ಜವಾಬ್ದಾರಿಗಳಲ್ಲಿ ಆಸಕ್ತಿ ಇರುವ ಶಾಲೆಗಳು ಮತ್ತು ಸ್ಥಳೀಯರನ್ನು ಗುರುತಿಸುವುದು, ಜಿಲ್ಲಾ ಸಂಯೋಜಕರನ್ನು ಆಯ್ದುಗೊಳಿಸುವುದು.
- ಜಿಲ್ಲಾ ಸಂಯೋಜಕರು ಮತ್ತು ಅಧ್ಯಾಪಕರಿಗೆ ರಾಜ್ಯ ಸಂಘಟನಾ ಸಮಿತಿ ಮತ್ತು ವಿಷಯ ಪರಿಣಿತರ ನೇರವಿನೊಂದಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸುವುದು.
- ಜವಾಬ್ದಾರಿಗಳ ಕೈಗೊಂಡು ‘ಸಂಪನ್ಮೂಲ ಕೈಪಿಡಿ’ ಗಳನ್ನು ಎಲ್ಲ ಭಾಗವಹಿಸುವ ವಿದ್ಯಾರ್ಥಿ, ಅಧ್ಯಾಪಕ ಮತ್ತು ಜಿಲ್ಲಾ ಸಂಯೋಜಕರಿಗೆ ಒದಗಿಸುವುದು.
- ಸಂಪನ್ಮೂಲ ಆಕರ ಗ್ರಂಥಗಳ ಕೈರ್ವಿಕರಣ.
- ಪ್ರಚಾರ ಸಾಮಾಗ್ರಿಗಳ ನಿರ್ಮಾಣ ಮತ್ತು ವಿತರಣೆ.
- ನಿಗದಿತ ನಮೂನೆಯಂತೆ ಸೂಕ್ತ ಪ್ರಾಧಿಕಾರಕ್ಕೆ ಆರ್ಥಿಕ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುವುದು.
- ನವೆಂಬರ್ 15ರೊಳಗೆ ರಾಜ್ಯ ಮತ್ತು ವಿಜಾಪುರ ಸಮಾವೇಶ ಸಂಘಟನೆ.
- ತೀರ್ಮುಗಾರರ ತಂಡವನ್ನು ರಚಿಸಿ ಜಿಲ್ಲಾ ಮತ್ತು ರಾಜ್ಯ ಸಮಾವೇಶದಲ್ಲಿ ಅವರ ಸೇವೆಯನ್ನು ಉಪಯೋಗಿಸಿಕೊಳ್ಳುವುದು, ಇಬ್ಬರು ಪರಿಣಿತರನ್ನು ಸಂಬಂಧಿಸಿದ ವಿಷಯ ಕ್ಷೇತ್ರಕ್ಕೆ ಅನುಗುಣವಾಗಿ ರಾಷ್ಟ್ರೀಯ ಮತ್ತು ವಿಜಾಪುರ ಸಮಾವೇಶಕ್ಕೆ ನಿಯೋಜಿಸುವುದು.
- ಬಾಲವಿಜಾಪುರಗಳನ್ನು ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ಶೇಕಡ 60:40 ಅನುಪಾತದಲ್ಲಿ ಕ್ರಮವಾಗಿ 14 ರಿಂದ 17 ಮತ್ತು 10 ರಿಂದ 14 ವರ್ಷಗಳಲ್ಲಿ ಆಯ್ದುಗೊಳಿಸುವುದು.



ಸ್ಥಳೀಯವಾಗಿ ರೂಪಸ್ಥಳಪುವ ಸಂಪನ್ನೂಲ ಕೈಪಿಡಿಯಲ್ಲಿ ಪರಿಣಿತರ ಸಮಿತಿ ರಾಜ್ಯಮಟ್ಟದಲ್ಲಿ ಶಿಫಾರಸ್ಸು ಮಾಡುವ ಚಟುವಟಿಕೆಗಳನ್ನು ಕೈಪಿಡಿಯಲ್ಲಿ ಅಳವಡಿಸಿಕೊಳ್ಳುವುದು.

- ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ವಿಚುವೆಚ್ಚೆಗಳ ಸಮರ್ಪಕ ದಾಖಲಾತಿ ನಿರ್ವಹಣೆ. ವಿಚುವೆಚ್ಚೆಗಳ ನಿರ್ವಹಣೆಯ ರಾಷ್ಟ್ರೀಯ ಸಮಿತಿಗೆ 3 ತಿಂಗಳೊಳಗಾಗಿ ಸಲ್ಲಿಸಬೇಕಾಗುವುದು.
- ರಾಜ್ಯದಲ್ಲಿ ಲಭ್ಯವಿರುವ ಎಲ್ಲ ಪರೀಕ್ಷೆ ಮತ್ತು ತಪಾಸಣೆ ಕೇಂದ್ರಗಳೊಂದಿಗೆ ಮುನಿಸಿಪಾಲಿಟಿ ನಗರ ಸಭೆಗಳು, ಗ್ರಾಮ ಪಂಚಾಯಿತಿ ಮುಂತಾದವುಗಳೊಂದಿಗೆ ಉತ್ತಮ ಸಂಬಂಧ ಕಲ್ಪಿಸುವುದು ಇದರೊಂದಿಗೆ ಬಾಲವಿಜ್ಞಾನಿಗಳು ಮುಲಭವಾಗಿ ಮಾಹಿತಿ / ಮಾದರಿ ಸಂಗ್ರಹಣೆಗೆ ಅನುವ ಮಾಡಿಕೊಡುವುದು. ಜಿಲ್ಲಾ ಸಂಯೋಜಕರ ಮೂಲಕ ವಿದ್ಯಾರ್ಥಿಗಳಿಗೆ ಗುರುತಿನ ಪತ್ರ ವಿರುದ್ಧ.
- ವಿದ್ಯಾರ್ಥಿಗಳಿಗೆ ಚಟುವಟಿಕೆ ಸಂಪನ್ನೂಲ ಕೈಪಿಡಿಯ ಪ್ರಶ್ನೆಕ ಪ್ರತಿಯನ್ನು ಒದಗಿಸುವುದು, ಚಟುವಟಿಕೆಯ ಮೌಳಮಾಹಿತಿಯ ವಿವರಗಳನ್ನು ಪ್ರಶ್ನೆಕವಾಗಿ ನಿಗದಿತ ಹಣದೊಂದಿಗೆ ವಿತರಿಸುವುದು.

### ಜಿಲ್ಲಾ ಸಂಯೋಜಕರ ಒವಾಬ್ದಾರಿಗಳು

- ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ಅಸ್ತರಾಗಿರುವ ಅಧ್ಯಾಪಕರ ಆಯ್ದು
- ವಿದ್ಯಾರ್ಥಿಗಳ ನೋಂದಣಿ ಕೇಗೊಳ್ಳುವುದು ಮತ್ತು ಅವರಿಗೆ ಸಂಬಂಧಿಸಿದ ಎಲ್ಲ ಸೂಕ್ತ ಮಾಹಿತಿ, ನೆರವು ಮಾರ್ಗದರ್ಶನ ಒದಗಿಸುವುದು.
- ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳು / ಶಾಲೆಗಳನ್ನು ಸಮಾನ ಅನುಪಾತದಲ್ಲಿ ಆಯ್ದುಗೊಳಿಸುವುದು.
- ರಾಜ್ಯ ಸಂಯೋಜಕರ ನೆರವಿನೊಂದಿಗೆ ಜಿಲ್ಲಾ ಮಟ್ಟದಲ್ಲಿ ಅಧ್ಯಾಪಕರ ತರಬೇತಿಯನ್ನು ಆಯೋಜಿಸುವುದು.
- ಚಟುವಟಿಕೆಗಳಿಗೆ ಸಂಬಂಧಿಸಿದ ಆಕರ ಗ್ರಂಥಗಳು, ಸಂಪನ್ನೂಲ ಕೈಪಿಡಿ, ಕಿಟ್ಟು ಮುಂತಾದವುಗಳನ್ನು ವಿದ್ಯಾರ್ಥಿ / ಅಧ್ಯಾಪಕರಿಗೆ ಒದಗಿಸುವುದು.
- ಸ್ಥಳೀಯ ವಿಜ್ಞಾನಿಗಳೊಡನೆ ಸಮಾಲೋಚಿಸಿ ಕಾಲಾನುಕಾಲಕ್ಕೆ ವಿದ್ಯಾರ್ಥಿಗಳೊಡನೆ ಸಂದರ್ಶನ ಏರ್ಪಡಿಸುವುದು.
- ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಆಯೋಜನೆ.
- ಜಿಲ್ಲಾ ಮಟ್ಟದಲ್ಲಿ ಕನಿಷ್ಠ 5000 ವಿದ್ಯಾರ್ಥಿಗಳನ್ನು ತೆಾಡಗಿಸಿಕೊಳ್ಳುವುದು, ಕನಿಷ್ಠ 100 ಶಾಲೆಗಳ ತಲಾ 5 ಅಧ್ಯಾಪಕರನ್ನು ಪ್ರೇರೇಸಿಸುವುದು.

- 5 ವಿದ್ಯಾರ್ಥಿಗಳ ಒಂದು ತಂಡವನ್ನು ರಚಿಸಿ, ಸ್ಥಳೀಯವಾಗಿ ಒಂದು ವಿಜ್ಞಾನ ಸಂಘವನ್ನು ರಚಿಸುವುದು.

### ದಯವಾಡಿ ಗಮನಿಸಿ

- ವಿದ್ಯಾರ್ಥಿಗಳು ಭಾಗವಹಿಸಲು ವಯೋಮಿತಿ 10 ರಿಂದ 17 ವರ್ಷಗಳು, ವಿದ್ಯಾರ್ಥಿಯು 10 ವರ್ಷಗಳಿಗಿಂತ ಕಡಿಮೆ ಅಥವಾ 17 ವರ್ಷಗಳನ್ನು 2016 ರ ಡಿಸೆಂಬರ್ 31 ಮೀರಿರಬಾರದು.
- ಜಿಲ್ಲಾ ವಾತ್ಸಲ್ ರಾಜ್ಯ ಸಂಯೋಜಕರ ಸಂಬಂಧಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ಅನರ್ವರು. ಜಿಲ್ಲಾ / ರಾಜ್ಯ ಸಂಯೋಜಕರು ಆ ವರ್ಷ ತಮ್ಮ ಸಂಯೋಜನಾ ಸ್ಥಾನವನ್ನು ಬಿಟ್ಟುಕೊಡಬೇಕು.
- ರಾಜ್ಯ ಸಂಯೋಜಕರಿಗೆ ಜಿಲ್ಲಾ ಚಟುವಟಿಕೆ ಕೇಗೊಂಡ 3 ತಿಂಗಳೊಳಗೆ ಜಿಲ್ಲಾ ಸ್ವರದಲ್ಲಿ ಭಾಗವಹಿಸಿದ ಶಾಲೆ, ಅವುಗಳ ಸಂಖ್ಯೆ ಮತ್ತು ಯೋಜನೆಗಳ ಅನುಪಾಲನೆಯನ್ನು ಸಮುದಾಯದ ಅಂಗವಾಗಿ ನಿರ್ವಹಿಸಿದ ಮಾಹಿತಿಯನ್ನು ನೀಡಬೇಕು. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಯನ ತಂಡದ ನಾಯಕ / ನಾಯಕಿಯಾಗಿ ಸಮಾವೇಶದಲ್ಲಿ ಭಾಗವಹಿಸಿದ ಬಾಲವಿಜ್ಞಾನಿಗಳು ಮತ್ತು ಅಧ್ಯಯನ ತಂಡದ ನಾಯಕ / ನಾಯಕಿಯಾಗುವಂತಿಲ್ಲ. ಆದರೆ ಅಧ್ಯಯನ ತಂಡದ ಸದಸ್ಯರಾಗಿರಬಹುದು.

### ಮುನ್ಸಿದೆ

1. ಪ್ರತಿ ರಾಜ್ಯದ ಆಯ್ದು 2 ಯೋಜನೆಗಳು ಭಾರತೀಯ ವಿಜ್ಞಾನ ಸಮಾವೇಶದ ಚಿಕ್ಕಮಕ್ಕಳಿಗಾಗಿ ವಿಜ್ಞಾನ ಕಾರ್ಯಕ್ರಮದಿ ಭಾಗವಹಿಸಬೇಕಾಗಬಹುದು.
2. ಈ ಕಾರ್ಯಕ್ರಮವನ್ನು INTEL Science and Technology Discovery Fair ಜೋತೆಗೆ ಅಳವಡಿಸಲಾಗಿದೆ. ನವೀನತೆ ಸೃಜನಶೀಲತೆಯ ಯೋಜನೆಗಳನ್ನು ರಾಜ್ಯಮಟ್ಟದಿಂದ ಆಯ್ದುಕೊಳ್ಳಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿ ನವೀನ ಯೋಜನೆಗಳಿಗೆ ಆರ್ಥಿಕ ಅನುದಾನ ಸೌಲಭ್ಯದ ಅವಕಾಶವಿದೆ.
3. **ತಂತ್ರಜ್ಞಾನ ವರ್ಧನೆ ಕಾರ್ಯಕ್ರಮ :** ಆಯ್ದು ಮಕ್ಕಳ ವಿಜ್ಞಾನ ಸಮಾವೇಶದ ಯೋಜನೆಗಳು ಈ ಕೆಳಕಂಡ ಅಂಶಗಳನ್ನು ಹೊಂದಿದ್ದಲ್ಲಿ ಈ ಯೋಜನೆಯಡಿ ಆರ್ಥಿಕ ಅನುದಾನ ಸೌಲಭ್ಯಕ್ಕೆ ಅರ್ಥ
  - i) ಯೋಜನೆಯ ನವೀನತೆ / ಹೊಸತು ಇರಬೇಕು.
  - ii) ಯೋಜನೆಯಲ್ಲಿ ಒಂದು ಕಾರ್ಯನಿರತ ಮಾದರಿಯಾಗಿ

ವ್ಯವಸ್ಥೆಯಾಗಿ ರೂಪಾಂಶರಿಸುವ ಸಾಧ್ಯೆಗಳನ್ನು ಹೊಂದಿರಬೇಕು.

- iii) ಯೋಜನೆಯು ಪರಿಚಿತ ವ್ಯಾಜ್ಞಾನಿಕ ತತ್ವವನ್ನು ಅಧರಿಸಬೇಕು.
- ii) ಯೋಜನೆಯು ವಾಣಿಜ್ಯ / ತಾಂತ್ರಿಕ ಕೇಳದಲ್ಲಿ ಅನ್ವಯಿಸುವಂತಿರಬೇಕು.

ವ್ಯಯಕ್ತಿಕ ಸಂಶೋಧಕರು ಮೂಲ ಪರಿಕಲ್ಪನೆಯನ್ನು / ಅವಿಷ್ಯಾರವನ್ನು / ತಂತ್ರಜ್ಞಾನವನ್ನು ಒಂದು ಕಾರ್ಯಕ್ರಮದಲ್ಲಿ / ವ್ಯವಸ್ಥೆಯಾಗಿ ರೂಪಿಸುವಲ್ಲಿನ ಪ್ರಸ್ತಾವನೆಗಳು ಸ್ವತಂತ್ರವಾಗಿ ಅಥವಾ ಇತರ ಸಹಯೋಗಿ ಸಂಸ್ಥೆಗಳ ನೆರವಿನೊಂದಿಗೆ ರೂಪಿಸಬಹುದು.

ಆಯ್ದ ಯೋಜನೆಗಳ ಆರ್ಥಿಕ ಅನುದಾನದ ನೆರವಿಗೆ ಮೇಲ್ಮೈಸಿದ ಅಭಿವೃದ್ಧಿ ಅಂಶಗಳು, ಹೇಟಿಂಟ್, ನೆರವು ಮತ್ತು ವಾಗ್ದರ್ಶನ, ವ್ಯಾಜ್ಞಾನಿಕ / ತಾಂತ್ರಿಕ ಸಲಹೆ, ವಾದರಿನಿಮಾಣಕ್ಕೆ ನೆರವು ಮಾರುಕಟ್ಟೆ ಮಾಹಿತಿ ಮತ್ತು ಜಾಲವನ್ನು ಸಂಬಂಧಿತ ಸಂಶೋಧನಾಲಯ / ಸಂಸ್ಥೆಗಳೊಂದಿಗೆ ಅಗತ್ಯ ಸಂಪರ್ಕ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು.

Techno-Entrepreneur Promotion Programme  
Ministry for Science and Technology  
Post Bag No. 66, Hauz Khas, New Delhi - 110 116

ಹೆಚ್ಚಿನ ಮಾಹಿತಿಗೆ ಮತ್ತು ವಾಗ್ದರ್ಶನಕ್ಕೆ ಈ ಕೆಳಕಂಡವರನ್ನು ಸಂಪರ್ಕಿಸಬಹುದು.

#### ಡಾ॥ ವಸುಂಧರಾ ಭೂಪತಿ

ಗೌರವ ಕಾರ್ಯದರ್ಶಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು  
ವಿಜ್ಞಾನ ಭವನ, ನಂ. 24/2, 21ನೇ ಮುಖ್ಯರಸ್ತೆ,  
ಬನಶಂಕರಿ 2ನೇ ಹಂತ, ಬೆಂಗಳೂರು-560 070.

ದೂರವಾಣಿ : 080-26718939, ಟೆಲಿಫೋನ್ : 080-26718959

E-mail : krvp.info@gmail.com

ಶ್ರೀ ಪಂಡಿತ್ ಕೆ. ಬಾಳೂರೆ

ರಾಜ್ಯ ಸಂಯೋಜಕರು

24ನೇ ಅಷ್ಟ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ-2016

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

E-mail : panditkbalure@gmail.com; krvp.info@gmail.com

ಮೊಬೈಲ್ : 9731089623

ಶ್ರೀ ಹೆಚ್.ಜಿ. ಹುದ್ದಾರ್

ರಾಜ್ಯ ಶೈಕ್ಷಣಿಕ ಸಂಯೋಜಕರು

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2016

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

E-mail : hgh887@gmail.com; krvp.info@gmail.com

ಮೊಬೈಲ್ : 9448624070




### ಕೇಂದ್ರ ವಿಷಯ:

## ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ

ಪೀಠಿಕೆ :

ಸಾಮಾನ್ಯ ಗ್ರಹಿಕೆಯಲ್ಲಿ ಬೆಳವಣಿಗೆ ಎಂದರೆ, ಎಲ್ಲರಿಗೂ ಆಹಾರ, ವಸತಿ, ಉಡುಪು, ಉಡುಗೆಯನ್ನು ಒದಗಿಸುವುದೇ ಅಲ್ಲದೆ ದೃಷ್ಟಿಕೆ ಮತ್ತು ಮಾನಸಿಕ ಆರೋಗ್ಯ ಪೂರ್ವಕೆ ಮತ್ತು

ಜೀವನೋಪಾಯಗಳನ್ನು ಒದಗಿಸುವುದು, ಒಳ್ಳಿಯ ಶಿಕ್ಷಣ, ಸಾರಿಗೆ ವ್ಯವಸ್ಥೆ ಮತ್ತು ಸಂವಹನಾವಿಭಾಗಗಳನ್ನು ಒಳ್ಳಿಯ ಪರಿಸರದಲ್ಲಿ ಶುದ್ಧ, ನೀರು, ಗಾಳಿ, ಮಣಿನ ಪರಿಸರ – ಪೂರ್ವಸುವುದೇ ಆಗಿದೆ.



ಬ್ರಂಡ್ ಲ್ಯಾಂಡ್ ಆರೋಗ್ಯವು ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿ (ನಮ್ಮ ಸಾಮಾನ್ಯ ಭವಿಷ್ಯ 1997) ಹೀಗೆ ಹೇಳಿದೆ, “ಸುಸ್ಥಿರ ಬೆಳವಣಿಗೆ ಎಂದರೆ ಇಂದಿನವರ ಅಗತ್ಯಗಳನ್ನು ಪೂರ್ವಸುವಾಗ ಮುಂದಿನ ತಲೆಮಾರಿನವರ ಅಗತ್ಯ ಪೂರ್ವಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು”. ಈ ಅಂಶವು ಇಂದಿನವರ ಅಗತ್ಯ ಪೂರ್ವಕೆಯ ಪ್ರಶ್ನೆಯನ್ನೇ ಅಲ್ಲದೆ ಭವಿಷ್ಯದ ಅಗತ್ಯವನ್ನು ಮನಗಾಳುವ ಪ್ರಶ್ನೆಯನ್ನು ಎತ್ತಿದೆ. ಆದ್ದರಿಂದ ಅದರ ವಾದವೆಂದರೆ, ತಾರ್ಕಿಕ ಹಾಗೂ ಜಾಣ್ಯೆಯ ನಿಸರ್ಗ ಸಂಪನ್ಮೂಲ ಬಳಕೆ, ಉತ್ಪಾದನೆ, ಸಾರಿಗೆ ಮತ್ತು ಸಂವಹನ ಪರಿಕರ್ಮಗಳನ್ನು ಮರು ವಿನ್ಯಾಸಗೊಳಿಸಿ ಸಂಪನ್ಮೂಲ ಪ್ರಶಸ್ತಿ ಬಳಕೆ ಹಾಗೂ ಅಪವ್ಯಯಗಳನ್ನು ತಗ್ಗಿಸುವುದು. ಅದರೊಂದಿಗೇ, ಆಗ ಹಾಗೂ ಮುಂದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದನ್ನು ಹಕ್ಕೊತ್ತಾಯ ಮಾಡಿದೆ. ಇದೂ ಅಲ್ಲದೆ, ಇದು ಆರ್ಥಿಕ ಸುಸ್ಥಿರತೆಯನ್ನು ಲಕ್ಷ್ಯದಲ್ಲಿರಿಸಿದೆ ಹೀಗಾಗಿ, ಸುಸ್ಥಿರ ಅಭಿವೃದ್ಧಿಯು

ಪರಿಸರಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಸಂತುಲತೆಯನ್ನು ಮತ್ತು ಅವುಗಳ ಅಂತರಕೊಂಡಿಗಳನ್ಮೂ ಒಕ್ಕಿ ಹೇಳಿದೆ. ಈ ಸಂಭರಣದಲ್ಲಿ ಅನ್ವೇಷಣೆ ಮತ್ತು ಆಳ ಪರಿಶೀಲನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನಾಧಾರಿತವಾಗಿ ರೂಪಿಸುವುದು, ನಮ್ಮ ಭೂಗ್ರಹದ ಗಿತೀಶಯನ್ನು ಹಾಗೂ ವಿವಿಧ ಪರಿಸರಾತ್ಮಕ ಅಂಶಗಳನ್ನು ಜೀವಿ ಪರಿಸ್ಥಿತಿ ವ್ಯವಸ್ಥೆಗಳನ್ನು ಸಂಪನ್ಮೂಲಗಳನ್ನು ಪರಿಗಳಿಸಿ ಜೀವಿ ಪರಿಸ್ಥಿತಿ ವ್ಯವಸ್ಥೆಯ ಕಾರ್ಯ ನಿರ್ವಹಣೆಗೆ ಸ್ತೋಭೆ ಉಂಟು ಮಾಡಿದ ಅತ್ಯುತ್ತಮ ವಿಧಾನಗಳ ಮಡುಕಾಟಕ್ಕೆ ನೆರವೀಯಲಿದೆ. ಇದರಿಂದ ಆ ಸುಸ್ಥಿರತೆಯೇ ಅಲ್ಲದೆ ಅಂತರಿಕ ಹಾಗೂ ಅಂತರ್ ತಲೆಮಾರಿನ ಸಮಾನತೆ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಿ ಹೇಳಿದೆ. ಇದಲ್ಲದೆ, ನವೀನ ಆರೋಗ್ಯ ಕ್ರಮ ಹಾಗೂ ಧೋರಣೆಗಳು ವಿವಿಧ ಸಮಸ್ಯೆಗಳನ್ನು ಎದುರಿಸಲು, ಸುಪ್ತ ಅವಕಾಶಗಳನ್ನು ಬಳಕೆ ಮಾಡಲು ನೆರವಾಗುತ್ತದೆ.

“ವಿಜ್ಞಾನ ತಂತ್ರಜ್ಞಾನ ಮತ್ತು ನವೀನ ಅನ್ವಯಗಳನ್ನು ಸುಸ್ಥಿರ ಅಭಿವೃದ್ಧಿಗಾಗಿ ನಿರೋಜಿಸುವುದನ್ನು ಈ ದೃಷ್ಟಿಕೋನದಿಂದ 24 ಮತ್ತು 25ನೇ ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶದ ಕೇಂದ್ರ ವಿಷಯವಾಗಿ ಆಯ್ದು ಮಾಡಿ ಕಿರಿಯ ವಿಜ್ಞಾನಿಗಳು ಆಳ ಪರಿಶೀಲನೆ ಆಧಾರಿತ ಧೋರಣೆಗಳನ್ನು ಯೋಜನೆಗಳಾಗಿ ಮಂಡಿಸಲು ‘ಅರಿತಿದ್ವರಿಂದ ಅರಿಯದುದರೆಡೆಗೆ’ ಅರಿಯದ್ವರಿಂದ ಅರಿತುದರೆಡೆಗೆ ಅನ್ವೇಷಿಸಲು ನಿರೀಕ್ಷಿಸಲಾಗಿದೆ. ಅವರು ವಿಭಿನ್ನ ಹೊಸ ಜ್ಞಾನಗಳನ್ನು ಕೇಂದ್ರ ವಿಷಯಕೆ ಸಂಬಂಧಿಸಿದಂತೆ ತಿಳಿಯುವುದು.

#### ಉಪ ವಿಷಯ :

#### ನ್ಯೂಸಿಗ್ರಿಕ್ ಸಂಪನ್ಮೂಲ ನಿರ್ವಹಣೆಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳು

ಸಂಪನ್ಮೂಲವೆನ್ನುವುದು ಜೀವಿಗೋಲದ ಜ್ಯೋತಿಕ ಮತ್ತು ಅಜ್ಯೋತಿಕ ಘಟಕಗಳ ಅಂಶ, ಇದು ಮಾನವಕುಲದ ಒಳಿತಿನ ಕಾರ್ಯಾಚರಣೆಯನ್ನು ಕೈಗೊಳ್ಳಬಹುದು ಅಥವಾ ಅದರ ಭಾಗವಾಗಿರಬಹುದು. ಆದರೆ ತನ್ನ ಆಕರ ಜೀವಿ ಪರಿಸ್ಥಿತಿಯನ್ನು ಹಾಗೂ ವಯವಸ್ಥೆಯನ್ನು ಕ್ಷೋಭಗೊಳಿಸಿದಂತಿರಬೇಕು. ಸಂಪನ್ಮೂಲವೆಂದರೆ, ಎಲ್ಲ ದ್ವಾರಾ ಹಾಗೂ ದ್ರವ್ಯೇತರ ಸಾಧನಗಳನ್ನು ಮಾನವನ ಸಾಮಾಜಿಕ ಹಾಗೂ ಜೀವಿ ಪರಿಸರ ಅಗತ್ಯಗಳನ್ನು ಮೂರ್ಕೆಸುವ ಎಲ್ಲವನ್ನೂ ಒಳಗೊಳ್ಳುತ್ತದೆ. ಭೂಮಿಯ ಸಂಪನ್ಮೂಲಗಳು ಕೇವಲ ಮಾನವರಿಗೇ ಅಲ್ಲದೆ ಎಲ್ಲ ಜೀವಿರೂಪಗಳಿಗೂ ಇರುವಂತಹುದು ಎಂಬುದನ್ನು ಮೆಚ್ಚಿ ಆ ಬಗ್ಗೆ ಸಂವೇದನೀಯೆಲರಾಗಿರಬೇಕು. ಜ್ಯೋತಿಕ ವೈದ್ಯರು ಎಲ್ಲ ಜೀವಿಗಳಿಗೂ ಒಳಿತಾಗಬೇಕು. ಸಂಪನ್ಮೂಲಗಳಿಗೆ ಎರಡು ಅಂಶಗಳಿವೆ – ಉಪಯುಕ್ತತೆ ಮತ್ತು ಕಾರ್ಯನಿರ್ವಹಣೆ ಸಾಮರ್ಥ್ಯ. ನಿಸರ್ಗವು ನಮ್ಮ ಉಳಿವಿಗೆ ಅತ್ಯಗತ್ಯವಾದ ಸಂಪನ್ಮೂಲಗಳನ್ನು ಒದಗಿಸುತ್ತದೆ. ನಾವು ಇದನ್ನು ಜೀವಿಪರಿಸರ ವ್ಯವಸ್ಥೆಯ ಸೇವೆಯಿನ್ನುತ್ತೇವೆ. ಅವು ನಿಯಂತ್ರಕವೂ, ತಾತ್ಕಾಲಿಕವೂ ಮತ್ತು ಸಾಂಸ್ಕೃತಿಕವೂ ಆಗಿರಬಹುದು.

ನ್ಯೂಸಿಗ್ರಿಕ್ ಸಂಪನ್ಮೂಲದ ಮೇಲೆ ಮಾನವನ ಅವಲಂಬನೆಯು ನಾಗರಿಕತೆಯ ಇತಿಹಾಸದ ಪ್ರಮುಖ ಪೂರಾತನವಾದದ್ದು. ಅನಾದಿಕಾಲದಿಂದಲೂ ಜ್ಯೋತಿಕ ಮತ್ತು ಅಜ್ಯೋತಿಕ ಸಂಪನ್ಮೂಲಗಳ ಸಾರವನ್ನು ಭೂಮಿ ಹಾಗೂ ಜಲಗೋಳ ಜೀವಿಪರಿಸರ ವ್ಯವಸ್ಥೆಯಿಂದ ಪಡೆದಿದ್ದಾನೆ. ಜ್ಯೋತಿಕವೆಂದರೆ – ಸಸ್ಯ ಹಾಗೂ ಪ್ರಾಣಿ ಸಂಪದ ಮತ್ತು ಅಜ್ಯೋತಿಕವೆಂದರೆ ಬಂಡೆ, ಖನಿಜ, ಮಣಿ ಹಾಗೂ ನೀರು ಭೂಪರಿಸರಾತ್ಮಕ, ಸಾಮಾಜಿಕ ಸಾಂಸ್ಕೃತಿಕ ಮತ್ತು ಆರ್ಥಿಕ ನಿರ್ಬಂಧಗಳು ಸಮೃದ್ಧಿ, ಕೊರತೆ ಇಲ್ಲವೆ ಲಭ್ಯತೆ, ಬಳಕೆ ಅಥವಾ ಅಪ ಬಳಕೆಯಲ್ಲಿ ತಮ್ಮ ಪಾತ್ರ ವಹಿಸುತ್ತವೆ. ಅಭಿವೃದ್ಧಿಗೆ ನಮ್ಮ ಹಕ್ಕೋತ್ತಾಯವು ನ್ಯೂಸಿಗ್ರಿಕ್ ಸಂಪನ್ಮೂಲಗಳು ನಿಸರ್ಗದ ಮರು ಪಡೆಯುವಿಕೆ, ಮರು ಮೂರಣ ಸಾಮರ್ಥ್ಯದ ಮೇಲೆ ಅತೀವ ಒತ್ತೆದವನ್ನು ಹೇರಿವೆ. ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿತಿಗೆ

ಅಭಿವೃದ್ಧಿ ಅನಿವಾರ್ಯ ಎಂದು ಅರಿತಿರುವ ನಾವು ಯೋಜಿತ ಅಭಿವೃದ್ಧಿಗೆ ಕೊಡುಗೆ ನೀಡಿ ಸಂಪನ್ಮೂಲದ ಸುಸ್ಥಿರತೆಯ ಮೂಲಕ ಮುಂದಿನ ತಲೆಮಾರಿಸಿ ಸಾಕಷ್ಟು ಉಳಿಸಬೇಕಾಗಿದೆ.

ಪರಿಸರಾತ್ಮಕ ಅರ್ಥಶಾಸ್ತ್ರದ ಅರಿವನಂತೆ ನ್ಯೂಸಿಗ್ರಿಕ್ ಸಂಪನ್ಮೂಲದ ಪಾಠನ ಬಳಕೆಯನ್ನು ಹೀಗೆ ಅಧ್ಯೇತಸಬಹುದು :

**ನೇರ ಬಳಕೆ / ಲಾಭಗಳು :** ಇವೆಂದರೆ ; (i) ಖನಿಜ (ii) ಇಂಥನ (iii) ಆಹಾರ ಮತ್ತು ಜೀವಧಿ (iv) ಸಾರಿಗೆ ಮತ್ತು ಸಂವಹನ ಸಾಧನ / ಆಧಾರಗಳು (v) ಸಾಂಸ್ಕೃತಿಕ ಬಳಕೆಗಳು.

ಪರೋಕ್ಷ ಲಾಭಗಳು ಇವೆಂದರೆ ; (i) ಪರಿಸರ ನಿಯಂತ್ರಕ ಸೇವೆಗಳು : ಸಿಂಕೋ ವಿತರಣೆ, ಉಷ್ಣ ವಿನಿಮಯ, ಇತ್ಯಾದಿ (ii) ಸೌಂದರ್ಯ ವ್ಯಾಪಾರಗಳು ಮತ್ತು ರಂಜನೆ. (iii) ನ್ಯೂಸಿಗ್ರಿಕ್ ಸಂಪನ್ಮೂಲಗಳನ್ನು ನವೀಕರಿಸುವ ಮತ್ತು ನವೀಕರಿಸಲಾಗಿ ವರ್ಗೀಕರಿಸಿದೆ. ನವೀಕರಿಸಲಾರದವೆಂದರೆ ಸಿಂಪಿತ ದಾಸ್ತಾನಿರುವಂತಹವು. ಒಮ್ಮೆ ದಾಸ್ತಾನು ತೀರಿತಂದರೆ ಅದು ಮರು ಮೂರಣವಾಗಲು ನವೀಕೃತವಾಗಲು ಸಾವಿರಾರು ವರ್ಷ ಬೇಕು. ಅಂತಹ ಸಂಪನ್ಮೂಲಗಳ ವಿಷಯದಲ್ಲಿ ಬಳಕೆಯ ದರ ಮರುಮೂರಣ ದರಕ್ಕಿಂತಲೂ ಅಧಿಕ. ಕಲ್ಲಿದ್ದಲು ಹೆಚ್ಚೊಳ್ಳಲಿಯಂಗಳು ನವೀಕರಿಸಲಾಗದ ಸಂಪನ್ಮೂಲಗಳ ಉದಾಹರಣೆಗಳು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನವೀನ ಅನ್ವಯಗಳು ಸಮರ್ಪಕ ನಿರ್ವಹಣೆಯ ಕ್ರಮಗಳ ಮೂಲಕ ನಿಯಂತ್ರಿಸಲು / ಸೀಮಿತ ಬಳಕೆ ಮಾಡಲು ಸಂಪನ್ಮೂಲದ ಜಾಣ ಹಾಗೂ ದಕ್ಕ ಬಳಕೆ ಸಾಧ್ಯ.

ನವೀಕರಿಸಬಲ್ಲವೆಂದರೆ ನವೀಕರಣ / ಮರುಮೂರಣವಾಗುವಂತಹವು. ಆದರೆ ಇವು ಸೀಮಿತವಲ್ಲದವವು; ಮಾನವ ಚಟುವಟಿಕೆಗಳಿಂದ ಜಗ್ಗದವು. ಸೌರ ಮತ್ತು ಮಾರುತ ಶಕ್ತಿ ಕೆಲವು ನವೀಕರಿಸಬಲ್ಲ ಸಂಪನ್ಮೂಲಗಳಾದ ನೀರು ಮಣಿ ಮತ್ತು ಕಾಡುಗಳು ಅವುಗಳ ದಾಸ್ತಾನನ್ನು ಪ್ರಭಾವಿತಗೊಳಿಸಬಹುದು. ಜನಸಂಖ್ಯೆಯು ಹೆಚ್ಚಳಿದಂದ ನ್ಯೂಸಿಗ್ರಿಕ್ ಸಂಪನ್ಮೂಲದ ಮೇಲೆ ಅತೀವ ಒತ್ತೆದವನ್ನು ಗಣನೀಯವಾಗಿ ಹೆಚ್ಚಿಸಿವೆ. ಭಾರತದಲ್ಲಿ 1901ರಲ್ಲಿ ಪ್ರತಿ ಚದರ kmಗೆ 77 ಮಂದಿ ಇದ್ದರು. 1951ರಲ್ಲಿ ಅದು 117ಕ್ಕೇರಿತು. 1981ರ ವೇಳೆಗೆ ಅದು 216 ಆದದ್ದು, 2011ರ ವೇಳೆಗೆ 382ರನ್ನು ತಲುಪಿದೆ. ಬೇಸಾಯದ ಭೂಮಿಯ ತಲ್ಲಾ 0.3 ಹೆಚ್ಚೇರ್ಗೆ 2009ರಲ್ಲಿದ್ದರೆ 2011ರ ವೇಳೆಗೆ ತಲ್ಲಾ 0.13 ಆಯಿತು. ಅರಣ್ಯ ಆವರಣವು 1947ರಲ್ಲಿ 70% ಇದ್ದದ್ದು, 1992ರಲ್ಲಿ 49.32% ಇತ್ತು. 2013ರ ವೇಳೆಗೆ 21.23% ಆಗಿದೆ. ಸಂಪನ್ಮೂಲ ಕೊರತೆಯ ಪರಿಸರಾತ್ಮಕ, ಆರ್ಥಿಕ, ಮಣಿನ, ರಾಜಕೀಯ ಬಿಕ್ಷುಪ್ರಗಳನ್ನು ವಿವಿಧ ತೀವ್ರತೆಯಲ್ಲಿ ಉಂಟುಮಾಡುತ್ತದೆ. ಸುಸ್ಥಿರ ಅಭಿವೃದ್ಧಿಯ ರಂಗ ಸಚ್ಚಿಕೆಯ ಪರಿಸರಾತ್ಮಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಮರ್ಪನೀಯವಾದ ತತ್ವಗಳಾದ ಬಳಕೆ ತಗ್ಗಿಸಿ, ಮರುಬಳಗಳಿ



ಮತ್ತು ಮರು ಚಕ್ರೀಯಗೋಲಿಸುವ ತತ್ವವನ್ನು ಆಧರಿಸಿದೆ.  
ಸುಸ್ಥಿರತೆಯೆಂದರೆ, ಅಗತ್ಯದಪ್ಪು ಲಭ್ಯತೆ, ಸುರಕ್ಷತೆ, ಭದ್ರತೆ  
ಸಾಫಲಾಂಬನೆ – ವರ್ತಮಾನ ಹಾಗೂ ಭವಿಷ್ಯದಲ್ಲಿ ಇರುವಂತಹುದು.

ఈ ఎల్లవన్నా గురించాగిసికోండాగ విజ్ఞాన మత్తు  
తంత్రజ్ఞానద నవీన అస్థయగళన్న రూపిసి యుక్త నివహణా  
రూపిగళన్న జారిగ తరబేసిద. నివహణా రూపిగళిందరే  
– యోజనే భవిష్యద మున్సొజనే, నిధానర ప్రక్రియే, శీఘ్ర  
ప్రతిక్రియా కాయవిన్యాస, ముగ్గట్ట నివహణ, పయానయ  
పరిహారగళ తప్పిలునివహణ, పయానయ క్రమగళు,  
పరిణామ అందాబు మత్తు తిద్దుపడి క్రమగళ నియంత్రణ  
– ఎల్లవరు సేరివే.

೨೫


ఈ లప ఏభాగవు న్యేసగిక సంపన్మూలగళ ప్రత్యేకన, సంస్కరణ, వ్యోల్చవధన అథవా వివిధ బళశియగళ సలువాగి సంపన్మూలగళ ప్రత్యేక బళశి ఎల్లపన్నూ ఒళగొండిదే. ఇదల్లదే, న్యేసగిక సంపన్మూలద ఆకర వ్యాప్తి హంజీసువుదు అథవా హోస / ఉత్తమ ఉపయోగగళ మూలక ఈగాగలే ఇరువ క్రుమవన్ను సుధారిసువుదు - వానవ హాగొ పరిసరద ఒళితిన దృష్టియింద క్షేగొళ్ళబేకాగిదే. ఈగిరువ

సంపన్మూల నివాహణయే ప్రభావ అధ్యయనవన్ను కేగొండు అదర నకారాత్మక ప్రభావవన్ను తగ్గిసువ దిక్షినల్లి సమంజస మాపాదుగళన్ను తెంత్రజ్ఞానద మూలక సూబిసువుదు ఇల్లవే పయోచియ తెంత్రజ్ఞాన అభివృద్ధిపడిసుపుదాగిదే. నైసగిక సంపన్మూల నకాలే తయారి, నీరిన ఆకర / సూక్ష్మ నీరిన ఆకర యోజనే, జమీను బళకే, జమీను బళకే నకాలే, జీవివైవిధ్య సమృద్ధి నకాలే, జనసంఖ్య అధ్యయన సంరక్షణా హాగూ నివాహణా యోజనాగళన్ను ఈ ఉప విషయ / విభాగదల్లి సేరిసలాగిదే.

## ನಿಮ್ಮ ಯೋಜನೆ ವಿನ್ಯಾಸಗೊಳಿಸಿ :

ಯೋಜನೆಯ ವಿನ್ಯಾಸದ ಹೊದಲ ಹೆಚ್ಚೆಯೆಂದರೆ ನಿಮ್ಮ  
ಆಸಕ್ತಿಯ ಕ್ಷೇತ್ರವನ್ನು ಕಾಳಜಿಯನ್ನು ಗುರುತಿಸುವುದು. ಸಂದರ್ಭದ  
ವಿಶೇಷಕ್ಕೆಯನ್ನು ಯೋಜನೆಗೆ ಮುಂಬಿತವಾಗಿ ಕೈಗೊಳ್ಳಿ. ಅಧ್ಯಾಪಕರು  
ಹಾಗೂ ಪರಿಣತರ ನೆರವು ಪಡೆಯಲು ಹಿಂದಿಗೆಯಬೇಡಿ. ವಾಹನಿ  
ನಕಾಶೆಯನ್ನು (ಚೌಕಟ್ಟನ್ನು) ಈ ಕೆಳಗೆ ನೀಡಲಾಗಿದೆ. ಇದನ್ನು  
ಅಭ್ಯಾಸ ಮಾಡಿ ಜೀವಿಪರಿಸ್ಥಿತಿ ವೃವಸ್ಥೆಯ ಸಮಸ್ಯೆಯನ್ನು ಪತ್ತೆ  
ಮಾಡಿಕೊಳ್ಳಿ. ನೀವು ಮಾಡುವ ಕಾರ್ಯದ ಸ್ವಷ್ಟತೆ ಇರಲಿ.  
ಸಮಸ್ಯೆಯ ತೀವ್ರತೆ ಮತ್ತು ಸಂಶೋಧನೆಯ ತಾರ್ಕಿಕತೆ ಮುಖ್ಯ  
ನಿಮ್ಮ ಅಧ್ಯಯನವನ್ನು ಈ ಚೌಕಟ್ಟ ಆರ್ಥರಿಸಿ ತೀರ್ಮಾನಿಸಿ.

ಕರ್ನಾಟಕ





ಉದಾಹರಣೆಯಾಗಿ ಈ ಸಂದರ್ಭಗಳನ್ನು ಗಮನಿಸಿ ವಿಷಯ / ಸಮಸ್ಯೆಗಳು - ನೀವು ಅಧ್ಯಯನ ಮಾಡುವಂತಹದು. ಈ ಉಪ ವಿಭಾಗದಲ್ಲಿ ಗಮನಿಸಿ.

### ಘಾಯಾಚಿತ್ರಗಳು





‘A’ ಯಿಂದ ‘R’ರ ವರೆಗೆ ಎಲ್ಲ ಭಾಯಾಚಿತ್ರಗಳು ಕೆಲವು ಉದಾಹರಣೆಗಳು. ಇದರಲ್ಲಿ ಸಂಪನ್ಮೂಲಕ್ಕೂ ಸ್ಥಳೀಯ ಪರಿಸರಕ್ಕೂ, ಆರ್ಥಿಕತೆ ಮತ್ತು ಸಮಾಜಕ್ಕೆ ಸೂಕ್ಷ್ಮ ಸಂಬಂಧವಿದೆ. ಇವನ್ನು ಸೂಕ್ಷ್ಮವಾಗಿ ಏಕೆಂಬಿ, ವಿಶೇಷಿಸಿ, ಜಾಗರೂಕತೆಯಿಂದ ವಿಮರ್ಶಾತ್ಮಕವಾಗಿ ಮಾರ್ಗ ಅಥವಾ ನವನ್ಯ ಸದ್ಯದ ಸ್ಥಿತಿ-ಗತಿ, ಜೀವಪರಿಸರ, ಮಹತ್ವ, ಪ್ರವೃತ್ತಿ, ಬೆದರಿಕೆ, ಇವು ನಮ್ಮ ಭಾಗವಹಿಸಿಕೆಗೆ ಸ್ವೇಚ್ಛಾಕ ಸಂಪನ್ಮೂಲದ ಸುಸ್ಥಿರ ನಿರ್ವಹಣೆಗೆ ನಿಮಗೆ ವಿಚಾರಗಳು ಲಭ್ಯವಾಗಲಿವೆ.

#### ಭಾಯಾಚಿತ್ರಗಳು





ತಃ ಕೆಳಗೆ ಕೆಲವು ಯೋಜನೆಗಳನ್ನು ನೀಡಲಾಗಿದೆ;

#### 1. ಸಂಪನ್ಮೂಲ ನಕಾಶೆ ಮತ್ತು ನಿರ್ವಹಣಾ ಯೋಜನೆ.

ಪ್ರದೇಶವೊಂದು ಒದಗಿಸುವ ಸಂಪನ್ಮೂಲದ ನಕಾಶೆ ಅದ್ಯಾರ್ಥ ಬಿತ್ತದ ಮತ್ತು ಬೆದರಿಕೆ ಎದುರಿಸುವುದು. ಪ್ರದೇಶದಲ್ಲಿ ಎದುರಾಗಿರುವ ಬದಲಾವಣೆಗಳು ನಿಮ್ಮ ವಿಶೇಷಣೆಗೆ ಸದವಕಾಶ ಸಂಪನ್ಮೂಲದ ಸುಸ್ಥಿರ ನಿರ್ವಹಣೆಗೆ ಮಧ್ಯಸ್ಥಿಕೆ ಕೈಗೊಳ್ಳಲು ವಿನ್ಯಾಸ ರೂಪಿಸುವುದು.

ಪ್ರಾಸ್ತಾವಿತ ಚಟುವಟಿಕೆಗಳೆಂದರೆ:

- ◆ ಅಧ್ಯಯನ ಪ್ರದೇಶದ; ಸಂಪನ್ಮೂಲ ಪತ್ರ.
- ◆ ಸ್ಥಿತಿಗತಿಗಳ ಅರಿವು, ವಿಶೇಷಣೆ, ಬೆದರಿಕೆ, ಅಂತರಾಷ್ಟ್ರೀಯ ಮತ್ತು ತತ್ವಾಂಶದ ರೂಪಿಗಳು ಹಾಗೂ ಅನಂತರದ ಶೈಕ್ಷಿಕರಣ.
- ◆ ಮೇಲೆ ತಿಳಿಸಿದ್ದರ ಸ್ಥಾನಿಕ ವಿನ್ಯಾಸ ಪತ್ರ.
- ◆ ನಿರ್ವಹಣಾ ಯೋಜನೆ ತಯಾರಿ
- ◆ ವ್ಯಾಧಾನಿಕ ಧೋರಣೆಗಳು
- ◆ ನಿರ್ದಿಷ್ಟಪಡಿಸಿ / ಲಕ್ಷಿಸಿ – ನಿಮ್ಮ ಅಧ್ಯಯನ ಕ್ಷೇತ್ರ ಕುರಿತಂತೆ ಒಂದು ಸಂಪನ್ಮೂಲದ ಲಕ್ಷ್ಯ ಕ್ಷೇತ್ರ ಪತ್ರ ಸಂಪನ್ಮೂಲ.

ಉದಾಹರಣೆ : ಮೇಲ್ಮೈ ನೀರು, ಜೌಗು ಭೂಮಿ, ಮಣಿನ ಗುಣಮಟ್ಟ, ಅಂತರ್ಜಾಲ, ಜಮೀನು ಬಳಕೆ- ಜಮೀನು ಆವರಣ ಇತ್ಯಾದಿ.

- ◆ ಅಧ್ಯಯನ ಕ್ಷೇತ್ರದ ಅಳ್ಳಾ ನಡಿಗೆ ಕೈಗೊಳ್ಳಿ. ಸಂಪನ್ಮೂಲ ಗುರುತಿಸಿ, ಅವುಗಳ ಸಾಫ್ ಮತ್ತು ಆಕರ ನಕಾಶೆ ತಯಾರಿಸಿ.
- ◆ ವಿಸ್ತೃತ ವೀಕ್ಷಣೆ ನಡೆಸಿ.
- ◆ ಕ್ಷೇತ್ರ ಆಕರ ಮಾಪನ ಕೈಗೊಂಡು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಮಾಹಿತಿ ಸಂಗ್ರಹಿಸಿ.
- ◆ ಪ್ರಸ್ತುತ ಸಂಬಂಧಿತರೊಂದಿಗೆ ಚರ್ಚೆ ಕೈಗೊಳ್ಳಿ.
- ◆ ಪ್ರಶ್ನಾವಳಿ ತಯಾರಿಸಿ ಚರ್ಚೆಸಿ ಮತ್ತು ಸಂಬಂಧಿತರ ಸಂದರ್ಶನ ನಡೆಸಿ.
- ◆ ಮಾಹಿತಿ ಸಂಚಯ ಕೈಗೊಂಡು ವಿಶೇಷಿಸಿ ಮತ್ತು ಅಧ್ಯೇಯಸಿ.

ನಿರೀಕ್ಷಿತ ಘಳಿ :

- ◆ ಸಂಪನ್ಮೂಲ ನಕಾಶೆ
- ◆ ಸಂಪನ್ಮೂಲ ವಿಸ್ತಾರ
- ◆ ಬೆದರಿಕೆ / ಅಂತರಾಷ್ಟ್ರೀಯ ಪತ್ರ
- ◆ ನಿರ್ವಹಣಾ ಯೋಜನೆ.



### অংকণ - ১

নকাশ তথ্যারিসুবুদ্ধ হ'গে?

নকাশীয়নুবুদ্ধ স্বান হাগো তত্ত্বাবধি লক্ষণগৱন্তু জিতৃ রূপদলী নিরূপিসুব ক্ৰম। ইদু কেলু শিস্তগৱন্তু সুবুদ্ধ কৰ্তৃ। নকাশীয় পুঁধান অংশগৱন্তু এবং স্থেলু, সংকেত সীমা, দিক্ষু নকাশীয় স্থেলু এবং এবং নকাশীয়লী নিরূপিসুব দূৰকৌ বাস্তববাগি ভূমিয় মেলিন দূৰকৌ ইৰুব অনুপৰত। সীমা এবং এবং নকাশীয় বিস্তুৰদ মিতি। ইদনু সূচিসুব গৰিয় এবিধ সীমা গৱন্তু পুঁত্তেকীসুবুদ্ধ। পুঁত্তে এলু অংশগৱন্তু সংকেতগৱন্তু এবং নিরূপিসুবুদ্ধ। সাৰ্বান্বয়বাগি সংকেতপু বিংদু, রেইবৈ ইলুবৈ এক্সীণ আগুবুদ্ধ। নিবাস, কেলদ স্বান মুংতাদবন্তু বিংদুবাগি নিরূপিসুলাগুবুদ্ধ। নদি, রস্ত, হোলৈ মুংতাদবন্তু রেইবৈয়বাগি পুত্রনিধিসুলাগুবুদ্ধ। কাঢ়, কেষু, ভূমি মোদলাদবন্তু বণ্ণ / ঘায়েগৱ মূলক নিরূপিসুলাগুবুদ্ধ।

অধ্যয়ন পুঁত্তে নকাশ তথ্যারিয় পুঁত্তে হংতগৱ :

i. ফোটোগ্ৰাফিক নকাশ আধৰিসি নিমু পুঁত্তে নকাশীয়নু নিবৈ তথ্যারিসুবুদ্ধ। নিমু অধ্যয়ন পুঁত্তে বন্তু অলৈ নমুদিসুবুদ্ধ।

জোটোন্তো সোলভ্য ইড্ডলী গোগো নকাশে তেৰল হাদুকুব আংতেৰুবন্তু ছিতীদৰে অদু পুঁত্তে বন্তু জোৰুবুদ্ধ (জিতৃ ১ রংতে) অদৰ পুঁচোজিক তেৰুকোলৈ। গোগো অঞ্চলী মানিটো তেৰীয় মেলৈ, এংভাগদ তলমূলে যুলীবুদ্ধ। গোগো অঞ্চল বিংব (জিতৃ

এৰদৰলীবুদ্ধ তোৱুবুদ্ধ)। পুঁচো জিক তেৰুকোলৈ। কেলু জিতৃদলীবুদ্ধ বিংব পুঁধান দাবলিসি। কে নকাশে আধাৰ নকাশে গৱাগিৰিবুদ্ধ (গোগো নকাশ, ভূনকাশ)।

ii. আধাৰ নকাশ আধৰিসি নিবৈ ভূপুঁত্তে দলী এক্ষে কেগোংতু, বণ্ণমোজিয়িংত সোচিসুবুদ্ধ।

iii. নকাশীয় স্থেলিগ সংবাদিসুব দৰণতে, পুঁত্তে দলী লাদু সাংঘৰ্তে মুক্তিতৰ অংশগৱন্তু পৰিগণিসি আধাৰ নকাশ মুক্তু জোলৈ মানিটো তেৰীয় মেলৈ কে মাহিতি আধৰিসি কালানুকূমদলী আগুব বিদলাবণ্ণ গুরুতিসুবুদ্ধ।

বিবৰগৱ কে জালতাৰণবন্তু সংপৰ্কসি

<http://www.planetware.com/cartography-and-maps-for-beginners.htm> <http://www.walkingandhiking.co.uk/beginners-guide-map-reading-grid-references.html> [http://sseaepl.org/reports/project\\_on\\_map\\_learning.pdf](http://sseaepl.org/reports/project_on_map_learning.pdf) <https://www.nh.gov/oep/resource-library/planning/documents/preparing-master-plan-existingmap.pdf>


<http://www.wikihow.com/Make-a-Map>  
“Introduction to Map Learning”, SSEEP, Nagaon, Assam and ASTEC, Guwahati, Assam,

Text book of Practical Geography, Md. Zulfequar Ahmad Khan)



## ಅಂಕಣ - 2

ನಿರ್ವಹಣೆ ಮತ್ತು ಸಂರಕ್ಷಣಾ ಯೋಜನೆ ತಯಾರಿಯ ಬಗೆ ಹೇಗೆ? ನಿರ್ವಹಣಾ ಮತ್ತು ಸಂರಕ್ಷಣಾ ಯೋಜನೆಯನ್ನವುದು ಸಂರಕ್ಷಣೆ / ರಕ್ಷಣೆಯ ಗುರಿಸಾಥನೆಯ ಸಲುವಾಗಿ ಕಾರ್ಯ ಯೋಜನೆಯನ್ನು ಗುರುತಿಸಿ ತಯಾರಿಸುವ ಸಾಧನೆ. ಯೋಜನೆಯ ಸಾಮಾನ್ಯ ಅಭ್ಯಾಸಗಳಿಂದರೆ, ಅವುಗಳ ವಿವಿಧ ಹಂತಗಳಲ್ಲಿ ಸಂದರ್ಭ ವಿಶ್ಲೇಷನೆ, ಸಮಸ್ಯೆಯ ಪತ್ತೆ ಹಾಗೂ ಮುನ್ಮೋಟಿ, ಪರ್ಯಾಯದ ಪತ್ತೆ, ಗುರಿ ಮತ್ತು ಧೈಯವನ್ನು ನಿಗದಿಪಡಿಸಿಕೊಳ್ಳಲುವುದು, ಕಾರ್ಯ ಯೋಜನೆ ತಯಾರಿ ಹಾಗೂ ಜಾರಿ, ಪರಿಣಾಮದ ನಿಯಂತ್ರಣ ಮತ್ತು ಅಂದಾಜು. (ಚಿತ್ರ 3)



ನಿರ್ವಹಣೆ ಮತ್ತು ಸಂರಕ್ಷಣೆ ನಿರ್ವಹಣೆಗೆ ಸಂಬಂಧಿಸಿದ ಹಾಗೆ ಈ ಪ್ರಕ್ರಿಯೆ ಅನುಸರಿಸಬಹುದು (ಚಿತ್ರ 4)

ವಿವರಗಳಾಗಿ ಈ ಜಾಲ ತಾಣ ಸಂಪರ್ಕಿಸಿ.

Natural Resource Management Tools for participatory planning and implementation, <http://www.crs.org/sites/default/files/tools-research/natural-resource-management-tools-for-participatory-nrmprojects.pdf>; <http://www.fao.org/nr/kagera/tools-and-methods/en/>;

<http://www.fao.org/nr/kagera/tools-andmethods/community-active-planning/en/>; [http://www.fao.org/fileadmin/templates/nr/kagera/Documents/local\\_tools.pdf](http://www.fao.org/fileadmin/templates/nr/kagera/Documents/local_tools.pdf)

[http://www.fs.fed.us/psw/publications/documents/psw\\_gtr191/psw\\_gtr191\\_1213-1223\\_korschgen.pdf](http://www.fs.fed.us/psw/publications/documents/psw_gtr191/psw_gtr191_1213-1223_korschgen.pdf); <http://www.ifad.org/pub/enviorn/EnvironENG.pdf>

<http://www.unep.org/Documents.Multilingual/Default.asp?DocumentID=52&ArticleID=58>

<http://www.ecologyandsociety.org/vol5/iss2/art17/figure2.gif>

<https://www.cbd.int/doc/meetings/mar/mcbem-2014-04/other/mcbem-2014-04-integrated-planning-decisionsupport-en.pdf>)

## ಅಂಕಣ 3.

ಪ್ರಕ್ರಿಯೆ ಗುಂಪು ಚರ್ಚೆ (ಎಫ್.ಜಿ.ಡಿ.: ಫೋರ್ಮ್ ಗ್ರೂಪ್ ಡಿಸ್ಪ್ಲೇನ್)

ಎಫ್.ಜಿ.ಡಿ ಯು ಮಾಹಿತಿ ಸಂಗ್ರಹಣೆಯನ್ನು ಅರೆ ವ್ಯವಸ್ಥಿತ ಗುಂಪಿನಿಂದ ಸಂಗ್ರಹಿಸುವ ಸಂದರ್ಶನ ಪ್ರಕ್ರಿಯೆಗಳು ಸಾಮಾನ್ಯವಾಗಿ ಒಬ್ಬೊಬ್ಬರು ಗುಂಪು ಚರ್ಚೆಯನ್ನು ಸರಿದೂಗಿಸುವುದು. ಸಮಾನಸ್ಯಂದರು (ವೃತ್ತಿ, ವಯಸ್ಸು, ಲಿಂಗ ಇತ್ಯಾದಿ) ಚರ್ಚೆಯಲ್ಲಿ ಭಾಗವಹಿಸುವರು. ನೇರವಾಗಿ ಸಂಗ್ರಹಿಸಲಾಗದ ಮಾಹಿತಿಯನ್ನು ಎಫ್.ಜಿ.ಡಿ.ಯ ಸಂದರ್ಶನಗಳ ಮುಖೇನ ಸಂಗ್ರಹಿಸಲಾಗುವುದು. ಎಫ್.ಜಿ.ಡಿ. ಮೂಲಕ, ಏನು? ಯಾವಾಗೆ? ಏಕೆ ಮತ್ತು ಹೇಗೆ? ಅಂಶಗಳು ಸಮುದಾಯ ಜೀವನದ ಮೇಲೆ ಪ್ರಭಾವಿಸುವುವು. ಈ ಉದ್ದೇಶಕ್ಕಾಗಿ ಪ್ರಧಾನ ತಂತ್ರನಗಳು ಹೀಗಿವೆ.

ಶಿಷ್ಟ ಪ್ರಶ್ನೆಗಳನ್ನು ಗುಂಪು ಪ್ರತಿಕ್ರಿಯೆಯ ಮೂಲಕ ಸಂದರ್ಭ. ವಿಶ್ಲೇಷಣೆ ಅನುವು ಮಾಡಿಕೊಳ್ಳಲಾಗುವುದು. ಗ್ರಾಮೀಣ ಜನರ ಬದುಕಿಗೆ ಬೇಕಾಗುವ ಪ್ರಮುಖ ಸ್ನೇಹಿತ್ಯ ಸಂಪನ್ಮೂಲಗಳಾವುವು ಎಂಬಂತೆ, ಇಂತಹ ಪ್ರಶ್ನೆಗಳಿಗೆ ಲಭಿಸುವ ಉತ್ತರ ಒಂದು ಪಟ್ಟಿ ಆದೀತು. ಅದರ ಮುಂದಿನ ಹೆಚ್ಚಿ ಹೀಗಿದೆ. ಹೆಚ್ಚಿ ಚರ್ಚೆ ಮೂಲಕ ಈ ಪಟ್ಟಿ ತುಂಬಿಸಿರಿ.

ತ್ವರಿತ ಸಂಪನ್ಮೂಲ	ಸಂಪನ್ಮೂಲದ ಹೆಸರು	ಆಧಾರಿತ ಜೀವನ ಕ್ರಮ (ಪ್ರಾಚೀನ ಸಾರಕೆ, ಮೇಸುಗಾರಿಕೆ, ಭಕ್ತಿ ಎಂಬೆ, ತೋಟಕಾರಿಕೆ, ಇತ್ಯಾದಿ).	ಖರುತಮಾನತೆ ಈ ಸಂಪನ್ಮೂಲ ನಿರ್ಧಾರಣೆ ಮತ್ತು ಲಭ್ಯತೆ	ಸದ್ಯದ ಸ್ಥಿತಿಗಂತ ಪರವಾಗಿಲ್ಲ, ಕೆಷ್ಟ ಬೆದರಿಕೆಗೆ ಒಳಗಾಗಿದೆ ಇತ್ಯಾದಿ	ಯಾವುದೇ ಗಂಭೀರ ಘಟನೆಗಳು ಉಂಟಾಗಿವೆಯೇ, ನೆಲಕುಸಿತ, ಕಾಡುಮೃಗಗಳಿಗೆ ಬೆದರಿಕೆ ಜನಗಳಿಗೆ ಗೊಂದಲ	ಸಂಪನ್ಮೂಲ ಶ್ರೇಣೀಕರಣ (1,2,3 ಹೀಗೆ ಬದುಕಿನ ಪ್ರಾಮುಖ್ಯವನ್ನು ಆಧಿಕಿಕ ಕೌರತೆಯಿಂದ ಈ ಸಂಪನ್ಮೂಲ ಬದಲಾಗಬಹುದು).

ಜನಾಭಿಪ್ರಾಯವನ್ನು ಈ ಅಂಶಗಳಲ್ಲಿ ಸಂಗ್ರಹಿಸಬಹುದು.

ತ್ವರಿತ ಸಂಪನ್ಮೂಲ	ಸಂಪನ್ಮೂಲದ ಹೆಸರು	ಸಂಭಾವ್ಯ ಗಂಡಾಂತರ	ಪರಿಹಾರೋಪಾಯ / ಸಂರಕ್ಷಣೆಗೆ ಬೇಕಾದ ಧೋರಣೆಗಳು



ಇವು ಉದಾಹರಣೆಗಳು ಮಾಡಿ; ಸಮಸ್ಯೆಯನ್ನು ಬೇರೆ ಆಯ್ದು ಮಾಡಿ. ಇಂತಹದೇ ಧೋರಣೆ ಕೈಗೊಳಿಸಬಹುದು.

ಮಾಹಿತಿಯನ್ನು ದಾಖಲಿಸುವಾಗ ನಕಾಶೆ ಕಾಗದ ತೆಗೆದುಕೊಂಡು ಎಲ್ಲ ಮಾಹಿತಿಯನ್ನು ಮಾರ್ಕೋರ್ / ಸ್ನೇಚ್ ಪೇನ್‌ನಿಂದ ದಪ್ಪ ಅಕ್ಷರಗಳಲ್ಲಿ ನಮೂದಿಸಿ ಎಲ್ಲರಿಗೂ ಮಾಹಿತಿ ಲಭ್ಯವಾಗಿಸಬೇಕು. ಇದರೊಂದಿಗೆ ಚಚೆಯನ್ನು ಶ್ರವ್ಯವಾಗಿ ದಾಖಲಿಸಬೇಕು. (ಮೊಬೈಲ್ ಫೋನಿನ ದಾಖಲಾ ವ್ಯವಸ್ಥೆ ಬಳಕೆ ಮಾಡಿ) ಚಚೆಯಲ್ಲಿ ಅನಂತರ ಮುದ್ರಿತ ದಾಖಲೆಯನ್ನು ಲಿಖಿತ ರೂಪಕ್ಕೆ ತನ್ನ ಗುಣಾತ್ಮಕ ಮಾಹಿತಿಯ ಎಫ್.ಜಿ.ಡಿ.ಯಲ್ಲಿ ಬರುತ್ತದೆ. ಅಂತಹ ಮಾಹಿತಿಯನ್ನು ಸರಿಯಾಗಿ ಕೋಡಿಂಗ್ ಮಾಡಿ ಚಚೆಯನ್ನು ಬಹು ಮುಖ್ಯ. ಇದರಿಂದ ವಿಶೇಷಣೆ ಸುಗಮವಾದೀತು.

### ವ್ಯಾಧಾನಿಕ ಕ್ರಮ ವಿಧಾನಗಳು :

- ◆ ನಿಮ್ಮ ಅಧ್ಯಯನವನ್ನು ಗೊತ್ತು ಮಾಡಿಕೊಂಡು ಲಕ್ಷ ವಹಿಸಿ - ಅಧ್ಯಯನ ಕ್ಷೇತ್ರ ಗುರುತಿಸಿ. ಒಂದು ಸಂಪನ್ಮೂಲದಲ್ಲಿ ಗಮನಹರಿಸಿ. ಮೇಲ್ತೆ ಜಲ. ಗಡ್ಡ, ಮಣಿನ ಗುಣಮಟ್ಟು ಮಲ್ಲಾಗಾವಲು, ಅಂತರ್ಜಾಲ, ಜಮೀನು ಬಳಕೆ ಇತ್ಯಾದಿ.
- ◆ ಅಧ್ಯಯನ ಕ್ಷೇತ್ರದ ಎಲ್ಲೆಡೆ ಸಂಚರಿಸಿ ಮಾಹಿತಿ ಸಂಗ್ರಹಿಸಿ, ಆಕರ್ಗಳನ್ನು ಪತ್ತೆ ಮಾಡಿ, ಅದರ ಸ್ಥಾನವನ್ನು ಆಧಾರ ನಕಾಶೆಯಲ್ಲಿ ಗುರುತು ಮಾಡಿ.
- ◆ ಆಕರ ಆಧಾರ ವೀಕ್ಷಣೆ.
- ◆ ಕ್ಷೇತ್ರ ಆಧಾರ ವಾಪನಗಳಿಂದ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಮಾಪನ (ಪರಿಮಾಣಾತ್ಮಕತೆಗೆ ಕ್ಷಾತ್ರಂಬ್ರ) ವಿಧಾನ - ಅನುಸರಿಸಬಹುದಾಗಿದೆ. ಆಗ ಕಡಿಮೆ ಪ್ರದೇಶವನ್ನು ಶಾಲೆಯ ಸಣ್ಣ ಪ್ರದೇಶ ಆಯ್ದು ಮಾಡಬಹುದು.
- ◆ ಸಂಬಂಧಪಟ್ಟವರೊಡನೆ ಗುಂಪು ಚಚೆ.
- ◆ ಮೂವರ್ ನಿರ್ಧರಿತ ಪ್ರಶ್ನಾವಳಿ ಆಧಾರಿತ ಸಂದರ್ಶನ.
- ◆ ಆಧಾರ ಮಾಹಿತಿ ಅಭಿವೃದ್ಧಿ.
- ◆ ಮಾಹಿತಿ ವಿಶೇಷಣೆ ಮತ್ತು ಅಧ್ಯ್ಯಸುವಿಕೆ.

### ನಿರೀಕ್ಷಿತ ಫಲ :

- ◆ ಜೀವಿ ವ್ಯೇವಿಧ್ಯ ನಕಾಶೆ
- ◆ ಜೀವಿ ವ್ಯೇವಿಧ್ಯ ವಿವರ ನೀಡಿಕೆ
- ◆ ಬೆದರಿಕೆ / ಸುಪ್ತ ಅವಕಾಶ ಪತ್ತೆ
- ◆ ನಿರ್ವಹಣೆ ಮತ್ತು ಸಂರಕ್ಷಣಾ ಯೋಜನೆ.

3. ಯೋಜನಾ ಶೀರ್ಷಿಕ : 'ಮಣಿನ ಗುಣಮಟ್ಟ ಮತ್ತು ನಕಾಶೆ ರಚನೆ'

ಕೈಗಿಲು ಸುಪ್ತ ಅವಕಾಶಗಳು ಹಾಗೂ ಸಸ್ಯ ಸಂಪದ ವ್ಯೇವಿಧ್ಯವನ್ನು ನಿರ್ವಹಿಸುವಲ್ಲಿ ಮಣಿನ ಪ್ರಧಾನವಾದ ಸಂಪನ್ಮೂಲ. ಮಣಿನ ಗುಣಮಟ್ಟ ವಿಶೇಷಣೆ ಮತ್ತು ನಕಾಶೆ ತಯಾರಿಯು - ಕೈಗಿಲು ಯೋಜನೆ, ಅರಣ್ಯ ಆವರಣ ನಿರ್ವಹಣಾ ಯೋಜನೆ ಇತ್ಯಾದಿ. ಮಣಿನ ಗುಣಮಟ್ಟವನ್ನು ಅದರ ರಚನಾ ಜೋಡಣೆ, ಸಂರಚನೆ, ರಾಸಾಯನಿಕ ಗುಣಗಳು - ಆಮ್ಲೀರುತ್ತೆ, ಪ್ರತ್ಯಾಮ್ಲೀರುತ್ತೆ ಇತ್ಯಾದಿಗಳಿಂದ ತಿಳಿಯಬಹುದು. ಮಣಿನ ಗುಣಮಟ್ಟವನ್ನು ಮಣಿನ ರಚನಾ ಜೋಡಣೆಯ ವಿಶೇಷಣೆಯಿಂದಲೂ ಕೈಗೊಳಿಸಬಹುದು. ಮಣಿನ ಅನೇಕ ಗುಣಗಳನ್ನು ಅದರ ರಚನಾ ಜೋಡಣೆಯೇ ನಿರ್ದರ್ಶಿಸುತ್ತದೆ. ಅಧಿಕ ಮರಳುಯುತ್ತೆ ಮಣಿನ ಒರಟು ಇಲ್ಲವೇ ಹಗುರ ರಚನೆಯಾಗಿ. ಅಧಿಕ ಪ್ರಮಾಣದ ಜೇಡಿಮಣಿ ಇಳ್ಳರೆ ಭಾರವಾದ ರಚನೆ. ಒರಟು ರಚನಾ ಜೋಡಣೆಯ ಮಣಿ (ಮರಳು, ಸಡಿಲ ಮಣಿ ನೀರನ್ನು ಗಾಳಿಯನ್ನು ಒಳಹರಿಯಿಸುವಂತಹುದು ಕಡಿಮೆ ಸವಕಳಿಯಾಗಿ). ಅದು ನೀರು ಹಾಗೂ ಗಾಳಿಯನ್ನು ಸೂಕ್ಷ್ಮಗಳನ್ನು ಹಿಡಿದಿದಲಾರದು. ಆದರಿಂದ ನೀರು, ಗೊಬ್ಬರಗಳನ್ನು ಮತ್ತೆ ಮತ್ತೆ ಮೂರ್ಕೆ ಮಾಡಬೇಕು. ನಯ ರಚನಾ ಜೋಡಣೆ ಮಾದರಿ (ಜೇಡಿ, ಮರಳು ಜೇಡಿ, ಹೊಳು) ನೀರು ಗಾಳಿ ಹರಿಯಿಸುವದ ಸವಕಳಿಯಾಗಾಗಿ ವಂತಹುದು. ಅವು ನೀರು ಹಾಗೂ ಪೋಷಕವನ್ನು ಭರಿಸಬಲ್ಲವು. ಮಧ್ಯಮ ರಚನಾ ಜೋಡಣೆಯ ಮಣಿ (ಲೋಮ್‌, ಜೇಡಿಲೋಮ್‌, ಲವಣ್‌ಲೋಮ್‌) ಈ ಎರಡು ಬಗೆಗಳ ವ್ಯಾಪ್ತಿಯಲ್ಲಿ ಇರುವಂತಹವು.

ಜಮೀನಿನ ವಾಣಿನ್ನು ಬೆರಳಿಸಿದ್ದ ಸ್ಪ್ರಿಂಗ್‌ಸಿಂಗ್ ರಚನಾ ಜೋಡಣೆಯನ್ನು ನಿರ್ದರ್ಶಿಸುವಬಹುದು. ತೇವ ಮಣಿನ್ನು ವಿಭೇದಿಸಿ ನೋಡುವ ವಿಧಾನ ಇದು. ಮರಳುಕಣಗಳು ಬೆರಳಿಸಿದ ಉಜ್ಜಿದಾಗ ಗಡಸಾಗಿರುವುದು. ಹೊಳು ಮಣಿನ ನಯ ಹಾಗೂ ನುಲಿಪಾಗಿ ಇರುವುದು. ಜೇಡಿ ಮಣಿ ನಯ, ಅಂಟು ಹಾಗೂ ಆಕಾರತಳಿಯಾಗಿ ವಂತಹುದು. ವಿವಿಧ ಮಣಿನ ಕಣಗಳು ವಿಭಿನ್ನ ಮಂಟಪ ಚೆಂಡು ರಚನೆ, ಪಟ್ಟಿ ರಚನೆಯಾಗಬಲ್ಲವು. ಇಂತಹ ವೀಕ್ಷಣೆಯಿಂದಕ ಪ್ರದೇಶದ ಮರಳು ರಚನೆಯ ಏರು-ಪೇರನ್ನು ಗುರುತಿಸಿ, ನಕಾಶೆ ತಯಾರಿಸಿ ಮಣಿನ ನಿರ್ವಹಣೆಗೆ ಯೋಜನೆ ರೂಪಿಸಬಹುದು. ಇಂತಹ ಸಾಧನೆ ಪ್ರದೇಶದ ಸುಸ್ಥಿರ ಅಭಿವೃದ್ಧಿಗೆ ಪ್ರಮುಖವಾದದ್ದು.

### ಧ್ಯೇಯೋದ್ದೇಶ :

- ◆ ವಿಭಿನ್ನ ಭೂ ಬಳಕೆ ಸ್ಥಿತಿಯ ಮಣಿನ ರಚನಾ ಜೋಡಣೆ ತಿಳಿಯಾಗಿ.
- ◆ ಮಣಿನ ಗುಣಮಟ್ಟ ನಕಾಶೆಯನ್ನು ರಚನಾ ಜೋಡಣೆಯ ರಚನೆಗೆ ಸಂಬಂಧಿಸಿದಂತೆ ರೂಪಿಸಬಹುದು.
- ◆ ಮಣಿನ ಗುಣಮಟ್ಟ ಯೋಜನೆ ತಯಾರಿಸಬಹುದು.



### ವಿಧಾನ ಕ್ರಮ :

ನಿಮ್ಮ ಅಧ್ಯಯನ ಪ್ರದೇಶವನ್ನು ವಿಭಾಗ / ವಲಯಗಳಾಗಿಸಿ ಈ ಕೆಳಗಿನ ಹಂತಗಳಲ್ಲಿ ಕಾರ್ಯ ಕೈಗೊಂಡು ನಿಮ್ಮ ಅಂತಿಮ ವೀಕ್ಷಣೆಯನ್ನು ಪ್ರತಿವಲಯಕ್ಕೆ ಸಂಬಂಧಿಸಿದಂತೆ ದಾಖಲಿಸಿ.

**ಹೆಚ್ಚೆ 1:** ಮಣಿನ ಮಾದರಿಯನ್ನು ಪ್ರತಿ ವಲಯದಿಂದಲೂ ಸಂಗ್ರಹಿಸಿ ಅದನ್ನು ಹೆಸರಿ ದಾಖಲಿಸಿ ಸಂಬಂಧಪಟ್ಟ ವಲಯಕ್ಕೆ ದಾಖಲಿಸಿ.

**ಹೆಚ್ಚೆ 2:** ಪ್ರತಿ ಪ್ರದೇಶದ 5 ಗ್ರಾಮ ಮಣಿನ ಮಾದರಿಯನ್ನು ಕೈಯಲ್ಲಿ ಹಿಡಿಯಿರಿ.

**ಹೆಚ್ಚೆ 3:** ಕೆಲವು ಹನಿ ನೀರು ಸೇರಿಸಿ ಮಣಿನ್ನು ತೇವಗೊಳಿಸಿ.

**ಹೆಚ್ಚೆ 4:** ಗಡಸುತ್ತನ ಹಾಗೂ ನಯವಾಗಿದೆಯೇ ಎಂದು ಬೆರಳಿನಿಂದ ಉಜ್ಜಿ ಪರೀಕ್ಷೆಸಿ.

**ಹೆಚ್ಚೆ 5:** ಒದ್ದೆ ಮಣಿನ್ನು ಅದುಮಿ ಹೆಚ್ಚಿರಳು ಮತ್ತು ತೋರ್ಪಿರಳು

ನಡುವೆ ಹಿಡಿಯಿರಿ.

**ಹೆಚ್ಚೆ 6:** ಅದು ಬೆರಳುಗಳಿಗೆ ಅಂಟಿಕೊಂಡಿದೆಯೇ ಎಂದು ಪರಿಶೀಲಿಸಿ.

**ಹೆಚ್ಚೆ 7:** ಚೆಂಡುಗಳು ಇಲ್ಲವೇ ರಿಬ್ಬನ್ (ಪಟ್ಟಿ) ತಯಾರಿಸಲು ಒದ್ದೆ ಮಣಿ ಬಳಕೆ ಮಾಡಿ ಪ್ರಯತ್ನಿಸಿ.

**ಹೆಚ್ಚೆ 8:** ಮಣಿನ ರಚನಾ ಜೋಡಣೆಯು ವರ್ಗವನ್ನು ವೀಕ್ಷಣೆಯಿಂದ ಈ ಕೆಳಗಿನ ಪಟ್ಟಿ ನೋಡಿ ನಿರ್ಧರಿಸಿ.

**ಹೆಚ್ಚೆ 9:** ನಿಮ್ಮ ಅಧ್ಯ್ಯಾಸುವಿಕೆಯನ್ನು ಬರೆಯಿರಿ.

**ಹೆಚ್ಚೆ 10:** ಉಳಿದ ಮಾದರಿಗಳಿಗೂ ಇದೇ ಕಾರ್ಯ ವಿಧಾನ ಅನುಸರಿಸಿ.

**ಹೆಚ್ಚೆ 11:** ಮಣಿನ ಲಕ್ಷಣಗಳನ್ನು ವೀಕ್ಷಣೆ ಆಧರಿಸಿ ನಿಮ್ಮ ತೀವ್ರಾನಗಳಾಗಿ ದಾಖಲಿಸಿ.

**ಮಣಿನ ರಚನಾ ಜೋಡಣೆ ಆಧಾರಿಸಿದ ವೀಕ್ಷಣೆಯ ಪಟ್ಟಿ:**

ರಚನಾ ಜೋಡಣೆ ವರ್ಗ	ಬೆರಳ ಅನುಭವ	ರಿಬ್ಬನ್ ಆಗುವಿಕೆ	ಚೆಂಡು ಉಂಟಾಗುವಿಕೆ	ಅಂಟು ಗುಣ	ವಲಯವನ್ನು ರಚನಾ ಜೋಡಣೆ ಆಧರಿಸಿ ವರ್ಗೀಕರಿಸಿ
ಮರಳು	ಬಹಳ ಗಡಸು	--	--	--	
ಲೋಮೋಯುತ ಮರಳು	--	--	ಚೆಂಡು ಆಗುತ್ತದೆ ಒಡೆದು ಹೋಗುತ್ತದೆ.	--	
ಮರಳುಯುತ ಲೋಮೋ	ಸುಮಾರು ಗಡಸು	--	“	--	
ಲೋಮೋ	ಗಡಸೂ ಅಲ್ಲ ನಯವೂ ಅಲ್ಲ	--	“	--	
ಹುಳು ಲೋಮೋ	ನಯ	--	ಬಿಗಿಯಾದ ಚೆಂಡು ಆಗುತ್ತದೆ	ಕೈಗೆ ಅಂಟಿ-ಕೊಂಡು ಹಳ್ಳಿಗಳು ಆಗುತ್ತದೆ.	
ಜೀಡಿ ಲೋಮೋ	ನಯ, ಬೆಣ್ಣೆಯ ಹಾಗೆ ಮೃದು	ಆಗುತ್ತದೆ, ಒಡೆದು ಹೋಗುತ್ತದೆ.	ಆಗುತ್ತದೆ	“	
ಹೂಳು ಜೀಡಿ ಲೋಮೋ	ಕೊಂಚ ಗಡಸು	ಉದ್ದ ರಿಬ್ಬನ್ ಆಗುತ್ತದೆ.	ಸುಮಾರು ಗಡಸು ಚೆಂಡು	ಕಲೆ ಆಗುತ್ತದೆ	
ಜೀಡಿ	ಬಹಳ ನಯ		ಸುಮಾರು ಗಡಸು ಚೆಂಡು ಒಣಗಿದಾಗ	ಕಲೆ ಆಗುತ್ತದೆ	
	ಬಹಳ ನಯ		ಗಡಸು ಜೊಡು ಒಡೆಯಲಾಗದು	“	

ಈ ಮಾಹಿತಿ ಆಧರಿಸಿ ಈ ಕೆಳಗಿನ ಪಟ್ಟಿ ತಯಾರಿಸಿ.



ಮಣಿನ ರಚನಾ ಜೋಡಣೆ, ಗುಣ, ಭೂಭಾಷೆ, ಉಂಟಾಗುವ ಸಮಸ್ಯೆಗಳು ಉಪಕರಣಗಳು ಮತ್ತು ಪರಿಹಾರ ತಂತ್ರಗಳು.

ವಲಯ ಸಂಖ್ಯೆ	ರಚನಾ ಜೋಡನೆ ವರ್ಗ	ಗಮನಿಸಿದ ಸಮಸ್ಯೆ ಅದರ ಅಂತರ್ ಸಾಮಧ್ಯ ಜಮೀನು ಮಾಲಿಕರ ಸಂದರ್ಭನ ಕೈಗೊಂಡು ಅದರ ವಲಯದ ಬಗ್ಗೆ ನಿರ್ಧರಿಸಿ	ಉಪಕರಣಗಳು ಹಾಗೂ ತಂತ್ರಗಳು – ಈ ಸಮಸ್ಯೆ ಪರಿಹಾರಕ್ಕೆ / ಅಂತರ್ ಸಾಮಧ್ಯದ ಸದ್ವಿಳಿಕೆಗೆ ಬೇಕಾದವು (ಸ್ಥಳೀಯ ಪರಿಣಾತರೊಂದಿಗೆ, ರೈತರೊಂದಿಗೆ ಚರ್ಚಿಸಿ ಅವರು ನೀಡುವ ಪರಿಹಾರವನ್ನು ಕೈಗೊಂಡು ನಿಮ್ಮ ವೀಕ್ಷಣೆ ಬರೆಯಿರಿ. ನಿಮ್ಮ ವೀಕ್ಷಣೆ ಆಧರಿಸಿ ಸಲಹೆ ಬರೆದು ದಾಖಲೆಗಳನ್ನು ಪ್ರಯೋಗ ವಿವರಗಳನ್ನು ಉಳಿಸಿಕೊಳ್ಳಿರಿ.
------------	-----------------	---	---

4. ಅರಣ್ಯದ ಮರ-ಮುಟ್ಟಿ ಉತ್ಪನ್ನತರ ಉತ್ಪನ್ನಗಳ ಸುಗ್ಗ ಮತ್ತು ನಿರ್ವಹಣಾ ಯೋಜನೆ ತಯಾರಿ.

ನೀವು ಅನೇಕ ಸಸ್ಯಗಳ ಪ್ರಮುಖವಾದಿ ಜಿಷ್ಫಾರೀಯ ಗುಣಗಳ ಬಗೆ ವಾರೀಜ್ಯ ಮೌಲ್ಯ ಬಗೆಗೆ ಅಭ್ಯಾಸ ಮಾಡಿರುತ್ತೀರಿ ಇಲ್ಲವೇ ಕೇಳಿರುತ್ತೀರಿ. ಕೆಲವೊಮ್ಮೆ ನಿಸರ್ಗವು ಮರುಪೂರಣಕ್ಕಾಗಿ ಆಗದಪ್ಪು ಅತಿಯಾಗಿ ಇವನ್ನು ಕಾಡಿನಿಂದ ಪಡೆದು ಮಾರಾಟ ಮಾಡಲಾಗುತ್ತದೆ. ನೀವು ಈ ಬಗೆಯಲ್ಲಿ ಯಾವುದಾದರೂ ಸಸ್ಯವನ್ನು ಸಂಗ್ರಹಿಸಿ ಮಾರಾಟ ಮಾಡುವುದನ್ನು ಗಮನಿಸಿದ್ದರೆ, ಅದು ನಡೆಸುವ ಹಂತಕ್ಕ ಕಾಡಿನಲ್ಲಿ ಕಂಡು ಬಂದರೆ ಇದನ್ನು ಮಕ್ಕಳ ವಿಜ್ಞಾನ ಅಧಿವೇಶನಕ್ಕೆ ನಿಮ್ಮ ಅಧ್ಯಾಪಕರು ಹಾಗೂ ಪರಿಣಾತರ ನೇರವಿನಿಂದ ಪ್ರಯೋಜಿಸುವುದು.

ಇಂತಹ ಒಂದು ಉದಾಹರಣೆಯೆಂದರೆ ಉತ್ತರ ವಿಂಡದ ಜಪವರ್ತಗಳಲ್ಲಿ ಲಿಜೆನ್ಸ್ (ಕಲ್ಲು ಹೊವಿನ ಅತಿಯಾದ ಸಂಗ್ರಹಣೆ, ಹಲ್ಲುಗಾವಲುಗಳಲ್ಲಿ ವೈವಿಧ್ಯ ಇದ್ದು ಗಾಳಿಯ ಗುಣಮಟ್ಟಿ ಸುಚಿಸುವ ಸೂಚಕಗಳು ನೈಸರ್ಗಿಕ ಸುಗಂಧ ದ್ರವ್ಯ ಇತ್ಯಾದಿ ತಯಾರಿಸಲು ಕಲ್ಲು ಹೊಗಳನ್ನು ಬಳಕೆ ಮಾಡಲಾಗುವುದು. ಅನೇಕ ದೇಶಗಳಿಗೆ ಸುಗಂಧ ದ್ರವ್ಯ ರಘ್ತ ಆಗುವುದು.

ಹಿಮಾಲಯದಲ್ಲಿ ನರ್ಮೋದೆಂಡ್ರೂಗಳ ಬಳಕೆ ಇನ್ನೊಂದು ಇಂತಹ ಉದಾಹರಣೆ. ಪಟ್ಟಿಮು ಹಿಮಾಲಯದಲ್ಲಿ ರ್ಮೋಡೋದೆಂಡ್ರೂ ಆಂಗೋರಿಯವರನ್ನು ಸ್ವಾಶ್ಚಾರ್ಯಗಳ ತಯಾರಿಕೆಗೆ ಅರುಣಾಚಲ ಪ್ರದೇಶದ ಮೂರ್ವ ಹಿಮಾಲಯದಲ್ಲಿ ಕಟ್ಟಿಗೆಯಾಗಿ ಬಳಕೆ ಮಾಡಲಾಗುವುದು. ಸಂರಕ್ಷಣಾ ಕ್ರಮಗಳನ್ನು ರ್ಮೋಡೋದೆಂಡ್ರೂಗಳ ನಿರಂತರ ಬಳಕೆಗೆ ಪ್ರಯೋಜಿಸಲಾಗುತ್ತದೆ. ಅವುಗಳ ವಿಶೇಷ, ಬಳಕೆ, ಸಮೃದ್ಧಿ ಮತ್ತಿತರ ವೈಜ್ಞಾನಿಕ ಅಧ್ಯಯನಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ಆಗಬಲ್ಲದು.

### ವಿಧಾನ ಕ್ರಮ :

ಮಾಹಿತಿಯನ್ನು ಲಭ್ಯ ವ್ಯಾಪಾರ ಸಂಬಂಧ ಮಾಹಿತಿಯ ಪ್ರಕಟಣೆಗಳು ಮತ್ತು ಜಾಲತಾಣಗಳಿಂದ ಪಡೆಯಬಹುದು. ಎನ್.ಟಿ.ಎಫ್.ಪಿ. ಸಂಗ್ರಹಕರಾದ ಸ್ಥಳೀಯ ಸಮುದಾಯದವರೊಂದಿಗೆ ಕೂಡಿ ಕೆಲಸ ಮಾಡಬಹುದು.

ಇವರ ಪರಿಜ್ಞಾನವನ್ನು ನಿಮ್ಮ ಯೋಜನಾ ತಯಾರಿಗೆ ಬಳಕೆ ವಾಡಿಕೊಳ್ಳಬಹುದು. ದೀರ್ಘಾವಧಿಯಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಸುಸ್ಥಿರವಾಗಿ ಬಳಕೆ ಮಾಡಲು ನೀವು ಕೈಗೊಂಡ ಕಾರ್ಯಕ್ರಮ ಕೊಡುಗೆ ಆಗಬಹುದು.

1. ನೀವು ಎನ್.ಟಿ.ಎಫ್.ಪಿ.ಯು ಸಮೃದ್ಧವಾಗಿರುವ ಸ್ಥಳಗಳನ್ನು ಹಾಗೂ ಅದು ಎಲ್ಲಿ ತೀವ್ರ ಸಂಗ್ರಹಣೆ ಆಗಿದೆಯೋ ಅದನ್ನು ನಕಾಶೆಗೊಳಿಸುವುದು.
2. ನಿಮ್ಮ ಪ್ರದೇಶದ ಎನ್.ಟಿ.ಎಫ್.ಪಿ ಆಯ್ದುಂಟಾದ ವಲಯದಲ್ಲಿ ಪ್ರತ್ಯೇಕ ನಕ್ಷೆ ಒಂದು ಆಧಾರ ಮಿಶಿಯನ್ನು ಒದಗಿಸುವುದು.
3. ಸಂಗ್ರಹ ಯೋಜನೆ ಮತ್ತು ಮರು ಸಾಧನೆ ನೀತಿಗಳನ್ನು ಸ್ಥಳೀಯ ಸಮುದಾಯದೊಂದಿಗೆ ರೂಪಿಸಬಲ್ಲಿರಿ.

### ಆಕರ – ಇಂಗ್ಲಿಷ್ ಪುಸ್ತಕದಲ್ಲಿರುವಂತೆ:

*Community based Biodiversity Conservation in the Himalayas, Gokhale Y and Negi.A.K, 2011, The Energy and Resources Institute (TERI)*

4. ಭಾರತದ ಸಾಕು ಪ್ರಾಣಿಗಳ ಸಂಬಂಧಿ ಬಳಕೆಯಾಗದ ಅರಣ್ಯ ಜೀವಿಗಳ ಸಸ್ಯಗಳ ಸ್ಥಿತಿಗತಿ, ಬಳಕೆ ಮತ್ತು ಸಂರಕ್ಷಣೆಯನ್ನು ಅಂದಾಜು ಮಾಡುವುದು. ಪೀಠಿಕೆ ಮತ್ತು ತಾರ್ಕಿಕ ಸಮರ್ಥನೆ.

5. ಭಾರತದ ಸಾಕುಪ್ರಾಣಿಗಳ ಸಂಬಂಧ, ಬಳಕೆಯಾಗದ ಅರಣ್ಯ ಜೀವಿಗಳ/ಸಸ್ಯ ಸ್ಥಿತಿಗೆ ಬಳಕೆ ಮತ್ತು ಸಂರಕ್ಷಣೆಯನ್ನು ಅಂದಾಜು ಮಾಡುವುದು.

#### ಪೀಠಿಕೆ ಮತ್ತು ತಾರ್ಕಿಕ ಸಮರ್ಥನೆ:

ನಾವು ಆಹಾರವಾಗಿ ಬಳಕೆ ಮಾಡುವ ಧಾನ್ಯಗಳು ರೈತರು ಬೆಳೆದವು. ಆದರೆ ಆ ಧಾನ್ಯ ಬೆಳೆವ ದಾಯಾದಿಗಳು ಕಾಡಿನಲ್ಲಿ ಬೆಳೆಯುತ್ತಿವೆ. ಈ ಕಾಡು ದಾಯಾದಿಗಳು ನಮಗೆ ಮುಖ್ಯ ವಿಕೆಂದರೆ ಇವುಗಳಲ್ಲಿನಮ್ಮೆ ಅಗತ್ಯಗಳನ್ನು ಮಾರ್ಪೆಸುವ ಲಕ್ಷಣ / ಪೃವೃತ್ತಿ ಇರುವ ವಂಶವಾಹಿನಿಗಳಿವೆ. ಕಾಯಿಲೆ ನಿವಾರಣೆ ಮತ್ತು ವಾಯುಗುಣ ಬದಲಾವಣೆಗೆ ಹೊಂದಾಣಿಕೆ ಆಗುವ ಸಾಮಧ್ಯ ಇದಕ್ಕೆ ಇರಬಹುದು. ಓರಿಜಾನಿವಾರ ಎನ್ನುವುದು ನಾವು ತಿನ್ನುವ ಅಕ್ಕೆ ಮತ್ತು ಅದರ ದಾಯಾದಿ ಕಾಡಿನಲ್ಲಿ ಉಂಟು. ಅವುಗಳ ಸ್ವೇಚ್ಛಾ ಆವಾಸದ ಹೋರಗೆ ಅವನ್ನು ರಕ್ಷಿಸುವುದು ಕೆಳಣ. ಹೀಗೆಯೇ ಇತರ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣು, ದ್ವಿದಳ ಧಾನ್ಯಗಳು ಮತ್ತು ಸಾಂಭಾರ ಪದಾರ್ಥಗಳ ಕಂಡು ಸಮಾಂತರ ಸಂಬಂಧಿಗಳೂ ಉಂಟು. ಭಾರತದಲ್ಲಿ ದಾಖಿಲಾಗಿರುವ ಇಂತಹ 365 ಸಸ್ಯಗಳು ಇವೆ. ಮುರಳಿ ಜೋಳ (ಸಿಕ್ಕಿಂ ಆದಿಮ) ಜೋಳದ ಆದಿಮ ಸಸ್ಯ, ಇದು ಸಿಕ್ಕಿಂ ಆಯ್ದು ಪ್ರದೇಶಗಳ ಬೆಳೆ. ಹೀಗೆಯೇ ಸಾಕುಪ್ರಾಣಿಗಳ ದಾಯಾದಿಗಳೂ ಕಾಡಿನಲ್ಲಿ ಉಂಟು. ಜಾಲ್‌ ಡಾರ್‌ ತನ್ನ ‘ಅರಿಜಿನ್ ಆಫ್ ಸ್ವೇಸೀಸ್’ ಕೃತಿಯಲ್ಲಿ ಸಾಕು ಪ್ರಾಣಿ ಕೋಳಿಯ ಮೂಲ ಜೀವಿಯಾದ ಕೆಂಪುಕಾಡು ಕೋಳಿಯ ಬಗ್ಗೆ ದಾಖಿಲಿಸಿರುವುದುಂಟು.

ಹಾಗೆಯೇ ಬಹಳವಾದ ಮೋಷಕಗಳಿರುವ ಅನೇಕ ಸಸ್ಯಗಳನ್ನು ಆಹಾರವಾಗಿ ಬಳಕೆ ಮಾಡಿದ ಹಾಗೆಯೇ ಉಳಿದಿವೆ. ಇವನ್ನು ಅವರ ಆಹಾರ ಆಕರದ ವ್ಯಾಪ್ತಿ ಹೆಚ್ಚಿಸಿ ಮೋಷಕ ಭದ್ರತೆ ನೀಡುವಂತಹವು. ಇಂತಹವುಗಳ ಬೇಸಾಯಕ್ಕೆ ರೈತರೊಡಗೂಡಿ ಯೋಜನೆ ತಯಾರಿಸಬಹುದು. ಅವುಗಳ ಮೋಷಿತ ವರ್ಣಲ್ಯು ಕಂಡುಕೊಳ್ಳಬಹುದು.

#### ವಿಧಾನ ಕ್ರಮ :

ಅಂತಹ ಸಸ್ಯಗಳ ಮಾಹಿತಿ ಪಡೆಯಲು ಸ್ಥಳೀಯ ರೈತರ ಬಳಿಗೆ ಹೋಗಬೇಕು. ಕೃಷಿ ವಿಜಾನಿಗಳ ಸಂಪರ್ಕವೂ ಇದಕ್ಕೆ ಅಗತ್ಯ ಭಾರತದ ಬೆಳೆಗಳ ಅರಣ್ಯ ದಾಯಾದಿಗಳ ಬಗೆಗೆ ಪ್ರಬಂಧ ರಚಿಸಬೇಕಾದರೆ ನ್ಯಾಷನಲ್ ಬ್ಯಾರೇಂ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸ್‌ ಆಫ್ ಇಂಡಿಯಾ (ಎನ್.ಜಿ.ಪಿ.ಆರ್). ಪ್ರಾದೇಶಿಕ ಕಚೇರಿಗೆ ಭೇಟಿ ನೀಡಬಹುದು. ದೆಹಲಿಯ ಕೇಂದ್ರ ಕಚೇರಿಯೇ ಅಲ್ಲದೆ ದೇಶಾದ್ಯಂತ 5 ಉಪಕೇಂದ್ರಗಳಿವೆ. ಇದರ ಶಾಖೆ ಕೊಯಮತ್ತಾರಿನಲ್ಲೂ ಇದೆ. ವಾರಣಾಸಿಯ ಶಾಖೆಯೊಂದಿಗೂ ಸಂಪರ್ಕಿಸಬಹುದು.


#### ನಿರೀಕ್ಷಿತ ಘಟಿತಾಂಶ :

1. ಸಾಕು ಪ್ರಾಣಿಗಳ, ರೈತರ ಬೆಳೆಗಳ ಕಾಡು ದಾಯಾದಿಗಳ ನಕಾಶೆ ರಚಿಸುವಿರಿ.
2. ಇವುಗಳ ಸಂರಕ್ಷಣೆಯೋಜನೆಗಳನ್ನು ತಯಾರಿಸುವಿರಿ.
3. ನೀವು ಅರ್ಥಾತ್ ಬಳಕೆ ಆಗಿರುವ ಸಸ್ಯಗಳ ಬಳಕೆ ಹಾಗೂ ಬೇಸಾಯ ಅಂತಹ ಸಾಮಧ್ಯದ ಬಗ್ಗೆ ಕಾಯ್ದ ನಿರ್ವಹಿಸುವಿರಿ.
4. Setting Biodiversity Conservation Priorities for India : Summary of the Findings and Conclusions of the Biodiversity Conservation Prioritisation Project, Volume 2 (2000), World Wide Fund for Nature.
5. Wild relative of Crop Plants by R S Paroda and RoshniNayar. National Bureau of Plant Genetic Resources. New Delhi.

#### ಅಂಕಣ 4 :

ವಲಯ ವಿಧಾನವು ಮಾದರಿ ತಯಾರಿಯ ಕ್ರಮ. ಸಸ್ಯ ಮತ್ತು ಪ್ರಾಣಿಗಳ ಆವರಿಸುವಿಕೆ ಮತ್ತು ಸಮುದ್ರಿಯನ್ನು ಮಾಂಟಿಸುವ ಕ್ರಮ.

ವಿಚಿತ ಗಾತ್ರದ ವಲಯಗಳನ್ನಾಗಿ ವಿಂಗಡಿಸಿ ಆ ವಲಯದ ವ್ಯಾಪ್ತಿಗೆ ಬರುವ ಜೀವಿಗಳ ಎಣಿಕೆ ಮಾಡಲಾಗುವುದು. (ಚಿತ್ರ 5) ವಲಯವು ಸಾಮಾನ್ಯವಾಗಿ ಚೌಕ್ಕಾಕ್ಕಿತಿಯಾಗಿದ್ದು, ವಿಸ್ತೀರ್ಣವು ಒಂದು ಚದರ ಮೀಟರ್ ಸರ್ವೇ ಸಾಧಾರಣವಾಗಿ ಇರುವುದು. ಆದರೆ ಸಮೀಕ್ಷೆ ಕಾಯ್ದಕ್ಕೆ ಅನುಗುಣವಾಗಿ ವಿಸ್ತೀರ್ಣ ಬದಲಾಗುವುದೂ ಉಂಟು. ಸಾಮಾನ್ಯವಾಗಿ ಆವರ್ತನೆ, ಸಾಂದ್ರತೆ, ಜ್ಯೇವಿಕ ರಾಶಿ, ವೃವಿಧ್ಯ, ಅಪರೂಪತೆಯನ್ನು ಈ ವಿಧಾನದಿಂದ ಅಂದಾಜು ಮಾಡಲಾಗುವುದು.



ಚಿತ್ರ – 5

#### ಅಂಕಣ 5:

ಕೃಷಿ ತಾಜ್ಞಗಳನ್ನು ಕಲಾಕೃತಿಯಾಗಿಸುವುದು. ಕ್ಷೇತ್ರದ ಉದಾಹರಣೆ ಸೇಳಬಿ ಕಣ್ಣಿಯ ನಾರನ್ನು ಪ್ರತ್ಯೇಕಿಸಿದ ಮೇಲೆ ಕೃಷಿ ತಾಜ್ಞವೆನಿಸುವುದು.



ಅದುಗೆ ಅದನ್ನು ಇಂಥನವಾಗಿ ಬಳಸುವರಾದರು ಅದರ ಕ್ಷೋರಿ ಬೆಲೆ ತೀರಾ ಕಡಿಮೆ. 1995ರ ಅವಧಿಯಲ್ಲಿ ವಿದ್ಯಾರ್ಥಿಗಳು ಈ ಕಸದಿಂದ ಸಂಪತ್ತು ತಯಾರಿಸಲು ಮುಂದಾದರು. ಈ ಕಡ್ಡಿಗಳ ಮಧ್ಯದಲ್ಲಿ ರಂಧ್ರವಿದ್ದು ಇದು ಉರುಳೇ ಕೊಳವೆ ಆಕಾರದ್ದು. ಇದನ್ನು ಬಳಕೆ ಮಾಡಿ ಪೇನ್ ಇಡುವ ಸಾಧನವನ್ನಾಗಿಸಿದರು. ಈಗ ಇದು ಕಲಾಸಾಮಗ್ರಿಯಾಗಿದ್ದು ಅದನ್ನು ನಂದಾನಿಕ್ಹ ಹೆಸರಿನಲ್ಲಿ ಉತ್ಪಾದಿಸುತ್ತಾರೆ. ಅನಂತರ ಇದೇ ಕಡ್ಡಿಯಿಂದ ಬೇರೆ ಉತ್ಪನ್ನಗಳನ್ನು ಅವರು ತಯಾರಿಸತ್ತೊಡಗಿದರು.



ಚಿತ್ರ


#### ಅಂಶ 6 :

“ನೀರು ಸಂಪನ್ಮೂಲ ನಿರ್ವಹಣೆಯ ಸಮುದಾಯ ಪ್ರಯುತ್ತಗಳು” □  
ಕ್ಷೇತ್ರ ಕಾರ್ಯಗಾಢೆ

ಮೇರಾಲಯದ ಮೂರ್ವ ಖಾಸಿ ಪ್ರದೇಶದ ಸಿತಾಬಕೊವಹಳ್ಳಿಯಲ್ಲಿ ನಡೆದದ್ದು. ಅನರು ಸಮುದಾಯದ ಕೊಡುಗೆಯೊಂದಿಗೆ ನೀರು ಸಂಗ್ರಹಾಗಾರವನ್ನು ವಿನ್ಯಾಸಿಸಿ ನಿರ್ಮಿಸಿದರು. 1064 ಮೀಟರ್ ಎತ್ತರದವರೆಗೆ ಸಸ್ಯ ಆವರಣವನ್ನು ನಿರ್ವಹಿಸಿದೆ ಏಂತೆ ವಿನ್ಯಾಸಿಸಲಾಗಿತ್ತು. 962 ಮೇಟರ್ ಎತ್ತರದಲ್ಲಿ ನೀರಿನ ಜಲಾಶಯವನ್ನು ನಿರ್ಮಿಸಲಾಗಿತ್ತು. ನೀರನ್ನು ಇಳಕಲಿಗೆ ಕಳುಹಿಸಲಾಗುತ್ತಿತ್ತು. ಗ್ರಾಮ ಸಭೆಗಳು (ಗ್ರಾಮ ಪರಿಷತ್ತು) ಗ್ರಾಮೀಣ ಜನರ ಸಹಾಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆಮೇನು ಬಳಕೆ ಮತ್ತು ಇಳಕಲು ಬಳಕೆಗೆ ಪೂರಕವಾದ ಜಲ ನಿರ್ವಹಣೆ ಕೈಗೊಂಡರು. ಜಲಾಶಯವು ಮೀನು ಸಾಕಾಣೆಗೆ ಬಳಕೆ ಆಯಿತು. ಮನ ಬಳಕೆಗು ನೀರು ಉಪಯೋಗವಾಯಿತು. ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಗೂ ಮೀನು ಪಡೆವ ಹಕ್ಕು ಇದ್ದು, ಸಮುದಾಯಕ್ಕೆ ರೂ.25/-ರ ಶುಲ್ಕವನ್ನು

ನೀಡಿ ಮೀನು ಹಿಡಿಯಬೇಕು. ಸಮುದಾಯ ಕಾಪು ನಿಧಿಯಲ್ಲಿ ಆ ಹಣವನ್ನಿರಿಸಿ ಕಟ್ಟಡವನ್ನು ನಿರ್ವಹಿಸಲು ಸಮುದಾಯ ಕಾರ್ಯಗಳಿಗೆ ಬಳಕೆ ಮಾಡಲಾಗುವುದು.

ಚಿತ್ರ - 5



#### ಯೋಜನಾ ವಿಧಾನಗಳ ಪಟ್ಟಿ :

1. ಆಯ್ದು ಮಾಡಿದ ತಳಿಗಳ - ಸಸ್ಯ/ಪೂಣಿ - ಸಂಶ್ಲಾ ನಿರ್ಣಯ ಹಾಗೂ ಏರಿಳಿತಗಳನ್ನು ಕುರಿತ ಅಧ್ಯಯನ.
2. ಜಳಿಗಳ ಕಳೆಯಲು ಮತ್ತು ಸಂತಾನೋತ್ಪತ್ತಿಗಾಗಿ ನಿಮ್ಮ ಪ್ರದೇಶಕ್ಕೆ ಬರುವಂತಹ ವಲಸೆ ತಳಿಗಳ ಪರಿಸರಾತ್ಮಕ ಅಗತ್ಯಗಳು.
3. ಅರಣ್ಯ ಜೀವಿಗಳ ವಾಸಕ್ಕೆ ಬೇಕಾದ ಜೀವಿಕ ಅರಣ್ಯಧಾರ್ಮಗಳು.
4. ಈಗ ಸಂಗ್ರಹಿಸಲಾಗುತ್ತಿರುವ ಯಾವುದೇ ಸಸ್ಯತಳಿಯ ಸುಸ್ಥಿರ ಕುಲಿಲು
5. ಅರಣ್ಯ ಜೀವಿಗಳ ಸಾಮಾಜಿಕ ವರ್ತನೆ ಮತ್ತು ಅವುಗಳ ಅಧ್ಯೋಪ್ಯಾಸುವಿಕೆ.
6. ಬೇಸಾಯ ಮಾಡಲಾಗುತ್ತಿರುವ ಯಾವುದೇ ಬೆಳಿಗಳ ಕಾಡು ಸಂಬಂಧಿಗಳು ಅವುಗಳ ವೃದ್ಧಿ, ಶಿಕ್ಷಿಗಳಿಗಳು ರಜಿತರು ಅವುಗಳನ್ನು ಕಾಪಾಡಲು ಕ್ರಮಗಳು.
7. ಮುಷ್ಣ ಮತ್ತು ಫಲನ ವಿನ್ಯಾಸಗಳು.
8. ಕಡಿಮೆ ಅರಿವು ಇರುವ ಸಸ್ಯ ಮತ್ತು ಪ್ರಾಣಿಗಳ ಜಿವಿ ಪರಿಸರಾತ್ಮಕ ಪಾತ್ರ.
9. ಮಾನವ ಮತ್ತು ಕಾಡು ಪ್ರಾಣಿಗಳ ಸಂಭರ್ಷವನ್ನು ಕನಿಷ್ಠಗೊಳಿಸುವುದು.
10. ಪವಿತ್ರವನಗಳ ಸುರಕ್ಷೆಕರಣ, ಸಮುದಾಯದ ಸಂರಕ್ಷಣ ಕ್ರಮಗಳು.

11. ರಾಜ್ಯ ಅರಣ್ಯ ಇಲಾಖೆಯೊಂದಿಗೆ ಯೋಜನೆಗಳು.
12. ಸರಾಗಕಾರಕಗಳು ಹಾಗೂ ಅವುಗಳು ಜೀವಿ ಪರಿಸ್ಥಿತಿಯಲ್ಲಿ ವಹಿಸುವ ಪಾತ್ರ.
13. ಜಲಸಸ್ಯಗಳು ಹಾಗೂ ಪ್ರಾಣಿಗಳು, ನಿಮ್ಮ ಪ್ರದೇಶದಲ್ಲಿ ನೀರಿನ ಆಕರ್ಗಳ ನಿರ್ವಹಣೆಯಲ್ಲಿನ ಅಗತ್ಯ.
14. ತಾಜಾ ನೀರಿಗೆ ಹೊಳೆ / ಕೆರೆ / ಜೊಗು ನೆಲ ಮೀನಿನ ಮೇಲೆ ಅದು ವಹಿಸುವ ಪಾತ್ರ.
15. ಪ್ರದೇಶದ ಅಂತರ್ಭಾರಿ ನಕಾಶೆ
16. ಗೃಹ ಕೃತ್ಯ ನೀರಿನ ಪಡೆಯುವಿಕೆ ಹಾಗೂ ವಿಚ್ಛ ಕ್ರಮ
17. ಬೇರೆ ಬೇರೆ ಸ್ಥಿರಗಳ ಸ್ಥಿತಿಗಳಲ್ಲಿ ಮಣಿನ ಪದರದ ದಪ್ಪ ಅಳೆಯವುದು. ನಕಾಶೆ ಮತ್ತು ಭೂ ಬಳಕೆ ಯೋಜನೆ ಅಭಿವೃದ್ಧಿ.
18. ಭೂ ಮೇಲ್ಬ್ರ ಅಧ್ಯಯನ ಹಾಗೂ ಮಣಿನ ಗುಣಮಟ್ಟ ಹಾಗೂ ಯೋಜನೆಯ ಮೇಲೆ ಅದರ ಪ್ರಭಾವ.
19. ಮಣಿ ಸರ್ವಕಳಿಯ ಪರಿಣಾಮದ ಅಧ್ಯಯನ, ನಕಾಶೆ ಮತ್ತು ನಿರ್ವಹಣೆ ಮತ್ತು ಯೋಜನೆಗೆ ಉಪಯುಕ್ತವಾದ ಸಾಧನ ನಿರ್ಧಾರ.
20. ಮಣಿನ ಗುಣಮಟ್ಟ ಅಧ್ಯಯನಕ್ಕೆ ನಿಮ್ಮ ಪ್ರದೇಶದ ಪಾರಂಪರಿಕ ವಿಧಾನ.
21. ಕೃಷಿ ಭೂಮಿಯಲ್ಲಿನ ಮಣಿನ ರಚನಾ ಜೋಡಣೆ ಹಾಗೂ ಉಳಿಮೆಯ ಕ್ರಮವನ್ನು ಕುರಿತೆ ಅಧ್ಯಯನ.
22. ಗೊಬ್ಬರ ಹಾಗೂ ರಸಗೊಬ್ಬರದ ಸೇರ್ವಿಸೆಸ್ ಯಿಂದ ಮಣಿನ ಜೀವಿಗಳ ಮೇಲೆ ಆಗುವ ಪರಿಣಾಮ ಹಾಗೂ ನಿರ್ವಹಣಾ ಯೋಜನೆ.
23. ಗದ್ದೆಗಳ ಕುಲಿಲು ಕ್ರಮ ಮತ್ತು ಗದ್ದೆಗಳ ಮಣಿನ ಗುಣಮಟ್ಟ ನಿರ್ವಹಣೆ, ನಿರ್ವಹಣೆ ಯೋಜನೆ
24. ಹೊಲದ ಬದುಗಳು ಹಾಗೂ ಕೃಷಿ ಭೂಮಿಯ ನಿರ್ವಹಣಾ ಯೋಜನೆಯಲ್ಲಿ ಅವುಗಳ ಪಾತ್ರ.
25. ಮಣಿನ ಗುಣಮಟ್ಟ ಕುರಿತಂತೆ ಘನ ತ್ಯಾಜ್ಯಗಳ ಪ್ರಭಾವ-ನಿರ್ವಹಣಾ ಯೋಜನೆ.
26. ಮಣಿನ ತೇವಾಂಶ ಹಗೂ ಮಣಿ ಜೀವಿಗಳ ಮೇಲೆ ಅವುಗಳ ಪ್ರಭಾವ ನಿರ್ವಹಣಾ ಯೋಜನೆ.
27. ಭೂ ಬಳಕೆ ಯೋಜನೆ ಕುರಿತಂತೆ ಪಾರಂಪರಿಕ ಭೂಬಳಕೆ ಕ್ರಿಯೆಗಳ ದಾಖಲೆ ಗುರುತಿಸುವುದು ಹಾಗೂ ಭೂ ಬಳಕೆ ಯೋಜನೆ.
28. ಗೃಹ ನಿರ್ವಹಣಾ ವಲಯದಲ್ಲಿ ಜಲ ಆಡಿಟ್.
29. ಕೃಷಿವಲಯದಲ್ಲಿ ಜಲ ಆಡಿಟ್.
30. ಗುಡಿ ಕ್ಯಾರಿಕೆಯಲ್ಲಿ ಜಲ ಆಡಿಟ್.
31. ಶಾಲಾ ಕಾಲೇಜುಗಳಲ್ಲಿ ಜಲ ಆಡಿಟ್.
32. ಕಚೇರಿಗಳಲ್ಲಿ ಜಲ ಆಡಿಟ್.
33. ಹೋಟೆಲ್ ರಸ್ಯೋರೆಂಟ್‌ಗಳಲ್ಲಿ ಜಲ ಆಡಿಟ್.
34. ಪಾರಂಪರಿಕ ಹಾಗೂ ಆಧುನಿಕ ನೀರು ಸಂರಕ್ಷಣಾ ತಂತ್ರಜ್ಞಾನಗಳ ತೋಲನಿಕ ಪರಿಶೀಲನೆ.
35. ವಸತಿ ವಿನ್ಯಾಸ (ಜಾಣೆಯಲ್ಲಿನ ಜೋಡಣೆ) ಮತ್ತು ಅದರ ಪರಿಣಾಮವಾಗಿ ಸಾಗಣೆ ಸಮಸ್ಯೆಗಳು (ಶಕ್ತಿ ಸಾಗಣೆಯೂ ಸೇರಿದಂತೆ).
36. ಮಾನವ ಕೃತ ಜರಂಡಿ ವ್ಯವಸ್ಥೆ - ನಿಮ್ಮ ಪ್ರದೇಶದ್ದು ಮತ್ತು ನೀರು ಸಂಗ್ರಹಣೆ ಮತ್ತಿತರೆ ಸಮಸ್ಯೆಗಳು ಹಾಗೂ ನಿರ್ವಹಣಾ ಯೋಜನೆ.
37. ವನ್ಯ ಜೀವಿಗಳ ಪ್ರಭಾವ ನಿಮ್ಮ ಪ್ರದೇಶದಲ್ಲಿ ಆಗುತ್ತಿರುವುದು ಮತ್ತು ನಿರ್ವಹಣಾ ಯೋಜನೆ.
38. ಕ್ರೆಡೊಟ್ ರಾಧಿಗಳು ನಿಮ್ಮ ಪ್ರದೇಶಗಳಲ್ಲಿ ಹೇಗಿವೆ?
39. ವಸತಿ ಪ್ರದೇಶದಿಂದಕ ಪರಿಸರದ ಮೇಲಾಗುವ ಪ್ರಭಾವ.
40. ನಿಮ್ಮ ಕ್ರೆಡೊಟದಲ್ಲಿನ ಸಸ್ಯ ಹಾಗೂ ಪ್ರಾಣಿ ವೈವಿಧ್ಯ.
41. ಸ್ಥಳೀಯ ಮಾರುಕಟ್ಟೆಯಲ್ಲಿ ದೂರೆಯುವ ಕಾಡು ಬೆಳೆ ಖಾದ್ಯಗಳು.
42. ನಿಮ್ಮ ಪ್ರದೇಶದಲ್ಲಿ ಹಕ್ಕುಗಳ ಸ್ಥಿತಿಗಳು ಮತ್ತು ತಪಶೀಲು ಪಟ್ಟ.
43. ನಿಮ್ಮ ಪ್ರದೇಶದ ಸಾಕು ಪ್ರಾಣಿಗಳ ವೈವಿಧ್ಯದ ಅಂದಾಜು.
44. ನಿಮ್ಮ ಪ್ರದೇಶದ ಜಿಷಣೀಯ ಸಸ್ಯಗಳ ವೈವಿಧ ಅಂದಾಜು.
45. ನಿಮ್ಮ ಪ್ರದೇಶದಲ್ಲಿ ಬೆಳೆದ ಅಕ್ಷಯ ವೈವಿಧ್ಯ ಅಂದಾಜು.
46. ನಿಮ್ಮ ಮನೆಯಲ್ಲಿರುವ ಕೀಟಗಳ ವೈವಿಧ್ಯ ಅಂದಾಜು.
47. ನಿಮ್ಮ ಪ್ರದೇಶದಲ್ಲಿರುವ ರುಚಿಕಾರಕ ಪಕ್ಕಿಗಳ ಸ್ಥಿತಿಗಳಿಗೆ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಅವುಗಳ ಪಾತ್ರದ ಅಂದಾಜು.
48. ನಿಮ್ಮ ಪ್ರದೇಶದಲ್ಲಿ ಏನು ವೈವಿಧ್ಯದ ಅಂದಾಜು.
49. ನಿಮ್ಮ ಪ್ರದೇಶದಲ್ಲಿ ಬೆಳೆವ ದ್ವಿದಳಧಾನ್ಯ ವೈವಿಧ್ಯದ ಅಂದಾಜು.
50. -54 ನಿಮ್ಮ ಪ್ರದೇಶದಲ್ಲಿನ ಜಿಟ್ಟಿಗಳು / ಕೀಟಗಳು / ಬಿಶಾಚರಿಗಳು / ಉರಗಗಳು / ಮಣಿನಲ್ಲಿನ ಜೀವಿಗಳು / - ಇವುಗಳ ವೈವಿಧ್ಯ ಅಂದಾಜು.
55. ವಲಸೆ ಪಕ್ಕಿಗಳು ಮೊಟ್ಟೆ ಇಡುವ ತಾಣಗಳನ್ನು ನಿಮ್ಮ ಪ್ರದೇಶದಲ್ಲಿ ಪತ್ತೆ ಹಚ್ಚಿ ಅವುಗಳನ್ನು ಕುರಿತ ಕಾರ್ಯ ಯೋಜನೆ ತಯಾರಿ.




- 56. ಆರೋಗ್ಯ ಮೋಷಕಗಳು, ಇವುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಹಿಸುವ ಪಾತ್ರ - ನಿರ್ದರ್ಶಿ.
  - 57. ಸ್ವೇಚ್ಛೆಯ ಮತ್ತು ಆರೋಗ್ಯಗಳ ತೊಲನಿಕ ಅಧ್ಯಯನ.
  - 58. ಆಹಾರ ಕಲಬೆರಕೆಯಿಂದಾಗುವ ನ್ಯಾನ ಮೋಷಣಕಾರಕ ರೋಗಗಳು.
  - 59. ಕಾಯಿಲೆಗಳು / ಹಾನಿಗಳು ಮತ್ತು ಆರ್ಥಿಕತೆ / ಶುದ್ಧತೆ ಇವುಗಳ ಸಂಬಂಧವನ್ನು ಸ್ಥಾಪಿಸಿ ತಡೆಗಟ್ಟಿವ ಯೋಜನೆಗಳು ಇದನ್ನು ಜಾರಿಗೊಳಿಸುವ ನಕಾಶೆಗಳಲ್ಲಿದೆ ಮೋದರೆ ಆಧುನಿಕ ವಿಧಾನಗಳನ್ನು ಅನುಸರಿಸಿ ಸಲಹಾಗಳನ್ನು ಜಾರಿಗೊಳಿಸಿ.
  - 60. ಅನೇಕ ಸಮುದಾಯಗಳು, ಜನಾಂಗಗಳು ಮತ್ತು ಅವರಿಗ ಸರಾಸರಿ ಸಂಯೋಜಿತ / ಅವಿಭಕ್ತ ಕುಟುಂಬಗಳ / ವಿಭಕ್ತ ಕುಟುಂಬಗಳ ಆಹಾರ ಪದ್ಧತಿ. ಅದರಿಂದ ರೋಗ ಉಂಟಾಗುವ ಸಾಧ್ಯತೆ.
  - 61. ನೀರಿನ ಗುಣಮಟ್ಟದಿಂದ ಬರುವ ಜಲಸಂಬಂಧಿ ರೋಗಗಳು, ನೀರಿನ ಶುದ್ಧಿಕರಣ ಅವುಗಳ ತಗ್ಗಿ ಕ್ರಮಗಳು.
  - 62. ಕಾಯಿಲೆಯ ವೆಚ್ಚ ತಗ್ಗಿಸುವ ಆಹಾರ ಶಿಸ್ತನ್ನು ಪಾಲಿಸುವ ಕ್ರಮಗಳು.
  - 63. ಬೇರೆ ಬೇರೆ ಹಣ್ಣು, ತರಕಾರಿ, ಮೂಲಿಕೆಗಳು, ಮಾಂಸ, ಮೀನು, ಹಾಲು, ಬೀನ್ಸ್, ಧಾನ್ಯಗಳಲ್ಲಿ ಇರುವ ಮೋಷಕಾಂಶಗಳು ಯಾವುವು ಅವುಗಳು ತಲ್ಲಾ ಎಷ್ಟು ಬೇಕು, ರೂಢಿ ಹಾಗೂ ವಾಸ್ತವ.
  - 64. ಘಾರಂಪರಿಕ ಆಹಾರ ಅಧ್ಯಯನದಿಂದಾಗಿ ಕುಟುಂಬಗಳಲ್ಲಿ ವಿಶಿಷ್ಟವಾಗಿ ಕಾಳಬರುತ್ತಿರುವ ರೋಗಗಳ ಅಧ್ಯಯನ.
  - 65. ಎಮ್.ಡಿ.ಎಮ್. ಅಧವಾ ಸತ್ತ್ವಯುತ ಆಹಾರವನ್ನು ಖಾಸಗಿ ಶಿಲೆಗಳಲ್ಲಿ ನೀಡುತ್ತಿರುವ ಬಗೆ.
  - 66. ಆರೋಗ್ಯ ತಪಾಸಣೆ ಆಗಿಂದಾಗೆ ಆಗುವ ಬಗೆಗೆ ಮಾಹಿತಿ ಮತ್ತು ಜಾಗೃತಿ ಪ್ರಯತ್ನ ಹಾಗೂ ಆರೋಗ್ಯ ಸಮೀಕ್ಷೆಯ ಅಧ್ಯಯನ.
  - 67. ಬಡವರ ಅಗತ್ಯ ಅಂದಾಜು - ದ್ಯುನಂದಿನ ಸಮಸ್ಯೆ ಕುರಿತಂತೆ.
  - 68. ಯೋಜನೆಯ ತಯಾರಿಯಲ್ಲಿ ವಿಶೇಷಜ್ಞರ ಪಾಲ್ಯಾಳ್ಯಾಪಿಕೆ, ಸಂವೇದನ ಶೀಲತೆ, ಜಾಗೃತಿ ಹಾಗೂ ಬಡವರ ಮೂಲ ಅಗತ್ಯ ತಿಳಿಯುವ ಮೂಲ ಕಾರ್ಯಕ್ರಮಗಳು.
  - 69. ಮೋಷಕಾಳ ತಯಾರಿ ಮತ್ತು ಯೋಜನೆಯ ಸಮೀಕ್ಷೆ.
  - 70. ಮೋಷಕ ಸಮೀಕ್ಷೆಯ ಜಾರಿ.
- ಪರಾಮರ್ಶನಗಳು (ಇಂಗ್ಲೀಷ್ ಅವಶರೇಕೆಯಲ್ಲಿರುವಂತೆ)  
“Explore and understand your environment, people and their practices” series of Vigyan Prasar , Noida, UP
- <http://www.nezine.com/info/The%20past%20can%20be%20the%20future>
- <http://www.nezine.com/info/Small%20is%20beautiful,%20small%20is%20useful> 47
- <http://www.nezine.com/info/Insect%20can%20be%20the%20buzzword>
- <http://www.nezine.com/info/The%20benefits%20of%20a%20E2%80%98bari%20E2%80%99>
- <http://www.nezine.com/info/Flats%20and%20fears>
- <http://dolr.nic.in/dolr/downloads/pdfs/Impact%20and%20Effectiveness%20of%20WDP%20by%20LBSNAA.pdf>
- [http://www.iwmi.cgiar.org/assessment/files\\_new/publications/ICRISATReport%202020.pdf](http://www.iwmi.cgiar.org/assessment/files_new/publications/ICRISATReport%202020.pdf)
- [http://www.himachal.gov.in/WriteReadData/I892s/27\\_I892s/170028581212.pdf](http://www.himachal.gov.in/WriteReadData/I892s/27_I892s/170028581212.pdf)
- <http://tropicalgrasslands.info/index.php/tgft/article/viewFile/94/59>
- [http://envfor.nic.in/divisions/csuv/WWD\\_Booklet.pdf](http://envfor.nic.in/divisions/csuv/WWD_Booklet.pdf)

## ಉಪ ವಿಷಯ-2

## ಆಹಾರ ಮತ್ತು ವ್ಯವಸಾಯ

**ಆಹಾರ ಮತ್ತು ಕೃಷಿ ಕ್ಷೇತ್ರದ ಕ್ಷೇತ್ರ ಸಾಗುವುದು ನಿಜ. ಆದರೆ ಅವು ಜೀವಿಗಳ (ಜ್ಯೋತಿರ್ವಿಜ್ಞಾನ) ಮತ್ತು ನಿರ್ಜೀವ (ಅಜ್ಯೋತಿರ್ವಿಜ್ಞಾನ) ಅಂಶಗಳ ಪರಸ್ಪರ ಪ್ರಕ್ರಿಯೆಯಾದ ಪರಿಸರ ವ್ಯವಸ್ಥೆಯೊಳಗೆ ಬೇರೂರಿರುತ್ತವೆ.** ಇಂತಹ ವ್ಯವಸ್ಥೆಯೊಳಗೆ ಮಾನವನೂ ಸೇರಿದಂತೆ ಅಸಂಖ್ಯಾತ ಜೀವಿಗಳು, ಪಲಿಯಾರ್ ಸಸ್ಯಗಳು, ಜಾನುವಾರುಗಳು, ಕ್ರಿಮಿಕೆಟ್‌ಗಳು, ಬಾಕ್ಸೆರಿಯಾಗಳು ಮತ್ತು ಶೀಲೀಂಧ್ರಗಳು ನಮ್ಮ ಆಹಾರ ಮಾರ್ಕೆಟ್‌ಗೆ ಅತ್ಯುಪಾದಕ.

## ಉದ್ದೇಶಿತ ಚೋಕಣ



## ಆಹಾರ ಮತ್ತು ಆಹಾರ ಜಾಲ

ಆಹಾರವೆಂದರೆ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗುವ (ಸಾಧಾರಣವಾಗಿ ಪ್ರಾಣಿಜನ್ಯ ಅಥವಾ ಸಸ್ಯಜನ್ಯ) ಪದಾರ್ಥ. ಇದರಲ್ಲಿ ಬೆಳವಣಿಗೆಗೆ ಅಗತ್ಯವಾದ ಹಾಗೂ ಪೌಷ್ಟಿಕಾಂಶಗಳನ್ನಾಳು ಕಾರ್బೋಎಹೈಡ್ರೇಟ್‌ಗಳು, ಕೊಬ್ಬಗಳು, ಮೆತ್ರಾಟೋನಾಗಳು, ಅವಶ್ಯಕವಾದ ಖನಿಗಳು ಮತ್ತು ಅನ್ನಾಂಗಗಳು(ವಿಟಮಿನ್‌ಗಳು) ಸೇರಿರುತ್ತವೆ. ಇವುಗಳನ್ನು ಸೇವಿಸಿ, ಜೀರ್ಣೀಕ್ಷಿಕೊಂಡು ಮೆಗೂಡಿಸಿಕೊಂಡರೆ ಜೀವಿಗಳಿಗೆ ಬದುಕಲು ಸಾಧ್ಯವಾಗುತ್ತದೆ; ಶಕ್ತಿ ಉತ್ಪಾದನೆಯಾಗುತ್ತದೆ ಮತ್ತು ಇವು ಶರೀರದ ಬೆಳವಣಿಗೆ, ನಿರ್ವಹಣೆ ಹಾಗೂ ಆರೋಗ್ಯಕ್ಕೆ ಅವಶ್ಯಕವಾದ ಅಂಶಗಳನ್ನು ಒದಗಿಸುತ್ತವೆ. ಯಾವುದೇ ದೇಶದ ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಗಮನಿಸಿದಾಗ ಅಲ್ಲಿನ ಆಹಾರದ ಉತ್ಪಾದನೆ, ಬಳಕೆ ಮತ್ತು ಸಂರಕ್ಷಣೆಯ ವಿಧಾನಗಳು ಬಹಳ ಮುಖ್ಯವಾಗುತ್ತವೆ.

ಮಾನವನೂ ಸೇರಿದಂತೆ ಎಲ್ಲಾ ಜೀವಿಗಳ ಆಹಾರದ ಬಗೆ, ಪ್ರಕೃತಿ, ವೈವಿಧ್ಯ, ಸಮೃದ್ಧಿ ಇತ್ಯಾದಿಗಳು ಪ್ರಪ್ರಥಮವಾಗಿ ಲಭ್ಯವಿರುವ ಆಹಾರ-ಜಾಲ ಮತ್ತು ನಿರ್ದಿಷ್ಟ ಪರಿಸರ ವ್ಯವಸ್ಥೆಗಳ ಮೇಲೆ ನಿರ್ಧಾರವಾಗುತ್ತದೆ. ವಾಸ್ತವದಲ್ಲಿ ಆಹಾರ-ಜಾಲಕ್ಕೊಂದು ಹೊಸೆದುಕೊಂಡಂತಿರುವ ಹಲವಾರು ಆಹಾರ ಸರಪಳಿಗಳನ್ನು ಹೊಂದಿರುತ್ತದೆ ಮತ್ತು ಪ್ರತಿಯೊಂದು ಸರಪಳಿಯೂ ಆಹಾರ ಶಕ್ತಿಯು ಒಂದು ಆಹಾರ ಗುಂಪಿನ ಜೀವಿಗಳಿಂದ ಮತ್ತೊಂದು ಆಹಾರ ಗುಂಪಿನ ಜೀವಿಗಳಿಗೆ ಯಾವ ರೀತಿಯಲ್ಲಿ ಪ್ರವಹಿಸುತ್ತದೆ ಎಂಬುದನ್ನು ಪ್ರತಿನಿಧಿಸುತ್ತದೆ.


ಮೂಲಭೂತವಾಗಿ ಆಹಾರ ಗುಂಪುಗಳನ್ನು ವಿವಿಧ ಪೌಷ್ಟಿಕ ಸ್ತರಗಳಲ್ಲಿ ಉಲ್ಲೇಖಿಸಲಾಗುತ್ತದೆ. ಮೂಲ ವರ್ಗವಾದ ಸಸ್ಯಗಳು ಪೌಷ್ಟಿಕ ಸ್ತರದ ಅತ್ಯಂತ ಕೆಳಮಟ್ಟದಲ್ಲಿ, ಪ್ರಾಧಿಕ ಉತ್ಪಾದಕದಂತೆ ಇರುತ್ತವೆ ಮತ್ತು ಅವು ಸೌರ ಶಕ್ತಿಯನ್ನು ಬಳಸಿ




ಅಕಾಬನಿಕ ರಾಸಾಯನಿಕಗಳನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಎರಡನೆಯ ಸ್ತುರದಲ್ಲಿ ಸಸ್ಯಾಹಾರಿಗಳು, ಅವುಗಳಲ್ಲಿಯೂ ವೀರೇಷವಾಗಿ ಸಸ್ಯಗಳನ್ನು ಆಹಾರವಾಗಿ ತಿನ್ನುವ ಜಾನುವಾರುಗಳು ಸೇವ್ರಡೆಯಾಗುತ್ತವೆ. ಉಲಿದ ಸ್ತುರಗಳು ತಮಗಿಂತ ಕೆಳಸ್ತರದಲ್ಲಿರುವ ಪ್ರಾಣಿಗಳನ್ನು ಆಹಾರವನ್ನಾಗಿ ಬಳಸುವ ಮಾಂಸಾಹಾರಿಗಳನ್ನು ಹೊಂದಿರುತ್ತವೆ. ಇದರಿಂದ ಆಹಾರ ಜಾಲದಲ್ಲಿ ಪ್ರಾಧಿಕೀಯ ಉತ್ಪಾದಕವಾಗಿರುವ ಸಸ್ಯಗಳ ಸಾಫನ ಅತ್ಯಂತ ಕೆಳಸ್ತರ ಅಂದರೆ ನೆಲಮಟ್ಟದಲ್ಲಿರುವುದು ಸ್ವಷ್ಟವಾಗುತ್ತದೆ. ಬೇರೆ ಪದಗಳಲ್ಲಿ ಹೇಳುವುದಾದರೆ ಸಸ್ಯಗಳ ಆವಾಸಸಾಫನ ಮಣಿ; ಇಲ್ಲಿ ಇತರೆ ಹಲವಾರು ಜೀವಿಗಳೂ ವಾಸಿಸುತ್ತವೆ ಮತ್ತು ಆಹಾರ ಸರಪಳಿಗಳನ್ನೂ ಹಾಗೂ ಆಹಾರ ಜಾಲವನ್ನು ನಿರ್ವಹಿಸುತ್ತಾ ತಾವೂ ಬದುಕುತ್ತವೆ. ಹೇಗಾದರೂ ಸಾಮಾನ್ಯವಾಗಿ ಸಸ್ಯಗಳು ಎರಡು ಬಗೆಯ -ಭೂಮಿಯ ಮೇಲಿನ ಹಾಗೂ ಒಳಗಿನ- ಪರಿಸರ ವ್ಯವಸ್ಥೆಗಳೊಂದಿಗೂ ಪ್ರತಿಕ್ರಿಯಸುತ್ತವೆ ಮತ್ತು ಇಂತಹ ಪ್ರತಿಕ್ರಿಯೆಯಿಂದ ಕೇವಲ ಬದುಕುವುದಲ್ಲದೆ ಪರಿಸರ ವ್ಯವಸ್ಥೆಯ ಸೇವೆಗಳನ್ನು ನಿಯಮಬಧ್ಯವಾಗಿಡುತ್ತವೆ. ಭೂಮಿಯ

ಮೇಲುಗಡೆ ಶಕ್ತಿಯು ಉತ್ಪಾದಕಗಳಿಂದ(ಸಸ್ಯಗಳು) ಪ್ರಾಧಿಕೀಯ ಬಳಕೆದಾರರಿಗೆ(ಸಸ್ಯಾಹಾರಿಗಳು) ವರ್ಗವಣೆಯಾಗುತ್ತದೆ. ನಂತರ ಎರಡನೆಯ ಸಾಫನ ಬಳಕೆದಾರರಿಗೆ(ಪರಭಕ್ಷಕಗಳು) ರವಾನೆಯಾಗುತ್ತದೆ. ಇದನ್ನೇ ಬೇರೆ ಮಾತುಗಳಲ್ಲಿ ಉತ್ಪಾದಕಗಳು, ಗ್ರಾಹಕಗಳು ಮತ್ತು ವಿಭಜಕಗಳು ಪ್ರಮುಖ ಪೌಷ್ಟಿಕ ಸ್ತುರಗಳಲ್ಲಿರುತ್ತವೆ ಎಂದು ಹೇಳಬಹುದು. ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಶಕ್ತಿ ರವಾನೆಯಾಗಿರುವ ಸರಪಳ ಹಲವಾರು ಬಾರಿ ಮುಂದುವರಿಯಬಹುದು. ಆದರೆ ಅದು ಅಂತ್ಯವಾಗಲೇ ಬೇಕು. ಆಹಾರ ಸರಪಳಿಯ ಅಂತ್ಯದಲ್ಲಿ ಬಾಕ್ಷೇರಿಯಾ, ಶಿಲೀಂದ್ರ ಇತ್ಯಾದಿ ವಿಭಜಕಗಳು ಸತ್ತಿರುವ ಸಸ್ಯಗಳು ಹಾಗೂ ಪ್ರಾಣಿಗಳನ್ನು ವಿಭజಿಸಿ ಸರಳವಾದ ಪೌಷ್ಟಿಕಾಂಶಗಳಿಂತೆ ಪರಿವರ್ತನೆಯಾಗಿ ಪರಿಸರ ವ್ಯವಸ್ಥೆಯಲ್ಲಿ ಎರಡು ವರ್ಗಗಳು ನೇರವಾಗಿ ಪ್ರತಿಕ್ರಿಯಿಸಿದ್ದಾಗ ಮೂರನೆಯ ವರ್ಗದ ಪ್ರಭಾವದಿಂದ ಪರೋಕ್ಷವಾಗಿ ಪ್ರತಿಕ್ರಿಯಿಸುವುದೂ ಉಂಟು.

#### ಪರಿಸರ ವ್ಯವಸ್ಥೆಯ ಸೇವೆಗಳು



ಚಿತ್ರ-1. ವಿವಿಧ ಸ್ತುರಗಳಲ್ಲಿ ಆಹಾರ ಶಕ್ತಿಯ ಹರಿವ



ಚಿತ್ರ-1 ಎ. ಮರುಭೂಮಿಯ ಮಲ್ಲಗಾವಲಿನ  
ಆರು ಸದಸ್ಯರ ಸರಳ ಆಹಾರ ಜಾಲ

ಪರಿಸರ ವ್ಯವಸ್ಥೆಗಳಿಂದ ಜನರು ಗಳಿಸುವ ಸೌಲಭ್ಯಗಳೇ ಪರಿಸರ ವ್ಯವಸ್ಥೆಯ ಸೇವೆಗಳು. ಸಂಯುಕ್ತ ರಾಷ್ಟ್ರಗಳ ‘ಮೀಲೇನಿಯ್ಮ್ ಇಕೋಸಿಸ್ಟ್ಸ್’ ಅಸೆಸ್ಯೆಂಟ್ಸ್ ಸಮಿತಿ ಪರಿಸರ ವ್ಯವಸ್ಥೆಯನ್ನು ನಾಲ್ಕು ಪಂಗಡಗಳಾಗಿ ವರ್ಗೀಕರಿಸುತ್ತದೆ(ಒಂ2005).


- ಮೂರ್ಕೆ ಸೇವೆಗಳು ಎಂದರೆ ಪರಿಸರ ವ್ಯವಸ್ಥೆಗಳಿಂದ ಪಡೆಯುವ ಉತ್ಪಾದನೆಗಳು. ಅವುಗಳಿಂದರೆ ಆಹಾರ, ಮರಮುಟ್ಟಗಳು, ನೂಲು ಮತ್ತು ನೀರಿನ ಉತ್ಪಾದನೆ ಹಾಗೂ ಮತ್ತಿತರ ಅಂಶಗಳೂ ಸೇರುತ್ತವೆ

- ನಿಯಮಬಧ್ಯಗೊಳಿಸುವ ಸೇವೆಗಳು ಪರಿಸರ ವ್ಯವಸ್ಥೆಯ ಪ್ರಕ್ರಿಯೆಗಳನ್ನು ನಿಯಮಿತಗೊಳಿಸುವುದರ ಮೂಲಕ ಪಡೆಯುವ ಸೌಲಭ್ಯಗಳನ್ನು ಆವರಿಸಿರುತ್ತದೆ. ಮತ್ತಿತರ ಅಂಶಗಳ ಜೊತೆಗೆ ಇವುಗಳಲ್ಲಿ ಹವಾಮಾನ, ಪ್ರವಾಹ, ತಾಂಡ್ಯಗಳು, ನೀರಿನ ಗುಣಮಟ್ಟ ಮತ್ತು ಖಾಯಿಲೆಗಳನ್ನು ನಿಯಂತ್ರಿಸುವ ಸೇವೆಗಳು ಸೇವ್ರಡೆಯಾಗುತ್ತವೆ. ನೀರು ಮತ್ತು ನಿರ್ಮಲೀಕರಣದ ಸಂಬಂಧಿತವಾಗಿ, ಒಳನಾಡಿನ ಹಾಗೂ ಸಮುದ್ರ ಶೀರದ ಮತ್ತು ಸಮುದ್ರದ ಪರಿಸರ ವ್ಯವಸ್ಥೆಗಳಲ್ಲಿ ಸೇವ್ರಡೆಯಾಗಿರುವ ಸಾವಯವ

ತ್ಯಾಜ್ಯಗಳನ್ನು ವಿಭಜನೆಯ ಮೂಲಕ ಶುದ್ಧಿಕರಣಗೊಳಿಸಿ, ನಿಯಂತ್ರಿಸುವ ಸೇವೆ ಅಥ ಪ್ರಮುಖವಾದದ್ದು.

3. ಸಾಂಸ್ಕೃತಿಕ ಸೇವೆಗಳು ಎಂದರೆ ಮತ್ತಿತರ ಸೇವೆಗಳೊಂದಿಗೆ ಪರಿಸರ ವ್ಯವಸ್ಥೆಯಿಂದ ಪಡೆಯಲಾಗುವ ಆಧ್ಯಾತ್ಮಿಕ ಹಾಗೂ ಮನೋರಂಜಕ ಸೇವೆಗಳು ಸೇರುತ್ತವೆ.
4. ಮೋಷಕ ಸೇವೆಗಳು ಎಂದರೆ ಉದಾಹರಣೆಗೆ ನೀರಿನ ಚಕ್ಕ, ಮೋಷಕಾಂಶಗಳ ಚಕ್ಕ, ದ್ಯುತಿ ಸಂಶೋಧನೆ, ಮಣ್ಣಿನ ರಚನೆ ಮತ್ತು ಬೆಳೆಯ ಪರಾಗ ಸ್ವರ್ತ. ಈ ಸೇವೆಗಳು ಮೇಲೆ ಹೇಳಿದ ಇತರ ಮೂರು ಸೇವೆಗಳನ್ನು ನಿರ್ವಹಿಸಲು ಅತ್ಯಗತ್ಯ.

ಆಧ್ಯಾತ್ಮಿಕ ಇತರ ಜೀವಿಗಳಂತೆ ನಮ್ಮ ಆಹಾರದ ಆಕರಗಳು ಪರಿಸರ ವ್ಯವಸ್ಥೆಯ ಕಾರ್ಯಾಚರಣೆಗಳು ಮತ್ತು ಸೇವೆಗಳ ಫಲ. ಇದನ್ನು ಚಿತ್ರ-3 ರಲ್ಲಿ ವಿವರಿಸಲಾಗಿದೆ.



ಚಿತ್ರ-3 ಪರಿಸರ ವ್ಯವಸ್ಥೆಯ ಕಾರ್ಯಾಚರಣೆಗಳು

#### ಕ್ಷೇತ್ರಿಕ ನಮ್ಮ ಆಹಾರ ಪೂರ್ವೀಕೆ ವ್ಯವಸ್ಥೆ


ನಮ್ಮ ಆಹಾರ ಪೂರ್ವೀಕೆಯ ಬಹಳಪ್ಪು ಭಾಗ ಕ್ಷೇತ್ರಿಯಿಂದಲೇ ಉಗಮವಾಗುತ್ತದೆ—ವ್ಯವಸಾಯದಿಂದ ಆಹಾರ ಮತ್ತು ಸಾಮಗ್ರಿಗಳ ಉತ್ಪಾದನೆ. ಈ ಪದ್ಧತಿ ಮಣ್ಣ, ಹವಾಮಾನ, ಶುದ್ಧ ನೀರು ಮತ್ತು ಪರಿಸರ ವ್ಯವಸ್ಥೆಯ ಇನ್ಸೈತರ ಅಂಶಗಳನ್ನು ಅವಲಂಬಿಸುತ್ತದೆ. ಮಣ್ಣ ಕ್ಷೇತ್ರಿಕ ಪರಿಸರ ವ್ಯವಸ್ಥೆಗಳ ಬುನಾದಿಯಾದ್ದರಿಂದ ಬಹಳಪ್ಪು ಆಹಾರ ಪೂರ್ವೀಕೆಗೆ ನಾವು ಅದನ್ನು ಅವಲಂಬಿಸುತ್ತೇವೆ. ವಾಸ್ತವದಲ್ಲಿ ನಮ್ಮ ಘಳವತ್ತಾದ ಮಣ್ಣ ಅನೇಕ ಜೀವಿಗಳಿಂದ ತುಂಬಿದೆ. ಒಂದು ಟೀ ಚೆಮಚೆ ಮಣ್ಣಿನಲ್ಲಿ ಶತಕೋಟಿ ಅಂದರೆ ಹತ್ತು ಸಾವಿರ ಲಕ್ಷದವ್ಯು ಬಾಕ್ಕೀರಿಯಾಗಳಿರುತ್ತವೆ. ಸಂಧಿಪಾದಿಗಳು,

ಮಣ್ಣಹುಳುಗಳು, ಶೀಲೀಂದ್ರಗಳು, ನೆಮುಣೋಡಗಳು ಮತ್ತು ಮೈಂಡೋಸೋವಗಳು ಕೂಡ ಮಣ್ಣಿನಲ್ಲಿರುತ್ತವೆ. ಇವು ಒಣಿಗಿದ ಎಲೆಗಳು ಮತ್ತು ಇತರ ಗಿಡಮರಗಳ ಹಾಗೂ ಪ್ರಾಣಿಮಾಲದ ಸಾವಯವ ಪದಾರ್ಥಗಳಲ್ಲಿರುವ ಶಕ್ತಿ ಮತ್ತು ಮೋಷಕಾಂಶಗಳ ಸಹಾಯದಿಂದ ಜೀವಿಸುತ್ತವೆ. ಮಣ್ಣಿನ ಆಹಾರ ಜಾಲ ಸಮೃದ್ಧವಾದ ಆಹಾರ ಸರಬರಾಜು ಮತ್ತು ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸೇವೆಗಳನ್ನು ಒದಗಿಸುತ್ತದೆ. ಮಣ್ಣಿನ ಗಿರುವ ಈ ಜೀವಿಗಳು ಸತ್ತಿರುವ ಸಸ್ಯ ಹಾಗೂ ಪ್ರಾಣಿ ಪದಾರ್ಥಗಳನ್ನು ವಿಭಜಿಸುತ್ತವೆ, ಮೋಷಕಾಂಶಗಳನ್ನು ಆವರ್ತನೆಗೊಳಿಸಿ, ಸಸ್ಯಗಳು ಬಳಸಲು ಸಾಧ್ಯವಾಗುವಂತಹ ರೂಪಕ್ಕೆ ಪರಿವರ್ತಿಸುತ್ತವೆ. ಉದಾಹರಣೆಗೆ ಮಣ್ಣಹುಳುಗಳು ಒಣಿಗಿದ ಎಲೆಗಳನ್ನು ತಿಂದು ತಮ್ಮ ತ್ಯಾಜ್ಯದಲ್ಲಿ ಅಮೂಲ್ಯವಾದ ಮೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ. ಮಣ್ಣಿನ ಆಹಾರ ಜಾಲ ಮೋಷಕಾಂಶಗಳನ್ನು ಸಂಗ್ರಹಿಸಿಟ್ಯೂಕೊಂಡು ನಿರಾನವಾಗಿ ಕಾಲಾನುಕ್ರಮದಲ್ಲಿ ಬಿಡುಗಡೆ ಮಾಡುತ್ತದೆ. ಅದು ನೀರನ್ನು ಕೂಡ ಶೇಖರಣ ಮಾಡುತ್ತದೆ ಹಾಗೂ ಸಸ್ಯಗಳ ಖಾಯಿಲೆಗಳನ್ನು ತಗ್ಗಿಸುತ್ತದೆ. ಕೆಲವು ಸಂಭರ್ಣಗಳಲ್ಲಿ ಕೆಲವು ಕಲ್ಪಗಳನ್ನು ವಿಭಜಿಸಿ ನೀರನ್ನು ಶುದ್ಧಿಕರಿಸುತ್ತದೆ. ಘಳವತ್ತಾದ ಮಣ್ಣಿನ ಜೊತೆಗೆ ಒಂದು ಪ್ರಾಣಿಯ ಹವಾಮಾನ ಅಂದರೆ ಅಲ್ಲಿನ ಉಷ್ಣತೆ, ಮಳೆ, ಆದ್ರ್ಯತೆ ಮತ್ತು ಇತರ ದೀಪಾಂಶುವಿನ ಹವಾಮಾನ ಸ್ಥಿತಿಗಳು ಆ ಭಾವಿ ಕ್ಷೇತ್ರಿಕ ವಾಗುವುದಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತವೆ.

ಯಾವುದೇ ಪ್ರಾಣತ್ಯಾಗಲ್ಲಿ ಅರ್ಥಿಕ ಪ್ರಮಾಣದಲ್ಲಿ ಕ್ಷೇತ್ರಿಕ ಉತ್ಪಾದನೆಗಳಿನಲ್ಲಿ ಅನುಕೂಲಕರ ಹವಾಮಾನ ಅಗತ್ಯ ತಾಜಾ ನೀರಿನ ಕ್ಷೇತ್ರಿಯ ಅಲ್ಲಿ ರುಂಗಿಗಳು, ನದಿಗಳು, ಅಂತರ್ಜಲ ಮತ್ತಿತರ ಆಕರಗಳಿಂದ ನಂಬಿಕ್ಯಾಹವಾದ ತಾಜಾ ನೀರಿನ ಸರಬರಾಜನ್ನು ಅವಲಂಬಿಸುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದ ಸ್ಥಳಗಳಲ್ಲಿ ರೈತರು ತಮ್ಮ ಹೊಲಗಡ್ಡಗಳಿಗೆ ನೀರಾವರಿಯ ಮೂಲಕ ನೀರು ಪಡೆಯುತ್ತಾರೆ. ಇಷ್ಟಲ್ಲಿದೆ ಜೀವ ವ್ಯವಸ್ಥೆ— ಪರಿಸರ ವ್ಯವಸ್ಥೆಯಲ್ಲಿರುವ ವಿವಿಧ ಬಗೆಯ ಜೀವಿಗಳು—ಕ್ಷೇತ್ರದಲ್ಲಿ ಬಹಳ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತದೆ. ಉದಾಹರಣೆಗೆ ರೈತರು ಪರಾಗಸ್ವರ್ತಕ್ಕೆ ವಿವಿಧ ಬಗೆಯ ದುಂಬಿಗಳು, ಪಕ್ಕಿಗಳು, ಚಿಟ್ಟಿಗಳು ಮತ್ತಿತರ ಪರಾಗಸ್ವರ್ತಕಗಳನ್ನು ಅವಲಂಬಿಸಿದ್ದು. ಇವು ಪ್ರಪಂಚದ ಶೇಕಡ 30 ಭಾಗದ ಆಹಾರ ಸರಬರಾಜಿಗೆ ಕಾರಣವಾಗುತ್ತವೆ. ಮಣ್ಣಿನ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚು ಜೀವ ವ್ಯವಸ್ಥೆಯಿದ್ದರೆ ಆ ಮಣ್ಣಿನ ಆಹಾರ ಜಾಲ ಒದಗಿಸುವ ಸೇವೆಗಳು ಅಧಿಕವಾಗಬಲ್ಲದು. ಹೇಗಾದರೂ ಮಾನವಕುಲ ತನ್ನ ಒಳಿತಿಗೆ ಮೂಲಭಾತವಾಗಿ ಪರಿಸರ ವ್ಯವಸ್ಥೆಯ ಸೇವೆಗಳು ಕ್ಷೇತ್ರಿಗೆ ಮತ್ತು ಕ್ಷೇತ್ರಿಯಿಂದ ಹರಿಯುವ ಪ್ರಕ್ರಿಯೆಯನ್ನು ಅವಲಂಬಿಸಿದೆ(ಚಿತ್ರ-4).



Ecosystem services to and from agriculture, and linkages between human well-being and benefits obtained from ecosystem services that are provided by agriculture.



ಚಿತ್ರ-4. ಪರಿಸರ ವ್ಯವಸ್ಥೆಯ ಸೇವೆಗಳು ಕೃಷಿಗೆ ಮತ್ತು ಕೃಷಿಯಿಂದ, ಕೃಷಿಯಿಂದ ಮಾನವಕುಲದ ಒಳಿತಿಗೆ ಮತ್ತು ಕೃಷಿಯ ಮೂಲಕ ಪರಿಸರ ವ್ಯವಸ್ಥೆಯ ಸೇವೆಗಳಿಗೆ ಸೌಲಭ್ಯ ಒದಗುವ ಬಗ್ಗೆ ಕೊಂಡಿಗಳು

#### ಕೃಷಿಯ ಪರಿಣಾಮಗಳು

ಕಳೆದ ಕೆಲವು ದಶಕಗಳಿಂದ ಪರಿಸರ ವ್ಯವಸ್ಥೆಯ ಸೇವೆಗಳ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, ಮಾನವನ ಜಿಎಸ್‌ಎಂಗಳ ಪರಿಣಾಮ ಇದರ ಮೇಲೆ ಬಹಳ ವೇಗವಾಗಿ ಹೆಚ್ಚಿದೆ. ಹೆಚ್ಚಿನಂತದ ಪರಿಣಾಮಗಳು ಮಾನವನ ಒಳಿತಿಗಾಗಿಯೇ ಆಗಿರುವುದೆಂದು ಗಣಿಸಬಹುದು. ಹೆಸರಿಸುವುದಾದರೆ ಕೃಷಿ ಉದ್ದೇಶಕ್ಕಾಗಿ ಅಂತರ್ಜಾಲದ ಅಧಿಕ ಬಳಕೆಯ ಹೆಚ್ಚಿ. ಆದರೆ ಕೆಲವೋಂದು ಸಂದರ್ಭಗಳಲ್ಲಿ ವ್ಯತಿರಿಕ್ತ ಪರಿಣಾಮಗಳಾಗಿರುವುದೂ ಉಂಟು. (ಅಂತರ್ಜಾಲ ಮಟ್ಟದ ಹುಸಿತ ಮತ್ತು ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಬೇಸಾಯಕ್ಕಾಗಿ ನೀರನ್ನ ಪಡೆಯುವುದು

ಕಷ್ಟವಾಗುವುದು). ಮಾನವರು ವಿಶೇಷವಾಗಿ ಪರಿಸರ ವ್ಯವಸ್ಥೆಯ ಮೂರು ಸೇವೆಗಳ ಉತ್ಪಾದನೆಯನ್ನು ಉತ್ಪಾದನೆಗಾಗಿ ಮೀಸಲಿರಿಸಿದ ಪ್ರದೇಶದ ವಿಸ್ತರಣೆ ಹಾಗೂ ತಂತ್ರಜ್ಞಾನ ಬಳಸುವುದರ ಮೂಲಕ ಹೆಚ್ಚಿಸಿದ್ದಾರೆ: ಇವುಗಳೆಂದರೆ ಬೆಳೆ, ಜಾನುವಾರು ಮತ್ತು ಜಲಕೃಷಿ (aquaculture).

ಕೃಷಿಯು ಗ್ರಾಮೀಣ ಪ್ರದೇಶದ ಪ್ರಮುಖ ಅಂಶವಾಗಿದೆ. ಅದು ಗ್ರಾಮೀಣ ಭಾಗದ ಜನರ ಬಡತನ ಮತ್ತು ಹಸಿವನ್ನು ಕಡಿಮೆ ಮಾಡುವುದರಲ್ಲಿ ವಿಶೇಷ ಸಾಮರ್ಥ್ಯವನ್ನು ಹೊಂದಿರುವುದರಿಂದ ಅದು ಹಾಗೆಯೇ ಮುಂದುವರಿಯುತ್ತಿದೆ. ನವೀನ ಮಾದರಿಯ ಕೃಷಿ ಪದ್ಧತಿಗಳ ಅಳವಡಿಕೆಯಿಂದ ಭಾರತ 1960ರ ತನಕ

ಸತತವಾಗಿ ಆಹಾರ ಕೊರತೆಯಿಂದ ಬಳಲುತ್ತಿದ್ದ ಯುಗದಿಂದ ಮತ್ತು 'ಭಿಕ್ಷು ಪಾತ್ರೀಯ' ಸ್ಥಿತಿಯಿಂದ ಹೊರಬಂದು ಈಗ ಆಹಾರದಲ್ಲಿ ಸ್ವಯಂಪೂರ್ವಕೆಯನ್ನು ಸಾಧಿಸಿದೆ; ಜೊತೆಗೆ ಆಹಾರ ರಶ್ಮಿ ಮಾಡುವ ಸ್ಥಿತಿಗೂ ತಲುಪಿದೆ. ಹಿಸಿರು ಕ್ರಾಂತಿಯ ತಂತ್ರಜ್ಞನ ಸೌಲಭ್ಯಗಳ ಅಳವಡಿಕೆ ಮತ್ತು ಹಲವಾರು ಬೆಂಬಲ ನೀತಿಕ್ರಮಗಳ ಅನುಸರಣೆ ಹಾಗೂ ಅಳವಡಿಕೆ ಇತ್ಯಾದಿಗಳು - ಉದಾಹರಣೆಗೆ ಗೊಬ್ಬರ ಕೊಳ್ಳಲು ಸಹಾಯಿಸಿದ ನೀಡಿಕೆ ಹಾಗೂ ವಿಸ್ತರಣೆ ವ್ಯವಸ್ಥೆ-ಪ್ರಥಾನ ಬೆಳೆಗಳಾದ ಅಕ್ಷೀ ಮತ್ತು ಗೋಧಿಗಳ ಉತ್ಪಾದನೆಯಲ್ಲಿ ಸ್ವಯಂಪೂರ್ವಕೆಯನ್ನು ಸಾಧಿಸಲು ಸಹಾಯಕವಾಗಿವೆ. ಹಿಸಿರು ಕ್ರಾಂತಿ ಆಹಾರ ಭದ್ರತೆಯನ್ನು ಭಾರಿ ಮಟ್ಟದಲ್ಲಿ ಖಾತ್ರಿ ಪಡಿಸಿದರೂ ಶ್ರೀಸಾಮಾನ್ಯನ ಮನೆಯನ್ನು ಸಂಪೂರ್ಣವಾಗಿ ತಲುಪಿಲ್ಲ. ಜನಸಂಖ್ಯೆಯ ಹೆಚ್ಚೆ, ಕೃಷಿಯೋಗ್ಯ ಭಾವಿಯ ಸಂಪನ್ಮೂಲಗಳ ಕುಗ್ಗುವಿಕೆ, ಮಣ್ಣಿನ ಸಾರದ ಅವನತಿ ಮತ್ತು ಮೋಷಕಾಂಶಗಳ ಸವಕಳಿ, ನೀರಿನ ಅಸಮರ್ಪಕ ನಿರ್ವಹಣೆ ಮತ್ತು ಅಸಮರ್ಥ ಬಳಕೆ, ಆಹಾರ ಉತ್ಪಾದನೆಯಲ್ಲಿ ವೇಗವನ್ನು ಕಳೆದುಕೊಳ್ಳುವಿಕೆ, ಕಳಪೆ ಪರಿಸರ ಸ್ಥಿತಿಯ ಕಾರಣದಿಂದ ಜ್ಯೋತಿಕವಾಗಿ ಮೋಷಕಾಂಶಗಳನ್ನು ಸಮರ್ಪಿಸಿಕೊಂಡಿರುವುದರಿಂದ ಬೆಳವಣಿಗೆಯಲ್ಲಿ ಕುಂಠಿತವಾಗುವಿಕೆ ಹಾಗೂ ಇದರಿಂದ ಪಚನ ಕ್ರಿಯೆಗೆ ಸಂಬಂಧಿಸಿದಂತೆ ಹಲವಾರು ದೀರ್ಘಾವಧಿಯ ಖಾಯಿಲೆಗಳು ಉದ್ಘಾಟಿಸುವುದು ಇತ್ಯಾದಿಗಳು, ಮಾನವ ಕುಲದ ಅಭಿವೃದ್ಧಿ ಪಥದಲ್ಲಿ ನಡೆಯುವಾಗ ನಮ್ಮ ದೇಶ ಭವಿಷ್ಯದಲ್ಲಿ ಎದುರಿಸಬೇಕಾಗುವ ಸಮಸ್ಯೆಗಳು.

ಆಹಾರ ಭದ್ರತೆಯ ಅಪ್ಯುತ್ತಮ ವ್ಯಾಖ್ಯಾನ ಹೀಗಿದೆ: "ಎಲ್ಲರಿಗೂ ಸದಾಕಾಲ ಭೋತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಪರಿಸರಾತ್ಮಕವಾಗಿ ಸಮರ್ಪಾಲ ಆಹಾರ ಮತ್ತು ಶುದ್ಧ ಕುಡಿಯುವ ನೀರು ಎಟುಕುವಂತಿರಬೇಕು." ಭಾರತದಲ್ಲಿ ಗಮನಾರ್ಥ ಪ್ರಮಾಣದಪ್ಪ ಕುಟುಂಬಗಳು ಸಾಕಷ್ಟು ಸೂಕ್ಷ್ಮ ಮೋಷಕಾಂಶಗಳಿಲ್ಲದ ಆಹಾರವನ್ನು ಸೇವಿಸುತ್ತವೆ; ಅವು ಸಮರ್ಪಾಲ ಆಹಾರವನ್ನು ಒದಗಿಸಬಲ್ಲ ಹಣ್ಣುತ್ಪರಾರಿಗಳನ್ನೂ ಮತ್ತು ಪ್ರಾಣಿಜನ್ಯ ಆಹಾರಗಳನ್ನೂ ಸೇವಿಸಲು ಶಕ್ತಿವಾಗಿಲ್ಲ. ಇದರ ಪರಿಣಾಮವಾಗಿ ವಿನಾಶಕಾರಿಯಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ಉದ್ಘಾಟಿಸಿವೆ ಮತ್ತು ಇನ್ನು 'ಗುಪ್ತ ಹಿಸಿವು' ಎಂದೇ ಕರೆಯಲಾಗುತ್ತದೆ. ತೀವ್ರ ತರಹದ ಕೃಷಿ ಪದ್ಧತಿಗಳು, ಹೆಚ್ಚಾಗುತ್ತಿರುವ ಜನಸಂಖ್ಯೆ ಸಮಸ್ಯೆ, ಹವಾಮಾನ ಬದಲಾವಣೆಗಳು, ಕಲುಷಿತಗೊಳ್ಳುತ್ತಿರುವ ವಾತಾವರಣ, ಜೀವ ವೈವಿಧ್ಯತೆಯ ನಾಶ, ಮಣ್ಣಿನ ಸವಕಳಿ, ನಿರ್ಮಲೀಕರಣ ಮತ್ತು ನೀರಿನ ಪ್ರಮಾಣದ ಕುಸಿತ ಇತ್ಯಾದಿಗಳು ಕೃಷಿಯ ಸಂರಕ್ಷಣೆಗೆ ಆತಂಕವನ್ನೊಳ್ಳುತ್ತಿವೆ. ಹೆಚ್ಚೆ ಇಳಿವರಿ ಪಡೆಯುವ, ನೀಡಿದ್ದಕ್ಕೆ ತಕ್ಕ ಪ್ರತಿಫಲ ಕೊಡುವ, ಜ್ಯೋತಿಕ ಮತ್ತು ಅಜ್ಯೋತಿಕ ಒತ್ತಡಗಳನ್ನು

ತಡೆದುಕೊಳ್ಳಬಲ್ಲ ಹಾಗೂ ಉತ್ತಮ ಗುಣಮಟ್ಟದ ತಳಿಗಳನ್ನು ಅಭಿವೃದ್ಧಿಗೊಳಿಸುವುದರಿಂದ ಜಾಗತಿಕವಾಗಿ ಹೋಲಿಕೆಯಾಗುವಂತೆ ಉತ್ಪಾದನಾ ವೆಚ್ಚೆಯನ್ನು ಕಡಿತಗೊಳಿಸಬಹುದು. ಕೃಷಿ ನಿರತ ಮತ್ತು ಇತರ ಸಂಬಂಧಿತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಆಸೆ ಆಕಾಂಕ್ಷೆಗಳನ್ನು ಮೂರ್ಯೆಸುವ ಉದ್ದೇಶದಿಂದ ಕೃಷಿ ಉತ್ಪಾದನೆ, ಉತ್ಪಾದನೆ, ಗುಣಮಟ್ಟ ಹೆಚ್ಚಿಸಲು ಹಾಗೂ ಪರಿಸರ ಸಂರಕ್ಷಣೆ ಮಾಡಲು ವೇಗವಾಗಿ ಹೋರಹೊಮ್ಮೆತ್ತಿರುವ ಜ್ಯೋತಿಕ ತಂತ್ರಜ್ಞನದ ಉಪಕರಣಗಳನ್ನು ಒಳಗೊಳಿಸಿದೆ. ಪ್ರಸ್ತುತದಲ್ಲಿ ಬಡತನವನ್ನು ನೀಗಿಸಿ ಪರಿಸರಾತ್ಮಕವಾಗಿ ಮತ್ತು ಆರ್ಥಿಕವಾಗಿ ಆಹಾರವನ್ನು ಪಡೆದುಕೊಳ್ಳುತ್ತಾ, ರ್ಯಾತರಿಗೆ ಹೆಚ್ಚು ಉತ್ಪಾದನೆ ಒದಗಿಸುವ, ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವ, ಪರ್ಯಾಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಹಾಗೂ ರಷ್ಟಿಗಾಗಿ ಗುಣಮಟ್ಟ ಮತ್ತು ಉತ್ಪಾದನೆ ಮಾಡುವ ದಿಕ್ಕನಲ್ಲಿ ಒತ್ತಡವಿದೆ

**ಜಲಮಾಲಿನ್ಯ:** ನೀರು ನಮ್ಮ ಭೂಮಿಯ ಆಕರಣಗಳಲ್ಲಿ ಬಹಳ ಪ್ರಮುಖವಾದ ಅಂಶ. ಈ ಗ್ರಹದಲ್ಲಿ ಮಾನವ ಜೀವನಕ್ಕೆ ಆಧಾರವಾಗಿರುವ ನೀರು ರಾಸಾಯನಿಕವಾಗಿ ಅಥವಾ ಜ್ಯೋತಿಕವಾಗಿ ಕಲುಷಿತವಾದಲ್ಲಿ ಖಾಯಿಲೆಗಳ ಆಕರಣಗಬಹುದು ಮತ್ತು ವಿಕೋಪಗಳಿಗೆ ಮೂಲ ಕಾರಣವಾಗಬಹುದು. ಲಭ್ಯವಿರುವ ನೀರಿನ ಸಂಪನ್ಮೂಲದ ಗುಣಮಟ್ಟ ಮತ್ತು ಪ್ರಮಾಣಗಳನ್ನು ಬಹಳಪ್ಪ ಮಣಿಗೆ ಮಾನವ ಜನಾಂಗದ ಚಟುವಟಿಕೆಗಳಾದ ಕ್ರೋಂಕರಣ, ನಗರೀಕರಣ, ಬೆಳೆ ಹಾಗೂ ಜಾನುವಾರು ಕೃಷಿಯಿಂದ ಉದ್ಘಾಟಿಸುವ ಫೆನ ಮತ್ತು ದ್ರವ ತಾಜ್ಜಗಗಳ ಅಪ್ಯೋಜನಿಕ ವಿಶೇಷಾರ್ಥಿಯ ನಿಯಂತ್ರಿಸುತ್ತದೆ. ಕುಡಿಯುವ ನೀರಿನಲ್ಲಿ ಅಲ್ಲಲ್ಲಿ ಭಾರದ ಲೋಹಗಳಾದ ಆರ್ದ್ನಿಕ ಸೀಸೆ, ಕ್ರೋಮಿಯಮ್ ಇತ್ಯಾದಿಗಳ ಸಾಂದ್ರತೆ ಕಂಡುಬರುವುದಕ್ಕೆ ಭಾವ್ಯೋಜನಿಕ ಹಾಗೂ ಮಾನವನ ಚಟುವಟಿಕೆಗಳು ಒಟ್ಟಾಗಿ ಕಾರಣವಾಗಿವೆ. ಮತ್ತೊಂದೆಡೆ ಕೃಷಿ ಭಾವಿ ಹಾಗೂ ನಗರ ತಾಜ್ಜಗಗಳಿಂದ ಉತ್ಪನ್ನವಾಗುವ ಹಾನಿಕಾರಕ ಸಾವಯವ ಮತ್ತು ಸಂಶೋಧಿತ ತಾಜ್ಜಗಗಳ ಬಹಳ ದೊಡ್ಡ ಪ್ರಮಾಣದಲ್ಲಿ ಮೇಲ್ಮೈ ಮತ್ತು ಅಂತರ್ಜಾಲಕ್ಕೆ ಸೋರಿಕೆಯಾಗುತ್ತದೆ. ಜಲಮಾಲಿನ್ಯ ಮತ್ತು ಭಾವಿಯ ಬಳಕೆಯಲ್ಲಾಗುತ್ತಿರುವ ಬದಲಾವಣೆಯ ಪರಸ್ಪರ ಸಂಬಂಧವನ್ನು ಸಮರ್ಪಿಸಿಕೊಂಡಿರುವ ಅರ್ಥ ಮಾಡಿಕೊಳ್ಳಲು ಮತ್ತಪ್ಪ ವಿಶೇಷಣೆ ಮಾಡುವುದು ಅಗತ್ಯ.


**ಜೀವ ವೈವಿಧ್ಯತೆಯ ವಿನಾಶ:** ಭಾರಿ ಪ್ರಮಾಣದ ಕೇಟನಾಶಕಗಳ ಬಳಕೆ(ಕ್ರಿಮಿಕೇಟಗಳನ್ನು ನಿಯಂತ್ರಿಸುವ ಉದ್ದೇಶದಿಂದ ಬಳಕೆಯಾಗುವ ಕೇಟನಾಶಕ) ಮತ್ತು ಇತರ ಕೃಷಿ ರಾಸಾಯನಿಕಗಳು ಜೀವವೈವಿಧ್ಯತೆಯ ಮೇಲೆ ಅನೆಂಬ್ರಿಡ್ ಪರಿಣಾಮ ಬೀರಬಹುದು. ಕೇಟನಾಶಕಗಳ ಬಳಕೆ ಪರಾಗಸ್ವರ್ವಕಗಳು ಮತ್ತು ಪರಭಕ್ಷಕಗಳೂ ಸೇರಿದಂತೆ ಪ್ರಯೋಜನಕಾರಿ ಜೀವಿಗಳ



ಮೇಲೆ ದುಪ್ಪರಿಣಾಮ ಎಸೆಗಬಲ್ಲವು ಇತ್ತೀಚಿಗೆ ಕಂಡಂತೆ ದುಂಬಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ವಿವಿಧ ಬಗೆಯ ಹಾಗಳ ಬೆಳೆಗೆ ಬದಲಾಗಿ ಏಕಸ್ಯೆ ಬೆಳೆಯನ್ನು ಬೆಳೆಯುತ್ತಿರುವ ಪರಿಣಾಮವಾಗಿ ಪರಾಗಸರ್ಕರೆಗಳಿಗೆ ಅಗತ್ಯವಾದ ಮೇವು(ಮಕರಂದ) ದೊರಕದಿರಬಹುದು. ಕ್ಯಾಲಿಪದ್ಫಿಟಿಗಳು ಯಾವ ಪ್ರಮಾಣದಲ್ಲಿ ಕೆಲವೇ ಕೆಲವು ಬೆಳೆ ಮತ್ತು ಜಾನುವಾರುಗಳ ಕ್ಯಾಲಿಪದ್ಫಿಯಲ್ಲಿ ಸಂಕುಚಿತವಾಗಿವೆಯೆಂದರೆ ನಮ್ಮ ಆಹಾರ ಸರಬರಾಜಿನ ಆನುವಂಶಿಕ ವ್ಯವಹಾರದ ಕಡಿಮೆಯಾಗಿದೆ. (ದೇಶೀಯ ಜೀವವೈದ್ಯ). ಜಾಗತಿಕವಾಗಿ ಶೇಕಡ ತೊಂಬತ್ತು ಭಾಗ ಆಹಾರ ಮಾರ್ಕೆಟ್ ಕೇವಲ ಹದಿನ್ಯೇದು ಸಸ್ಯಗಳು ಹಾಗೂ ಎಂಟು ಪ್ರಾಣಿ ಜಾತಿಗಳಿಂದ ಉತ್ಪನ್ನವಾಗುತ್ತಿದೆ. ರೈತರು ಕೆಲವೇ ಕೆಲವು ಘಸಲು ಜಾತಿಗಳನ್ನು ನಂಬಿರುವುದರಿಂದ, ನಮ್ಮ ಆಹಾರ ಮಾರ್ಕೆಟ್ ಸ್ಥಿರತೆ ಕೇಟಿಗಳ ಅಕ್ರಮಣ ಮತ್ತು ಇತರ ಆಫಾತಗಳಿಗೆ ಒಳಗಾಗುವ ಸಂಭವಗಳಿವೆ.

**ಸಂಪನ್ಮೂಲ ಸವಕಳಿ:** ಘಲವಶ್ರದ್ಧಾದ ಮಣಿ, ಅಂತರ್ಜಾಲ, ಪಾಸಿಲ್ ಉರುವಲುಗಳು ಮತ್ತು ಫಾಸ್ಟ್‌ಫೋರ್ಸ್‌ರಿಸ್‌ಗ್ಲಾಬ್‌ರ ಉತ್ಪಾದನೆಯಲ್ಲಿ ಬಳಕೆಯಾಗುವ ವಿನಿಜ) ಇತ್ಯಾದಿಗಳು ಸೇರಿದಂತೆ ಪ್ರಾಕೃತಿಕ ಸಂಪನ್ಮೂಲಗಳನ್ನು ಪ್ರಾಕೃತಿಕ ಪ್ರಕ್ರಿಯೆಗಳು ಅವುಗಳನ್ನು ಮರುಪೂರ್ಕಿಕೆ ಮಾಡುವುದಕ್ಕಿಂತ ಮುಂಚೆ ಅಥಿಕ ವೇಗದಲ್ಲಿ ಬರಿದು ಮಾಡಲಾಗುತ್ತಿದೆ. ಇಂತಹ ಹಲವಾರು ಸಂಪನ್ಮೂಲಗಳು ಅವುಗಳನ್ನು ಹೊರತೆಗೆಯುವ ವೇಗ ಕಡಿಮೆಯಾಗುವ ಘಟ್ಟವನ್ನು ಸಮೀಕ್ಷಿಸುತ್ತಿದೆ ಅಥವಾ ಕಡಿಮೆಯಾಗಿರುವ ಘಟ್ಟವನ್ನು ದಾಟಿದೆ. ಇಂದಿನ ಪರಿಸ್ಥಿತಿಯಲ್ಲಿ ಕ್ಯಾಲಿಪದ್ಫಿ ಈ ಎಲ್ಲ ಸಂಪನ್ಮೂಲಗಳನ್ನು ಆಧರಿಸಿದೆ ಮತ್ತು ಇವುಗಳ ಅವನತಿಗೂ ಅದೇ ಪ್ರಮುಖ ಕಾರಣವಾಗಿದೆ. ಸಂಪನ್ಮೂಲಗಳನ್ನು ಭವಿಷ್ಯದಲ್ಲಿ ಸುಲಭವಾಗಿ ಪಡೆಯಲು ಸಾಧ್ಯವಾಗಿದಿರುವ ಸಂಭವ ಆಹಾರದ ದೀರ್ಘಾವಧಿಯ ಬೆಲೆ ಮತ್ತು ಲಭ್ಯತೆ ಬಗ್ಗೆ ಆತಂಕ ಹುಟ್ಟಿಸುತ್ತದೆ. ಇದು ಬಡಜನಗಳ ಮೇಲೆ ಅಳತೆ ಮೀರಿದ ಪರಿಣಾಮವನ್ನು ಬಿರಬಹುದು. ಕ್ಯಾಲಿಪದ್ಫಿ ಭೂಮಿ ಮತ್ತೊಂದು ಪ್ರಾಕೃತಿಕ ಸಂಪನ್ಮೂಲವಾಗಿದ್ದು ಅದನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಮಾಡುವುದು ಅವಶ್ಯಕವಾಗಿದೆ. ಇಂದು ಭಾರತದಲ್ಲಿ ಪ್ರತಿಯೊಂದು ಕ್ಷೇತ್ರವೂ ಒಂದು ವಕರೆಗಿಂತ ಹೆಚ್ಚು ಕ್ಯಾಲಿಪದ್ಫಾಮಿ, ವಿಸ್ತರಣೆಯಾಗುತ್ತಿರುವ ಉಪನಗರಗಳು ಅಥವಾ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಕೆಳದುಹೋಗುತ್ತಿದೆ. ಹೀಗೆ ಕ್ಯಾಲಿಪದ್ಫಾಮಿಯ ಬೇರೆ ಕಾರ್ಯಗಳಿಗೆ ಎಡ ಮಾಡಿಕೊಡುವುದರಿಂದ ಸಹಜವಾದ ಪರಿಸರ ವ್ಯವಸ್ಥೆಗಳು, ಸ್ಥಳೀಯ ಆರ್ಥಿಕತೆ, ಪ್ರಾಕೃತಿಕ ಮತ್ತು ಸಾಂಸ್ಕೃತಿಕ ನೋಟಗಳನ್ನು ಕಡಿಮೆಯಾಗುತ್ತಿದೆ ಹಾಗೂ ನಮ್ಮ ದೇಶ ಮತ್ತು ಹೊರದೇಶಗಳಿಗೆ ಆಹಾರ ಒದಗಿಸುವ ಸಾಮಾಜಿಕ ಕುಗ್ಗಿತ್ತದೆ. ಕ್ಯಾಲಿಪದ್ಫಿ ಭೂಮಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಅದು

ವನ್ನುಜೀವಿಗಳಿಗೆ ವಾಸಸ್ಥಾನವನ್ನು ಒದಗಿಸುವುದು, ಪ್ರವಾಹ ತಡೆಗಟ್ಟಿಕೆ ಮತ್ತು ಗಾಳಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆ ಇತ್ಯಾದಿಗಳನ್ನು ಸೇರಿದಂತೆ ಹಲವಾರು ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸಬಲ್ಲದು.




### ಆಹಾರ ಭದ್ರತೆ

1996ರ ವಿಶ್ವ ಆಹಾರ ಶೃಂಗಸಭೆ ಆಹಾರ ಭದ್ರತೆ ಅಂತಿಪದ್ಭಲ್ಲಿರುವ ಸ್ಥಿತಿಯನ್ನು ಈ ರೀತಿ ವ್ಯಾಖ್ಯಾನಿಸಿದೆ. “ಎಲ್ಲಾ ಜನರೂ, ಎಲ್ಲಾ ಸಮಯದಲ್ಲೂ, ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಹಾಗೂ ಪೌಷ್ಟಿಕ ಆಹಾರ ಪಡೆದುಕೊಂಡು ಆರೋಗ್ಯಕರವಾದ ಮತ್ತು ಚಟುವಟಿಕೆಯ ಜೀವನ ನಿರ್ವಹಿಸುವುದು” ಸಾಮಾನ್ಯವಾಗಿ ಆಹಾರ ಭದ್ರತೆಯ ಪರಿಕಲ್ಪನೆಯನ್ನು ಜನರ ಆಹಾರದ ಅಗತ್ಯ ಮತ್ತು ಆಧ್ಯಾತ್ಮಿಕ ತಕ್ಷಂತೆ ಭೌತಿಕ ಮತ್ತು ಆರ್ಥಿಕ ಹೀಗೆ ಎರಡು ರೀತಿಗಳಲ್ಲಿಯೂ ಆಹಾರವನ್ನು ಎಟುಹಿಸಿಕೊಳ್ಳಲು ಸಾಧ್ಯವಾಗುವ ಸ್ಥಿತಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಹೆಚ್ಚು ಆಹಾರದಿಂದ ಆರೋಗ್ಯ ಸಮಸ್ಯೆಗಳಾಗುವುದು ಸತತವಾಗಿ ಹೆಚ್ಚಿರುವ ಆತಂಕವಾಗಿದೆ. ವಾಸ್ತವದಲ್ಲಿ ಅಪೌಷ್ಟಿಕತೆ ಮತ್ತು ಆಹಾರದ ಕಾರಣದಿಂದಾಗುವ ಅತಿಸಾರ ಇಮ್ಮಡಿ ಹೊರೆಯಾಗಿದೆ.

### ಆಹಾರ ಭದ್ರತೆಯನ್ನು ಮೂರು ಕಂಬಗಳ ಮೇಲೆ ಕಟ್ಟಿಲಾಗಿದೆ

- ◆ **ಆಹಾರ ಲಭ್ಯತೆ:** ಸತತವಾಗಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಲಭ್ಯವಾಗುವುದು
- ◆ **ಆಹಾರ ಎಟುಹಿಸಿಕೆ:** ಪೌಷ್ಟಿಕವಾದ ಆಹಾರಕ್ಕೆ ಅಗತ್ಯವಾದ ಪದಾರ್ಥಗಳನ್ನು ಪಡೆಯಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವುದು
- ◆ **ಆಹಾರದ ಬಳಕೆ:** ಮೂಲಭೂತ ಪೌಷ್ಟಿಕತೆ ಮತ್ತು ರಕ್ಷಣೆಯ ಜೊತೆಗೆ ಸಾಕಷ್ಟು ಪ್ರಮಾಣದ ನೀರು ಹಾಗೂ ನೈರ್ಮಲ್ಯಗಳ ಬಗ್ಗೆ ಗಳಿಸಿದ ಜಾನ್ಯದ ಆಧಾರದ ಮೇಲೆ ಆಹಾರದ ಸಮರ್ಪಕ ಬಳಕೆ.



ಚಿತ್ರಗಳು ಆಹಾರ ಭದ್ರತೆಯ ವಿವಿಧ ಅಂಶಗಳನ್ನು ಮತ್ತು ಕಾರ್ಯಗಳನ್ನು ತೋರಿಸುತ್ತಿವೆ.

### ಮುಷ್ಟಿಕರ ಕೃಷಿ:

ಮುಷ್ಟಿಕರ ಎನ್ನುವುದನ್ನು “ಮುಂದಿನ ಐಳಿಗೆಯವರ ಅಗತ್ಯಗಳ ಬಗ್ಗೆ ಯಾವುದೇ ಬಗೆಯ ರಾಜೀ ಮಾಡಿಕೊಳ್ಳಬೇಕು ಪ್ರಸ್ತುತ ಐಳಿಗೆಯ ಅಗತ್ಯಗಳನ್ನು ಮೂರ್ಖೆಸುವುದು” ಎಂದು ವಿವರಿಸಲಾಗುತ್ತದೆ. ಅಕ್ಷರಶಃ “ಮುಷ್ಟಿಕರ” ಎನ್ನುವುದಕ್ಕೆ “ನಿರ್ವಹಣೆ”, “ಅಸ್ತಿತ್ವದಲ್ಲಿರುವುದು” ಅಥವಾ “ಸತತವಾಗಿ ಮುಂದುವರಿಯುವುದು” ಎಂಬ ಅರ್ಥಗಳಿವೆ. ಇದು ಪರಿಸರ ವ್ಯವಸ್ಥೆಗಳೊಂದಿಗೆ ಸುಸಂಬಂಧವಾಗಿರಬೇಕು, ಪ್ರಾಕೃತಿಕ ವಾತಾವರಣಕ್ಕೆ ಅತ್ಯುಲ್ಲಾಸಾನಿಕಾರಕವಾಗುವಂತಹ ಪದ್ಧತಿಗಳನ್ನು ಅನುಸರಿಸಬೇಕು. ಆರ್ಥಿಕವಾಗಿ ಕಾರ್ಯಕ್ರಾಣವಾಗುವಂತೆ ಇರಬೇಕು, ರೈತರು ಸಾಕಷ್ಟು ಪ್ರಮಾಣದಲ್ಲಿ ಆಹಾರ ಮೂರ್ಖೆಸಿ, ಒಳ್ಳೆಯ ಬದುಕನ್ನು ನಡೆಸಲು ಸಾಧ್ಯವಾಗುವಂತಿರಬೇಕು, ಸಾಮಾಜಿಕವಾಗಿ ನಾಯಬದ್ಧವಾಗಿರಬೇಕು. ರೂಢಿಯಲ್ಲಿರುವಂತೆ ಮುಷ್ಟಿಕರ ಕೃಷಿ ಪರಿಸರ ವ್ಯವಸ್ಥೆಯ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳುವ ಪದ್ಧತಿಗಳೊಂದಿಗೆ, ಮುಖಾಮುಖಿಯಾಗಿ ಕೃಷಿ-ಪರಿಸರ ವ್ಯವಸ್ಥೆಯ ಸೇವೆಗಳೊಂದಿಗೆ ವ್ಯವಹರಿಸುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಮುಷ್ಟಿಕರ ಕೃಷಿ ಪದ್ಧತಿ ಫಲವಶಾದ ಮಣಿ, ಜೀವವ್ಯವಹಾರದ ಮಣಿ, ಶುದ್ಧನೀಯ ಹಾಗೂ ಇತರ ಸಂಪನ್ಮೂಲಗಳ ಸಂರಕ್ಷಣೆಯಂತಹ ದೀರ್ಘಾವಧಿ ಆಸ್ತಿಗಳ ಬಗ್ಗೆ ಸೂಕ್ತ ಗಮನ ನೀಡುತ್ತದೆ. ಉದಾಹರಣೆಗೆ ಗಾಳಿ ಮತ್ತು ಮಳೆಯಿಂದ ಮಣಿನ್ನು ರಕ್ಷಣೆ ಮಾಡುವುದರಿಂದ ಮಣಿನ ಸವಕಳಿಯನ್ನು ಕಡಿಮೆ ಮಾಡಬಹುದು. ಬೆಳೆ ಆವರ್ತನೆ, ಹೊದಿಕೆ ಬೆಳೆಗಳ ಬೇಸಾಯ, ಹಸಿಗೊಬ್ಬರ ಹಾಕುವಿಕೆ, ಉಳಿಮೆ ಮಾಡಬೇಕೆ ಕೃಷಿ ಮಾಡುವಿಕೆ ಮತ್ತು ಆವರ್ತನ ಮೇಯಿಸುವಿಕೆ ಮುಂತಾದ ಕೃಷಿ ಪದ್ಧತಿಗಳ ಮೂಲಕ ಸವಕಳಿಯನ್ನು ಕಡಿತಗೊಳಿಸಬಹುದು.

### ಮಹಿಳೆ ಏನು ಮಾಡುತ್ತಾರೆ?

ಮೇಲೆ ತಿಳಿಸಿದ ವಿಚಾರಗಳ ಹಿನ್ನೆಲೆಯಲ್ಲಿ ಮಹಿಳೆ ತಮ್ಮ ಬಡಾವಣೆ ಹಾಗೂ ಅದರ



ಸುತ್ತಮುತ್ತಲಿನ ಪ್ರದೇಶದ ಆಹಾರ ಮತ್ತು ಆಹಾರ ಉತ್ಪಾದನೆಯ ವ್ಯವಸ್ಥೆಗಳಿಗೆ(ಸಂಸ್ಕರಣೆ, ಸಂರಕ್ಷಣೆ, ಬಳಕೆ) ಸಂಬಂಧಿಸಿದ ಸಮಸ್ಯೆಯನ್ನು(ಗಳನ್ನು) ಗುರುತಿಸುವುದು ಗಮನ ನೀಡುತ್ತಾರೆ. ಇವುಗಳನ್ನು ಸಂಶೋಧನಾತ್ಮಕ ಯೋಜನೆಯಂತೆ ಅಧ್ಯಯನ ಮಾಡಿ ಕಾರ್ಯಸಾಧ್ಯವೇನಿಸುವ ಮತ್ತು ಸಮರ್ಥನೀಯವಾದ ಪರಿಹಾರಗಳನ್ನು ಕಂಡುಕೊಳ್ಳತ್ತಾರೆ. ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ಪರಿಸರ ವ್ಯವಸ್ಥೆಯ ಸೇವೆಗಳ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವವನ್ನು ಬಹಳಪ್ಪು ಮಟ್ಟಿಗೆ ಕಾಣಬಹುದು ಎಂಬ ವಿಷಯವನ್ನು ಮತ್ತೊಂದಿಗೆ ಸ್ವಷ್ಟವಾಗಿ ಮನಗಾಣಿಸಬೇಕು. ಕೆಂದ್ರ 40 ವರ್ಷಗಳಲ್ಲಿ ಕೃಷಿ ಉತ್ಪನ್ನಗಳಲ್ಲಿ ಕಾಣಬರುವ ಹೆಚ್ಚಿನ ಒಂದು ಹೆಚ್ಚೀನಲ್ಲಿ ಬೆಳೆಯುವ ಬೆಳೆಯು ಹೆಚ್ಚಿಗಿರುವುದರಿಂದ ಆಗಿರುವುದಲ್ಲಿ ಕ್ಷೇತ್ರಾವಾಸಿಯ ವಿಸ್ತರಣೆಯಿಂದ ಆಗಿಲ್ಲ. ಇದಕ್ಕಿಂತ ಹೆಚ್ಚಿಗೆ ವಾಸಸ್ಥಾನ ಬದಲಾವಣೆ, ಅತಿಯಾದ ಶೋಷಣೆ, ಆಕ್ರಮಣಕಾರಿ ಜೀವ ಪ್ರಭೇದಗಳು, ಪ್ರದೂಷಣೆ ಮತ್ತು ಹವಾಮಾನ ಬದಲಾವಣೆಗಳು ಪರಿಸರ ವ್ಯವಸ್ಥೆಯಲ್ಲಿ ನೇರವಾಗಿ ಬದಲಾವಣೆ ತರುವ ಅತಿ ಪ್ರಮುಖ ಪ್ರಜೋದಕಗಳು. ಪ್ರತಿಯೊಂದು ಪರಿಸರ ವ್ಯವಸ್ಥೆಗೂ ಇತರ ನೇರ ಪ್ರಜೋದಕಗಳು ಪ್ರಮುಖ ಪಾತ್ರ ನಿರ್ವಹಿಸಬಲ್ಲವು.


- ಭೂಮಂಡಲದ ಪರಿಸರ ವ್ಯವಸ್ಥೆಗಳು ಮತ್ತು ಅವುಗಳ ಸೇವೆಗಳಾಗಿ: ಭೂಮಿಯ ಹೊದಿಕೆಯ ಬದಲಾವಣೆ ವಿಶೇಷವಾಗಿ ಬೆಳೆಜಮೀನಿಗೆ ಮತ್ತು ಹೊಸ ತಂತ್ರಜ್ಞಾನದ ಆನ್ಯಾಯಿಕಗಳು. ಭೂಮಿಯ ಹೊದಿಕೆಯ ಬದಲಾವಣೆ ಮತ್ತು ನಿರ್ವಹಣೆ ಪದ್ಧತಿಗಳಿರಡೂ ಹಾಗೂ ಭೂಮಿಯ ವಿಷಯದಲ್ಲಿ ಬಳಸಲಾಗುವ ತಂತ್ರಜ್ಞಾನಗಳು ಭೂಮಂಡಲದ ಪರಿಸರ ವ್ಯವಸ್ಥೆಯ ಸೇವೆಗಳಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.
- ಸಾಗರ ಸಂಬಂಧಿತ ಪರಿಸರ ವ್ಯವಸ್ಥೆಗಳು ಮತ್ತು ಅವುಗಳ ಸೇವೆಗಳು: ಸಮುದ್ರ ತೀರ ಹಾಗೂ ಮುಕ್ತ ಸಾಗರ ಇವೆರಡೂ ಪ್ರದೇಶಗಳಲ್ಲಿ ಮೀನುಗಾರಿಕೆಯಾಗುತ್ತಿದ್ದು. ವಾಣಿಜ್ಯಾದ್ಯಮಕ್ಕೆ ಉಪಯೋಗಿಕಾದ ಮೀನುಸಂತತಿಗಳು ಅಧಿಕ ಶೋಷಣೆಗಳಿಗೂ ಗಾಗುತ್ತಿವೆ.
- ತಾಜಾ ನೀರಿನ ಪರಿಸರ ವ್ಯವಸ್ಥೆಗಳು: ನೀರಿನ ಆಡಳಿತದಲ್ಲಿನ ಬದಲಾವಣೆಗಳು, ಆಕ್ರಮಣಕಾರಿ ಜೀವಿಗಳು ಮತ್ತು ಪ್ರದೂಷಣೆ ವಿಶೇಷವಾಗಿ ಮೋಷಕಾಂಶಗಳ ಅತಿಯಾದ ಹೊರೆ. ತಾಜಾ ನೀರಿನಲ್ಲಿ ಆಕ್ರಮಣಕಾರಿ ಜೀವಿಗಳ ಸೇವೆಗೆ ಅಲ್ಲಿರುವ ಉಳಿದ ಜೀವಿಗಳ ಅಳಿವಿಗೆ ಕಾರಣವಾಗಿದೆ. ರಂಜಕ(ಘಾಸ್‌ರಸ್) ಮತ್ತು ಸಾರಜನಕ(ನ್ಯೂಟ್ರಿಝನ್) ಇತ್ಯಾದಿ ಮೋಷಕಾಂಶಗಳು ಅಧಿಕ ಮಟ್ಟದಲ್ಲಿದ್ದರೆ ಅವು

ಜಲ ಮೂಲಗಳ ಅತಿಫಲವತ್ತತೆಗೆ ಕಾರಣವಾಗುತ್ತವೆ; ಕುಡಿಯುವ ನೀರಿನಲ್ಲಿ ನೈಟ್ರಿಷನ್ ಪ್ರಮಾಣ ಹೆಚ್ಚಾಗುತ್ತದೆ.

- ಸಮುದ್ರ ತೀರ ಪ್ರದೇಶದ ಪರಿಸರ ವ್ಯವಸ್ಥೆಗಳು: ಸಮುದ್ರ ತೀರದಲ್ಲಿ ಸ್ವಾಭಾವಿಕವಾಗಿರುವ ಅರಣ್ಯಗಳು, ಗಡ್ಡೆಗಳು ಮತ್ತು ಹವಳ ದಿಭ್ಯಗಳು ಇತ್ಯಾದಿಗಳು ತೀರದಲ್ಲಾಗುವ ನಗರೀಕರಣ, ಪ್ರವಾಸಿ ಧಾರುಗಳು, ಬಂದರು ಅಭಿವೃದ್ಧಿ, ಜಲಕೃಷಿ ಮತ್ತು ಕ್ರಿಗಾರೀಕರಣಗಳಿಂದ ಬದಲಾವಣೆಗೊಳಿಸುತ್ತಿವೆ.

### ಚೌಕಟ್ಟು

ಚಿತ್ರ-5 ಕೆಳಗಿನ ಚಿತ್ರ ಅಭಿವೃದ್ಧಿ ಯೋಜನೆಗಳ ಪರಿಕಲ್ಪನೆಯ ಚೌಕಟ್ಟನ್ನು ತೋರಿಸುತ್ತದೆ.



ಚಿತ್ರ-5 ಅಭಿವೃದ್ಧಿ ಯೋಜನೆಗಳ ಪರಿಕಲ್ಪನೆಯ ಚೌಕಟ್ಟು

### ಪರಿಸರ ವ್ಯವಸ್ಥೆಯ ಕಾರ್ಯಾಚರಣೆಗಳ ವರ್ಗಗಳು ಮತ್ತು ವಿವರಣೆಗಳು

ಪರಿಸರ ವ್ಯವಸ್ಥೆಯ ಕಾರ್ಯಾಚರಣೆಗಳ ವರ್ಗಗಳು	ವಿವರಣೆ
ಕ್ರಮಬದ್ಧತೆಗೊಳಿಸುವ ಕಾರ್ಯಾಚರಣೆಗಳು	ಅತ್ಯಗತ್ಯವಾದ ಪರಿಸರ ಪ್ರಕ್ರಿಯೆಗಳ ಮತ್ತು ಜೀವಾಧಾರ ವ್ಯವಸ್ಥೆಗಳ ನಿರ್ವಹಣೆ
ಸಹಾಯಕ ಕಾರ್ಯಾಚರಣೆಗಳು	ಸ್ಥಳೀಯ ಹಾಗೂ ಪ್ರಾಂತೀಯ ಮಟ್ಟದಲ್ಲಿ ಕಾಡು ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ಆಧಾಸ ಸ್ಥಾನಗಳನ್ನು (ಜೀವಿಸಲು ಸೂಕ್ತ ಸ್ಥಳ) ಒದಗಿಸುವುದು.

### ಯೋಜನೆ ಪರಿಕಲ್ಪನೆಗಳು

#### ಯೋಜನೆ-1 ಸೂಕ್ಷ್ಮವಾತಾವರಣದ ಮೇಲೆ ಸಸ್ಯಗಳ ಪ್ರಭಾವ

ಸರಳವಾಗಿ, ಸೂಕ್ಷ್ಮವಾತಾವರಣ ಎನ್ನುವ ಪದ ಒಂದು ಚಿಕ್ಕ ಪ್ರದೇಶದ ವಾತಾವರಣವು ಕಾಲ ಮತ್ತು ಪ್ರಾದೇಶಿಕ ವಾತಾವರಣದಿಂದ ಮಾಪಾಡಾಗಿರುವುದರ ಬಗ್ಗೆ ಹೇಳುತ್ತದೆ. ಸಸ್ಯ ಹೊದಿಕೆ, ಕ್ಯಾರಿಕರಣ, ಮಾನವನ ವಾಸಕ್ಕಾಗಿ ಮಾಡುವ ಅಭಿವೃದ್ಧಿ ಕಾರ್ಯಗಳು ಹಾಗೂ ಭೂಮಿಯ ಬಳಕೆಯ ಮಾಡರಿಯಲ್ಲಿ ಮತ್ತಾವುದೇ ಬಗೆಯ ಹಸ್ತಕ್ಕೆಪವಾದಲ್ಲಿ ಸೂಕ್ಷ್ಮ ವಾತಾವರಣ ಮಾಪಾಡಾಗುತ್ತದೆ. ಮರಗಳನ್ನು ನೆಡುವುದರಿಂದ ಸೂರ್ಯನ ಕರಣಗಳ ಹರಿವಿಗೆ ತಡೆಯುಂಟಾಗಿ ಸೂಕ್ಷ್ಮ ವಾತಾವರಣ ತಂಪಾಗುತ್ತದೆ. ಮರಗಳು ಆಶ್ರಯಪಟ್ಟಕೆಯಂತೆಯೂ ವರ್ತಿಸಿ, ಗಾಳಿಯ ನಿರ್ಜಲೀಕರಣ ಪರಿಣಾಮಕ್ಕೆ ತಡೆ ಒಡ್ಡುತ್ತವೆ. ಸೂಕ್ಷ್ಮ ವಾತಾವರಣದ ಪ್ರಮುಖ ಅಂಗವಾದ ಮಣಿನ ವಾತಾವರಣವನ್ನು ಸಸ್ಯ ಹೊದಿಕೆಯು ದೀರ್ಘಾವಧಿಯಲ್ಲಿ ಬಹಳಪ್ಪು ಮಟ್ಟಿಗೆ ಮಾಪಾಡಿಸುತ್ತದೆ. ಭೂಮಿಯ ಬಳಕೆಯ ವ್ಯವಸ್ಥೆಯಲ್ಲಿ ಮಾನವನ ಹಸ್ತಕ್ಕೆಪದಿಂದ ಎದ್ದು ಕಾಳುವಂತಹ ಹಾಗೂ ಕೂಡಲೇ ಆಗುವಂತಹ ಪರಿಣಾಮವಂದರೆ ಸೂಕ್ಷ್ಮವಾತಾವರಣದಲ್ಲಿನ ಮಾಪಾಡಬು. ಸೂಕ್ಷ್ಮವಾತಾವರಣದ ಮೂಲ ತಿಳಿವಳಿಕೆ ವಿದ್ಯಾರ್ಥಿಗಳಿಗೆ ಭೂಮಿಯ ಬಳಕೆಯಿಂದ ಆಗುವ ಬದಲಾವಣೆಗಳ ಸಾಧ್ಯತೆಯ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ.

#### ಉದ್ದೇಶ

- ಸೂಕ್ಷ್ಮವಾತಾವರಣವನ್ನು ಅಧ್ಯ ಮಾಡಿಕೊಳ್ಳಲುವುದು
- ಸೂಕ್ಷ್ಮವಾತಾವರಣದ ಮೇಲೆ ಸಸ್ಯಹೊದಿಕೆಯ ಪ್ರಭಾವವನ್ನು ಅಧ್ಯಯನ ಮಾಡುವುದು
- ವಿವಿಧ ಬಗೆಯಲ್ಲಿ ಭೂಮಿಯನ್ನು ಬಳಸಿದಾಗ ಸೂಕ್ಷ್ಮವಾತಾವರಣದಲ್ಲಾಗುವ ಮಾಪಾಡಬುಗಳ ತುಲನಾತ್ಮಕ ಅಧ್ಯಯನ ಮಾಡುವುದು

ಈ ಪ್ರಯೋಗವನ್ನು ಎರಡು ವಿಭಾಗಗಳಲ್ಲಿ ವಿಭಜಿಸಬಹುದು

(ಅ) ಕ್ಷೇತ್ರ ಅಧ್ಯಯನ - ವಿವಿಧ ಬಗೆಯಲ್ಲಿ ಭೂಮಿಯನ್ನು ಬಳಸಿದಾಗ ಸೂಕ್ಷ್ಮವಾತಾವರಣದಲ್ಲಾಗುವ ಮಾಪಾಡಬುಗಳನ್ನು ಗಮನಿಸುವುದು

(ಬಿ) ಸೂಕ್ಷ್ಮವಾತಾವರಣದ ಕಲ್ಪನೆಯನ್ನು ಅಧ್ಯ ಮಾಡಿಕೊಳ್ಳಲು ಸೂಕ್ಷ್ಮ ಮಾಡರಿಯನ್ನು ಅಭಿವೃದ್ಧಿಪಡಿಸುವುದು.

ಎ ವಿಭಾಗ: ಕ್ಷೇತ್ರ ಅಧ್ಯಯನ- ವಿವಿಧ ಬಗೆಯ ಭೂಮಿ ಬಳಕೆಯ ವ್ಯವಸ್ಥೆಗಳ ವಿಧಾನಗಳ ಸೂಕ್ಷ್ಮ ವಾತಾವರಣವನ್ನು ಗಮನಿಸುವುದು

ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ಬಗೆಯ ಭೂಮಿ ಬಳಕೆ ವ್ಯವಸ್ಥೆಗಳನ್ನು ಆಯ್ದು ಮಾಡಿಕೊಳ್ಳಿ

- ಎ) ಸಾಗುವಳಿ ಭೂಮಿ
- ಬಿ) ಬಂಜರು ಭೂಮಿ
- ಸಿ) ಅರಣ್ಯ ಭೂಮಿ/ತೋಟ
- ಡಿ) ನಿವಾಸ ಪ್ರದೇಶಗಳು ಅಥವಾ ಮತ್ತಾವುದೇ ವಿಶ್ವಿಪ್ಪ ಭೂಮಿ ಬಳಕೆ ವ್ಯವಸ್ಥೆ

ಸುಲಭವಾಗಿ ಅಳೆಯಬಹುದಾದ ಎರಡು ಪರಿಮಾಣಗಳು: ಉಪ್ಪತ್ತೆ ಮತ್ತು ಬಾಣ್ಣಿಕರಣಗಳನ್ನು ಆಯ್ದು ಮಾಡಲಾಯಿತು. ಇದನ್ನು ಮತ್ತಪ್ಪು ಸೂಚಕಗಳನ್ನು ಸೇರಿಸಿ ಸುಧಾರಿಸಸಬಹುದು.

- ◆ 1/2 ಮೀ ವ್ಯಾಸ ಮತ್ತು 50ಸೆಂ.ಮೀ ಆಳದ, ತೆರೆದ ಬಾಯುಳ್ಳ ವೃತ್ತಾಕಾರದ ಬಾಣಲೆಯನ್ನು ಭೂಮಿ ಬಳಕೆ ವ್ಯವಸ್ಥೆಯ ಪ್ರತಿಯೊಂದು ಪ್ರತಿನಿಧಿಕ ಸ್ಥಳದಲ್ಲಿಡಿ. ಅದನ್ನು ತಂತಿಯ ಬಲೆಯಿಂದ ಮುಚ್ಚಿ
- ◆ ಆ ಪ್ರದೇಶಗಳ ಮಣಿನ, ನೀರಿನ(ಬಾಣಲೆಯ) ಹಾಗೂ ಗಾಳಿಯ ಉಪ್ಪತ್ತೆಗಳನ್ನು ಅಳೆಯಲು ಉಪ್ಪತ್ತಾ ಮಾಪಕಗಳನ್ನು ಸೂಕ್ಷ್ಮ ಸ್ಥಳಗಳಲ್ಲಿಡಿ. ಉಪ್ಪತ್ತಾ ಮಾಪಕದ ಬುರುಡೆಯ ಮೇಲೆ ನೇರವಾಗಿ ಸೂರ್ಯನ ಬೆಳಕಿನ ವಿಕರಣಗಳು ಬೀಳದಂತೆ ಎಚ್ಚರಿಕೆ ವಹಿಸಿ.
- ◆ ವಾರಕೆಳ್ಳಮೈಯಂತೆ, 4 ತಿಂಗಳಾಗಳ ಕಾಲ, ದಿನಕ್ಕೆ ಮೂರಾವರ್ತಿಯಂತೆ ಬೆಳಗೆಗ್ (7 ಗಂಟೆ), ಮಧ್ಯಾಹ್ನ (12ರಿಂದ 2 ಗಂಟೆಯ ನಡುವೆ) ಹಾಗೂ ಸಾಯಂಕಾಲ (6 ಗಂಟೆ) ಗೆ ಉಪ್ಪತ್ತೆಯನ್ನು ದಾಖಲಿಸಬೇಕು.
- ◆ ವಾರಕೆಳ್ಳಮೈ ಬಾಣಲೆಯಲ್ಲಿರುವ ನೀರಿನ ಮಟ್ಟವನ್ನು ದಾಖಲಿಸಿ ಮತ್ತು ಅಧ್ಯಯನ ಅವಧಿಯಲ್ಲಿ ಅಗತ್ಯವೆನಿಸಿದರೆ ಮತ್ತಪ್ಪು ನೀರು ಹಾಕಿ
- ◆ ಮಳೆ ಬಂದ ಮೂರು ದಿನಗಳ ನಂತರ ಪ್ರತಿಯೊಂದು ಪ್ರದೇಶದಲ್ಲಿಯೂ 10 ಸಂ ಮೀ ಆಳದಲ್ಲಿ ಮಣಿನ ಮಾಡರಿಯನ್ನು ಸಂಗೃಹಿಸಿ. ಅದರ ತಾಜಾ ತೂಕ(ಸಂಗೃಹಿಸಿದ ಕೂಡಲೇ)ವನ್ನು ಅಳೆಯಿರಿ ಮತ್ತು ಮಾಡರಿಯನ್ನು ಒಳಗೊಂಡಿ 105 ಡಿಗ್ರಿ ಉಪ್ಪತ್ತೆಯಲ್ಲಿ 24 ಗಂಟೆಗಳ ಕಾಲ ಒಣಗಿಸಿದ ನಂತರ ಮತ್ತೊಮ್ಮೆ ತೂಕ ಮಾಡಿ. ಅದರ ತೇವಾಂಶವನ್ನು ಕೆಳಗಿನಂತೆ ಲೆಕ್ಕ ಮಾಡಿ

ಮಣಿನ ತೇವಾಂಶ =  
(ತಾಜಾ ಮಣಿನ ತೂಕ - ಒಣಗಿದ ಮಣಿನ ತೂಕ)

ಒಣಗಿದ ಮಣಿನ ತೂಕ



ಮಣಿನ ಬಗಗಳು ಸಮಾನವಾಗಿದ್ದಲ್ಲಿ ಮಾತ್ರ ಮಣಿನ ಭಾಷ್ಯಿಕರಣದ ಮೇಲೆ ಉಂಟಾಗುವ ಪ್ರಭಾವ ಸ್ವಷ್ಟವಾಗಿ ಗೋಚರಿಸುತ್ತದೆ. ಏಕೆಂದರೆ ಭಾಷ್ಯಿಕರಣದಲ್ಲಿ ಮಣಿನಿಂದ ನೀರು ಬಿಡುಗಡೆಯಾಗುವುದಕ್ಕೆ ಮಣಿನ ಬಗ(ರಚನೆಯ ವರ್ಗ)ಪ್ರಮುಖ ಚಾಲಕ ಅಂಶವಾಗುತ್ತದೆ.

**ಮುಖ್ಯ ಸೂಚನೆ:** ಇದೊಂದು ಗುಂಪು ಜೆಪುವಟಕೆ. ವಿವಿಧ ಪ್ರದೇಶಗಳಲ್ಲಿ ಗಮನಿಸುವ ಕೆಲಸಗಳು ಏಕಾಲಿಕವಾಗಿ ನಿರ್ವಹಣೆಯಾಗಬೇಕು. ಒಬ್ಬ ವಿದ್ಯಾರ್ಥಿಯನ್ನು ಒಂದು ದಿನ ಮೂರ್ತಿ ಒಂದೇ ಜಾಗದಲ್ಲಿ ಅಳತೆಗಳನ್ನು ಮಾಡುವಂತೆ ನಿಗದಿಸಬಹುದು.

#### ಪ್ರಸ್ತುತತ್ವ:

ಪ್ರತಿಯೊಂದು ಪ್ರದೇಶದ ಉಷ್ಣತೆ ಹಾಗೂ ಭಾಷ್ಯಿಕರಣ ದರದಲ್ಲಿರುವ ವ್ಯತ್ಯಾಸವನ್ನು ಗಮನಿಸಿ. ಈ ಪರಿಮಾಣಗಳು ಸುಲಭವಾಗಿ ಗೋಚರಿಸುತ್ತವೆ. ಇವು ಆ ಸ್ಥಳದ ಸೂಕ್ಷ್ಮವಾತಾವರಣವನ್ನು ವ್ಯಾಖ್ಯಾನಿಸುವ ಅತಿಮುಖ್ಯ ಸೂಚಕಗಳು. ಇವು ವಿದ್ಯಾರ್ಥಿಗಳಿಗೆ ಸೂಕ್ಷ್ಮವಾತಾವರಣವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತವೆ. ವಿಶಾಲ ಅರ್ಥದಲ್ಲಿ ಭೂಮಿಯ ಮೇಲಿನ ವಾತಾವರಣದ ಬದಲಾವಣೆಗೆ ಮಾನವನ ಹಾಕ್ಕೆಪ ಎಷ್ಟರ ಮಟ್ಟಿಗೆ ಕಾರಣವಾಗಿದೆ ಎಂಬುದನ್ನು ವಿಶದವಡಿಸುತ್ತವೆ.

**ಬಿ ವಿಭಾಗ:** ಸೂಕ್ಷ್ಮವಾತಾವರಣದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು

#### ಅಗತ್ಯ ಸಾಮಗ್ರಿಗಳು

- ◆ ಮಣಿನ ಮಾಡಿಕೆಗಳು (6)
- ◆ ಮೊಳಕೆಗಳು/ಬೀಜಗಳು (ಆ ಸ್ಥಳಕ್ಕೆ ಒಗ್ಗುವ, ವೇಗವಾಗಿ ಬೆಳೆಯುವ ಗಿಡ)
- ◆ ರಟ್ಟಿ ಮತ್ತು ಷೈಲ್ ಮರದ ಹಲಗೆಗಳು
- ◆ ಉಷ್ಣತಾ ಮಾಪಕಗಳು (2)
- ◆ 20 ಸೆ.ಮೀ ವ್ಯಾಸ ಮತ್ತು 5 ಸೆ.ಮೀ ಆಳದ ತೆರೆದ ಬಾಯಿನ ಬಾಣಲೆ

#### ವಿಧಾನ

- ◆ 6 ಮಣಿನ ಮಾಡಿಕೆಗಳನ್ನು ತೆಗೆದುಕೊಳ್ಳಿ. ಪ್ರತಯೊಂದು ಮಾಡಿಕೆಯ ತಳದಲ್ಲಿ ಒಂದು ತೂತು ಮಾಡಿ.
- ◆ ಪ್ರತಿಯೊಂದು ಮಾಡಿಕೆಯ ಒಳಭಾಗದಲ್ಲಿ ಅಡಿಯಲ್ಲಿ ಒಂದು ತೆಳು ಪದರ ಚಿಕ್ಕಚಿಕ್ಕ ಕಲ್ಲುಗಳಿಂದಲೂ, ಉಳಿದ ಭಾಗವನ್ನು ಮಣಿನಿಂದಲೂ ತುಂಬಿಸಿ

- ◆ ಪ್ರತಿ ಮಾಡಿಕೆಯಲ್ಲಿ ಒಂದು ಬೀಜವನ್ನು ಬಿತ್ತಿ ಕ್ರಮಬದ್ಧವಾಗಿ ನೀರೆರೆಯಿರಿ.
- ◆ ರಟ್ಟಿ / ಷೈಲ್ ಹಲಗೆಗಳಿಂದ ಎರಡು ಮನೆಗಳ ಮಾದರಿ ಸಿದ್ಧಪಡಿಸಿ
- ◆ ಒಂದು ಮಾದರಿ ಮನೆಯನ್ನು ಆರು ಮಾಡಿಕೆಗಳ ಮಧ್ಯದಲ್ಲಿ, ಮತ್ತೊಂದು ಮನೆಯನ್ನು ತೆರೆದ ಜಾಗದಲ್ಲಿಯೂ ಇರಿಸಿ
- ◆ ಗಿಡವನ್ನು ನೆಟ್ ದಿನದಿಂದ ಹದಿನ್ಯೆದು ದಿನಗಳಿಗೊಮ್ಮೆ ಪ್ರತಿಯೊಂದು ಮನೆಯ ಚಾವಣಿಯ ಮೇಲೆ ಉಷ್ಣತಾ ಮಾಪಕದಿಂದ ಉಷ್ಣತೆಯನ್ನು ಅಳೆಯಿರಿ.
- ◆ ಪ್ರತಿಯೊಂದು ಮನೆಯ ಒಳ ತೆರೆದ ಬಾಯಿಳ್ಳು ಬಾಣಲೆಯಲ್ಲಿ 2 ಸೆಂ ಮೀ ಆಳದಪ್ಪು ನೀರು ತುಂಬಿಸಿ. ನೀರು ಒಣಿಗಿದಂತೆ ಮತ್ತಪ್ಪು ನೀರು ತುಂಬಿಸಿ.
- ◆ ಎರಡು ಸಂದರ್ಭಗಳಲ್ಲಿ ಉಷ್ಣತೆಯಲ್ಲಿ ಕಂಡುಬರುವ ವ್ಯತ್ಯಾಸವನ್ನು ಗುರುತು ಮಾಡಿಕೊಳ್ಳಿ
- ◆ ಪ್ರತಿಯೊಂದು ಮಾಡಿಕೆಯಿಂದ ನೀರು ಬತ್ತಿಹೋಗಲು ತೆಗೆದುಹೋಳುವ ಸಮಯಾವಧಿಯನ್ನು ಗುರುತು ಮಾಡಿಕೊಳ್ಳಿ

#### ಪ್ರಸ್ತುತತ್ವ:

ಈ ಯೋಜನೆಯು ಗಿಡ ನೆಡುವುದರಿಂದ ಸೂಕ್ಷ್ಮವಾತಾವರಣ ಉತ್ಪನ್ಮೇಳುವ ಸಹಾಯಕವಾಗುತ್ತದೆ ಎನ್ನುವ ಬಗ್ಗೆ ನೀರ ಅನುಭವವನ್ನು ನೀಡುತ್ತದೆ. ಇದೇ ಸಮಯದಲ್ಲಿ ಬೀಜ ಬಿತ್ತುವುದರಿಂದ ಬೆಳೆಯುವವರೆಗೆ ಗಿಡಗಳ ನಿರ್ವಹಣೆ ಮಾಡುವುದರಿಂದ ಗಿಡಗಳ ಜೊತೆ ಸಂಬಂಧ ಕಲ್ಪಿಸಿ. ಸೂಕ್ಷ್ಮವಾತಾವರಣದ ಮಾರ್ಪಾರ್ಚಿನ ಬಗ್ಗೆಯೂ ಅರಿವು ಮೂಡುತ್ತದೆ. ಕಲಿಕೆಯ ಪ್ರಕ್ರಿಯೆಯಲ್ಲಿ ಕೈಜೋಡಿಸುವುದು ಆಸಕ್ತಿದಾಯಕ ಹಾಗೂ ಪರಿಣಾಮದಾಯಕ ವಿಧಾನ.

**ಸೂಚನೆ:** ಈ ಎರಡೂ ಜೆಪುವಟಕೆಗಳು (ವಿಭಾಗ ಇ ಮತ್ತು ವಿಭಾಗ ಬಿ) ಒಂದಕ್ಕೊಂದು ಪೂರಕವಾಗಿರುವಂತೆ ಪರಿಗಣಿಸಬಹುದು.

**ಯೋಜನೆ 2: ಮಣಿ ೨೦೮೦ ಮಧ್ಯವರ್ತೀ ಮಾಧ್ಯಮ**

#### ಪರಿಚಯ

ಮಣಿ ಮಧ್ಯವರ್ತೀಯಾಗುವುದಕ್ಕೆ ಸಾಕಷ್ಟು ಸಾಮಧ್ಯವನ್ನು ಹೊಂದಿದೆ. ಮಣಿಗೆ ಆಗಾಗೆ ಸೇರಿಸಲಾಗುವ ಆಳ್ವಿಕೆಯ ಮತ್ತು ಕ್ಷಾರೀಯ ಉದ್ದೇಶಕ್ಕಾಗಿ ಉತ್ಪನ್ಮೇಳಿಸಲಾಗಿರುವ ಶೈಲಿಗಳನ್ನು ವಿವರಿಸಲು ಸಹಾಯ ಒದಗಿಸುತ್ತದೆ. ಇಂತಹ ಮಧ್ಯವರ್ತೀ ಜೆಪುವಟಕೆಗಳು ಮಣಿನ ಸ್ಥಿತಿಯನ್ನು ಸಂರಕ್ಷಿಸಲು ಯಾವ ರೀತಿ ಸಹಾಯಕವಾಗುತ್ತದೆ ಎಂಬ ಕಲ್ಪನೆಯನ್ನು ಒಂದು ಸರಳವಾದ ಪ್ರಯೋಗದಿಂದ ಪಡೆಯಬಹುದು.

### ಉದ್ದೇಶಗಳು

- ಮಣಿನ ಮಧ್ಯವರ್ತೀ ಕ್ರಿಯೆಗಳನ್ನು ಅಧ್ಯಯನ ಮಾಡುವುದು
- ಮಣಿನಲ್ಲಿರುವ ಸಾವಯವ ಪದಾರ್ಥಗಳು ಮಣಿನ ಮಧ್ಯವರ್ತೀ ಸಾಮರ್ಥ್ಯದ ಮೇಲೆ ಪ್ರಭಾವ ದಕ್ಷತೆಯನ್ನು ನಿರ್ಣಯಿಸುವುದು.

### ವಿಧಾನ:

- ಕುಡಿಯುವ ನೀರಿನ ಹಳೆಯ (ಪ್ಲಾಸ್ಟಿಕ್) ಶೀಫೆಗಳಲ್ಲಿ ಮಣಿ ತುಂಬಿಸಿ ಅಧ್ಯಯನವನ್ನು ನಡೆಸಲಾಗುವುದು. ಇದರ ತಳಭಾಗದಲ್ಲಿ ಒಂದು ಮೊಳೆಯ ಸಹಾಯದಿಂದ ತೂಪುಗಳನ್ನು ಮಾಡಬೇಕು. ಎಲ್ಲಾ ಶೀಫೆಗಳಲ್ಲಿ ಸಮಾನ ಸಂಖ್ಯೆಯ ತೂಪುಗಳಿರಬೇಕು.
- ಸಾವಯವ ಪದಾರ್ಥಗಳು(ಜಮೀನಿನಲ್ಲಿ ತಯಾರಿಸಿದ ಗೊಬ್ಬರ ಅಥವಾ ಕ್ರಿಮಿಕೆಟ್‌ಗಳ ಮಿಶ್ರಗೊಬ್ಬರ ಅಥವಾ ಹಸುವಿನ ಕೊಳೆತ ಸಗಳೆ) ಇತ್ಯಾದಿಗಳನ್ನು ವಿವಿಧ ಪ್ರಮಾಣಗಳಲ್ಲಿ, ಚೆನ್ನಾಗಿ ಹುಡಿ ಮಾಡಿದ ಮಣಿನೊಂದಿಗೆ ಮೀಶ್ರ ಮಾಡಬೇಕು.
- ಶೀಫೆಯ ತಳಭಾಗದಲ್ಲಿರುವ ತೂಪುಗಳು ಮಣಿನಿಂದ ಮುಚ್ಚಿಸೋಗದಂತೆ ಒಂದು ತುಂಡು ಹೀರುವ ಕಾಗದ ಅಥವಾ ಶೋಧಕ ಕಾಗದವನ್ನಿಡಬೇಕು.
- ಪ್ಲಾಸ್ಟಿಕ್ ಶೀಫೆಗಳಲ್ಲಿ ಮಣಿ ತುಂಬಿಸುವಾಗ ಆಗಾಗ್ ತಟ್ಟಿತ್ತು ಮಣಿ ಸಹಜ ಸಾಂದ್ರತೆಯಲ್ಲಿರುವಂತೆ ತುಂಬಿಸಬೇಕು
- ಕೃತಕವಾಗಿ ತಯಾರಿಸಿದ ಆಮ್ಲೀಯ ದ್ರವ(pH ಸುಮಾರು 5)ವನ್ನು ಬಳಸಬೇಕು
- ವಿವಿಧ ಪ್ರಮಾಣದಲ್ಲಿ ಸಮಾನ pH ನ ದ್ರವವನ್ನು ವಿವಿಧ ಶೀಫೆಗಳಲ್ಲಿ ತುಂಬಿಸುವಾಗ ಮಣಿನ ಕಂಬಾಕಾರಗಳಲ್ಲಿ ಹಾಕಬೇಕು. pH ಸಮಸ್ತಿಗೆ ತಲುಪಿದ ನಂತರ ಮಣಿನ pH ಹಾಗೂ ಮಣಿನ ಕಂಬಾಕಾರಗಳಿಂದ ಶೋಧಿತವನ್ನು ಶೇಖರಿಸಿ, ವಿಶೇಷಿಸಬೇಕು.

### ಗಮನಿಸಿದ ಅಂಶಗಳು

ಮಣಿನಲ್ಲಿ ಸಾವಯವ ಪದಾರ್ಥ ಸಹಿತ/ರಹಿತವಾಗಿ ಹಾಗೂ ಶೋಧಿತದೊಂದಿಗೆ pH ವ್ಯತ್ಯಾಸವಾಗುವುದನ್ನು ದಾಖಲಿಸಲಾಗುತ್ತದೆ.

### ಪ್ರಸ್ತುತತ್ವ:

ಈ ಪ್ರಯೋಗದ ಫಲಿತಾಂಶ, ಮಣಿ ಮಾನವನ ಚಟುವಟಿಕೆಗಳಿಂದ ದಿಧಿರಣೆ ಉಂಟಾಗುವ pH ಬದಲಾವಣೆಗಳನ್ನು ಹಾಗೂ ಇನ್ನಿತರ ಒತ್ತಡಗಳನ್ನು ಯಾವ ರೀತಿ ವಿರೋಧಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ.

**ಯೋಜನೆ 3:** ಭೂಮಿಯನ್ನು ಮಣಿನ ಜೀವಿಗಳ ಆವಾಸ ಸ್ಥಾನದಂತೆ ಕಾಣಬಿಕೆ

### ಪರಿಚಯ:

ಜಮೀನು ಅಥವಾ ನೆಲ ಈ ಭೂಮಿಯ ಮೇಲೆ ವೈವಿಧ್ಯಮಯ ಜೀವಿಗಳ ವಾಸಸ್ಥಾನ ಮತ್ತು ಹಲವಾರು ಜೀವಿಗಳ ಸಂಯೋಜನೆಗಳನ್ನು ಒಳಗೊಂಡಿದೆ. ಮಣಿನ ಜೀವಸಮೂಹದಲ್ಲಿ ಬಾಣೀರಿಯಾ, ಶಿಲೀಂದ್ರ, ಪ್ರೋಟೋಜೋವಾ, ನೆಮಟೋಡ್‌ಗಳು, ಹುಳುಗಳು, ಕಾಲೆಂಬೊಲಗಳು(ಎಗಾರು ಪುಕ್ಕಗಳು), ವಲಯವಂತಗಳು (ಎರೆಹುಳುಗಳು), ಮ್ಯಾಕ್ರೋ ಸಂಧಿಪದಗಳು(ಕೇಟಗಳು, ಗೋಲಿ ಹೇನುಗಳು) ಇತ್ಯಾದಿಗಳು ಸೇರುತ್ತವೆ. ಈ ಮಣಿನ ಜೀವಸಮೂಹದ ಪ್ರಮುಖ ಪಾತ್ರವೆಂದರೆ ನೆಲದ ಮೇಲುಗಡೆಯ ಸಸ್ಯ ಆಧಾರಿತ ಆಹಾರ ಜಾಲದಿಂದ ಹೊರಬರುವ ಸಾವಯವ ಪದಾರ್ಥಗಳನ್ನು ಮನರಾವರ್ತನಗೊಳಿಸುವುದು.

### ಉದ್ದೇಶಗಳು:

- ಆ ಪ್ರದೇಶದಲ್ಲಿ ಕಾಣುವ ಜೀವಿಗಳ ಬಗೆಯನ್ನು ಗಮನಿಸಿ, ದಾಖಲಿಸುವುದು
- ವಿವಿಧ ಉತ್ಪಾದನಾ ಮಟ್ಟಗಳಿಳ್ಳ ಮಣಿಗಳಲ್ಲಿ ಇರುತ್ತವೆ ಅವುಗಳಲ್ಲಿರುವ ಜೀವವೈವಿಧ್ಯವನ್ನು ದಾಖಲಿಸುವುದು

### ವಿಧಾನ:

#### ಮಣಿನ ಮಾದರಿ ಪರೀಕ್ಷೆ:

ಮಾದರಿ ಪರೀಕ್ಷೆಗೆ ಗಿಡಗಳ ಬುಡದಲ್ಲಿರುವ ಮಣಿನ್ನು ತೆಗೆದುಕೊಳ್ಳಬೇಕು. ನಿರ್ದಿಷ್ಟ ತಗ್ಗುವೊಳೆಯನ್ನು ಬಳಸಿ ಮಾದರಿಯನ್ನು ತೇವಿರಿಸಿ. ಒಂದು ಪ್ರದೇಶದಲ್ಲಿ ವಿವಿಧ ಭಾಗಗಳಿಂದ ಮಾದರಿಯನ್ನು ಸಂಗ್ರಹಿಸಿ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಣಿನ ಮಾದರಿಯನ್ನು ಒಂದು ಪ್ಲಾಸ್ಟಿಕ್ ಬೆಳದಲ್ಲಿಡಿ. ಕೈನಿಂದ ನೇರವಾಗಿ ಮಣಿನ್ನು ಮುಟ್ಟಬೇಡಿ. ಭೌತಿಕ-ರಾಸಾಯನಿಕ ವಿಶೇಷಜ್ಞಾನದ ಅಂದರೆ ಸ್ವರ್ಥ, ಬಣ್ಣ, pH ಇತ್ಯಾದಿಗಳನ್ನು ಅಧ್ಯಯನ ಮಾಡಲು ಪ್ರತ್ಯೇಕ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.

#### ಮಣಿನಲ್ಲಿರುವ ಜೀವಿಗಳನ್ನು ಗಮನಿಸಲು:

- ದೊಡ್ಡ ಗಾತ್ರದ ಪ್ರಾಣಿಗಳನ್ನು ಸುಲಭವಾಗಿ ಪ್ರತ್ಯೇಕಿಸಬಹುದು (ಎರೆ ಹುಳುಗಳು, ಜೀರುಂಡೆಗಳು ಇತ್ಯಾದಿ)
- ಸಂಧಿಪದಗಳನ್ನು ಪಡೆಯಲು, ಒಂದು ಟ್ರೈನ್ ಲಾಳಕೆಯನ್ನು ತೆಗೆದುಕೊಳ್ಳಿ. ಮಣಿಗೆ ಆಧಾರ ನೀಡಲು ಲಾಳಕೆಯ ತಳದಲ್ಲಿ 1/4 ಇಂಚನ ತಂತಿಯ ಪರದೆಯನ್ನಿಡಿ. ಲಾಳಕೆಯ ಅರ್ಥ



ಭಾಗವನ್ನು ಮಣ್ಣಿನಂದ ತುಂಬಿಸಿ, ಒಂದು ಬಟ್ಟಲಿನ ಮೇಲೆ ತೊಗು ಹಾಕಿ. ಆ ಬಟ್ಟಲಿನ ತಳದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗಡ್ಡೆ ಕಟ್ಟಿದಿರುವಂತೆ ವರ್ತಿಸುವ (anti freeze) ಪದಾರ್ಥ ಅಥವಾ ಈಧ್ಯೋಲ್ ಆಲೋಚ್ಯೋಹಾಲ್ ಅನ್ನು ಸಂರಕ್ಷಿಸಿದಂತೆ ಇರಿಸಿ. ಮಣ್ಣಿನ ಮೇಲುಗಡೆ ಒಂದು ದೀಪ(25 ವಾಟ್)ವನ್ನು 4-5 ದಿನಗಳವರೆಗೆ ತೊಗುಬಿಟ್ಟು ಬೆಳಗಿಸಿ. ಇದು ಮಣ್ಣಿನಲ್ಲಿರುವ ಜೀವಿಗಳನ್ನು ಹೊರಡಾಡುತ್ತದೆ. ದೂಡಳಿಟ್ಟ ಜೀವಿಗಳು ದೀಪದ ಬೆಳಕು ಮತ್ತು ಶಾಖಾದಿಂದ ದೂರ ಸರಿದು ಲಾಳಿಕೆಯ ಕೆಳಗಿರುವ ಬಟ್ಟಲಿನಲ್ಲಿ ಶೇಖರವಾಗುತ್ತದೆ.

#### ಗಮನಿಸಿದ ಅಂಶಗಳು:

ದಿನಾಂಕ

ಸಮಯ

ಹವಾಮಾನ: ಬಿಸಲು/ಮಳೆ/ಮೋಡ ಇತ್ಯಾದಿ

ಮಾದರಿ ಸಂಗ್ರಹಿಸಿದ ಪ್ರದೇಶ

ಮಣ್ಣಿನ ಗುಣಗಳು

ಮಾದರಿ ಸಂಖ್ಯೆ: ಜೀವಿಗಳ ಬಗೆ ಪ್ರತ್ಯೇಕ ವ್ಯಕ್ತಿಯ ಸಂಖ್ಯೆ ಟೀಕೆಗಳು

ಮಾದರಿ ಗಾತ್ರ:

ವಿಶೇಷಜ್ಞತೆ:

- ಮಣ್ಣಿನ ಜೀವಿಗಳಿಗೆ ಸೂಕ್ತವಾದ ದತ್ತ ಹಾಳೆಗಳನ್ನು ಸಿದ್ಧಪಡಿಸಬಹುದು
- ವಿವಿಧ ಜೀವಿಗಳ ಆಧಿಕ್ಯ ಅಥವಾ ಸಾಂದ್ರತೆಗಳನ್ನು ಕೆಳಗಿನ ಸೂತ್ರ ಬಳಸಿ ವಿಶೇಷಿಸಬಹುದು

ಬಟ್ಟೆ ಎಲ್ಲಾ ಮಾದರಿ ಫಟಕಗಳಲ್ಲಿರುವ  
ನಿರ್ದಿಷ್ಟ ಜೀವಿಯ ಸಂಖ್ಯೆ

ಆಧಿಕ್ಯ(Abundance) =  $\frac{\text{ನಿರ್ದಿಷ್ಟ ಜೀವಿ ಕಂಡುಬಂದ ಮಾದರಿ ಫಟಕಗಳ ಸಂಖ್ಯೆ}}{\text{ನಿರ್ದಿಷ್ಟ ಜೀವಿ ಕಂಡುಬಂದ ಮಾದರಿ ಫಟಕಗಳ ಸಂಖ್ಯೆ}}$

ಸಾಪೇಕ್ಷ ಸಾಂದ್ರತೆ =  $\frac{\text{ಪ್ರತ್ಯೇಕ ಜೀವಿಗಳ ಬಟ್ಟೆ ಸಂಖ್ಯೆ}}{\text{ಎಲ್ಲಾ ಜೀವಿಗಳಲ್ಲಿ ನಿರ್ದಿಷ್ಟ ಜೀವಿಯ ಬಟ್ಟೆ ಸಂಖ್ಯೆ}} \times 100$

- ಮಣ್ಣಿನ ವಿವಿಧ ಸ್ಥಿತಿಗಳಲ್ಲಿ ಶುತ್ತುವಾನಕ್ಕೆ ತಕ್ಷಂತೆ ಜೀವಿಗಳಲ್ಲಾಗುವ ಬದಲಾವಣೆ

#### ನಿರ್ಣಯ:

- ಜೀವಿಯ ಆವಾಸ ಸ್ಥಾನದ ಆಯ್ದೆಯ ಮಹತ್ವದ ಬಗೆ ಅಧ್ಯಯನ ಮಾಡಬಹುದು
- ಪ್ರಬಲ ಮತ್ತು ಅಪರಾಪದ ಜೀವಿಗಳನ್ನು ತೋರಿಸಬಹುದು
- ಎರಡು ಅಧವಾ ಎಲ್ಲಾ ಮಣ್ಣಿನ ಮಾದರಿಗಳಲ್ಲಿ ಕಂಡು ಬಂದ ಫಲಿತಾಂಶಗಳನ್ನು ಹೋಲಿಸಿ ನೋಡಿ

#### ಯೋಜನೆಯ ಪ್ರಸ್ತುತತ್ವ:

ವಿವಿಧ ಬಗೆಯ ಮಣ್ಣಿನಲ್ಲಿ ಅಂದರೆ ಅರಣ್ಯ, ಸಾಗುವಳಿ ಜಮೀನು, ನಗರ ಪ್ರದೇಶ, ಸವಕಳಿ ಪ್ರದೇಶ ಇತ್ಯಾದಿಗಳಲ್ಲಿ ಕಂಡು ಬರುವ ವಿಸ್ತೃತ ಜೀವಿಗಳನ್ನು ಹೋಲಿಸಿ ನೋಡಬಹುದು. ಫಲಿತಾಂಶಗಳನ್ನು ವಿಶೇಷಿಸಿ, ಮಣ್ಣಿನ ಫಲವತ್ತತೆ ಕುಗಿದ್ದಲ್ಲಿ ಅದರ ಮರುಮೂರ್ಯಕೆ ಮಾಡಲು ಪರಿಹಾರಗಳನ್ನು ಸೂಚಿಸಬಹುದು.

#### ಯೋಜನೆ 4: ಮಣ್ಣಿನ ಶೋಧಕ ಸಾಮರ್ಥ್ಯದ ಪರೀಕ್ಷೆಗಳು

#### ಪರಿಚಯ:

ಮಣ್ಣು ಭೌತಿಕ (ಜರಡಿ ಕ್ರಿಯೆ), ರಾಸಾಯನಿಕ (ಹೊರಹಿಂದಿರುವಿಕೆ ಮತ್ತು ಒತ್ತರಿಸುವಿಕೆ/ಅವಪತನ) ಮತ್ತು ಜ್ಯೋತಿಕ (ಸಾವಯವ ತ್ಯಾಜ್ಯ ಪದಾರ್ಥಗಳ ವಿಭಜನೆ) ಶೋಧಕದಂತೆ ವರ್ತಿಸುತ್ತದೆ. ಜನರು ಮಣ್ಣಿನ ಪ್ರದೇಶಗಳನ್ನು ತ್ಯಾಜ್ಯ ವಿಲೇವಾರಿ ಮಾಡಲು ಆಯ್ದು ಮಾಡಿಕೊಂಡಾಗ, ಇಂತಹ ಪ್ರಕ್ರಿಯೆ ಸೂಕ್ತ ವಾತಾವರಣವನ್ನು ನಿರ್ಮಿಸಿ ಪ್ರದೂಷಣೆಯನ್ನು ತಗ್ಗಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಹುಮಟ್ಟಿಗೆ ಪಟ್ಟಣ ಮತ್ತು ನಗರಗಳ ಸುತ್ತಮುತ್ತಲೀನ ಪ್ರದೇಶಗಳಲ್ಲಿ ಮುನ್ನಿಪಾಲಿಟಿಯ ಚರಂಡಿ ನೀರು (ಇದು ಸಾವಾನ್ಯವಾಗಿ ಅಕಾರ್ಬನಿಕ ಹಾಗೂ ಸಾವಯವ ವಾಲಿನ್ಯಕಾರಕಗಳನ್ನು ಹೊಂದಿರುತ್ತದೆ) ಬೆಳೆ ನೀರಾವರಿಗೆ ಬಳಕೆಯಾಗುತ್ತದೆ. ಕೆಲವು ಸಂಭರಣಗಳಲ್ಲಿ ಹಲವಾರು ರಾಸಾಯನಿಕ ಹಾಗೂ ರೋಗಕಾರಕ ಪದಾರ್ಥಗಳನ್ನು ಹೊಂದಿರುವಂತಹ ನಗರ ಪ್ರದೇಶಗಳ ಮೂಲಕ ಹರಿಯುವ ಹಾಗೂ ಮಳೆ ನೀರು ಸಹ ಜಮೀನು ಪ್ರದೇಶವನ್ನು ಸೇರುತ್ತದೆ. ಇಂತಹ ನೀರು ಸಮರ್ಪಕವಾಗಿ ಶೋಧನೆಯಾಗಿದ್ದರೆ ಅಲ್ಲಿನ ಜಲಮೂಲಗಳನ್ನು ಕಲುಷಿತಗೊಳಿಸುವ ಸಾಧ್ಯತೆ ಇರುತ್ತದೆ.

#### ಉದ್ದೇಶ:

ಮಣ್ಣಿನ ಶೋಧನಾ ಸಾಮರ್ಥ್ಯವನ್ನು ಅಂದಾಜಿಸುವುದು

### ಅಗತ್ಯ ಸಾಮಗ್ರಿಗಳು:

1. ಕೃಗಾರಿಕಾ ತ್ಯಾಜ್ಯಜಲ ಮತ್ತು/ಅಥವಾ ಚರಂಡಿ ನೀರು
2. ತಾಮ್ರದ ಸಲ್ಟೇಚ್
3. ನಿಕಲ್ ಕೊಲ್ರೋಡ್
4. ಒಂದು ಲೀಟರ್‌ನ ಕುಡಿಯುವ ನೀರಿನ ಖಾಲಿ ಶೀಫೆ
5. ಟಿಪ್ಪಣಿ ಮಸ್ತಕ
6. ನದಿಶೀರದ ಮಣ್ಣ, ಒಣಿದ ಕೆರೆಯ ದಡದ ಮಣ್ಣ, ಅರಣ್ಣ ಪ್ರದೇಶದ ಮಣ್ಣ

ವಿಧಾನ:

1. ಕೃಗಾರಿಕಾ ತ್ಯಾಜ್ಯಜಲ, ನಗರದ ಕೆಲವು ಭಾಗಗಳಿಂದ ಚರಂಡಿ ನೀರನ್ನು ಸಂಗ್ರಹಿಸಿ
2. 16 ಮಣ್ಣಿನ ಕಾಲಮಾರ್ಗಳನ್ನು ಸಿದ್ಧಪಡಿಸಿ. ಇದಕ್ಕಾಗಿ ಒಂದು ಶೀಫೆಯ ಮೇಲುಭಾಗದ ಮೂರನೇ-ಒಂದು ಭಾಗವನ್ನು

### ಗಮನಿಸಿದ ಅಂಶಗಳು:

ಕ್ರಮ ಸಂಖ್ಯೆ	ಮಣ್ಣಿನ ಹೆಸರು	ಮಣ್ಣಿನ ಕಾಲಮಾರ್ಗ ಸೇರಿಸಿದ ನೀರಿನ ಹೆಸರು	ತೊಟ್ಟಿಕ್ಕಿದ ನೀರಿನ ಬಣ್ಣ

ವಿವರಣೆ: ತೊಟ್ಟಿಕ್ಕಿದ ನೀರು ಬಣ್ಣವಾಗಿದ್ದಲ್ಲಿ ಮಣ್ಣಿನ ಶೋಧನಾ ಸಾಮರ್ಥ್ಯ ಕಡಿಮೆ ಇರುತ್ತದೆ. ತೊಟ್ಟಿಕ್ಕಿದ ನೀರು ಬಣ್ಣರಹಿತವಾಗಿದ್ದಲ್ಲಿ ಶೋಧನಾ ಸಾಮರ್ಥ್ಯ ಹೆಚ್ಚಿರುತ್ತದೆ. ಒಂದು ವೇಳೆ ಉಪ್ಪು ದ್ರಾವಣ ತುಂಬಿಸಿದ ಶೀಫೆಯಿಂದ ತೊಟ್ಟಿಕ್ಕಿದ ನೀರು ಬಣ್ಣವಾಗಿದ್ದು, ಕೃಗಾರಿಕಾ ತ್ಯಾಜ್ಯಜಲ ಅಥವಾ ಚರಂಡಿ ನೀರು ತುಂಬಿಸಿದ ಶೀಫೆಯಿಂದ ತೊಟ್ಟಿಕ್ಕಿದ ನೀರು ಬಣ್ಣರಹಿತವಾಗಿದ್ದಲ್ಲಿ ಆ ಮಣ್ಣ ನಿರ್ದಿಷ್ಟ ಘನವಸ್ತುಗಳನ್ನು ಶೋಧಿಸುವಲ್ಲಿ ಸಮರ್ಥವಾಗಿರುತ್ತದೆ; ಕೆಲವು ಶೋಧಗಳನ್ನು ಶೋಧಿಸುವಲ್ಲಿ ಅಸಮರ್ಥವಾಗಿರುತ್ತದೆ.

### ಪ್ರಸ್ತುತತ್ವ:

ಯಾವ ಬಗೆಯ ಮಣ್ಣ ಒಳ್ಳಿಯ ಶೋಧನಾ ಸಾಮರ್ಥ್ಯ ಹೊಂದಿದೆ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಈ ಪ್ರಯೋಗ ಸಹಾಯಕವಾಗುತ್ತದೆ. ತಮ್ಮ ಪ್ರದೇಶದಲ್ಲಿರುವ ಮಣ್ಣಿನ ಬಗೆ ಮತ್ತು ಕೃಗಾರಿಕೆಗಳ ಬಗೆ ಮಾಹಿತಿ ಪಡೆದ ನಂತರ ಅವರು ಅಲ್ಲಿನ ಜಲಮೂಲಗಳ ಕಲುಷಿತವಾಗುವ ಸಾಧ್ಯತೆಯ ಬಗೆ ಮುನ್ಮೂಳನೆ ನೀಡಬಹುದು.

ಕತ್ತರಿಸಿ. ಶೀಫೆಯ ತಳದಲ್ಲಿ ಒಂದು ಸೂಚಿಯಿಂದ ಸಣ್ಣ ತೂಪುಗಳನ್ನು ಮಾಡಿ. ಶೀಫೆಯ ತಳದಲ್ಲಿ ಒಂದು ತೆಳು ಪದರ ಹತ್ತಿಯನ್ನು ಹಾಕಿ.

3. ಶೀಫೆಯಲ್ಲಿ 500 ಗ್ರಾಂ ಮಣ್ಣ ತುಂಬಿಸಿ ಅದನ್ನು ಒಂದು ಲಾಳಕೆಯ ಮೇಲಿಡಿ
4. ನಿಕಲ್ ಕೊಲ್ರೋಡ್ ಅಥವಾ ತಾಪ್ತುದ ಸಲ್ಟೇಚ್‌ನ ದ್ರಾವಣವನ್ನು ತಯಾರಿಸಿ(10ಗ್ರಾಂ ಉಪ್ಪು, 100 ಮಿಲಿ ಲೀಟರ್ ನೀರಿನವಂತೆ)
5. 200 ಮಿಲಿ ಲೀಟರ್ ದ್ರಾವಣ, ಕೃಗಾರಿಕಾ ತ್ಯಾಜ್ಯಜಲ ಮತ್ತು/ಅಥವಾ ಮುನ್ಮೂಳನ್ನು ಪ್ರತ್ಯೇಕ ಮಣ್ಣಿನ ಕಾಲಮಾರ್ಗಗೆ ಸೇರಿಸಿ
6. ಲಾಳಕೆಯ ತಳದಲ್ಲಿ ಮಣ್ಣಿನ ಕಾಲಮಾರ್ಗಿಂದ ತೊಟ್ಟಿಕ್ಕುವ ನೀರನ್ನು ತೇವಿರಿಸಿ
7. ತೊಟ್ಟಿಕ್ಕಿದ ನೀರಿನ ಬಣ್ಣ ಗುರುತು ಮಾಡಿಕೊಳ್ಳಿ

ಯೋಜನೆ-5: ಹರಿದು ಹೋಗುವ ಮೂಲಕ ಸಂಭವಿಸುವ ಮಣ್ಣ ಮತ್ತು ನೀರಿನ ನಷ್ಟವನ್ನು ಸೂಕ್ತ ನಿಯಂತ್ರಣ ಕ್ರಮಗಳಿಂದ ತಗ್ಗಿಸುವುದು.

ಸಾಗುವಳಿ ಭೂಮಿಯ ಗುಣಮಟ್ಟ ಕಡಿಮೆಯಾಗುವುದೆಂದರೆ ಅದು ಆರೋಗ್ಯಕರವಾದ ಮತ್ತು ಪೌಷ್ಟಿಕಾಂಶದಿಂದ ಕೂಡಿದ ಆಹಾರ ಉತ್ಪನ್ನ ಮಾಡುವ ತನ್ನ ಅಂತರ್ಗತ ಸಾಮರ್ಥ್ಯವನ್ನು ಕಳೆದುಕೊಳ್ಳುವುದು ಎಂದಾಗುತ್ತದೆ. ಇದು ವಿವಿಧ ಬಗೆಗಳಲ್ಲಿ ಆಗಬಹುದು. ಹೆಸರಿಸುವುದಾದರೆ - ಭೌತಿಕ, ರಾಸಾಯನಿಕ ಮತ್ತು ಜೀವಿಕ. ನಮ್ಮ ದೇಶದ ಬಹಳಷ್ಟು ಸ್ಥಳಗಳಲ್ಲಿ ಇಂತಹ ಪ್ರಕ್ರಿಯೆಗಳಿಂದ ಮಣ್ಣಿನ ಸವಕಳಿಯಾಗುವುದೇ ಪ್ರಮುಖ ಬಗೆಯ ಗುಣಮಟ್ಟ ಕುಸಿತಕ್ಕಿ ಕಾರಣ. ಆದ್ದರಿಂದ ಸತತವಾಗಿ ಹೆಚ್ಚಿತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಮೂರ್ಖೆಸಲು ನಮ್ಮ ಭೂಮಿಸಂಪತ್ತಿನ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಸಾಧಿಲವಾದ ಭೂಮಿಯಿಂದ ಕೊಟ್ಟಿಕೊಂಡು ಹೋಗುವ ನೀರು ಮತ್ತು ಮಣ್ಣಿನ ಕೊಗಳನ್ನು ತಡೆಗಟ್ಟಲು ಸಾಮಾನ್ಯವಾಗಿ ತೆಗೆದುಕೊಳ್ಳುವ ಕ್ರಮಗಳಲ್ಲಿ ಜಗುಲಿ ಕಟ್ಟಿವುದು. ಒಣ್ಣ ನಿರ್ಮಾಸುವುದು, ಹೇಳಿಕೆ ಬೆಳೆ ಬೆಳೆಯವುದು, ತುಕಡಿಗಳಲ್ಲಿ ಬೆಳೆಸುವುದು, ಸಂರಕ್ಷಣಾ ಬೇಸಾಯ ಮಾಡುವುದು,



ಇಳಿಜಾರಿನ ಉದ್ದಕ್ಕೂ ಅಥವಾ ಅಡ್ಡಕ್ಕೂ ಬೇಸಾಯ ಮಾಡುವುದು ಇತ್ಯಾದಿಗಳು ಸೇರುತ್ತವೆ.


#### ಉದ್ದೇಶಗಳು:

- ಕೊಳ್ಳಿ ಹೋಗುವುದರಿಂದ ಉಂಟಾಗುವ ಮಣ್ಣ ಮತ್ತು ನೀರಿನ ಪ್ರಮಾಣಗಳನ್ನು ತಿಳಿದುಕೊಳ್ಳಿ
- ಮಣ್ಣ ಮತ್ತು ಮೀರಿನ ನಪ್ಪನನ್ನು ತಡೆಯಲು ನಿಯಂತ್ರಣ ಕ್ರಮಗಳನ್ನು ಅಳವಡಿಸಿ
- ಸರ್ವಕಳಿಗೆ ತುತ್ತಾಗುವ ಸಾಧ್ಯತೆ ಇರುವಲ್ಲಿ ಭೂಮಿ ಬಳಸುವಾಗ ಸಂರಕ್ಷಣಾ ಪದ್ಧತಿಗಳ ಅನುಸರಣೆ

#### ವಿಧಾನ:

- ಸೂಕ್ತವಾದ ಸಡಿಲ ಜಮೀನಿನ ಆಯ್ದು
- ಇಳಿಜಾರಿನ ಸಮರ್ಪಕ ಜಮೀನನನ್ನು ಕೊನೆಯೆ ಪಕ್ಕ ಮೂರು ಭಾಗಗಳಾಗಿ ವಿಭజಿಸಿ (ಪ್ರತಿ ಭಾಗದ ಕನಿಷ್ಠ ಅಗಲ 3 ಮೀಟರ್‌ಗಳಿರಲಿ)
- ಸಂಸ್ಕರಣೆಗಳು
  - ಯಾವುದೇ ಬದಲಾವಣೆ ಇಲ್ಲದೆ ಇರಿಸಿಕೊಳ್ಳಿ
  - ಹೊದಿಕ ಬೆಳೆ ಬೆಳೆಯಿರಿ
  - ಸ್ಥಳೀಯ ಪದ್ಧತಿಯಂತೆ ತುಕಡಿಗಳಲ್ಲಿ ಬೆಳೆಯಿರಿ
- ಅಕ್ಕಪಕ್ಕದಲ್ಲಿರುವ ವಿಭಾಗಗಳ ನಡುವೆ ರಂಧ್ರಗಳಿಲ್ಲದಿರುವ ನಿತ್ಯಿಯ ವಸ್ತುಗಳನ್ನು ಬಳಸಿ, ಸೂಕ್ತವಾಗಿ ಅಡ್ಡತದೆ ನಿರ್ಮಿಸಿ ಪ್ರತ್ಯೇಕಗೊಳಿಸಿ
- ಕೆಳಗಿನ ಬದಿಯ ಮಧ್ಯ ಭಾಗದಲ್ಲಿ, ಕೊಳ್ಳಿ ಹೋಗುವ ನೀರು ಮತ್ತು ಮಣ್ಣಿನ ಕಣಗಳು ಹರಿದು ಹೋಗಲು ಸೂಕ್ತವಾಗಿ ಕಚ್ಚಿ ಮಾಡಿ
- ಅಲ್ಲಿ ನೀರು ಮತ್ತು ಮಣ್ಣಿನ ಕಣಗಳನ್ನು ಶೇಖರಿಸಲು ದೊಡ್ಡ ಬಕೆಟ್ ಅಥವಾ ತೊಟ್ಟಿ ಇರಿಸಿ

ಒಂದು ಜಮೀನಿನ ಇಳಿಜಾರನ್ನು ಲೆಕ್ಕ ಹಾಕುವುದು ಹೇಗೆ?



BC ಜಮೀನಿನ ಉದ್ದ ಆಗಿದ್ದು, AB ಅದರ ಎತ್ತರವಾಗಿದ್ದಲ್ಲಿ  
ಇಳಿಜಾರ % =  $(BC/AB) \times 100$

#### ಗಮನಿಸಿದ ಅಂಶಗಳು:

- ಇಳಿಜಾರಿನ ಉದ್ದ
- ಇಳಿಜಾರಿನ ಶೇಕಡಾವಾರು ಅಂಶ
- ಹರಿವು ಪ್ರತ್ಯೇಕಿಸಲು ಮೇಲುಗಡೆ ಸುರಿದ ನೀರಿನ ಪ್ರಮಾಣ
- ಕೆಳಗಿನ ತೊಟ್ಟಿಯಲ್ಲಿ ಶೇಖರಿಸಲ ನೀರು ಮತ್ತು ಮಣ್ಣಿನ ಪ್ರಮಾಣವನ್ನು ಅಳಿಯಿರಿ

#### ಮುಂದುವರಿಕೆ:

- ನಿಮ್ಮ ಪ್ರಯೋಗಗಳ ಫಲಿತಾಂಶಗಳನ್ನು ಅಲ್ಲಿನ ರೈತರಿಗೂ, ಸ್ಥಳೀಯರಿಗೂ ತಿಳಿಸಿ
- ಪ್ರಯೋಗವನ್ನು ನಿಮ್ಮ ಶಾಲೆಯ ಅಥವಾ ಆ ಪ್ರದೇಶದ ಇತರ ಮಕ್ಕಳಿಗೆ ಪ್ರದರ್ಶಿಸಿ

ಮಣ್ಣಿನ ರಚನಾಂಶಗಳಲ್ಲಿ ಶೇಕಡ ಇವತ್ತು ಭಾಗ ಖಾಲಿ (ಗಳಿ ಮತ್ತು ನೀರು ತುಂಬಿರುತ್ತದೆ) ಇದ್ದು ಅದನ್ನು ಮಾನವನ ಚೆಟುವಟಿಕೆಗಳಾದ ಉಳಿಮೆ, ಯಾಂತ್ರೀಕರಣ ಇತ್ಯಾದಿಗಳಿಂದ ಮಾರ್ಪಡಿಸಬಹುದು. ಖಾಲಿ ಜಾಗದಲ್ಲಿ ಮೃಕ್ಕೋ(ಸಣ್ಣ) ಮತ್ತು ಮಾಕ್ಕೋ(ದೊಡ್ಡ) ಗಾತ್ರಗಳ ರಂಧ್ರಗಳಿರುತ್ತವೆ. ನೀರು ದೊಡ್ಡ ಗಾತ್ರದ ರಂಧ್ರಗಳಿಂದ ಸುಲಭವಾಗಿ ಹರಿದು ಹೋಗುತ್ತದೆ ಮತ್ತು ಸಣ್ಣ ರಂಧ್ರಗಳಿರುವ ಕಡೆ ಉಳಿದುಕೊಳ್ಳುತ್ತದೆ. ಬೇರುಗಳು ತಮ್ಮ ಬೆಳವಣಿಗೆಗೆ ಮಣ್ಣಿನ ಮೂಲಕ ನೀರು ಹಾಗೂ ಗಳಿಯನ್ನು ಬಯಸುತ್ತವೆ; ಮಣ್ಣ ಎಷ್ಟು ಗಳಿ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ ಎನ್ನುವುದನ್ನು ಇದು ಅವಲಂಬಿಸುತ್ತದೆ. ಸಂಜಾರದ ಹೊರೆಯಿಂದ ಮಣ್ಣ ದಟ್ಟವಾದಾಗ, ರಂಧ್ರಗಳುಳ್ಳ ಒಟ್ಟು ಪ್ರದೇಶ ಕುಗುತ್ತದೆ. ಇದರಿಂದ ನೀರಿನ ಧಾರಣ ಹಾಗೂ ಬೇರುಗಳ ನುಗ್ಗುವ ಸಾಮಧ್ಯಗಳ ಮೇಲೆ ಪರಿಣಾಮವಾಗುತ್ತದೆ. ಬೃಹತ್ ಸಾಂದ್ರತೆ(Bulk density) ಮಣ್ಣಿನ ದಟ್ಟತೆಯನ್ನು ಅಳಿಯುವ ಸೂಚ್ಯಂಕ. ಸೂಚ್ಯಂಕ ಹೆಚ್ಚಿಗೆದಲ್ಲಿ ದಟ್ಟತೆ ಹೆಚ್ಚಾಗಿದ್ದು ರಂಧ್ರದ ಭಾಗ ಕಡಿಮೆಯಿಂದು ಸೂಚಿಸುತ್ತದೆ. ಇದರ ಜೊತೆಗೆ ಮಣ್ಣಿನ ಕಣಗಳು ಒತ್ತೊತ್ತಾಗಿರುವುದೆಂದೂ ಸೂಚಿಸುತ್ತದೆ; ಇದರಿಂದ ಮಣ್ಣಿನ ಒಳಗೆ ಶಾಲಿ ವಹನವೂ ಅಧಿಕವಾಗುತ್ತದೆ. ಉಳಿಮೆ, ಮಣ್ಣಿನ ಕಣಗಳನ್ನು ದೂರ ಸರಿಯುವರೆ ಮಾಡಿ, ರಂಧ್ರ ಪ್ರದೇಶದ ರಚನೆಯನ್ನು ಮಾರ್ಪಡಿಸುತ್ತದೆ. ಇದರಿಂದ ಉಳಿಮೆ ಮಾಡದ ಅಥವಾ ದಟ್ಟ ಮಣ್ಣಿನ ಪ್ರದೇಶಗಳಿಂತ ವಹನ ಕ್ರಿಯೆ ನಿರಾನವಾಗಿ ಜರುಗುತ್ತದೆ. ಈ ಮಾರ್ಪಡಿಸುತ್ತವೆ ಉಳಿಮೆಯ ತೀವ್ರತೆ, ಅವರ್ತನ ಮತ್ತು ಬಗೆ ಇತ್ಯಾದಿಗಳನ್ನು ಅವಲಂಬಿಸುತ್ತದೆ. ಉದಾಹರಣೆಗೆ, ಇತ್ತೋರ್ವಾಗಿ ಮಾಡಿದ ಉಳಿಮೆ ಹಾಗೂ ನೇಗಿಲೀನಿಂದ ಮಾಡಿದ ಉಳಿಮೆಗಳಲ್ಲಿ ವ್ಯತ್ಯಾಸವಿರುತ್ತದೆ.

ಉಳುಮೆ ಮಾಡಿದ ಹಾಗೂ ಮಾಡಿರದ ಮಣ್ಣಗಳನ್ನು ಹೋಲಿಕೆ ಮಾಡಿ, ವಿವಿಧ ತೀವ್ರತೆಯ ಹಾಗೂ ವಿವಿಧ ಬಗೆಯ ಉಳುಮೆ ಮಣ್ಣನ ಭೌತಿಕ ಗುಣಗಳ ಮೇಲೆ ಪರಿಣಾಮ ಬೀರುವುದೇ ಎಂದು ಆಲೋಚಿಸಬೇಕು. ಈ ಪ್ರಶ್ನೆಗೆ ಉತ್ತರ, ಮಣ್ಣನ ಬೃಹತ್ ಸಾಂದ್ರತೆ, ನೀರನ್ನು ಹಿಡಿದಿಟ್ಟಕೊಳ್ಳುವ ಸಾಮರ್ಥ್ಯ, ಸಣ್ಣ ಮತ್ತು ದೊಡ್ಡ ಗಾತ್ರದ ಜೀವಿಗಳ ಇರುವಿಕೆ ಮತ್ತು ಉಳಣಿ ಇತ್ಯಾದಿಗಳನ್ನು ಹೋಲಿಸಿ ನೋಡುವುದರ ಮೂಲಕ ಕಂಡುಕೊಳ್ಳಬಹುದು.

#### ಉದ್ದೇಶಗಳು:

- ಮಣ್ಣನ ನೀರು ಹಿಡಿದಿಟ್ಟಕೊಳ್ಳುವಿಕೆ ಸಾಮರ್ಥ್ಯದ ಮೇಲೆ ಉಳುಮೆಯ ಪ್ರಭಾವವನ್ನು ಅಧ್ಯಯನ ಮಾಡುವುದು
- ಬೃಹತ್ ಸಾಂದ್ರತೆಯ ಮೇಲೆ ಉಳುಮೆಯ ಪ್ರಭಾವವನ್ನು ಗಮನಿಸುವುದು
- ಮಣ್ಣನಲ್ಲಿರುವ ತೂಕಾಗಳ ಮೇಲೆ ಉಳುಮೆಯ ಪ್ರಭಾವವನ್ನು ಗುರುತಿಸುವುದು

#### ಅಗತ್ಯ ಕಾರ್ಯಗಳು:

- ಈ ಕೆಳಗಿನಂತೆ ಸಾಗುವಳಿ ಮಾಡಿರುವ ಜಮೀನುಗಳು
  - ವಿದ್ಯುತ್ತಕ್ಕಿರುವುದೊಂದು ಉಳುಮೆ ಮಾಡಿದ ಜಮೀನು
  - ಹಳ್ಳಿಗಾಡಿನ ನೇಗಿಲಿನಿಂದ ಉಳುಮೆ ಮಾಡಿದ ಜಮೀನು
  - ಯಾವ ಬಗೆಯ ಉಳುಮೆಯೂ ಮಾಡಿರದ ಮಲ್ಲಗಾವಲು/ ಬಂಜರು ಜಮೀನು
- ಮಣ್ಣ ತುಂಬಿಸುವ ಗೊಟ್ಟದಂತೆ ಉಪಯೋಗ ಮಾಡಲು 6 ಸೆಂ. ಮೀ ಎತ್ತರ ಮತ್ತು 5 ಸೆಂ. ಮೀ ವ್ಯಾಸದ 9 ಲುಂ ಕೊಳಗೆಗಳು
- ಚಾಕು, ಸುತ್ತಿಗೆ, ಮರದ ಹಲಗೆ, ಗುದ್ದಲಿ, ಚಿಕ್ಕ ಬಟ್ಟೆ, ರಬ್ಬರ್ ಬ್ಯಾಂಡ್, ತಕ್ಕಡಿ, ಒಣಗಿಸುವ ಯಂತ್ರ, ಚುಂಚು ಪಾತ್ರೆ, ಉಳಣಿ ಮಾಪಕ
- 100 ಸೆಂ. ಮೀ ಉದ್ದದ ಪಾಲಿಥೀನ್ ಕೊಳವೆಯನ್ನು ಸಿಕ್ಕಿಸಿದ ಲಾಳಿಕೆ
- 100 ಸೆಂ. ಮೀ ಎತ್ತರದಲ್ಲಿ ಸಿಕ್ಕಿಸಿದ ಹಿಡಿಕಟ್ಟು (clamp)

#### ವಿಧಾನ:

##### ಅಧ್ಯಯನ-1: ಮಣ್ಣನ ಬೃಹತ್ ಸಾಂದ್ರತೆ (g/cm³)

- ಗೊಟ್ಟಗಳನ್ನು ತೂರಿಸಬೇಕಾದ ಸ್ಥಳಗಳಲ್ಲಿ ಮಣ್ಣನ ಮೇಲ್ಮೈಯನ್ನು ಗುದ್ದಲಿಯಿಂದ ಕೆತ್ತಿ

- ಮರದ ಹಲಗೆ ಮತ್ತು ಸುತ್ತಿಗೆಯ ಸಹಾಯದಿಂದ ಗೊಟ್ಟವನ್ನು ಇಳಿಬಿಡಿ
- ಗುದ್ದಲಿಯ ಸಹಾಯದಿಂದ ಗೊಟ್ಟದಲ್ಲಿ ಮಣ್ಣ ತುಂಬಿಸಿ
- ಗೊಟ್ಟದ ಎರಡೂ ತುದಿಗಳ ತೆರೆದ ಭಾಗದಲ್ಲಿರುವ ಹೆಚ್ಚಿನ ಮಣ್ಣನ್ನು ಚಾಕುವಿನ ಸಹಾಯದಿಂದ ಕತ್ತರಿಸಿ, ಗೊಟ್ಟದ ಹೊರಭಾಗದಲ್ಲಿರುವ ಮಣ್ಣನ್ನು ತೆಗೆದುಹಾಕಿ
- ಖಾಲಿ ಡಬ್ಬದ ತೂಕ ಮಾಡಿ ಮತ್ತು ಗೊಟ್ಟದಿಂದ ಹೊರತೆಗೆದ ಮಣ್ಣನ್ನು ಒಣಗಿಸುವ ಯಂತ್ರದಲ್ಲಿ  $105^{\circ}$  ಸೆಂಟಿಗ್ರೇಡ್‌ನಲ್ಲಿ 24 ಗಂಟೆಗಳ ಕಾಲ ಇಡಿ
- ಗೊಟ್ಟದ ಘನವನ್ನು  $\pi r^2 h (3.14 \times 2.5^2 \times h)$  ಸೂತ್ರದಿಂದ ಗಳಿಸಿ
- ಹಂತ 5 ರಲ್ಲಿ ಪಡೆದ ಖಾಲಿ ಡಬ್ಬದ ತೂಕವನ್ನು ಕಳೆದು, ಡಬ್ಬದಲ್ಲಿರುವ ಒಂದೊಮ್ಮೆನ್ನು ತೂಕವನ್ನು ಲೆಕ್ಕ ಮಾಡಿ
- ಮಣ್ಣನ ಬೃಹತ್ ಸಾಂದ್ರತೆಯನ್ನು ಲೆಕ್ಕಗಳನ್ನು ಸೂತ್ರದಿಂದ ಲೆಕ್ಕ ಮಾಡಿ

$$\text{ಒಂದೊಮ್ಮೆನ್ನು ತೂಕ} \\ \text{ಬೃಹತ್ ಸಾಂದ್ರತೆ (g/cm³)} = \frac{\text{ಒಣಗಿಸುವ ಘನ ಅಳತೆ}}{\text{ಗೊಟ್ಟದ ಘನ}}$$

$$\text{Bulk density (g/cm³)} = \left[ \frac{\text{weight of the dry soil}}{\text{volume of the core}} \right]$$

##### ಅಧ್ಯಯನ-2: ನೀರನ್ನು ಹಿಡಿದಿಟ್ಟಕೊಳ್ಳುವ ಸಾಮರ್ಥ್ಯ (%)

- ಕ್ರಮಸಂಖ್ಯೆ 1 ರಿಂದ 4 ರವರೆಗೆ ಅಧ್ಯಯನ 1 ರಲ್ಲಿರುವಂತೆಯೇ ಮಾಡಿ
- ಗೊಟ್ಟ ಒಂದು ತುದಿಯನ್ನು ರಬ್ಬರ್ ಬ್ಯಾಂಡ್ ಬಳಸಿ ಒಂದು ಬಟ್ಟೆಯಿಂದ ಮುಚ್ಚಿ
- ಗೊಟ್ಟವನ್ನು ಒಂದು ಪೆಟ್ಟಿ ಪಾತ್ರೆಯಲ್ಲಿರಿಸಿ, ಮೂರನೇ ಒಂದು ಭಾಗ ನೀರು ಹಾಕಿ
- 24 ಗಂಟೆಗಳ ಕಾಲ ಹಾಗೆಯೇ ಇರಿಸಿ, ಈ ಅವಧಿಯಲ್ಲಿ ನೀರು ಮೂರಿಸಿ ಆದ್ರ್ಯಾಸಿಟ್(saturated)ವಾಗುತ್ತದೆ
- ಗೊಟ್ಟವನ್ನು ಪೆಟ್ಟಿ ಪಾತ್ರೆಯಿಂದ ಹೊರತೆದು ಮೇಜಿನ ಮೇಲೆ 10 ನಿಮಿಷಗಳ ಕಾಲ ಇಡಿ
- ಗೊಟ್ಟದೊಳಗಿಂದ 5 ಟೀ ಜಮಜ ತೇವಾದ ಮಣ್ಣ ತೆಗೆದು, ಒಂದು ಖಾಲಿ ಡಬ್ಬದಲ್ಲಿ ಹಾಕಿ
- ಡಬ್ಬದಲ್ಲಿರುವ ಮಣ್ಣ ತೂಕ ಮಾಡಿ ಮತ್ತು ನಂತರ ಅದನ್ನು  $105^{\circ}$  ಸೆಂ. ಉಳಣಿಯಲ್ಲಿ 24 ಗಂಟೆಗಳ ಕಾಲ ಒಣಗಿಸುವ ಯಂತ್ರದಲ್ಲಿಡಿ



8. ಖಾಲಿ ಡಬ್ಬದ ತೂಕವನ್ನು ಕಳೆದು, ಡಬ್ಬದಲ್ಲಿರುವ ಒಣ ಮಣ್ಣಿನ ತೂಕವನ್ನು ಲೆಕ್ಕೆ ಮಾಡಿ
9. ಮಣ್ಣಿನ ನೀರು ಹಿಡಿದಿರುವ ಸಾಮರ್ಥ್ಯವನ್ನು ಕೆಳಗಿನಂತೆ ಲೆಕ್ಕೆ ಮಾಡಿ

{ತೇವಾಂಶ ಭರಿತ ಮಣ್ಣಿನ ತೂಕ  
- ಒಣ ಮಣ್ಣಿನ ತೂಕ}

$$\text{ಮಣ್ಣಿನ ತೇವಾಂಶ (\%)} = \frac{\text{ತೇವಾಂಶ ಭರಿತ ಮಣ್ಣಿನ ತೂಕ} - \text{ಒಣ ಮಣ್ಣಿನ ತೂಕ}}{\text{ಒಣ ಮಣ್ಣಿನ ತೂಕ}} \times 100$$

$$\text{Soil moisture (\%)} = \left[ \frac{\text{weight of the moist soil} - \text{weight of the dry soil}}{\text{weight of the dry soil}} \right] \times 100$$

10. ಲೆಕ್ಕಾದಿಂದ ಗಳಿಸಿದ ಮೌಲ್ಯ ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಇಲ್ಲಿರುವ ಎಲ್ಲಾ ರಂಧ್ರಗಳಲ್ಲಿ ನೀರು ತುಂಬಿರುವುದರಿಂದ ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೇ ಮಣ್ಣಿನ ಸರಂದ್ರತೆಯನ್ನು ನೀಡುತ್ತದೆ.

### ಅಧ್ಯಯನ-3:

ಮಣ್ಣಿನ ಸರಂದ್ರತೆ (%)

1. ಗೊಟ್ಟದಲ್ಲಿರುವ ಮಣ್ಣಿನ ಒಟ್ಟು ಶೇಕಡ ರಂಧ್ರ ಸ್ಥಳವನ್ನು (ಮೃಕ್ಕೋ ಮತ್ತು ಮಾಕ್ಕೋ) ಕೆಳಗಿನ ಸೂತ್ರ ಬಳಸಿ ಲೆಕ್ಕೆ ಮಾಡಿ

$$\text{ಒಟ್ಟು ಸಾಂದ್ರತೆ (\%)} = \frac{\{1 - \text{ಬೃಹತ್ ಸಾಂದ್ರತೆ}\}}{\text{ಕಣ ಸಾಂದ್ರತೆ}} \times 100$$

$$\text{Total Porosity (\%)} = \left[ 1 - \frac{\text{Bulk density}}{\text{Particle density}} \right] \times 100$$

1. ಬೃಹತ್ ಸಾಂದ್ರತೆಯ ಮೌಲ್ಯವನ್ನು ಅಧ್ಯಯನ 1 ರ ಕ್ರಮ ಸಂಖ್ಯೆ 8 ರಿಂದ ಪಡೆಯಬಹುದು
2. ಕಣ ಸಾಂದ್ರತೆ(ಇದನ್ನು ನಿಜ ಸಾಂದ್ರತೆ ಎಂದೂ ಹೇಳಲಾಗುತ್ತದೆ) ಯನ್ನು  $2.65 \text{ (g/cm}^3)$  ಎಂದು ಪರಿಗಣಿಸಬಹುದು. ಇದು ಸಾಧಾರಣವಾಗಿ ಪ್ರಯೋಗಗಳಲ್ಲಿ ಬಳಸುವ ಮೌಲ್ಯ.
3. ಮೃಕ್ಕೋ ಮತ್ತು ಮಾಕ್ಕೋ ಸಾಂದ್ರತೆಯನ್ನು ಕೆಳಗೆ ಕೊಟ್ಟಿರುವಂತೆ ಪ್ರತ್ಯೇಕವಾಗಿಯೂ ಕಂಡುಹಿಡಿಯಬಹುದಾಗಿದೆ.

(ಎ) ಮೃಕ್ಕೋ ಸರಂದ್ರತೆ

1. ಕ್ರಮ ಸಂಖ್ಯೆ 2ನ್ನು ಹೊರತು ಪಡಿಸಿ, ಕ್ರಮ ಸಂಖ್ಯೆ 1 ರಿಂದ 4 ರವರೆಗೆ, ಪ್ರಯೋಗ 2 ರಲ್ಲಿರುವಂತೆಯೇ ಮಾಡಿ
2. ಲಾಳಕೆಯನ್ನು 100 ಸೆ.ಮೀ ಎತ್ತರದಲ್ಲಿ ಸಿಕ್ಕಿಸಿ
3. ಲಾಳಕೆಗೆ ಜೋಡಿಸಿರುವ ಕೊಳಗೆಯ ತುದಿಯಲ್ಲಿ ಒಂದು ಬಂಚು ಪಾತ್ರೆಯನ್ನಿಡಿ
4. ಗೊಟ್ಟವನ್ನು ಲಾಳಕೆಯ ಮೇಲೆ 24 ಗಂಟೆಗಳವರೆಗೆ ಇಡಿ
5. ಗೊಟ್ಟದೊಳಗಿಂದ 5 ಟೀ ಚಮಚ ತೇವಾದ ಮಣ್ಣ ತೆಗೆದು, ಒಂದು ಖಾಲಿ ಡಬ್ಬದಲ್ಲಿ ಹಾಕಿ
6. ಪ್ರಯೋಗ 2 ರಲ್ಲಿ ಕ್ರಮ ಸಂಖ್ಯೆ 7 ರಿಂದ 9 ರ ವರೆಗಿರುವಂತೆ ಮುಂದುವರಿಸಿ
7. ಈ ರೀತಿ ಲೆಕ್ಕಾಚಾರ ಮಾಡಿದ ಮಣ್ಣನಲ್ಲಿರುವ ತೇವಾಂಶ ವ್ಯುಕ್ತೋ/ಸಣ್ಣ ರಂದ್ರಗಳಲ್ಲಿರುವ ತೇವಾಂಶವನ್ನು ಸೂಚಿಸುತ್ತದೆ. ಅಂದರೆ ಮೃಕ್ಕೋ ಸಾಂದ್ರತೆ

(ಬಿ) ಮಾಕ್ಕೋ ಸರಂದ್ರತೆ

ಅಧ್ಯಯನ-2ರ ಕ್ರಮ ಸಂಖ್ಯೆ 10 ಮತ್ತು ಅಧ್ಯಯನ -3 ರ ಕ್ರಮ ಸಂಖ್ಯೆ 7 ರಲ್ಲಿ ಪಡೆದ ಮೌಲ್ಯಗಳನ್ನು ಕಳೆಯಿರಿ ಅಧ್ಯಯನ:- ಮಣ್ಣಿನ ಉಷ್ಣತೆ ( $^{\circ}\text{C}$ )

- ◆ ಉಳಿಮೆ ಮಾಡಿದ ಹಾಗೂ ಉಳಿಮೆ ವಾಡಿರದ ಜಮೀನಿನಲ್ಲಿ, 5 ಸೆ.ಮೀ (2 ಬಂಚು) ಆಳದಲ್ಲಿ ಉಷ್ಣತಾ ಮಾಪಕಗಳನ್ನು ಬಳಗೆ 8 ಗಂಟೆಗೆ ತೂರಿಸಿದ ಮತ್ತು ಮಣ್ಣಿನ ಉಷ್ಣತೆಯನ್ನು ದಾಖಿಲಿಸಿಕೊಳ್ಳಿ
- ◆ ಮಣ್ಣಿನ ಉಷ್ಣತೆಯಲ್ಲಿ ಆಗುವ ಬದಲಾವಣೆಗಳನ್ನು ಹೋಲಿಸಿ ನೋಡಿ

ಪ್ರಸ್ತುತತೆ:


ಉಳಿಮೆಯ ತೀವ್ರತೆ ಹೆಚ್ಚಿದಂತಲ್ಲಿ (1) ಮಣ್ಣ ಅಡಕಗೊಳ್ಳುತ್ತದೆ ಅಂದರೆ ಬೃಹತ್ ಸಾಂದ್ರತೆ ಅಧಿಕವಾಗುತ್ತದೆ. (2) ಒಟ್ಟು ರಂಧ್ರ ಸ್ಥಳ ಕಡಿಮೆಯಾಗುತ್ತದೆ. (3) ಮಾಕ್ಕೋ ರಂಧ್ರ ಸ್ಥಳ ಕಡಿಮೆಯಾಗುತ್ತದೆ (4) ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ (5) ಮಣ್ಣಿನ ಉಷ್ಣತೆ ಹೆಚ್ಚಾಗುತ್ತದೆ

ಟಿಪ್ಪಣಿ:

ಸಾಂದ್ರತೆ ಎಂದರೆ ಒಂದು ವಸ್ತುವಿನ ಘನ ಅಳತೆಯ ರಾಶಿ. ಅದನ್ನು  $\text{gm/cm}^3$  ಗಳಲ್ಲಿ ಸೂಚಿಸಲಾಗುತ್ತದೆ.

ಮಣ್ಣ ಎರಡು ಬಗೆಯ ಸಾಂದ್ರತೆಗಳನ್ನು ಹೊಂದಿರುತ್ತದೆ - ಕಣ ಸಾಂದ್ರತೆ ಮತ್ತು ಬೃಹತ್ ಸಾಂದ್ರತೆ

- ◆ **ಕಣ ಸಾಂದ್ರತೆ (particle density-pd)** ಅಂದರೆ ಮಣಿನ ಘನ ಕಣಗಳ ಸಾಂದ್ರತೆ(ಮಣಿ, ಮೆಕ್ಕಲು ಮಣಿ, ಕೆಮ್ಮೆಣಿ). ಸಾಮಾನ್ಯವಾಗಿ ಪ್ರಯೋಗಿಕ ಉದ್ದೇಶಗಳಿಗೆ ಮತ್ತು ಜರ್ಮೀನು ಅಧ್ಯಯನ ಸಂದರ್ಭಗಳಲ್ಲಿ ಸರಾಸರಿ ಕಣ ಸಾಂದ್ರತೆಯನ್ನು  $2.65 \text{ gm/cm}^3$  ಎಂದು ತೆಗೆದುಕೊಳ್ಳಲಾಗುತ್ತದೆ.
  - ◆ **ಬೃಹತ್ ಸಾಂದ್ರತೆ (Bulk density -bd)** ಅಂದರೆ ಪ್ರಾಕೃತಿಕವಾಗಿ ದೊರೆಯುವ ಒಂದು ಘನ ಅಳತೆ ಮಣಿನ ಸಾಂದ್ರತೆ. ಇದರಲ್ಲಿ ಮಣಿನಲ್ಲಿರುವ ಯಾವುದೇ ಬಗೆಯ ವಾಯುಜಾಗ ಮತ್ತು ಸಾವಯವ ಪದಾರ್ಥಗಳು ಸೇರುತ್ತವೆ. ಬೃಹತ್ ಸಾಂದ್ರತೆಯನ್ನು ಒಣ ಮಣಿಗೆ ಲೆಕ್ಕಾಚಾರ ಮಾಡಲಾಗುತ್ತದೆ. ಅದನ್ನು ಕೆಳಗಿನ ಸೂತ್ರ ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ.
- ಬೃಹತ್ ಸಾಂದ್ರತೆ = ಗೊಟ್ಟದಲ್ಲಿರುವ ಮಣಿನ ಶೂಕ್ರ/ ಮಣಿನ ಗೊಟ್ಟದ ಘನ ಅಳತೆ
- ಮಣಿನ ಗೊಟ್ಟದ ಘನ ಅಳತೆ =  $\pi r^2 h$  ( $\pi = 22/7 = 3.14$ )
- $r$  ಮಣಿ ತುಂಬಿಸಿದ ಗೊಟ್ಟದ ಶ್ರೀಷ್ಟಿ =  $d/2$  ( $d$  ಗೊಟ್ಟದ ವ್ಯಾಸ),  $h$  ಗೊಟ್ಟದ ಎತ್ತರ



ಮೇಲಿನ ಚಿತ್ರದ ಸಿಲಿಂಡರ್‌ನಲ್ಲಿ, AB ವ್ಯಾಸ ( $d$ ) ಆಗುತ್ತದೆ ಮತ್ತು  $AB/2$  ಅಥವಾ  $d/2$  ಶ್ರೀಷ್ಟಿ ( $r$ ). BC ಅದರ ಎತ್ತರ ( $h$ )

ಸಿಲಿಂಡರ್‌ನ ಘನ =  $(V) = A \times h = \pi r^2 \times h = 3.14 r^2 \times h$  ( $\pi = 3.14$ )

ಮಣಿನ ಸರಂಧ್ರತೆ, % =  $(1 - bd/2.65) \times 100$

ಹಣ್ಣುವರಿ ಯೋಜನಾ ಪರಿಕಲ್ಪನೆಗಳು

1. ಕುಡಿಯುವ ನೀರಿನಲ್ಲಿರುವ ಫ್ಲೂರ್‌ಡ್‌ ಮತ್ತು ನೈಟ್ರಿಫಿಲ್‌ ವಿಷಕಾರಕಗಳನ್ನು ಕಡಿಮೆ ಮಾಡಿ
2. ಮಣಿನ ಮತ್ತು ಆಹಾರದ ಗುಣಮಟ್ಟವನ್ನು ಸುಧಾರಣೆ ಮಾಡಲು ಸಾವಯವ ಸಾಗುವಳಿ
3. ಮಣಿನ ಉತ್ತಮ ನಿರ್ವಹಣೆಗಾಗಿ ಆಮ್ಲೀಯತೆ, ಲವಣತೆ ಹಾಗೂ ಕ್ಷಾರತೆಗಳನ್ನು ಗುರುತಿಸುವುದು

4. ಭಾರವಾದ ಲೋಹಗಳಿಂದಾಗುವ ಮಾಲಿನ್ಯವನ್ನು ಕಡಿಮೆ ಮಾಡಿ, ಮಣಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ
  5. ಅಂತರ್ಜಾಲ ಆರ್ನಿಕೊನಿಂದ ಕಲುಷಿತವಾಗುವುದರ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಲಾಗುತ್ತದೆ
  6. ನಿರ್ವಹಣಾ ಪದ್ಧತಿಗಳಿಂದ ಮಣಿನ ಗುಣಮಟ್ಟದ ಮೇಲೆ ಉಂಟಾಗುವ ಪರಿಣಾಮಗಳು
  7. ಕೃಷಿಯಲ್ಲಿ ಕ್ಯಾರಿಕ್ ತ್ಯಾಜ್ಯಗಳ ಮರುಬಳಕೆ
  8. ಮಣಿನ ಸೂಕ್ಷ್ಮ ಜೀವಿಗಳ ಸಂಖ್ಯೆ - ಮಣಿನ ಆರೋಗ್ಯಕ್ಕೆ ಮೂಲ
  9. ಮಣಿನ ಗುಣಮಟ್ಟದ ಮೇಲೆ ಕೇಟ ನಾಶಕಗಳ ಪ್ರಭಾವ
  10. ಮಣಿನ ಜೀವಿಸಮಾಂಗಗಳ ಮೇಲೆ ಕಶ್ಯಲಗಳ ಪ್ರಭಾವ
  11. ಕೃಷಿ ತ್ಯಾಜ್ಯಗಳ ಪರಿಸರ-ಸ್ವೇಚ್ಛೆ ಮಿಶ್ರಗೊಬ್ಬರ ತಯಾರಿಕೆ
  12. ಪರಿಸರ-ಸ್ವೇಚ್ಛೆ ಕೃಷಿ
  13. ಸ್ಥಳೀಯ ಮಣಿನ ನೀರು ಹಿಡಿದಿಟ್ಟುಕೊಳ್ಳಲಾಗುವ ಸಾಮಾನ್ಯವನ್ನು ತಿಳಿದುಕೊಳ್ಳಲಾಗುತ್ತದೆ
  14. ಸ್ಥಳದ/ಪ್ರಾಂತ್ಯದ ಜಲಮಟ್ಟಗಳು ಖುತ್ತಮಾನದೊಂದಿಗೆ ಬದಲಾಗುವುದನ್ನು ತಿಳಿದುಕೊಳ್ಳಲಾಗುತ್ತದೆ
  15. ಅಲ್ಲಿನ ಸ್ಥಳಲಕ್ಷಣ, ಒಳಚರಂಡ ವ್ಯವಸ್ಥೆ ಮತ್ತು ಸ್ಥಳ ಪರಿಚಯಗಳ ಆಧಾರದ ಮೇಲೆ ಸ್ಥಳೀಯ ಜಲಾನಯನ ಪ್ರದೇಶಗಳ ಚಿತ್ರಣ ಮತ್ತು ಗುಣಲಕ್ಷಣಗಳನ್ನು ತಿಳಿದುಕೊಳ್ಳಲಾಗುತ್ತದೆ
  16. ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಯತ್ತ ಮತ್ತು ಪರಿಸರ-ರಕ್ಷಣೆಯತ್ತ ಸಚೇವಕತೆಯ ಅಧ್ಯಯನ ಹಾಗೂ ಸುಜವತೋಸಂಶೋಧನಾತ್ಮಕ ಕೃಷಿ ಪರಿಣಾಮ.
- Chemical farming to organic farming and the journey towards eco-resort sajivakhetithi study sujavatosansodhanatamka Agriculture
17. ನವೀನ ಮಾದರಿಯ ಕೃಷಿ ಪದ್ಧತಿಗಳ ತುಲನಾತ್ಮಕ ಅಧ್ಯಯನ
  18. ವಿವಿಧ ಸಂಪನ್ಮೂಲಗಳ ನವೀನ ತಂತ್ರಜ್ಞತೆ (ಕೃಷಿ ಭೂಮಿ, ನೀರಿನ ಹಾನಿ ಇತ್ಯಾದಿ). ಅಂತರ್ಜಾಲದ ಅಧ್ಯಯನ ಪರಿಣಾಮಗಳು ಮತ್ತು ಕೃಷಿಯ ತುಲನಾತ್ಮಕ ಉತ್ಪಾದನೆಗಳು/ಆಹಾರದ ನಿಸ್ಸಿಕರಣ ಇತ್ಯಾದಿಗಳ ಅಧ್ಯಯನ
  19. ಮಣಿ ಮತ್ತು ನೀರಿನ ಗುಣಮಟ್ಟಗಳಲ್ಲಾಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಬಳಕೆಯಾಗುತ್ತಿದ್ದ ಕೃಷಿ ಹಾಗೂ ಕ್ರೊಮೆಗಳು/ಯಾಂತ್ರಿಕ ವ್ಯವಸ್ಥೆಗಳನ್ನು ಪ್ರಗತಿಯನ್ನು ಹಿಮ್ಮುಖಗೊಳಿಸುವಂತೆ ಮತ್ತು ಪ್ರ



ಸುಧಾರಿಸಬೇಕು. ಇದು ಒಹಳ ದೀರ್ಘ ಸಮಯದಿಂದ ಆಲೋಚನೆಗಳಾಗಿರುವ ವಿಷಯವಾಗಿದೆ.

20. ಆಹಾರ, ಬೀಜಗಳು, ಹಣ್ಣತರಕಾರಿಗಳು ಇತ್ತಾದಿಗಳ ಉತ್ಪನ್ನ ಗುಣಮಟ್ಟದ ಉತ್ಪನ್ನದನೆ. ಸಂಗ್ರಹಣೆಯಲ್ಲಿ ಸಾಂಪ್ರದಾಯಿಕ ಮತ್ತು ನವೀನ ವಿಧಾನಗಳ ಅಧ್ಯಯನ. ಸೆಲ್ಲುಲ್ಯಫ್? ಚಿತ್ರಣವನ್ನು ಹೆಚ್ಚಿಸಲು ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ.

There were no measures to increase selphalaipa mapping is available to study its design / technical information, etc.

21. ಕೃಷಿ ಉತ್ಪನ್ನಗಳಲ್ಲಿ ಧನಾತ್ಮಕ, ದೀರ್ಘಾವಧಿಯ ಪರಿಸರ ಸಂರಕ್ಷಣೆ ಪರಿಹಾರಗಳು ಸಾಮಾನ್ಯವಾಗಿ ಬಳಕೆಯಾಗಿಲ್ಲ. ಗರಿಷ್ಣ ಸಹಿಷ್ಣತೆಯ ಎರಡನೇ ಕೃಷಿಯ ಬಳಕೆ


The maximum tolerance used in the second / agriculture

22. ಕೃಷಿ ಉಪಕರಣಗಳು/ಸಾಮಾನ್ಯಸರಂಜಾಮುಗಳ ಅಥವಾ ಪ್ರಕ್ರಿಯೆಗಳ ಬದಲಾವಣೆ ಯಾವುದಾದರೂ ಬದಲಾವಣೆಗೆ ಕಾರಣವಾಗಿವೆಯೇ? ಒಂದು ಅಧ್ಯಯನ
23. ಕೃಷಿಯ ಬಗ್ಗೆ ಮಾಹಿತಿ(ಟಿವಿ, ರೇಡಿಯೋ)/ ಮಾಧ್ಯಮಗಳ ಪ್ರಭಾವ ಮತ್ತು ಇದರ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಮಾರ್ಗಗಳ ಬಗ್ಗೆ ಹಾಗೂ ಎಷ್ಟು ಜನ ರೈತರು ಇಂತಹವುಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಅಧ್ಯಯನ
24. ಆಹಾರ ಸಂಗ್ರಹಣೆ ಬಗ್ಗೆ ಸಾಂಪ್ರದಾಯಿಕ ಪರಿಹಾರಗಳು/ ಉಪಕರಣಗಳು
25. ಬೇಸಾಯದ ಮಣಿನ ವಿಶೇಷಣೆಗೆ ಹೊಸ ವಿಧಾನಗಳ ಅಧ್ಯಯನ
26. ಮಣಿನ ರಾಸಾಯನಿಕ ವಿಶೇಷಣೆಯಲ್ಲಿ ಕಂಡು ಬರುವ ಕ್ಷೇಗಾರಿಕಾ ಮಾಲಿನ್ಯದಿಂದ ಹಾಡಿದ ನೀರು ಮತ್ತು ಅದರ ಪರಿಣಾಮಗಳ ಅಧ್ಯಯನ.

### ಉಪ ವಿಷಯ-3

## ಶಕ್ತಿ

**ಯಾವುದೇ ಕ್ಷೇತ್ರ ಅಥವಾ ದೇಶದ ಆರ್ಥಿಕ ಬೆಳವಣಿಗೆಯು ಅದರ ಶಕ್ತಿಯ ಲಭ್ಯತೆ ಹಾಗೂ ಅದನ್ನು ಎಪ್ಪು ಸುಲಭವಾಗಿ ಪಡೆಯಬಹುದು ಎಂಬುದರ ಮೇಲೆ ಅವಲಂಭಿತವಾಗಿದೆ. ಆಧುನಿಕ ಜಗತ್ತಿನ ದೇಶಗಳ ಪ್ರಗತಿಯನ್ನು ಆ ದೇಶ ಬಳಕೆಯನ್ನು ನಿರ್ಧರಿಸುತ್ತದೆ. ಹಾಗೆಯೇ ಒಬ್ಬ ವೈಕಿಂಗ್ ಎಪ್ಪು ಪ್ರಮಾಣದ ಶಕ್ತಿಯನ್ನು ಬಳಸಲು ಲಭ್ಯವಿದೆ ಎಂಬುದರ ಆಧಾರದ ಮೇಲೆ ಆ ದೇಶದ ಪ್ರಗತಿಯನ್ನು ಅಳೆಯಲಾಗುತ್ತದೆ. ಅಂದರೆ ಶಕ್ತಿಯ ಬಳಕೆಗೂ ಮತ್ತು ಆರ್ಥಿಕಾಭಿವೃದ್ಧಿಗೂ ನಿಕಟ ಸಂಬಂಧವಿದೆ ಎಂಬುದನ್ನು ಪ್ರತಿಪಾದಿಸುತ್ತದೆ.**



ಬಡತನದ ನಿರ್ಮಾಳನೆಯ ಜೊತೆ ಜೊತೆಗೆ ಆರ್ಥಿಕ ಅಭಿವೃದ್ಧಿ, ಸಾರ್ವಜಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಕಾಪಾಡಿಕೊಳ್ಳಲಿವುದೇ ಶಕ್ತಿಯ ಕೇಂದ್ರಬಿಂದುವಾಗಿದೆ. ಮನುಕುಲದ ಜೀವನೋಪಾಯ, ಶುದ್ಧನೀರು, ಕೃಷಿಯ ಉತ್ಪನ್ನಗಳು, ಆರೋಗ್ಯ, ಜನಸಂಖ್ಯೆಯಾದ್ಯಂತಿರು ಶಕ್ತಿಯ ಮತ್ತು ಲಿಂಗಭೇದಕ್ಕೆ ಸಂಬಂಧಪಟ್ಟ ಸಂಗತಿಗಳು ಇವೇ ಮೊದಲಾದವುಗಳ ಮುಂದುವರಿಕೆಯನ್ನು ಕಾಣಬೇಕಾದರೆ, ಗುಣಾತ್ಮಕ ಪ್ರವಾಣದಲ್ಲಿ ಶಕ್ತಿಯನ್ನು ಅಭಿವೃದ್ಧಿಪಡಿಸಬೇಕು, ಇಲ್ಲವಾದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸುಲಭವಾದ ದಾರಿ ಇರುವುದಿಲ್ಲ.

ಬಹುಮುಖ್ಯವಾಗಿ ಶಕ್ತಿಯು ಕುಟುಂಬದ ಅವಶ್ಯಕತೆಗೆ, ಕೃಷಿಗೆ, ಕೃಗಾರಿಕೆಗೆ, ಸಾರಿಗೆ ಮತ್ತು ಸಂಪರ್ಕಕ್ಕೆ ಅಶ್ವತ್ಥಾಕವಾಗಿ ಬೇಕು ಮತ್ತು ಇವುಗಳು ಒಂದಕ್ಕೊಂಡು ಪೂರಕವಾಗಿವೆ. ಬೇಕಾದಪ್ಪು ಶಕ್ತಿಯನ್ನು ಉತ್ಪಾದಿಸಲು ದಕ್ಷ ಅಥವಾ ಸಮರ್ಥ ತಂತ್ರಜ್ಞನವನ್ನು ಬಳಸಬೇಕು ಮತ್ತು ಇದರ ಉದ್ದೇಶವು ಸೇವೆಯೇ ಪ್ರಧನವಾಗಿರಬೇಕು. ತಂತ್ರಜ್ಞನದ ದಕ್ಷತೆ, ಆದಳಿತ ತತ್ವಗಳು, ಧೋರಣೆಯ ಅಳಗಳು ಮತ್ತು ಉಚಿತ ಮೌಲ್ಯಧಾರಿತವಾಗಿ ಒಂದಕ್ಕೊಂಡು ಸಂಬಂಧವಿದ್ದಾಗಿ ಮಾತ್ರ ದಕ್ಷ ಶಕ್ತಿಯನ್ನು ಸಾಕಾಗುವಷ್ಟು ಪಡೆಯಲು ಸಾಧ್ಯ.


ಧಾರಣ ಶಕ್ತಿ ಎಂದರೆ, ಶಕ್ತಿಯು ಇಂದಿನ ಮನುಕುಲಕ್ಕೆ ಅಷ್ಟೇ ಅಲ್ಲದೆ ಮುಂದಿನ ಮನುಕುಲಕ್ಕೂ, ರಾಜೀ ಇಲ್ಲದೆ ಸಾಕಾಗುವಷ್ಟನ್ನು ಉಳಿಸುವುದು. ಈ ತತ್ತ್ವಬಂಧವಾಗಿ ಎಂತಹ ತಂತ್ರಜ್ಞನವನ್ನು ಅಳವಡಿಸಿಕೊಳ್ಳಬೇಕು ಅಂದರೆ, ನಿರ್ವಹಿಸಬಹುದಾದಂತಹ ಶಕ್ತಿಯ ಮೂಲಗಳಿಂದ ಜಲಶಕ್ತಿ, ಸೌರಶಕ್ತಿ, ಪ್ರವೇಶಶಕ್ತಿ, ಅಲೆಗಳ ಶಕ್ತಿ, ಭಾಗಭರ್ತಕ್ತಿ ಮತ್ತು ಸಮುದ್ರದ ಅಲೆಗಳ ಶಕ್ತಿ. ಈ ಶಕ್ತಿಗಳನ್ನು ಅಧಿಕಗೊಳಿಸುವುದಕ್ಕೆ ತಂತ್ರಜ್ಞನದ ಅವಶ್ಯಕತೆಯಿದೆ. ಈ ಅಂಶಗಳ ಆಧಾರದ ಮೇಲೆ ದಕ್ಷಶಕ್ತಿ ಮತ್ತು ನಿರ್ವಹಿಸಬಹುದಾದಂತಹ ಶಕ್ತಿ ಇವೆರಡು, ಜೋಡಿ ಕಂಬಗಳಿಂತೆ ವರ್ತಿಸಿ ಶಕ್ತಿಯನ್ನು ಉಳಿಸಿ ಬೆಳೆಸಬೇಕಾಗುತ್ತದೆ. ಈಗಿನ ಪೀಠಿಗೆಯ ಮನುಕುಲಕ್ಕೆ ಶಿಷ್ಟಾರ್ಥಕ್ತಿಯ ಅಗತ್ಯತೆ ಮತ್ತು ಮುಂದಿನ ಪೀಠಿಗೆ ಶಕ್ತಿಯ ಉಳಿವಿಕೆಗೆ ಇದರ ಜೊತೆಗೆ ಭಾಗವಿಯ ಸಮರ್ಪೋಲನವನ್ನು ಕಾಪಾಡುವುದು, ಯಾವಾಗಲೂ ದೊರೆಯಬಲ್ಲ ಶಕ್ತಿ ಮೂಲಗಳನ್ನು ಕಂಡುಹಿಡಿಯುವುದಲ್ಲದೆ ಶಕ್ತಿ ಪರಿವರ್ತನಾ ಶ್ರೀಯೆಯಲ್ಲಿ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಪರಿವರ್ತಿಸುವ ಮೂಲಕ ಅದರ ಉಪಯೋಗಗಳನ್ನು ಪಡೆಯುವ ಪ್ರಕ್ರಿಯೆಯನ್ನು ಶ್ರೀಯಾತ್ಮಕ ಹೊಂದಾಣಿಕೆಯ ಶಕ್ತಿಯ ಸಮರ್ಪೋಲನ ಎಂದು ಕರೆಯುತ್ತೇವೆ.



ಹವಾಮಾನ ಬದಲಾವಣೆ ಬಗೆಗೆ ಇರುವ ಅಭಿಪ್ರಾಯ ಮತ್ತು ಶಕ್ತಿಯ ಹೊಣೆಗಾರಿಕೆ ಇವು ತುಂಬಾ ಭಯ ತರುವಂತಹ ಸಂಗತಿಗಳಾಗಿವೆ. ತಾತ್ತ್ವಿಕವಾಗಿ ನೋಡುವುದಾದರೆ ಸಮರ್ಥ ಶಕ್ತಿಯನ್ನು ಘೋರ ಮಟ್ಟಿಗೆ ಪತ್ತೆ ಹಚ್ಚಬೇಕು ಎನ್ನುವುದು ಸಾಂಖ್ಯಾಕಾರಿಯಾಗಿದೆ. ಹಾಗೆಯೇ ಶಕ್ತಿಯನ್ನು

ಗ್ರಾಹಕರು ಸ್ವೇಚ್ಛೆ ಹೊಣೆ ಹೊತ್ತು ಬಳಸಬೇಕಿಗಿದೆ. ಇದರ ಜೊತೆಗೆ ಗ್ರಾಹಕರಿಗೆ ಎಪ್ಪು ಪ್ರಮಾಣದಲ್ಲಿ ಮತ್ತು ಯಾವ ಮಟ್ಟಕೆ ಶಕ್ತಿಯನ್ನು ಒದಗಿಸಬೇಕೆಂದು ಗುರುತಿಸುವುದು ಒಂದು ಗುರುತರವಾದ ಜವಾಬ್ದಾರಿಯಾಗಿದೆ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ

### ಶಕ್ತಿಯ ಮುಖ್ಯ ಕ್ಷೇತ್ರಗಳ ಅನ್ವಯಿಕೆಗಳು ಮತ್ತು ಉಪಯೋಗಗಳು




ಹವಾಮಾನ ಬದಲಾವಣೆಗೆ ದಕ್ಷ ಶಕ್ತಿಯನ್ನು ಉಪಯೋಗಿಸಬೇಕು ಮತ್ತು ಇಂಗಾಲಕ್ಷೆ ಪರ್ಯಾಯವಾದ ಇಂಥನವನ್ನು ಪತ್ತೆ ಹಚ್ಚಬುದರಿಂದ ಇಂಗಾಲವನ್ನು ಕಡಿಮೆ ಮಾಡುವುದೇ ಇಂದಿನ ಮುಖ್ಯ ಧ್ಯೇಯವಾಗಿದೆ. ಆದುದರಿಂದ ವಿಭಿನ್ನತರವದ ಶಕ್ತಿಯ ಸಂಪನ್ಮೂಲಗಳನ್ನು ಅವುಗಳ ಶಕ್ತಿತಾದರ್ಶಕ ಪ್ರಯೋಜನ, ಸಂರಕ್ಷಣೆ ಮತ್ತು ಅವುಗಳ ನಿರ್ವಹಣೆಗಳ ಅನ್ವೇಷಣೆ ಅಗತ್ಯವಾಗಿದೆ. ಹೀಗೆ ಈ ಎಲ್ಲಾ ಕ್ಷೇತ್ರಗಳಲ್ಲಿ ಜಾಗರೂಕತೆ ಮತ್ತು ಸ್ವಂತ ಅಭಿಪ್ರಾಯಗಳನ್ನು ಆಧರಿಸಿ ಶಕ್ತಿಯ ನಿರ್ವಹಣೆ, ಶಕ್ತಿಯ ಸಂರಕ್ಷಣೆ ಹಾಗೂ ಶಕ್ತಿಯ ದಕ್ಷತೆಯನ್ನು ಹೆಚ್ಚಿಸುವ ವಿಧಾನಗಳನ್ನು ಮುಡುಕುವುದು ಎಲ್ಲರ ಜವಾಬ್ದಾರಿಯಾಗಿದೆ.

ಕಳೆದ ಶತಮಾನವು, ಅತ್ಯಧಿಕ ಜನಸಂಖ್ಯೆ ಬೆಳವಣಿಗೆಯಿಂದಾಗಿ ಮನುಷ್ಯನ ಜೀವನಶೈಲಿಯನ್ನು ಪರಿಸರ ವ್ಯವಸ್ಥೆಯಾಧಾರಿತದಿಂದ ಮಾರುಕಟ್ಟಿಯಾಧಾರಿತವಾಗಿ ಪರಿವರ್ತಿಸುವಲ್ಲಿ ಸಾಕ್ಷಿಯಾಯಿತು. ಈ ದಿಶೆಯಲ್ಲಿ ಅಭಿವೃದ್ಧಿ ಸೂಚ್ಯಂಕವು ಬಳಕೆಯ ಮಾದರಿಗೊಂದಿಗೆ GDP (Gross Domestic Product)ಯಿಂದ ಹಿಡಿತಕೊಳಪಟ್ಟಿತು,

ಏವಿಧ ಕ್ಷೇತ್ರಗಳ ಬೆಳವಣಿಗೆಯಿಂದಾಗಿ ಉದಾಹರಣೆಗೆ, ಕೃಷಿ, ಕ್ಷೇಗಾರಿಕೆ ಮುಂತಾದವುಗಳ ಶಕ್ತಿ ಬಳಕೆಯು ಶಕ್ತಿಯ ಉತ್ಪಾದನೆಯ ಬೇಡಿಕೆಯನ್ನು ಸೃಷ್ಟಿಸಿದ್ದು. ಕಾಲಕಾಲಕ್ಕೆ ಶಕ್ತಿಯ ಬೇಡಿಕೆಯನ್ನು ಪೂರ್ವೇನುಲ್ಲ ಪ್ರಸ್ತುತ ದಿನಗಳಲ್ಲಿ ಶಕ್ತಿ ಉತ್ಪಾದನೆಗೆ ಹೆಚ್ಚಿ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದು ಜಲವಿದ್ಯುತ್ತೀ ಉತ್ಪಾದನೆ ಅಥವಾ ಧರ್ಮಲೋ(ಉಷ್ಣ) ವಿದ್ಯುತ್ ಉತ್ಪಾದನೆಯಾಗಿರಬಹುದು. ಸಾಮಾನ್ಯವಾಗಿ ಈ ರೀತಿಯ ಯೋಜನೆಗಳನ್ನು ಕೃಗೆತ್ತಿಕೊಳ್ಳುವಾಗ ಆರ್ಥಿಕ ಉದ್ದೇಶಗಳು ಪ್ರಮುಖವಾಗಿ ಪರಿಸರ, ವರಾನವ ಜೀವನ, ಸಮಾಜ ಮುಂತಾದ ವಿಷಯಗಳು ಗೊಳಿಸುತ್ತವೆ. ಈ ರೀತಿಯ ಮುಂದಾಲೋಚನೆಯಲ್ಲಿದ್ದರೆ ಸಾಕಷ್ಟು ಕಾಲ ಮುಂದುವರೆಯಾಗದ ಯೋಜನೆಗಳು, ಅಭಿವೃದ್ಧಿಯ ಅಸಮೂಹಾಲನ, ಆಯೋಗ್ಯ ಮತ್ತು ಪರಿಸರದ ಮೇಲೆ ದುಪ್ಪರಿಣಾಮ ಹಾಗೂ ಭೂಮಿಯ ತಾಪ ಹೆಚ್ಚಿಸುವಲ್ಲಿ ಖಂಡಾತ್ಮಕ ಪರಿಣಾಮಗಳನ್ನು ಸೃಷ್ಟಿಸುತ್ತವೆ.

### ಅಂತರ್ ಸಂಬಂಧ ಶಕ್ತಿಯ ಹೊಷಣೆ, ದಕ್ಷತೆ ಮತ್ತು ಶಾಖೆಗಳು



ಅಭಿವೃದ್ಧಿಯ ದೃಷ್ಟಿಯಿಂದ ಈ ಎಲ್ಲಾ ವಿಚಾರಗಳನ್ನು ಮುಂದೆ ಸೃಷ್ಟಿಯಾಗುವ ವ್ಯವಸ್ಥೆಗಳ ಸಂಬಂಧ ಹೇಳಬೇಕಾಗಿದೆ. ಅಭಿವೃದ್ಧಿ ಪ್ರಕ್ರಿಯೆಯು ಸಾಕಾಷ್ಟು ಕಾಲ ಮುಂದುವರಿಯಬೇಕಾದರೆ ಶಕ್ತಿಗಳ ಸಮರ್ಥ ಬಳಕೆ – ಶಕ್ತಿ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಅನ್ವೇಷಣೆಯಾಗಬೇಕು. ಈ ದಿಶೆಯಲ್ಲಿ ಸಮರ್ಥವಾದ ಮತ್ತು ಸಮರ್ಶೋಲನವಾದ ಶಕ್ತಿ ಸಂಪನ್ಮೂಲ ಪಡೆಯುವಿಕೆ ಮತ್ತು ಸರಬರಾಜು ಮಾಡುವ ವ್ಯವಸ್ಥೆಗಳು, ಮಾದರಿಯಾದ ಶಕ್ತಿ ಮೂರ್ಕೆ ಮತ್ತು ಶಕ್ತಿ ಭದ್ರತೆ ದೊರಕುತ್ತದೆ.

ಶಕ್ತಿಯ ಅಭಿವೃದ್ಧಿಗೆ ಸಂಬಂಧಿಸಿದ ಪರಿಣಾಮಗಳನ್ನು ಐದು ಘಟ್ಟಗಳಲ್ಲಿ ಅವಲೋಕಿಸಬಹುದಾಗಿದೆ-ಉತ್ಪಾದನೆ, ಸಂಸ್ಕರಣ, ಸಾಗಾರಿಕೆ ಅಥವಾ ವಹನ, ಬಳಕೆ ಮತ್ತು ವೀಲೆವಾರಿ. ಶಕ್ತಿಯ ಉತ್ಪಾದನೆಯು-ಜಲ, ಉಷ್ಣ, ಅಣು, ಫಾಸಿಲ್ ಇಂಧನ, ಜ್ಯೋತಿರಾಶಿ ಅಥವಾ ಅಸಂಪ್ರದಾಯಕವಾಗಿರುವ ಯಾವುದೇ ವಿಧಾನವಾದರೂ ಪರಿಸರದ ಮೇಲಿನ ಪರಿಣಾಮ ಬಂಡಿತ ಆಗುತ್ತದೆ. ಪೆಟ್ರೋಲಿಯಂ ಶುದ್ಧಿಕರಣದಿಂದ ಹೊರಬರುವ ಉತ್ಪತ್ತಿಗಳಲ್ಲಿ ಹಸಿರುಮನೆ ಅನಿಲ (GHS) ಅಂಶ ಬಹಳವಾಗಿ ವಾಯುಮಂಡಲಕ್ಕೆ ಸೇರುತ್ತದೆ. ಅಧಿಕ ವೋಲ್ವೇಜ್ ಪ್ರಸರಿಸುವ ಕೇಬಲ್‌ಗಳು ಮತ್ತು ಪೆಟ್ರೋಲಿಯಂ ಪ್ರಸರಿಸುವ ಪ್ರೋಗಳಿಂದ ಪರಿಸರವು ವಿಪ್ರತಿನಲ್ಲಿ ಸಿಲುಕಿದೆ. ಶಕ್ತಿ ಹಾಗೂ ಇಂಧನದ ಬಳಕೆಯ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಮಾಲಿನ್ಯ ವಸ್ತುಗಳು ಹೊರಬರುತ್ತವೆ. ಕ್ರೊಂಕೆ, ಆರೋಗ್ಯರಕ್ಷಣಾ ಕೇಂದ್ರ, ಗೃಹಕ್ಕೆ, ಕ್ಷಮಿ, ಮನೋರಂಜನ, ಕಟ್ಟಡ ನಿರ್ಮಾಣ, ಸಾರಿಗೆ, ಸಂಪರ್ಕ ಮತ್ತು ಇವುಗಳಲ್ಲಿಲ್ಲ ಮಾಡುವ ಶಕ್ತಿಬಳಕೆಯಿಂದಾಗಿ, ಜೀವಿಗಳ ಜೀವ ಮೂರ್ಕೆಯ ಅಂಗಗಳಾದ ನೀರು, ವಾಯು, ಭೂಪ್ರದೇಶ, ಕಾಡು, ನದಿ, ತೇವಾಂಶಭೂಮಿ, ನೀರಿನ ಮೂಲ ಮತ್ತು ಜೀವಿವೈಧ್ಯತೆ ಇವುಗಳೆಲ್ಲವುದರ ಮೇಲೆ

ನೇರ ಹಾಗೂ ಪರೋಕ್ಷವಾಗಿ ವ್ಯತೀರ್ತ ಪರಿಣಾಮ ಉಂಟು ಮಾಡುತ್ತಿದೆ. ಕ್ರಷಿಕ್ರಾಂತಿ ಹಾಗೂ ಕ್ರೊಂಕೆ ಕ್ರಾಂತಿಯು ಮಾನವ ನಾಗರಿಕತೆಯ ಮೂಲದಲ್ಲಿ ಜ್ಞಾನದೇ ಹೇಳಬಹುದು.

ಶಕ್ತಿಯು ಬೆಳವಣಿಗೆಯನ್ನು ಮುನ್ದೆಸುವ ಸಾಧನ, ಮಾನವನ ಅಭಿವೃದ್ಧಿ ಕುರಿತು ಅಂತಾರಾಷ್ಟ್ರೀಯ ಅಧ್ಯಯನದ ಪ್ರಕಾರ ನಮ್ಮ ದೇಶದ ನಾಗರಿಕರಿಗೆ ಉತ್ತಮ ಜೀವನ ನಿರ್ವಹಣೆಗಾಗಿ ಶಕ್ತಿ ಬಳಕೆಯ ಪ್ರಮಾಣವು ಸ್ವಲ್ಪ ಹೆಚ್ಚಾಗಿಯೇ ಬೇಕಾಗಿದೆ. ಆದರೆ ಈ ಬೆಳವಣಿಗೆಯು ಸಮರ್ಶೋಲನ ಮತ್ತು ಬಹಳ ಉಳಿಯಬಲ್ಲದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಮುಖವಾದ ಎರಡು ಅಂಶಗಳಿಂದರೆ ಶಕ್ತಿ ನಿರ್ವಹಣೆ ಮತ್ತು ಶಕ್ತಿಯ ಸಂರಕ್ಷಣೆ.

ಭಾರತದ ಯೋಜನಾ ಅಯೋಗದ ಅಂದಾಜಿನಂತೆ ಭಾರತದಲ್ಲಿ ಉತ್ಪತ್ತಿಯಾಗುವ ವ್ಯವಹಾರಿಕ ಶಕ್ತಿಯ ಬಟ್ಟು ಪ್ರಮಾಣದಲ್ಲಿ ಶೇ. 23 ರಷ್ಟು ಪ್ರಮಾಣವನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಶಕ್ತಿ ಅವಶ್ಯಕತೆಯು ಐದು ವಲಯಗಳಿಂದ ಸಾಧ್ಯವಾಗುತ್ತದೆ. ಕ್ರಷಿ, ಕ್ರೊಂಕೆ, ಸಾರಿಗೆ, ಸೇವೆ ಮತ್ತು ದೇಶೀಯ ಹೀಗೆ ಪ್ರತಿ ವಲಯವು ಪರಿಗಣಿಸಬಹುದಾದ ಉಳಿತಾಯ ಸಾಮರ್ಥ್ಯವನ್ನು ಹೊಂದಿದೆ.

ಉದಾಹರಣೆಗೆ ಭಾರತದಲ್ಲಿ ಉಕ್ಕು ತಯಾರಿಕೆಯ ಒಟ್ಟು ವೆಚ್ಚದ ಶೇ.20 ರಷ್ಟು ಶಕ್ತಿ ಬಳಕೆಗಾಗಿ ವಿಚಾರಗುತ್ತದ್ದು, ಇದು ಅಂತರಾಷ್ಟ್ರೀಯ ಮಟ್ಟಿನಿಂತೆ ಜಾಸ್ತಿ ಇದೆ. ಆಹಾರ ಕಾಳುಗಳ ಉತ್ಪಾದನೆಯಲ್ಲಿ ಶಕ್ತಿ ತೀವ್ರತೆಯ ಪ್ರಮಾಣವು ಜಪಾನ್‌ಗಿಂತ 3 ರಿಂದ 4 ಪಟ್ಟು ಜಾಸ್ತಿ ಇದೆ.

ಬಹಳ ಕಾಲ ಉಳಿಯಬಹುದಾದ ಬೆಳವಣಿಗೆಯಿಂದರೆ, ಪರಿಸರ ಸ್ವೇಧಿ ಮತ್ತು ಕಡಿಮೆ ಪ್ರಮಾಣದ ಮಾಲಿನ್ಯವನ್ನೊಳಗೊಂಡಂತೆ



ಶಕ್ತಿ ನಿರ್ವಹಣೆ ಮತ್ತು ಸಂರಕ್ಷಣೆ ಆಗಬೇಕಿದೆ. ಜೊತೆಗೆ ಅತ್ಯುಲ್ಲಷ್ಟ ಪ್ರಮಾಣದ ಇಂಗಾಲದ ಬಿಡುಗಡೆಯೊಂದಿಗೆ ಪರಿಸರವನ್ನು ಕಾಪಾಡಿದಂತಾಗುತ್ತದೆ.

### ಮಾದರಿ ಯೋಜನೆಗಳು (Model Projects)

#### ಪ್ರಾಚ್ಯ - 1

**ಶೀರ್ಷಿಕ (Title):** ಬಹಳ ಕಾಲ ಉಳಿಯಬಹುದಾದ ಒಂದು ಹಳ್ಳಿಯ / ಗೃಹ ಸಮಜ್ಯಯ ಸ್ವಾವಲಂಬನೆ.

ಯಾವುದೇ ಹಳ್ಳಿಯಾದರು ಸರಿಯೇ, ಇಲ್ಲಿ ಶಕ್ತಿಯ ಎಲ್ಲಾ ವೂಲಗಳನ್ನು ಅಂದರೆ ನವೀಕರಿಸಬಹುದಾದ ಹಾಗೂ ನವೀಕರಿಸಲಾಗದ ಶಕ್ತಿಮೂಲಗಳನ್ನು ಉಪಯೋಗಿಸುತ್ತಾರೆ. ಹೀಗೆ ಎರಡೂ ಸಂಪನ್ಮೂಲಗಳನ್ನು ಉಪಯೋಗಿಸುವುದರ ಉದ್ದೇಶ ಸಂದರ್ಭಕ್ಕೆ ಹಾಗೂ ಕಾಲಕ್ಕೆ ತಕ್ಷಂತೆ ಮತ್ತು ಲಭ್ಯ (ಸಿಗಬಹುದಾದ) ವಿರುವ ಮೂಲ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಆದುದರಿಂದ ವಿಭಿನ್ನ ತರಹದ ಶಕ್ತಿಯ ಸಂಪನ್ಮೂಲಗಳನ್ನು ಅದರ ಶಕ್ತಾದರ್ಶಕ ಪ್ರಯೋಜನ, ಸಂರಕ್ಷಣೆ, ಅದರ ನಿರ್ವಹಣೆಗಳ ಅನ್ವಯವನ್ನು ಅಗತ್ಯವಾಗಿದೆ. ಹೀಗೆ ಯಾವುದೇ ಹಳ್ಳಿಯಾದರೂ ಶಕ್ತಿಯ ಸ್ವಾವಲಂಬನೆಯಿಂದ ಬಹಳ ಕಾಲ ಉಳಿಯಿವ ಸಾಮರ್ಥ್ಯ ಹೊಂದಿರುತ್ತದೆ.

#### ಉದ್ದೇಶಗಳು (Objectives)

- ಹಳ್ಳಿಗಳಲ್ಲಿರುವ ವಿವಿಧ ರೀತಿಯ ಸಂಪನ್ಮೂಲಗಳ ಲಭ್ಯತೆಯನ್ನು ಗುರುತಿಸುವುದು.
- ಹಳ್ಳಿಗಳಲ್ಲಿ ಅನುಕೂಲಕ್ಕೆ ತಕ್ಷಂತೆ ಶಕ್ತಿಯನ್ನು ಬಳಸುವುದು ಮತ್ತು ಅತಿ ಹೆಚ್ಚಿನ ಶಕ್ತಿಯನ್ನು ಪಡೆಯಲು ಹಳ್ಳಿಯ ಸ್ವಾವಲಂಬನೆಯನ್ನು ಗುರುತಿಸುವುದು.
- ಹಳ್ಳಿಗಳಲ್ಲಿ ವಿಭಿನ್ನ ಅವಕಾಶಗಳನ್ನು ಉಪಯೋಗಿಸಿಕೊಂಡು, ಇಂಗಾಲದ ಮಟ್ಟವನ್ನು ಕಡಿಮೆಗೊಳಿಸುವುದು ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಬಳಸುವಂತೆ ತಿಳುವಳಿಕೆ ನೀಡುವುದು.

#### ವಿಧಾನ ಕ್ರಮ (Methodology)

- ವಿವಿಧ ಶಕ್ತಿ ಸಂಪನ್ಮೂಲಗಳನ್ನು ಅಗತ್ಯಕ್ಕೆ ತಕ್ಷಂತೆ ಮತ್ತು ಹಳ್ಳಿಗಳಿಗೆ ಅವಶ್ಯಕವಾಗಿರುವ ಸಾರ್ವಜನಿಕ ವಲಯಗಳಾದ ಬೀದಿದೀಪ, ನೀರು ಎತ್ತುವ ಸ್ಥಳ, ಬಳಚರಂಡಿ ವ್ಯವಸ್ಥೆ, ಸಮುದ್ರಾಯ ಅಡುಗೆ, ಸಾರ್ವಜನಿಕ ಸಂಗ್ರಹಣೆ, ಸಾರ್ವಜನಿಕ ಕಟ್ಟಡಗಳಾದ ಶಾಲೆ, ಸರ್ಕಾರಿ ಕಫೀರಿಗಳು, ಗ್ರಂಥಾಲಯಗಳು. ಮನೋರಂಜನೆ ಸ್ಥಳಗಳು ಇತ್ಯಾದಿಗಳನ್ನು ಗುರುತಿಸಬೇಕು.

2. ವಿವಿಧ ಶಕ್ತಿ ಸಂಪನ್ಮೂಲಗಳು ಹಳ್ಳಿಗಳಿಗೆ ಬೇಕೆಂದಾಗ ಅಗತ್ಯವಾಗಿ ಲಭ್ಯವಿರುವ ನವೀಕರಿಸಬಹುದಾದ ಮತ್ತು ನವೀಕರಿಸಲಾಗದ, ದುಬಾರಿಯಿಲ್ಲದ, ಬಹಳ ಕಾಲ ಉಳಿಯಬಲ್ಲ, ನಂಬಿಕೆಗೆ ಪಾತ್ರವಾದ ಮತ್ತು ಕಡಿಮೆ ಮಾಲಿನ್ಯ ಇವೇ ಮುಂತಾದವು.

3. ಈ ದತ್ತಾಂಶಗಳನ್ನು ತಯಾರಿ ಮಾಡಿಕೊಂಡ ಮೇಲೆ ಹಳ್ಳಿಯ ಜನರನ್ನು ಭೇಟಿ ಮಾಡಿ, ಹಳ್ಳಿಯ ಶಕ್ತಿ ಸ್ವಾವಲಂಬನೆಗೆ ಅಗತ್ಯವಾದ ಮತ್ತು ಅವಶ್ಯಕತೆಯ ಮೇರೆಗೆ ಹಾಗೂ ಬಹಳ ಕಾಲ ಉಪಯೋಗವಾಗುವಂಥ ಶಕ್ತಿ ಸಂಪನ್ಮೂಲಗಳನ್ನು ಜಚಿಸಬೇಕು.

4. ಜಚಿಸಲಾದ ಅಂಶಗಳನ್ನು ಮತ್ತು ಹಳ್ಳಿಯವರ ಸಲಹೆಗಳನ್ನು ಮತ್ತು ಸಂಬಂಧ ಪಟ್ಟ ಅಧಿಕಾರಿಗಳ (Professionals) ಸೂಚನೆಯನ್ನು ಪಟ್ಟಿ ಮಾಡುವುದು.

5. ಸಂದರ್ಶಿಸಿದ ಜನರ ಪ್ರಯೋಗಿಕ ಸಲಹೆಗಳನ್ನು ಅನುಷ್ಠಾನಕ್ಕೆ ತಂದು ಹಳ್ಳಿಯನ್ನು ಹೆಚ್ಚು-ಹೆಚ್ಚು ಸ್ವಾವಲಂಬನೆಯತ್ತ ಶ್ರಮಿಸುವುದು.

**ದತ್ತಾಂಶಗಳ ವಿಶ್ಲೇಷಣೆ (Analysis) :** ನೀರು ಎತ್ತುವುದನ್ನು ಸೌರಶಕ್ತಿ ಅಥವಾ ವಾಯುಶಕ್ತಿಯನ್ನು ಉಪಯೋಗಿಸಿಕೊಂಡು ಮಾಡುವುದು. ಇದಕ್ಕೆ ಶಕ್ತಿಯ ಸಂಗ್ರಹಣೆ ಬೇಕಿಲ್ಲ. ಸರಳ ಹಾಗೂ ಚಿಕ್ಕ ಸಂಗ್ರಹಣೆಯ ವ್ಯವಸ್ಥೆಯನ್ನು ಹಗಲಿನಲ್ಲಿ ಮಾಡಿ ರಾತ್ರಿ ಹೊತ್ತು ಬೀದಿದೀಪಗಳಿಗೆ ಉಪಯೋಗಿಸಬಹುದು. ಸರ್ಕಾರಿ ಕಫೀರಿಗಳು ಸಾಮಾನ್ಯವಾಗಿ ಹಗಲಿನಲ್ಲಿ ಕೆಲಸ ಮಾಡುವುದರಿಂದ ಇವುಗಳಿಗೆ ಸೌರ ಶಕ್ತಿಯನ್ನು ನೇರವಾಗಿ ಉಪಯೋಗಿಸಬಹುದು. ಜ್ಯೇಷ್ಠಶಕ್ತಿ ಅಥವಾ ಸೌರಶಕ್ತಿಯಿಂದ ಒಂದು ಸಮೂಹದ ಅಡುಗೆಯನ್ನು ವಾಡುವುದು. ಸಂಪನ್ಮೂಲಗಳು ಮತ್ತು ಅಗತ್ಯಕೆಗಳು, ಇವರಡನ್ನು ಎಲ್ಲ ರೀತಿಯಿಂದ ಸಮತೋಲನಗೊಳಿಸಿದರೆ ವಿವಿಧ ಶಕ್ತಿಯ ಸಂಪನ್ಮೂಲಗಳನ್ನು ಸರಿಯಾದ ಅನುಪಾತದಲ್ಲಿ ಮಿಶ್ರಣ ಮಾಡಿ ಹಳ್ಳಿಯನ್ನು/ಸಮಾಜವನ್ನು ಸ್ವಾವಲಂಬನೆಯತ್ತ ಕೊಂಡಿರುವುದು, ಇದು ಇಂದಿಗಲ್ಲದೇ, ಮುಂದಿನ ದಿನಗಳಲ್ಲಿ ಎಂದೆಂದಿಗೂ ಸ್ವಾವಲಂಬನೆಯತ್ತ ಒಯ್ಯಾವುದರ ಜೊತೆಗೆ ಪ್ರತಿಯೊಂದರಲ್ಲೂ ಒಂದು ಹೊಸತನವನ್ನು ಮೂಡಿಸಬೇಕು. ಒಂದು ಯೋಜನೆಯನ್ನು (Model) ಮಾಡುವಾಗ ಅದಕ್ಕೆ ಮೂರಕವಾಗಿ ಬೇಕಾದ ಎಲ್ಲ ಮಾಹಿತಿಗಳನ್ನು ಕಲೆಹಾಕಬೇಕು. ಶ್ರೀಯಾತ್ಮಕವಾಗಿ ಯೋಚಿಸಿ, ಯೋಜನೆಗಳನ್ನು ಕೈಗೊಳಿಸಬೇಕು.

#### ತೀರ್ಮಾನ ಮತ್ತು ಪ್ರಾಮುಖ್ಯತೆ:

ಪ್ರತಿಯೊಂದು ಹಳ್ಳಿಯ/ಸಮೂಹವು ಶಕ್ತಿ ಸ್ವಾವಲಂಬನೆಯತ್ತ ಸಾಗಿದರೆ, ಆಗ ಈ ಯೋಜನೆಯನ್ನು ವಿಶಾಲವಾದ ಕ್ಷೇತ್ರಗಳಿಗೆ ವಿಸ್ತರಿಸುವುದರ ಜೊತೆಗೆ, ಭವಿಷ್ಯದಲ್ಲಿ ಶಕ್ತಿಯನ್ನು ಉಳಿಸಿ ಬೆಳೆಸುವ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬಹುದು.

## ಪ್ರಾಚೀಕ್ರಿಯೆ-2

**ಶೀರ್ಷಿಕ (Title):** ಸ್ಥಳೀಯ ಶಕ್ತಿಯ ಸಮರ್ಪಣೆಯ ಮತ್ತು ವಿಲೇವಾರಿ ಹಾಗೂ ಬಹಳ ಕಾಲ ಉಳಿಯಬಹುದಾದ ಬೆಳವಣಿಗೆ ಸ್ಥಳೀಯವಾಗಿ ಅಥವಾ ಹಳ್ಳಿಯಲ್ಲಿ ಶಕ್ತಿಯ ವಿಲೇವಾರಿ ಮಾಡಬೇಕಾದರೆ ಅದಕ್ಕೆ ಒಂದು ಅಸಮರ್ಪಣೆಯ ಆಕರವನ್ನು ಕೊಡಬೇಕಾಗುತ್ತದೆ, ಏಕೆಂದರೆ ಸಾಮಾಜಿಕ- ಆರ್ಥಿಕ ಮತ್ತು ರಾಜಕೀಯ ಕಾರಣಗಳಿಗೋಸ್ಕರ ಭವಿಷ್ಯದಲ್ಲಿ, ಶಕ್ತಿಯ ಬೆಳವಣಿಗೆಯ ಲಾಭವನ್ನು ಸಮರ್ಪಣೆಯಲ್ಲಿ ವಿಲೇವಾರಿ ವಾಡಿದೇ, ಇದೇರಿಂತೆ ಅಸಮರ್ಪಣೆಯ ವಿಲೇವಾರಿಯಾದರೆ ಬಹಳ ಕಾಲ ಉಳಿಯಬಹುದಾದ ಶಕ್ತಿಯ ಬೆಳವಣಿಗೆಗೆ ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ಆದುದರಿಂದ ಶಕ್ತಿಯ ವಿಲೇವಾರಿಯನ್ನು ದಾಖಲಾತಿ ಮಾಡುವುದರ ಜೊತೆಗೆ ವೈಜ್ಞಾನಿಕ ದೃಷ್ಟಿಯಿಂದ ವಿಲೇವಾರಿ ವಾಡಿದರೆ, ಶಕ್ತಿಯ ಬೆಳವಣಿಗೆ ಬಹಳ ಕಾಲ ಉಳಿಯಲು ಸಹಕಾರಿಯಾಗುತ್ತದೆ.

### ಉದ್ದೇಶಗಳು (Objectives) :

1. ಬಹಳ ಕಾಲ ಉಳಿಯಲಾರದ ಶಕ್ತಿಯ ವಿಲೇವಾರಿಯ ಆರ್ಥಿಕ, ಸಾಮಾಜಿಕ ಮತ್ತು ಪರಿಸರಗಳ ಸಂಗತಿಗಳನ್ನು ಗುರುತಿಸುವುದು.
2. ಬಹಳ ಕಾಲ ಉಳಿಯಬಹುದಾದ ಶಕ್ತಿಯ ಸಂಪನ್ಮೂಲಗಳನ್ನು ವಿಲೇವಾರಿ ಮಾಡಿ ಆದರಿಂದ ಭವಿಷ್ಯದಲ್ಲಿ ಶಕ್ತಿಯನ್ನು ಉಪಯೋಗಿಸುವ ಬಗ್ಗೆ ಸಲಹಾಗಳನ್ನು ನೀಡುವುದು.

### ವಿಧಾನ ಕ್ರಮ:

1. ವಿವಿಧ ಶಕ್ತಿ ಸಂಪನ್ಮೂಲಗಳ ಲಾಭವನ್ನು ಹಳ್ಳಿಯ ಮಟ್ಟದಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಗುರುತಿಸುವುದು ಹಾಗೂ ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಸಂಪನ್ಮೂಲಗಳನ್ನು ವಿಂಗಡಿಸುವುದು.
2. ಶಕ್ತಿಯ ಬಳಕೆಯ ವಿಧಕಗಳನ್ನು ಸ್ಥಳೀಯರ ಅಗತ್ಯನುಗೊಳಿಸಿ ಮತ್ತು ಪ್ರತಿಯೊಬ್ಬರಿಗೂ ಬೇಕಾಗುವ ವಾರ್ಷಿಕ ಶಕ್ತಿಯ ನಕ್ಷೆಯನ್ನು ಬಿಡಿಸುವುದು.
3. ಅಸಮರ್ಪಣೆಯ ವಿಲೇವಾರಿ ಇದರೆ, ಇದಕ್ಕೆ ವಿವಿಧ ಕಾರಣಗಳನ್ನು ಹುಡುಕುವುದು, ವೈಜ್ಞಾನಿಕವಾದ ಕಾರಣಗಳನ್ನು ತಿಳಿದುಕೊಂಡ ಮೇಲೆ, ಅವುಗಳನ್ನು ಬೇರೆ ಬೇರೆ ಹಿನ್ನಲೆಯಿಂಳ್ಳ (ಪರಿಣಿತರ) ಜನರ ಜೊತೆಗೆ ಚರ್ಚಿಸುವುದು ಮತ್ತು ಇದರಿಂದ ವಿಲೇವಾರಿಗೆ ಸರಿಯಾದ ಹೆಚ್ಚೆ ಇಡುವುದು.
4. ಮೇಲಿನ ಅಂಶಗಳ ಅಧಾರದ ಮೇಲೆ, ಜನರ ಇಂದಿನ

ಜೀವನಶೈಲಿಯ ಅಗತ್ಯತೆ ಮತ್ತು ಭವಿಷ್ಯದಲ್ಲಿ ಜನರ ಅಗತ್ಯತೆ ಮತ್ತು ಜೀವನಶೈಲಿಗೆ ಹೊಸ ಶಕ್ತಿ ಸಂಪನ್ಮೂಲಗಳನ್ನು ಹುಡುಕುವುದು.

### ದತ್ತಾಂಶಗಳ ವಿಶ್ಲೇಷಣೆ (Analysis)

ಶಕ್ತಿಯ ಬಳಕೆಯನ್ನು ಕಾಲಕ್ಕೆ ಮತ್ತು ಅವಕಾಶಕ್ಕೆ ತಕ್ಷಂತೆ ಅಗತ್ಯತೆಯನ್ನು ವೈಜ್ಞಾನಿಕವಾಗಿ ಆಲೋಚಿಸಬೇಕು. ಆಮೇಲೆ ಶಕ್ತಿಯ ಬೆಳವಣಿಗೆ ಮತ್ತು ಬಹುಕಾಲ ಉಳಿಯಬಂತಾದ ಮೇಲೆ ಕಾಲಕಾಲಕ್ಕೆ ಮತ್ತು ಅವಕಾಶಕ್ಕೆ ತಕ್ಷಂತೆ ಶಕ್ತಿಯ ಸಂಪನ್ಮೂಲಗಳ ಲಭ್ಯವನ್ನು ಅಧರಿಸಿ ಅವುಗಳ ಗುಣಗಳಿಂದ ಹೊಂದಿಸಬೇಕು. ಉದಾಹರಣೆಗೆ ಸೌರಶಕ್ತಿಯನ್ನು ಹಗಲಿನಲ್ಲಿ ಪಡೆಯಬಹುದು ಮತ್ತು ವಾಯುಶಕ್ತಿಯನ್ನು ಮುಂಗಾರು ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಡೆರುಬಹುದು. ಎಲ್ಲಾರಿಗೂ ತಿಳಿದ ಹಾಗೆ ವುಂಗಾರು ಸಮಯದಲ್ಲಿ ಬಿಸಿಯಾಗಿರುವ ಆಹಾರವನ್ನು ಸೇವಿಸುವುದರಿಂದ ವೈರಸ / ಬ್ಯಾಕ್ಟೆರಿಯಾಗಳನ್ನು ಸಂಬಂಧಪಟ್ಟ ಶಾಯಿಲೆಗಳನ್ನು ತಡೆಗಟ್ಟಬಹುದು. ಹೀಗೆ ವಿವಿಧ ಸ್ಥಳಗಳಲ್ಲಿ ಕೂಡ ಶಕ್ತಿಯ ವಿಲೇವಾರಿಯನ್ನು ನಿಯಂತ್ರಿಸುವುದರ ಮೂಲಕ ಸಮರ್ಪಣೆಯ ಕಾಪಾಡಿಕೊಳ್ಳಬಹುದು. ವಿಲೇವಾರಿಯು ಸಮರ್ಪಣೆಯ ಕಾರಣದಲ್ಲಿ ಉದ್ದೇಶಿಸುವ ಅಶಾಂತಿಯನ್ನು ದಮನ ಮಾಡಬಹುದು ಇದೊಂದು ಶಕ್ತಿಯ ಬೆಳವಣಿಗೆ ಮತ್ತು ಬಹುಕಾಲ ಉಳಿಯಬಂತಾದ ಜೊತೆಗೆ ಒಂದು ಮುಖ್ಯವಾದ ಅಂಗ.

### ತೀರ್ಮಾನ ಮತ್ತು ಪ್ರಾಮುಖ್ಯತೆ:

ಶಕ್ತಿಯನ್ನು ಗ್ರಾಹಕರಿಗೆ ಸಮರ್ಪಣೆಯ ವಿಲೇವಾರಿ ಮಾಡುವುದು ಒಂದು ಮುಖ್ಯವಾದ ಸಂಗತಿ. ಇದರಿಂದ ಶಕ್ತಿಯ ಬೆಳವಣಿಗೆ ಮತ್ತು ಬಹಳ ಕಾಲ ಉಳಿಯಬಂತಾದರೆ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಇವುಗಳಲ್ಲಿ ಸವಾನತೆಯನ್ನು ಕಾಣಬಹುದು.

## ಪ್ರಾಚೀಕ್ರಿಯೆ-3

**ಶೀರ್ಷಿಕ:** ಶಕ್ತಿಯ ನಪ್ಪದ ಮೌಲ್ಯನಿರ್ಣಯ ಮತ್ತು ಹಬ್ಬಗಳ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಶಕ್ತಿ ಆದಾಯ

### ಪೀಠಿಕೆ:

ನಮ್ಮ ಅಜಾಗರಾಕಳೆಯಿಂದ ಮತ್ತು ತುಂಬಾ ಸಾಂಪ್ರದಾಯಿಕ ನಂಬಿಕೆಯಿಂದ ಅತಿಯಾದ ಶಕ್ತಿಯೂ ನಪ್ಪವಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿನ ಹಬ್ಬಗಳ ಆಚರಣೆಗಳು ಶಕ್ತಿ ವಿನಿಮಯದ ಪ್ರಮಾಣವನ್ನು ಚಾಸ್ತಿ ಮಾಡಿದೆ. ಆಹಾರ ತಯಾರಿಕೆ, ಸಾರಿಗೆ, ಬೆಳಕಿನ ವ್ಯವಸ್ಥೆ, ಪಟಾಕಿಗಳು ಮುಂತಾಗಿ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೆ, ಸಮಾಜದ ಮೇಲೆ, ಆರ್ಥಿಕತೆಯ ಮೇಲೆ ಹಾಗೂ ಆರೋಗ್ಯದ ಮೇಲಾಗುವ ಪ್ರಬುಲ ಪರಿಣಾಮಗಳ ಕುರಿತು ತಿಳಿಸುವುದು.



### ಉದ್ದೇಶಗಳು (Objectives) :

- ಹಬ್ಬಗಳಲ್ಲಿ ಶಕ್ತಿ ಬಳಕೆಯ ನಮೂನೆಗಳಲ್ಲಾಗುವ ಬದಲಾವಣೆ ತೀಳಿಯುವುದು
- ಹಬ್ಬಗಳಲ್ಲಿ ಅಡುಗೆ ಪರಿಕರಗಳು ಬಳಕೆ ಮಾಡುವ ಶಕ್ತಿಯ ಪ್ರಮಾಣವನ್ನು ಕಂಡುಹಿಡಿಯುವುದು.
- ಹಬ್ಬದ ದಿನಗಳು ಮತ್ತು ಬೇರೆ ದಿನಗಳಲ್ಲಿ ಶಕ್ತಿ ಬಳಕೆಯನ್ನು ಹೋಲಿಸುವುದು
- ಹಬ್ಬಗಳ ಆಚರಣೆಯಲ್ಲಿ ಶಕ್ತಿಯ ಅಪವ್ಯಯ ಮತ್ತು ಅನವಶ್ಯಕ ಬಳಕೆ ಕುರಿತು ಸಲಹೆ ನೀಡುವುದು.

### ವಿಧಾನ (Methodology):

ಮಾದರಿ: 25–40 ಮನೆಯ ಪರಿಕರಗಳ ಅಯ್ಯ್ಯು

ಅವಶ್ಯಕ ದಾಖಲೆಗಳು: ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಈ ಕೆಳಕಂಡ ದಾಖಲೆಗಳನ್ನು ತಯಾರಿಸುವುದು.

- ಹಬ್ಬಗಳಲ್ಲಿ ಬಳಸುವ ವಿವಿಧ ನಮೂನೆಯ ಉಪಕರಣಗಳು ಮತ್ತು ಅವುಗಳ ಪ್ರಮಾಣ ಹಾಗೂ ಬಳಸುವ ಶಕ್ತಿ ಇವುಗಳ ಕುರಿತು ಪಟ್ಟಿ
- ಹಬ್ಬಗಳ ಆಚರಣೆಯಲ್ಲಿ ಬೇಕಾಗುವ ಶಕ್ತಿಯ ಪ್ರಮಾಣವನ್ನು ಈ ಕುರಿತು ಪರಿಶೀಲಿಸಿ ಸಂದರ್ಶಿಸುವ ಮೂಲಕ ತೀಳಿಯುವುದು.
- ಹಬ್ಬಗಳ ತಿಂಗಳುಗಳು ಮತ್ತು ಹಬ್ಬಗಳ ಆಚರಣೆ ಇಲ್ಲದ ತಿಂಗಳುಗಳ ವಿದ್ಯಾರ್ಥಿಗಳ ಸಂಗ್ರಹಣೆ ಮತ್ತು ವಿಶೇಷಣೆ.

### ತಂತ್ರಗಳು (Techniques)

- ಹಬ್ಬದ ದಿನಗಳಿಗಂತ ಮನ್ನ ಮತ್ತು ಹಬ್ಬದ ದಿನಗಳಲ್ಲಿ ಶಕ್ತಿ ಬಳಕೆಗೆ ಮಾರಕವಾದ ಮಾಹಿತಿ ಪಡೆಯುವುದು
- ಸಾಧ್ಯವಾದಲ್ಲಿ ಸಮೀಕ್ಷೆಗಳ ಮೂಲಕ ಮಾಹಿತಿ ಸಂಗ್ರಹಿಸುವುದು.

ದತ್ತಾಂಶಗಳ ವಿಶೇಷಣೆ ಮತ್ತು ವ್ಯಾಖ್ಯಾನ (Analysis and interpretation of the data) ಸಂಗ್ರಹಿತ ದತ್ತಾಂಶಗಳನ್ನು ಅಧ್ಯಯನದ ಉದ್ದೇಶಗಳನ್ನಾಧರಿಸಿ ವಿಶೇಷಿಸಿ ವ್ಯಾಖ್ಯಾನಿಸುವುದರೊಂದಿಗೆ ತೀವ್ರಾನಿಸುವುದು.

### ನಿರೀಕ್ಷಿತ ಫಲಿತಾಂಶ (Expected outcome):

- ಹಬ್ಬಗಳ ಆಚರಣೆಗಳಲ್ಲಿ ಪರಿಸರ ಸ್ವೇಂದಿ ಕಾರ್ಯಕ್ರಮಗಳನ್ನು ಸಮಾಜದ ಬಳಿತಿಗೆ ರೂಪಿಸುವುದು.

- ಹಬ್ಬಗಳ ಆಚರಣೆಗಳಲ್ಲಿ ಶಕ್ತಿ ಸಂರಕ್ಷಣೆಯ ತಂತ್ರಗಾರಿಕೆಗಳ ಕುರಿತು ಅರಿವು ಮೂಡಿಸುವುದು.
- ಹಬ್ಬಗಳ ಆಚರಣೆಯಲ್ಲಿ ಶಕ್ತಿ ಬಳಕೆಯ ಕುರಿತು ಜನರ ಮನಸ್ಸಿನ ಸಂವೇದನೆಯನ್ನು ಪರೀಕ್ಷಿಸುವುದು.

### ಯೋಜನೆಯ ಚಿಂತನೆ

- ಶಕ್ತಿಯ ಅಗತ್ಯಕ್ಕೆ ಜೈವಿಕ ಇಂಥನವು ಕಚ್ಚಾತ್ಮೆಲಕ್ಕೆ ಪರ್ಯಾಯ ವ್ಯವಸ್ಥೆ ಸಾಂಪ್ರದಾಯಿಕವಾಗಿ ಉಪಯೋಗಿಸುತ್ತಿರುವ ಘಾಳೆ ಇಂಥನ ಅಥವಾ ಇನ್ಸ್ಯಾಪ್ರೋಡ್ ಇಂಥನಕ್ಕೆ ಬದಲಾಗಿ-ಲಭ್ಯವಿರುವ ಮತ್ತು ಸಮರ್ಥವಾದ ಜೈವಿಕ ಇಂಥನವನ್ನು ಮಕ್ಕಳು ಅಭ್ಯಸಿಸುವುದು.
- ಹಳ್ಳಿಯ ಶಕ್ತಿಯ ಅಯ್ಯ-ವ್ಯಯ ಹಳ್ಳಿಯಲ್ಲಿ ಅಸ್ತಿತ್ವದಲ್ಲಿರುವ ಶಕ್ತಿಯ ಆಯ್ಯ-ವ್ಯಯವನ್ನು ಕೂಲಂಕುಪಾವಾಗಿ ವಿಶೇಷಿಸಿ, ಹಾಳಾಗುತ್ತಿರುವ ಶಕ್ತಿಯನ್ನು ಎಪ್ಪರಮಣಿಗೆ ಸರಿಪಡಿಸುವುದು.
- ಜನರು ಉಪಯೋಗಿಸುವ ಶಕ್ತಿಯಲ್ಲಿನ ಬದಲಾವಣೆ, ಸಾಮಾಜಿಕ-ಆರ್ಥಿಕ ಸ್ಥಿತಿ-ಗನುಗಣವಾಗಿ ಉಪಯೋಗಿಸುವ ಶಕ್ತಿಯನ್ನು ಹೋಲಿಕೆ ಮಾಡುವುದು.
- ಶಕ್ತಿಯುತ ನೀರಾವರಿ, ನೀರಾವರಿ ವಿಭಾಗವು ಹೆಚ್ಚಿನ ಶಕ್ತಿಯನ್ನು ಉಪಯೋಗಿಸುತ್ತಿದೆ. ಹಳ್ಳಿಯಲ್ಲಿ ಉಪಯೋಗಿಸುವ ಶಕ್ತಿಯ ಆಚರಣೆಯ ಬಗ್ಗೆ ಹುಡುಕುವುದು ಹಾಗೂ ಶಕ್ತಿಯ ಉಳಿಸುವಿಕೆ ಮತ್ತು ಕಾರ್ಯಾಚರಣೆ.
- ಮುಣ್ಣಿ ಜಮೀನು ಮತ್ತು ತರೀ ಜಮೀನಿನ ಉಳುಮೆಗೆ ಬೇಕಾಗುವ ಶಕ್ತಿಯ ಕ್ರಿಯಾಶೀಲತೆ, ಒಂದೇ ಕ್ಷೇತ್ರದಲ್ಲಿರುವ ಮುಣ್ಣಿ ಜಮೀನು ಮತ್ತು ತರೀಜಮೀನಿನ ಉಳುಮೆಗೆ (ವ್ಯವಸಾಯ) ಬೇಕಾಗುವ ಶಕ್ತಿಯ ಹೋಲಿಕೆ.
- ಶಕ್ತಿಯುತವಾದ ತ್ವರಿತ ಆಹಾರ ಸಂಸ್ಕೃತಿ: ಉತ್ಪಾದನೆ, ಮೋಷಣೆ, ವಿಲೇವಾರಿ ಮತ್ತು ಬಳಕೆಯ ತ್ವರಿತ ಆಹಾರ ಹಾಗೂ ಇದಕ್ಕೆ ತದ್ವಿರುದ್ಧವಾದ ಸಾಂಪ್ರದಾಯಿಕ ಸ್ಥಳೀಯ ಆಹಾರ ಇವರೆಡರ ಹೋಲಿಕೆ ಮಾಡುವುದು.
- ಶಕ್ತಿಯುತವಾದ ಕಟ್ಟಡ ವಿನ್ಯಾಸ ಪ್ರತಿಯೊಂದುಕಟ್ಟಡಕ್ಕು ಅಗತ್ಯವಿರುವ ಶಕ್ತಿಯ ಆಕರಣಿಂದ ಬೆಳಕು, ಉಷ್ಣಾಂಶ ಕಾಪಾಡುವಿಕೆ, ಇತ್ಯಾದಿ ಕಟ್ಟಡದ ವಿನ್ಯಾಸ ಮತ್ತು ಶಕ್ತಿಯ ಅವಶ್ಯಕತೆ-ಇವರೆಡನ್ನು ಹೋಲಿಸುವುದು.
- ಶಕ್ತಿಯುತವಾದ ಪಶು ಸಂಪತ್ತು, ವಿಭಿನ್ನ ಆಚರಣೆಯ ಪಶುಸಂಪತ್ತನ್ನು ಕಾಪಾಡಲು ಮತ್ತು ಬೆಳೆಸಲು ಬೇಕಾಗುವ

- ಶಕ್ತಿಯ ಪ್ರಮಾಣ. ಹಾಗೆ ಸಂಪತ್ತಿನಿಂದ ಪಡೆಯುವ ಶಕ್ತಿಯ ಪ್ರಮಾಣ. ಇವುಗಳ ಆಯ-ವ್ಯಯದ ಬಗ್ಗೆ ಅಭ್ಯಸಿಸುವುದು.
9. ಅಡುಗೆಗೆ ಬೇಕಾದ ಶಕ್ತಿ, ಎಲ್ಲಾ ಜನರು, ಅಡುಗೆಗೆ ಪ್ರಬಲವಾಗಿ ಶಕ್ತಿಯನ್ನು ಉಪಯೋಗಿಸುತ್ತಾರೆ. ವಿಭಿನ್ನ ಅಡುಗೆಗೆ ಬೇಕಾಗುವ ಶಕ್ತಿಯನ್ನು ಅಭ್ಯಸಿಸುವುದು ಮತ್ತು ಹೋಲಿಕೆ ಮಾಡುವುದು.
  10. ವಿಭಿನ್ನ ಸಾರಿಗೆ ಸಾಗಾಣಿಕೆಗೆ ಬೇಕಾಗುವ ಶಕ್ತಿ, ಭವಿಷ್ಯದಲ್ಲಿ ವಿವಿಧ ಸಾರಿಗೆ ಸಾಗಾಣಿಕೆಗೆ, ಬಹಳಕಾಲ ಉಳಿಯಬಹುದಾದ ಸಮರ್ಥಕತ್ವಯನ್ನು ಹೇಗೆ ಮತ್ತು ಎಷ್ಟು ಮತ್ತು ಎಷ್ಟು ಗೆ ಉಪಯೋಗಿಸುತ್ತೇವೆ. ಅಲ್ಲದೆ ಸಾರಿಗೆ ಸಾಗಾಣಿಕೆಗಳು ಎಷ್ಟು ಸಮರ್ಥವಾಗಿವೆ ಎಂಬುದನ್ನು ತಿಳಿಯಬೇಕು. ಯಾವುದಾದ್ಯೋಂದು ನಗರ/ಪಟ್ಟಣ ಅಥವಾ ಹಳ್ಳಿಯಲ್ಲಿ ವಿವಿಧ ಸಾರಿಗೆ ಸಾಗಾಣಿಕೆಗಳನ್ನು ಬಳಸಲು ಎಷ್ಟು ಸಮರ್ಥ ಶಕ್ತಿಯನ್ನು ಬಳಸಬೇಕು, ಇದರ ಸಮರ್ಥನೆಯನ್ನು ಅಭ್ಯಸಿಸಬೇಕು.
  11. ಶಕ್ತಿಯ ಶೇಖರಣೆ ಮತ್ತು ಬಹಳಕಾಲ ಉಳಿಯುವಿಕೆ, ನಾವು ಶಕ್ತಿಯನ್ನು ಬೇರೆ ಬೇರೆ ಉದ್ದೇಶಕ್ಕೆ ಬ್ಯಾಟರಿಗಳಲ್ಲಿ ಶೇಖರಣೆ ಮಾಡಬೇಕಾಗುತ್ತದೆ. ಇದು ಎಷ್ಟರೆ ಮಟ್ಟಿಗೆ ಉಳಿಯಬಲ್ಲದು ಮತ್ತು ಈ ರೀತಿಯ ಬ್ಯಾಟರಿಗಳ ಶೇಖರಣಾ ಸಾಮರ್ಥ್ಯದ ಬಗ್ಗೆ ಒಂದು ಅಧ್ಯಯನವನ್ನು ಮಾಡಬೇಕು.
  12. ಶಕ್ತಿಯಮೋಲು: ಶಕ್ತಿಯಮೋಲು ಎಲ್ಲಾ ಕಡೆಯೂ ಮತ್ತು ಎಲ್ಲಾ ಹಂತದಲ್ಲಿ ಆಗುತ್ತಿರುತ್ತದೆ. ಶಕ್ತಿಯಮೋಲು ಆಗುತ್ತಿರುವ ಬೇರೆಬೇರೆ ಸ್ಥಳಗಳನ್ನು ಮುಡುಕುವುದು ಇದು ಒಂದು ಉತ್ತಮ ಅಧ್ಯಯನ.
  13. ಶಕ್ತಿ ಬಹಳಕಾಲ ಉಳಿಯಬೇಕಾದರೆ ಅದರ ದೋರಣಿಗಳು ಮತ್ತು ಪರಿಣಾಮಗಳನ್ನು ಸರ್ಕಾರವು ಶಕ್ತಿಯ ಉಪಯೋಗದ ಬಗ್ಗೆ ಬೇರೆಬೇರೆ ಕಾನೂನುಗಳನ್ನು ಜರುಗಿಸುತ್ತದೆ, ಅಂದರೆ ವಿದ್ಯುಚ್ಛಕ್ತಿಯ ದರವನ್ನು ಜಾಸ್ತಿ ಮಾಡುವುದು, ಈ ರೀತಿಯ ಕಾನೂನಿನ ಪರಿಣಾಮಗಳಿಂದ ಶಕ್ತಿಯ ಉಪಯೋಗದ ಮೇಲಾಗುವ ಪ್ರಭಾವವನ್ನು ಚರ್ಚಿಸುವುದು.
  14. ಸೌರಶಕ್ತಿಯ ಉಪಕರಣವನ್ನು ಉಪಯೋಗಿಸಿಕೊಂಡು ಅತಿಹೆಚ್ಚಿನ ಶಕ್ತಿಯನ್ನು ಹೇಗೆ ಪಡೆಯುವುದು ಎನ್ನುವುದು ಲೆಕ್ಕಾಕಾರಿ. ಅಲ್ಲದೆ, ಉಪಕರಣವನ್ನು ಸೌರಶಕ್ತಿಯ ವಿಭಿನ್ನ ಹೋನಕ್ಕಳವಡಿಸಿದಾಗ ಬರುವ ಶಕ್ತಿಯನ್ನು ತೋರಿಸಿ.
  15. ವಿಭಿನ್ನ ಸಾವಯವ ವಸ್ತುಗಳಿಂದ ಹೋರಸೂಸುವ ಅನಿಲದ ಪ್ರಮಾಣವನ್ನು ಅಳತೆ ಮಾಡಿ (ಬೇರೆನೇ, ಕೊಳೆತ ತರಕಾರಿ, ಕೊಳೆತ ಆಹಾರ, ಮರಸಭೆತ್ವಾಜ್ಞ ಇತ್ಯಾದಿ).
  16. ಹಳ್ಳಿಯ ಪರಿಸರಕ್ಕೆ ಜಾನುವಾರುಗಳ ಎಳೆತ ದಿಂದ ಎಷ್ಟು ಶಕ್ತಿ ಬಿಡುಗಡೆ ಆಗುತ್ತದೆ ಎನ್ನುವುದನ್ನು ಲೆಕ್ಕಾಕಾರಿ.
  17. ಬೇರೆನೇ ಇಂಧನದಿಂದ ಬರುವ ಶಕ್ತಿಗೆ ಪ್ರತಿಯಾಗಿ, ಸಮನಾದ ಪ್ರತಿ ಇಂಧನಗಳ ಶಕ್ತಿಯನ್ನು ಲೆಕ್ಕಾಕಾರಿ.
  18. ನೀರನ್ನು ಕುದಿಸಲು/ಒಂದು ಮೀತಿಯ ಆಹಾರವನ್ನು ಬೇಯಿಸಲು ವಿಭಿನ್ನ ರೀತಿಯ ಪಾತ್ರೆಗಳನ್ನು ಉಪಯೋಗಿಸಿದಾಗ, ಪ್ರತಿ ಪಾತ್ರೆಗೆ ಎಷ್ಟು ಇಂಧನ ಬೇಕಾಗುತ್ತದೆ ಮತ್ತು ಯಾವ ಪಾತ್ರೆಯು ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಅಭ್ಯಸಿಸಿ.
  19. ಒಂದು ತೋಟವನ್ನು ಮೋಷಿಸಲು ಎಷ್ಟು ವಿಧವಾದ ಶಕ್ತಿಯ ವ್ಯವಸ್ಥೆಗಳು ಬೇಕು ಮತ್ತು ಅವುಗಳ ಪಾತ್ರವನ್ನು ವಿವರಿಸಿ.
  20. ಒಂದು ಹಸಿರು ಕಟ್ಟಡವನ್ನು ಅಭಿವೃದ್ಧಿ ಪಡಿಸಲು, ಸಂಬಂಧಪಟ್ಟ ವಿವಿಧ ಶಕ್ತಿಯ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ.
  21. ಬಹಳ ಕಾಲ ಉಳಿಯುವಿಕೆ ಮತ್ತು ಆಹಾರ ತಯಾರಿಕೆ. ಶಕ್ತಿಯ ಉಪಯೋಗ ಮತ್ತು ಶಕ್ತಿಯ ವ್ಯವಸ್ಥೆಯನ್ನು ಹೇಗೆ ಆಹಾರ ತಯಾರಿಕೆಯ ವಿಧಾನದಲ್ಲಿ ಕೊಡುಗೆಯನ್ನು ನೀಡುತ್ತದೆ ಎಂಬುದರ ಹೋಲಿಕೆ ಹೊಡಿ.
  22. ಹಳ್ಳಿಗಳಲ್ಲಿನ ತೆರೆದ ಒಲೆಗಳ ಶಕ್ತಿ ಸಾಮರ್ಥ್ಯ ಮೌಲ್ಯಮಾಪನ, ಕಟ್ಟಿಗೆ ಸಂಪನ್ಮೂಲಗಳ ಲಭ್ಯತೆ ಮತ್ತು ಬಹುದಿನ ಉಳಿಯುವ ಆಧಾರದ ಮೇಲೆ ಹಳ್ಳಿಯ ಯಶಸ್ವಿನ ಮಟ್ಟವನ್ನು ಅಳೆಯಿರಿ.
  23. ಹಳ್ಳಿಗಳಲ್ಲಿನ ಬಹಳಕಾಲ ಉಳಿಯುವ ಶಕ್ತಿಯ ಪರಿವರ್ತನ ವ್ಯವಸ್ಥೆ, ಶಕ್ತಿಯನ್ನು ಪರಿವರ್ತಿಸುವ ಉಪಕರಣದ ಆಗತ್ಯದ ಜೊತೆಗೆ ಕೆಲಸದ ಉತ್ಪಾದನೆ ಮತ್ತು ಕ್ಷೀಣಿಸುತ್ತಿರುವ ರೀತಿ ಮತ್ತು ಯಶಸ್ವಿನ ಮಟ್ಟ ಹಾಗೂ ಅಭಿವೃದ್ಧಿಯ ಜೊತೆಗೆ ಬಹುದಿನ ಉಳಿಯುವ ಶಕ್ತಿಸಾಮರ್ಥ್ಯಗಳ ಯೋಜನೆಯ ಬಗ್ಗೆ ಅಭ್ಯಸಿಸಿ.
  24. ಶಕ್ತಿಯ ರಕ್ಷಣೆ ಮತ್ತು ಉಸ್ತುವಾರಿಯನ್ನು ನೋಡಿಕೊಳ್ಳುವುದು ಹಾಗೂ ವಿಭಿನ್ನ ಶೈಕ್ಷಿಕರಣ ವ್ಯವಸ್ಥೆ ಮತ್ತು ಅವುಗಳ ಪಾತ್ರದ ಬಗ್ಗೆ ಅಧ್ಯಯನ ಮಾಡಿ.
  25. ಕೊರಡಿಯ ಉಷ್ಣತೆಯನ್ನು ಕಾಪಾಡುವುದು, ಬೇರೆಬೇರೆ ಮೇಲ್ಬಾಂಧಣೆಯಿಂದ ಕಟ್ಟಡಗಳ ಒಳಗಡೆಯ ಉಷ್ಣತೆಯನ್ನು ದಾಖಲಿಸುವುದು ಮತ್ತು ವಿಶೇಷಿಸುವುದು.
  26. ಕಲ್ಲಿದ್ದಲು ಉತ್ಪಾದನೆ, ವಿಭಿನ್ನ ಜೈವಿಕರಾಶಿಯ ಸಾಮರ್ಥ್ಯ ಮತ್ತು ಅದರ ಪಾತ್ರ ಹಾಗೂ ಹಳ್ಳಿಯಲ್ಲಿನ ಶಕ್ತಿಯ ಲಭ್ಯತೆ



- ಮತ್ತು ಬಹುದಿನ ಉಳಿಯುವಂತೆ ಶಕ್ತಿ- ಇವುಗಳನ್ನು ಅಭ್ಯಸಿಸಬೇಕು.
27. ಹೊಸತನದ ಶಕ್ತಿ, ಸಾಮಧ್ಯ ಸ್ವರ್ವ (ಒಲೆ)ಗಳನ್ನು ಉಪಯೋಗಿಸುವುದು ಮತ್ತು ಹಳ್ಳಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಜ್ಯೋತಿಕರಾಶಿಯನ್ನು ಸಂಪನ್ಯೂಲ ವಸ್ತುವನ್ನಾಗಿ ಉಪಯೋಗಿಸಿಕೊಂಡು ಅಡುಗೆಗೆ ಬಹುಕಾಲ ಉಳಿಯುವಂತೆ ಮಾಡಬೇಕು.
28. ಸಮಾಹ ಕ್ರಿಯಾಶಕ್ತಿಯಿಂದ ಇಂಗಾಲವನ್ನು ಬೇರೆಡಿಸುವುದು.
29. ಪ್ರಭಾವಶಕ್ತಿಯ ಲಭ್ಯತೆಯು, ಜನರ ಜೀವನ ಶೈಲಿಯ ಬದಲಾವಣೆಯ ಅನ್ವೇಷಣೆ.
30. ಸಾಂಪ್ರದಾಯಿಕ ಅಭ್ಯಾಸವಾದ ಹಿತಲಿನಲ್ಲಿ ಬೆಳೆಸುವ ಮರಗಳನ್ನು ಕಾಪಾಡುವುದು.
31. ಪ್ರಜಾಪೂರಕವಾಗಿ ಶಕ್ತಿಯ ಉಪಯೋಗವನ್ನು ಕೌಟಿಂಬಿಕವಾಗಿ ಕಡಿಮೆ ಮಾಡುವುದು ಮತ್ತು ಜನಗಳಲ್ಲಿ ಶಕ್ತಿಯ ಬಳಕೆಯ ಬಗ್ಗೆ ಜಾಗರೂಕತೆಯನ್ನು ಮೂಡಿಸುವುದು. ಇದನ್ನು ಪ್ರಾಯೋಗಿಕವಾಗಿ ಅಭ್ಯಸಿಸುವುದು.
32. ಶಕ್ತಿಯ ಪರಿವರ್ತನ ಪದ್ಧತಿಯಿಂದ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು.
33. ಶಕ್ತಿ ಮತ್ತು ಬೇಕಾಗಿರುವ, ಸಂಪನ್ಯೂಲಗಳನ್ನು ಅಭ್ಯಸಿಸುವುದು.
34. ಜ್ಯೋತಿಕ ವೈವಿಧ್ಯತೆ ಮತ್ತು ಶಕ್ತಿ.
35. ವ್ಯಾಯಾಮದಿಂದ ಉತ್ತಮ ಆರೋಗ್ಯವನ್ನು ಪಡೆಯಲು ಮೌಲ್ಯಾಧಾರಿತ ಶಕ್ತಿಯನ್ನು ಲೆಕ್ಕಾಹಾಕುವುದು.
36. ಶಕ್ತಿಯು ಹೋಲಾಗದಂತೆ ಉಸ್ತುವಾರಿ ವಹಿಸಿ ಇತರರ ಮನಸ್ಸಿನ ಮೇಲೆ ಪರಿಣಾಮ ಬೀರುವುದು. (ಪ್ರಭಾವ).
37. ಆಹಾರ ಮತ್ತು ಶಕ್ತಿಯ ಹಂಚಿಕೆ ಪ್ರಭಾವ.
38. ಸೌರಶಕ್ತಿಯನ್ನು ಹೊಸ ವಿಧಾನದಿಂದ ಉಪಯೋಗಿಸುವುದು.
39. ಸಮರ್ಥಶಕ್ತಿ ಮತ್ತು ಸ್ವರ್ವ(stove)ಗೆ ಇರುವ ಸಂಬಂಧ - ಹೊಸ ಯೋಜನೆ.
40. ಶಕ್ತಿಯ ಬಳಕೆಯ ಬಗ್ಗೆ ಹೊಸತನ ಮೂಡಿಸುವುದು ಮತ್ತು ಗ್ರಹದ (ಭೂಮಿಯ) ಸಂರಕ್ಷಣೆ.
41. ಪರಿಸರದ ಮೇಲೆ ದೊಡ್ಡ ಗಾತ್ರದ ಶಕ್ತಿ ಸಾಫರಗಳ (Power Plants) ಪ್ರಭಾವ.
42. ಸ್ಥಳೀಯ ಶಕ್ತಿ ಪರಿಶೀಲನೆ, ಮತ್ತು ಪ್ರಾಣಿಗಳ ಸಂಖ್ಯೆಯ ಚಿಂತನೆ.
43. ಸಾಮಾಜಿಕ ರಚನೆ, ಲಿಂಗ-ಹೆಂಗಸು, ಗಂಡಸು, ಶಿಕ್ಷಣ ಮತ್ತು ಶಕ್ತಿ ಸಂರಕ್ಷಣೆ ಮತ್ತು ಸಂಗ್ರಹಣೆ.
44. ಕಟ್ಟಿಗೆ, ಉರವಲಿಂದ ಹೋಲಾದ ವಸ್ತುವನ್ನು ಸುಡಲು, ಏನಾದರೂ ಒಪ್ಪಂದವಿದೆಯೇ?
45. ಪವನಶಕ್ತಿಯ ಉತ್ಪನ್ನದ ಮೌಲ್ಯಮಾಪನ.
46. ವ್ಯವಸಾಯಕ್ಕೆ ಪ್ರಾಣಿಗಳನ್ನು (ಎತ್ತಗಳು) ಉಪಯೋಗಿಸುವುದಕ್ಕೂ ಮತ್ತು ಯಂತ್ರಗಳನ್ನು (tractor) ಉಪಯೋಗಿಸುವುದಕ್ಕೂ ಇರುವ ಹೋಲಿಕೆಯನ್ನು ಅಧ್ಯಯನ ಮಾಡಿ.
47. ಸೌರ ಕುಕ್ಕರ್ (Solar cooker)ನ್ನು ಯಾವಾಗ? ಮತ್ತು ಏಕೆ? ಉಪಯೋಗಿಸುತ್ತೇವೆ.
48. ವಿದ್ಯುತ್ಕಷ್ಟಿಯನ್ನು ಉಳಿಸುವ ಪದ್ಧತಿ.
49. ನಿಮ್ಮ ಕ್ಷೇತ್ರದಲ್ಲಿ ಒಂಥೇಚ್ಚಾಗಿ ಹೈಡ್ರೋ-ಎಲೆಕ್ಟ್ರಿಕ್ (ಜಲವಿದ್ಯುತ್) ಅಭ್ಯಾಸ.

## ಉಪ ವಿಷಯ-4

# ಆರೋಗ್ಯ, ಸ್ವಜ್ಞತೆ ಮತ್ತು ಪೋಷಣ ಮೇಲ್ಮೈಟ್‌ಕ್ಷೇತ್ರ ಸಾಮಾನ್ಯ ಜ್ಞಾನದ ಚರ್ಚೆಯ ವಿಷಯ ಎನಿಸಬಹುದು. ಆದರೆ ಇಂದಿನ ಮತ್ತು ನಾಳೆಯ ಮಕ್ಕಳು, ಭೂಮಿಯ ಭವಿಷ್ಯ, ಸುಸ್ಥಿರ ಅಭಿವೃದ್ಧಿ ಮತ್ತು ಎಲ್ಲಿಡೆ ಸುಖಿಮಯ ಜೀವನಕ್ಕೆ ಆರೋಗ್ಯ, ಸ್ವಜ್ಞತೆ ಮತ್ತು ಪೋಷಣಗಳೇ ಕೇಂದ್ರಬಿಂದು. ಆದರೂ ಇಂದು ಮಕ್ಕಳು ಮತ್ತು ಯುವಜನರ ವಿಷಯಗಳು ಸಾಮಾನ್ಯವಾಗಿ ಸಾಮಾಜಿಕ ವಿಷಯಗಳು ಎಂದು ಲಘುವಾಗಿಯೇ ಪರಿಗಳಿತವಾಗಿವೆ. ಆದರೆ ಆರೋಗ್ಯ, ಸ್ವಜ್ಞತೆ ಮತ್ತು ಪೋಷಣ ವಿಷಯಗಳು ಸುಸ್ಥಿರ ಅಭಿವೃದ್ಧಿ ಮತ್ತು ಸಮೃದ್ಧತೆಯ ಹಂಚಿಕೆಗೆ ಬಹಳ ಮುಖ್ಯವಾಗಿವೆ. ಸುರಕ್ಷಿತ ಸೈರ್ಕಿರ್ಕಿಕ ಪರಿಸರ, ಹೆಚ್ಚಿನ ಸುಸ್ಥಿರ ಮತ್ತು ಸುರಕ್ಷಿತ ಸಮಾಜಗಳಿಗೆ ಅನಿವಾರ್ಯವಾಗಿ ಬೇಕೇ ಬೇಕಾಗಿವೆ. ಈ ವಿಷಯಗಳನ್ನು ನಗರ್ಜ್ಞ ಎಂದು ಕೊಂಡರೆ ತೊಂದರೆಯಾಗುತ್ತದೆ. ಜೊತೆಗೆ ಭೂಮಿಯ ರಕ್ಷಣೆಯ ಸರಿಯಾಗಿ ಸಾಧ್ಯವಾಗುವುದಿಲ್ಲ.

ಮಕ್ಕಳು ಮತ್ತು ಯುವಜನರು ನಾಳಿನ ಜಗತ್ತನ್ನು ರೂಪಿಸುತ್ತಾರೆ ಮತ್ತು ಹಾಗೆಯೇ ತಮ್ಮ ಸುತ್ತಮುತ್ತಲಿನ ಜಗತ್ತಿನಿಂದ ಅವರು ರೂಪಗೊಳ್ಳುತ್ತಾರೆ. ಒಂದು ಮಗುವಿಗೆ ಸರಿಯಾದ ಪೋಷಣ ಸಿಗದಿದ್ದರೆ ಆರೋಗ್ಯ ಜೆನ್ಯಾಗಿರುವುದಿಲ್ಲ. ಆದರ ದೇಹ ಮತ್ತು ಮನಸ್ಸಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಅದಕ್ಕೆ ಸರಿಯಾಗಿ ಶಾಲೆಗೆ ಹೋಗಲು ಆಗುವುದಿಲ್ಲ ಮತ್ತು ಗುಣಮಟ್ಟದ ಶೀಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಮನಸ್ಸಿಗೆ ಆಧಿಕಾರಿ ಶಾಲೆಯಲ್ಲಿ ಅದಕ್ಕೆ ಸುರಕ್ಷಿತ ಭಾವನೆ ಬರುವುದಿಲ್ಲ. ಮುಂದೆ ಬೆಳೆದು ಅದು ಜವಾಬ್ದಾರಿಯತ ಪ್ರಜ್ಞ, ಉತ್ತಮ ಪೋಷಕ, ಉದ್ಯೋಗಿ, ಉದ್ಯಮಿ ಅಧಿಕಾರಿಯಾಗಿ ಬಳಸುತ್ತಿರುತ್ತದೆ. ಇದರಿಂದ ಮಗುವಿಗೆ ಅದರ ಹಕ್ಕುಗಳು ಸರಿಯಾಗಿ ದೊರಕುವುದಿಲ್ಲ.

## ಸುಸ್ಥಿರ ಬೆಳವಣಿಗೆ

2015ರ ನಂತರದ ಬೆಳವಣಿಗೆಯ ಕಾರ್ಯಸೂಚಿಯ ಮುಖ್ಯ ಕಲ್ಪನೆಯೇ ಸುಸ್ಥಿರ ಬೆಳವಣಿಗೆ. ಇದು ಪರಿಸರಕ್ಕೆ ಸಂಬಂಧಿಸಿದ, ಸಾಮಾಜಿಕ, ಆರ್ಥಿಕ ಮತ್ತು ಆಡಳಿತಕ್ಕೆ ಸಂಬಂಧಿಸಿದ ಸಂಕೀರ್ಣ ಸಮಸ್ಯೆಗಳು ಮಕ್ಕಳನ್ನು ನೇರವಾಗಿ ಮತ್ತು ಅಸಮ ಪ್ರಮಾಣದಲ್ಲಿ ಹೇಗೆ ಪ್ರಭಾವಿಸುತ್ತವೆ ಎಂಬುದಕ್ಕೆ ಸಮಗ್ರ ಪ್ರತಿಕ್ರಿಯೆ ನೀಡುತ್ತದೆ. ಸಮರ್ಪಕ ಗಮನ, ಬಂಡವಾಳ ಮತ್ತು ವಿನೋದನೆಯಿಂದ

ಈಗಷ್ಟೇ ರೂಪಗೊಳ್ಳುತ್ತಿರುವ 2015ರ ನಂತರದ ಬೆಳವಣಿಗೆಯ ಕಾರ್ಯಸೂಚಿಯು “ಎಲ್ಲಾ ಮಕ್ಕಳಿಗೆ ಸೂಕ್ತವಾದ ಪ್ರಪಂಚ” ಎನ್ನ ನಿರ್ಮಾಣ ಅಭಿವೃದ್ಧಿ ಸುವರ್ಣಾವಾಕ್ಯವೊಂದನ್ನು ಒದಗಿಸಿದೆ.

ಮಕ್ಕಳು ಮತ್ತು ಸುಸ್ಥಿರ ಬೆಳವಣಿಗೆ ಒಂದಕ್ಕೊಂದು ಅಶ್ಯಂತ ಮೂರಕವಾದ ವಿಷಯಗಳಾಗಿವೆ. ಸುಸ್ಥಿರ ಬೆಳವಣಿಗೆಯಲ್ಲಿ ಮಕ್ಕಳ ಹಕ್ಕುಗಳು ಪ್ರಮುಖ ಸ್ಥಾನ ಪಡೆದಿವೆ. ಜೊತೆಗೆ ಮಕ್ಕಳ ಹಕ್ಕುಗಳಿಗೆ ಸಾಕಷ್ಟು ಮಹತ್ವವನ್ನೂ ನೀಡಲಾಗಿದೆ. ಮಕ್ಕಳ ಹಕ್ಕುಗಳು ದೀರ್ಘಕಾಲೀನ ಸಮಾನ ಬೆಳವಣಿಗೆ ಪ್ರತ್ಯೇಕಿಸಿ ಅತ್ಯೇ ಅಗತ್ಯ. ಇಂದಿನ ಜಗತ್ತಿಗೆ ಮತ್ತು ಮುಂದಿನ ಪೀಠಿಗಳಿಗೆ ಅಭಿವೃದ್ಧಿಗಾಗಿ ಸಮರ್ಥೋಲನ ಸಾಧಿಸಲು ಈ ಕೆಳಕಂಡ ಮೂರು ಅಂಶಗಳ ಮೇಲೆ ಆಧಾರಿತವಾಗಿವೆ:

1. ಸುರಕ್ಷಿತ ಅಭಿವೃದ್ಧಿಯ ಸುರಕ್ಷಿತ, ಆರೋಗ್ಯವಂತ ಮತ್ತು ಸುಶಿಲಿತ ಮಕ್ಕಳಿಂದ ಆರಂಭವಾಗುತ್ತದೆ.
2. ಸುರಕ್ಷಿತ ಮತ್ತು ಸುಸ್ಥಿರ ಸಮಾಜ ಮಕ್ಕಳಿಗೆ ಅಶ್ಯಗತ್ತು.
3. ನಮಗೆ ಬೇಕಾಗಿರುವ ಸುಸ್ಥಿರ ಭವಿಷ್ಯಕ್ಕೆ ಮಕ್ಕಳ ದನಿ, ಆಯ್ದೆಗಳು ಮತ್ತು ಸಹಭಾಗಿತ್ವಗಳನ್ನು ನಿರ್ಣಾಯಕ.

## ಮಕ್ಕಳ ಸುಸ್ಥಿರ ಅಭಿವೃದ್ಧಿಯ ಕೇಂದ್ರಬಿಂದು

ಸಾಮಾನ್ಯವಾಗಿ ಜನರು, ವಿಶೇಷವಾಗಿ ಮಕ್ಕಳು ಸುಸ್ಥಿರ ಅಭಿವೃದ್ಧಿಯ ಕೇಂದ್ರಬಿಂದುವಾಗಿದ್ದಾರೆ. ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿಗೆ ಒತ್ತು ನೀಡಿರುವ ಪೀಠಿಗಿಂತರ ಆರೋಗ್ಯ, ಆದಾಯ ಗಳಿಕೆ, ಉತ್ಪಾದಕತೆ ಮತ್ತು ಸಾಮಾಜಿಕ ತತ್ವರ್ತೀಗಳು ವ್ಯೇಯಕ್ಕೆ ಸೌಖ್ಯಕ್ಕೂ ಅಶ್ಯಗತ್ತು. ಆಹಾರಬೆಳೆಗಳನ್ನು ಉತ್ಪಾದಿಸಲು ಮತ್ತು ಮಾರಲು ಜನರಿಗೆ ಇರುವ ಆಯ್ದೆಗಳು, ಬದಲಾವಣೆ, ಕುಟುಂಬಗಳ ಆಹಾರ ಸೇವನೆ, ಅಪೋಷ್ಟಿಕರ್ತೆಗೆ ಒಳಗಾಗುವಂತಹವರಿಗೆ (ನಿರ್ದಿಷ್ಟವಾಗಿ ಶಾಯಂದಿರು ಮತ್ತು ಶಿಶುಗಳು) ದೊರಕುವ ಆರ್ಥಿಕ ಇವೆಲ್ಲವೂ ಸುಸ್ಥಿರ ಅಭಿವೃದ್ಧಿಯ ಗುರಿಗಳ ಯಶಸ್ವಿ ಮತ್ತು ವ್ಯಾಖ್ಯಾತೆಗೆ ನೇರವಾಗಿ ಸಂಬಂಧಪಟ್ಟಿವೆ.

ಈ ತಿಳಿವಳಿಕೆಯನ್ನು ಪ್ರತಿನಿಧಿಸುವಂತೆ 2012ರಲ್ಲಿ ವಿಶ್ವ ಆರೋಗ್ಯ ಸಚಿವ ತಾಯಿ, ಶಿಶು ಮತ್ತು ಬೆಳವಣಿಗೆ ಮಕ್ಕಳ ಪೋಷಣಗಾಗಿ ಸಮಗ್ರ ಅನುಷ್ಠಾನ ಯೋಜನೆಯಿಂದನ್ನು ಸಾರ್ವಜನಿಕ



ಆರೋಗ್ಯ ಪ್ರಸ್ತುತತೆಯ ಆಧಾರದ ಮೇಲೆ ಆರು ಗುರಿಗಳನ್ನು ಅನುಮೋದಿಸಿದೆ. ಅವುಗಳೆಂದರೆ ಮಕ್ಕಳಲ್ಲಿ ಕುಬ್ಜತೆ, ಸಂತಾನ ಪಡೆಯಲು ಅರ್ಥವಾಗಿರುವ ಮಹಿಳೆಯರಲ್ಲಿ ಅನೀಮಿಯಾ, ಹುಟ್ಟಿದಾಗ ಮಕ್ಕಳಲ್ಲಿ ಕಡಿಮೆ ತೊಕ, ಭಾಲ್ಯದ ಬೊಜ್ಜು, ಮಕ್ಕಳ ಬೆಳೆಯುವ ಸಮಯದಲ್ಲಿ ಸರಿಯಾದ ತೊಕವಿಲ್ಲದೇ ಇರುವುದು ಮತ್ತು ಮಕ್ಕಳಿಗೆ ಹುಟ್ಟಿದ ಆರು ತಿಂಗಳಿಗಳ ತನಕ ವಿಶೇಷ ಸ್ನಾಪಾನ (ಡಿ ಬಿನಿಸ್ 2013). ಇವುಗಳಲ್ಲಿ ಪ್ರತಿಯೊಂದು ಗುರಿಯೂ ಒಂದೊಂದು ಸವಾಲಾಗಿದೆ. ವಿಶ್ವದ ಬಹುತೇಕ ಸರ್ಕಾರಗಳಿಗೆ ಈ ಸವಾಲುಗಳನ್ನು ಪರಿಹರಿಸುವುದು ಕಷ್ಟಕರವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಸವಾಲುಗಳು ಅಭಿವೃದ್ಧಿಯನ್ನು ಸಾಧಿಸಲು ಗಣನೀಯ ಅಡ್ಡಿಯನ್ನುಂಟು ಮಾಡುತ್ತಿವೆ. 2013ರ ಮಾಹಿತಿಯಂತೆ ವಿಶ್ವದಲ್ಲಿ ಇದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 161 ದಶಲಕ್ಷ ಮಕ್ಕಳು ಅವರ ವಯಸ್ಸಿಗೆ ಇರಬೇಕಾದಪ್ಪು ಎತ್ತರವಿಲ್ಲ. ಅತಿ ಕುಳ್ಳರಾಗಿದ್ದಾರೆ. ಕನಿಷ್ಠ 51 ದಶಲಕ್ಷ ಮಕ್ಕಳು ಅತಿ ಅರ್ಥವಾ ಮಧ್ಯಮ ಪ್ರಮಾಣದಲ್ಲಿ ಅವರ ಎತ್ತರಕ್ಕೆ ಸೂಕ್ತವಾಗಿ ಇರಬೇಕಾದಪ್ಪು ತೊಕವಿಲ್ಲ. ಅತಿ ಕಡಿಮೆ ತೊಕವಿದ್ದಾರೆ (ಬಳ್ಕೆ 2013, ಯೂನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ 2014). ಇದರ ಜೊತೆಗೆ ಹಲವು ನೂರು ಹೊಟ್ಟಿಂತರ ಮಕ್ಕಳು ಮತ್ತು ವಯಸ್ಕರು ಒಂದಲ್ಲಾ ಒಂದು ಅರ್ಥವಾ ಹೆಚ್ಚು ಜೀವಸ್ಥಾಪ್ತಿ ಅರ್ಥವಾ ಖನಿಜದ ಹೊರತೆಯಿಂದ ಬಳಲುತ್ತಿದ್ದಾರೆ. ಇದು ಹಲವರಲ್ಲಿ ಅನೀಮಿಯಾಗೆ ಕಾರಣವಾಗಬಹುದು. ಅಂಥತ್ತು ಅರಿವಿನ ಕೊರತೆ, ಅನೇಕ ರೋಗಗಳಿಗೆ ತುತ್ತಾಗುವ ಸ್ಥಿತಿ ಮತ್ತು ಹೆಚ್ಚಾಗಿ ಸಾಯಲು ಕಾರಣವಾದ ಒಂದು ಅರ್ಥವಾ ಹೆಚ್ಚು ವಿಟಮಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಸಾರ್ವಜನಿಕ ಮತ್ತು ಶಾಸಗಿ ಬಂಡವಾಳ ತೊಡಗಿಸಿ ಅನೇಕ ಪ್ರಯತ್ನಗಳನ್ನು ಮಾಡಬೇಕಾಗಿದೆ. ಜೊತೆಗೆ ಅಭಿವೃದ್ಧಿಗೆ ಬಧಕೆಯನ್ನು ತೋರಬೇಕಾಗಿದೆ. ಇದರ ಜೊತೆಜೊತೆಗೇ ಹುಟ್ಟಿವಾಗ ಮಕ್ಕಳು ಕಡಿಮೆ ತೊಕ ಇರುವುದನ್ನು ತಪ್ಪಿಸಲು, ಅಪೋಷ್ಟಿಕೆಯಿಂದ ಅವರನ್ನು ಪಾರು ಮಾಡಲು ಮತ್ತು ವಿಶೇಷವಾಗಿ ಮಕ್ಕಳಿಗೆ ಎದೆಹಾಲೂಡಿಸುವುದನ್ನು ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಮುಂದೆ ಬೆಳವಣಿಗೆ, ಆರೋಗ್ಯ ಮತ್ತು ಉತ್ಪಾದಕತೆಯನ್ನು ವೃದ್ಧಿಸಲು ಕ್ರಮಗಳನ್ನು ಕೈಗೊಂಡಾಗ ಮಕ್ಕಳಲ್ಲಿ ಆರಂಭಿಕ ಪೋಷಣೆಯನ್ನು ಉತ್ತೇಜಿಸಲು ಇವೆಲ್ಲಾ ಅಗತ್ಯವಾದ ಕ್ರಮಗಳಾಗಿವೆ.

ಜನರಿಗೆ ಉತ್ತಮ ಪೋಷಣೆ ದೊರಕಿದರೆ ಅವರ ಆದಾಯ ಹೆಚ್ಚಾಗುತ್ತದೆ. ಅವರ ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇವೆಲ್ಲದರ ಫಲವಾಗಿ ಸೂಳಲ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಉಂಟಾಗುತ್ತದೆ. ಅಪೋಷ್ಟಿಕೆ (ನ್ಯಾನ್ ಪೋಷಣೆಯ ಹಲವು ರೂಪಗಳು, ಅತಿ ತೊಕ ಮತ್ತು ಬೊಜ್ಜು ಸೇರಿದಂತೆ) ವ್ಯಕ್ತಿಗತ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಇದು ರಾಷ್ಟ್ರೀಯ ಅಭಿವೃದ್ಧಿಯ ಮೇಲೆ ಕಪ್ಪು ಚುಕ್ಕೆ ಇದ್ದಂತೆ. ಈ ಅರ್ಥದಲ್ಲಿ ಸುಸ್ಥಿರ ಅಪೋಷ್ಟಿಕೆಯು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲು ಒಂದು ವಿನಾಶಕಾರಿಯಾದ ಆದರೆ ಅದ್ವಯ ತೊಡಕಾಗುತ್ತದೆ.

ವ್ಯಕ್ತಿಗತ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಇದು ರಾಷ್ಟ್ರೀಯ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಈ ಅರ್ಥದಲ್ಲಿ ಅಪೋಷ್ಟಿಕೆಯು ಸುಸ್ಥಿರ ಅಭಿವೃದ್ಧಿಗೆ ಅಡ್ಡಿಯಾಗಿದೆ.

ಆರೋಗ್ಯ ಮತ್ತು ಪೋಷಣೆಗಳ ನಡುವೆ ಇರುವ ಗಟ್ಟಿ ಸಂಬಂಧಗಳನ್ನು ಈಗಳೇ ಸುಸ್ಥಿರವಾಗಿ ದಾಖಿಲಿಸಲಾಗಿದೆ (ವಿಶ್ವ ಬ್ಯಾಂಕ್ 2013). ಉತ್ತಮ ಪೋಷಣೆಯಲ್ಲದೇ ಉತ್ತಮ ಆರೋಗ್ಯವಿರುವುದು ಅಸಾಧ್ಯ. ಆದರೆ ವಸ್ತುಸ್ಥಿತಿ ಏನೆಂದರೆ ಅಪೋಷ್ಟಿಕೆ ಇಂದಿಗೂ ವಿಶ್ವದಲ್ಲಿ ರೋಗಗಳ ಭಾರವನ್ನು ನಿರ್ದಿಷ್ಟಿಸುವ ನಿರ್ಣಯಕ ಅಂಶವಾಗಿದೆ ಮತ್ತು ಈಕಡಾ 45ರಪ್ಪು ಮಕ್ಕಳು ಅಪೋಷ್ಟಿಕೆಯಿಂದರೆ ಸಾಯುತ್ತಿದ್ದಾರೆ (ಬಳ್ಕೆ 2013).

ಹಲವು ರೀತಿಗಳಲ್ಲಿ ಪೋಷಣೆಯು ಜನರು ತಮ್ಮ ಸಂಪರ್ಕ ದೃಷ್ಟಿಕೊಳ್ಳಬೇಕಾದ ಮತ್ತು ಮಾನಸಿಕ ಸಾಮರ್ಥ್ಯವನ್ನು ಸಾಧಿಸಲು ಇರುವ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಪೋಷಣೆ ವ್ಯಕ್ತಿಗತ ಆಹಾರ ಪದ್ಧತಿ ಮತ್ತು ಅವರಗೆ ಅತ್ಯಗತ್ಯವಾದ ಪೋಷಕಾಂಶಗಳಿಗೆ ಸಂಬಂಧಪಟ್ಟಿ ಗುಣಮಟ್ಟದ ಲಕ್ಷಣ. ಇದರ ಆಧಾರದ ಮೇಲೆಯೇ ಬಹುವಿಧ ಅಭಿವೃದ್ಧಿ ಗುರಿಗಳ ಪರಿಣಾಮಕಾರಿತವನ್ನು ಪರೀಕ್ಷಿಸಲಾಗುತ್ತದೆ. ಪೋಷಣೆ ಹಾಗೆ ನೋಡಿದರೆ ಮಾನವರೆಲ್ಲರ ಮೂಲಭೂತ ಹಕ್ಕು. ಉತ್ತಮ ಪೋಷಣೆಯಲ್ಲದೇ ದೇಹ ಮತ್ತು ಮನಸ್ಸಿಗಳು ಸರಿಯಾಗಿ ಕಾರ್ಯನಿರ್ವಹಿಸಲಾರವು. ಹೀಗಾದಾಗ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಅಡಿಪಾಯವನ್ನು ಕಡೆಗೆಂಬಿದಂತಾಗುತ್ತದೆ.

ಪೋಷಣೆಯನ್ನು ಒಟ್ಟಾರೆಯಾಗಿ ಸುಸ್ಥಿರ ಅಭಿವೃದ್ಧಿಗೆ ಮೂರಕ ಮತ್ತು ಪರಿಣಾಮ ಎಂದು ಎರಡೂ ರೀತಿಗಳಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅಪೋಷ್ಟಿಕೆಯ ಪರಿಣಾಮ ಕೇವಲ ನ್ಯಾನ ದೃಷ್ಟಿಕೊಳ್ಳಬೇಕಾಗುತ್ತದೆ. ಅಪೋಷ್ಟಿಕೆಯ ಸಂಬಂಧ ಆರೋಗ್ಯ, ಆರ್ಥಿಕ, ಶಿಕ್ಷಣ, ಸ್ವೇಮರ್ಲ್ಯಾ, ಸಂಪನ್ಮೂಲಗಳ ಲಭ್ಯತೆ, ಮಹಿಳಾ ಸಬಲೀಕರಣ ಹೀಗೆ ಹತ್ತು ಹಲವು ರೀತಿಗಳಲ್ಲಿ ಕಾಣಿಸಿಕೊಳ್ಳತ್ತದೆ. ಅಪೋಷ್ಟಿಕೆಯ ಸಂಬಂಧ ಆರೋಗ್ಯ, ಆರ್ಥಿಕ, ಶಿಕ್ಷಣ, ಸ್ವೇಮರ್ಲ್ಯಾ, ಸಂಪನ್ಮೂಲಗಳ ಲಭ್ಯತೆ, ಮಹಿಳಾ ಸಬಲೀಕರಣ ಹೀಗೆ ಹತ್ತು ಹಲವು ರೀತಿಗಳಲ್ಲಿ ಕಾಣಿಸಿಕೊಳ್ಳತ್ತದೆ. ಜನರಿಗೆ ಉತ್ತಮ ಪೋಷಣೆಯು ದೊರಕಿದರೆ ಅವರ ಆದಾಯ ಹೆಚ್ಚಾಗುತ್ತದೆ. ಅವರ ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇವೆಲ್ಲದರ ಫಲವಾಗಿ ಸೂಳಲ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಯಶಸ್ವಿಯಾಗಿ ಸಾಧಿಸಲು ಒಂದು ವಿನಾಶಕಾರಿಯಾದ ಆದರೆ ಅದ್ವಯ ತೊಡಕಾಗುತ್ತದೆ. ಅಪೋಷ್ಟಿಕೆ (ನ್ಯಾನ್ ಪೋಷಣೆಯ ಹಲವು ರೂಪಗಳು, ಅತಿ ತೊಕ ಮತ್ತು ಬೊಜ್ಜು ಸೇರಿದಂತೆ) ವ್ಯಕ್ತಿಗತ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಇದು ರಾಷ್ಟ್ರೀಯ ಅಭಿವೃದ್ಧಿಯ ಮೇಲೆ ಕಪ್ಪು ಚುಕ್ಕೆ ಇದ್ದಂತೆ. ಈ ಅರ್ಥದಲ್ಲಿ ಸುಸ್ಥಿರ ಅಪೋಷ್ಟಿಕೆಯು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲು ಒಂದು ವಿನಾಶಕಾರಿಯಾದ ಆದರೆ ಅದ್ವಯ ತೊಡಕಾಗುತ್ತದೆ.

ಇಂದು ಅಪೋಷ್ಟಿಕರೆಗೆ ಅನೇಕ ವಿಭಿನ್ನ ರೂಪಗಳಿವೆ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದ್ದ ಜನರ ಉತ್ಪಾದಕತೆಯನ್ನು, ಅಭಿವೃದ್ಧಿಯನ್ನು ಮತ್ತು ಸೌಖ್ಯವನ್ನು ಕುಂಠಿತಗೊಳಿಸುತ್ತವೆ. ವಯಸ್ಸಿಗೆ ತಕ್ಷಿಂತೆ ಶೂಕ ಎಂಬ ಅಂಶವೊಂದೇ ಅಪೋಷ್ಟಿಕರೆಯನ್ನು ಅಳೆಯುವ ಸೂಕ್ತ ಅಥವಾ ಅತ್ಯಾತ್ಮಮ ಮಾನದಂಡ ಅಲ್ಲ ಇಂದು ತೀಳಿದುಬಂದಿದೆ.

ಮೋಷಣೆಯು ಸಾಕಷ್ಟು ಮೋಷಕಾಂಶಗಳ ಲಭ್ಯತೆ (ಅಗತ್ಯಕ್ಕೆ ಸಂಬಂಧಿಸಿದಂತೆ) ಮತ್ತು ಆಹಾರ ಪದ್ಧತಿಯ ಗುಣಮಟ್ಟದೊಂದಿಗೆ ಅಲ್ಪಕಾಲೀನ ಮತ್ತು ದೀರ್ಘಕಾಲೀನವಾಗಿ ಅವಿನಾಭಾವ ಸಂಬಂಧ ಹೊಂದಿದೆ. ಉತ್ಪಾದಕ ಮತ್ತು ಆರೋಗ್ಯಕ್ಕಾಗಿ ಅರ್ಯಕೆ ಮತ್ತು ಇತರ ಕ್ರಿಯೆಗಳು ಅಗತ್ಯ. ಜನರು ಬಹುಕಾಲ ಆರೋಗ್ಯವಂತರಾಗಿ ಬದುಕಬೇಕಾದರೆ ಅವರಿಗೆ ಸದಾಕಾಲ ಉತ್ಪಾದಕ ಮೋಷಣೆ ಬೇಕೇಬೇಕು. ಇದಕ್ಕಾಗಿ ಆರೋಗ್ಯಕರ ಆಹಾರ, ಆಹಾರದ ಆಯಿಗಳ ಬಗ್ಗೆ ಸುಧಾರಿತ ಜ್ಞಾನ, ಆರ್ಥಿಕ, ಹವಾಮಾನ ಮತ್ತು ಮಾನವ ನಿರ್ಮಾತ ಆಫಾತಗಳನ್ನು ಮೀರಿದ ಆಹಾರ ಪದ್ಧತಿಗಳು ಮತ್ತು ಬಳಕೆದಾರರಲ್ಲಿ ಆಹಾರ ಸಂಬಂಧ ರೋಗಗಳು ಕಾಣಿಸಿಕೊಂಡಾಗ ಜಿಷಧಿಪದ್ಧಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಬೇಕಾಗಿದೆ.

ನ್ಯಾನ್ ಮೋಷಣೆ ಮತ್ತು ಬೊಜ್ಜೆನ್ ಎಲ್ಲಾ ರೂಪಗಳ ಪರಿಹಾರವಾದರೆ ಆಗ ಅಕಾಲಿಕ ಸಾವು ಮತ್ತು ಜ್ಞರದ ಭಾರ ತಂತಾನೇ ಇಳಿಯತ್ತದೆ. ಇಂದು ಪ್ರತಿಯೊಂದು ದೇಶವು ಎದುರಸುತ್ತಿರುವ ಉತ್ಪಾದಕತೆಯ ನಷ್ಟ ಮತ್ತು ಏರುತ್ತಿರುವ ಆರೋಗ್ಯ ವಿಚುವೆಚ್ಚಿಗಳು ಕಡಿಮೆಯಾಗುತ್ತವೆ. ಒಬ್ಬ ಮುಹಿಳೆಗಳ ಧರಿಸಿದ ದಿನದಿಂದ ಮಗುವಿಗೆ ಎರಡು ವರ್ಷಗಳಾಗುವ ತನಕದ ಮೊದಲ ಸುಮಾರು ಒಂದು ಸಾವಿರ ದಿನಗಳಲ್ಲಿ ಸೂಕ್ತ ಬಂಡವಾಳ ಹೂಡಿದರೆ ಕೇವಲ ಆ ಮಗುವಿಗಷ್ಟೇ ಅಲ್ಲ ಮುಂದಿನ ಪೀಠಿಗಳಿಗೂ ಆರೋಗ್ಯ ಲಾಭ ಉಂಟಾಗುತ್ತದೆ (ಬ್ಲಾಕ್ 2013).

ವಿಶ್ವ ಮೋಷಣ್ಣ ವರದಿ 2014 ಮಾನವರ ಮೋಷಣೆಯ ಸುಧಾರಣೆ ಸುಸ್ಥಿರ ಅಭಿವೃದ್ಧಿಕಾರಕ ಮತ್ತು ಸುಸ್ಥಿರ ಅಭಿವೃದ್ಧಿ ಸೂಚಕ ಎಂದು ವಾದಿಸಿದೆ. ಈ ತಾಂತ್ರಿಕ ವರದಿಯು ಅಪೋಷ್ಟಿಕರೆಯ ಅನೇಕ ಬಗೆಗಳ ಸಮಸ್ಯೆಗಳು ಹುಟ್ಟಿ-ಸಾವಿನ ಮೇಲೆ ಪರಿಣಾಮ ಬೀರುತ್ತವೆ ಮತ್ತು ಇದು ಹಾಗೆಯೇ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ತೊಡಕಾಗುತ್ತದೆ ಎಂದೂ ಹೇಳಿದೆ. ಇಡೀ ವಿಶ್ವವೇ ಮೋಷಣೆಗೆ ಸಂಬಂಧಿಸಿದಂತೆ ಸಹಸ್ರಮಾನದ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿಲ್ಲ. ಈಗ ನೋಡಿದರೆ 2025ರ ವಿಶ್ವ ಆರೋಗ್ಯ ಸಭೆಗಾಗಿ ಗೊತ್ತು ಮಾಡಿರುವ ಮೋಷಣೆಯ ಆರು ಪ್ರಮುಖ ಗುರಿಗಳನ್ನು ಸಾಧಿಸಲು ಹೊರಟಿರುವ ಪರಿಸರದಲ್ಲಿಯೂ ಇಲ್ಲ. ಹಾಗೆ ನೋಡಿದರೆ ಮೋಷಣ್ಣ ಸಮುದಾಯ ಮತ್ತು ಅದರ

ನೈಸರ್ಗಿಕ ಸಹಾಂಶಗಳಾದ ಆಹಾರ ಭದ್ರತೆ, ಕೃಷಿ, ವಾರ್ಷ, ಲಿಂಗ ಮತ್ತು ಆರೋಗ್ಯ ಸಮುದಾಯಗಳು ಎಲ್ಲವೂ ಸುಸ್ಥಿರ ಅಭಿವೃದ್ಧಿಯ ಚೋಕಟ್ಟಿನಡಿ ಮೋಷಣೆಯನ್ನು ಪ್ರತಿಪಾದಿಸುತ್ತವೆ. ಕೊನೆಗೆ ಸುಸ್ಥಿರ ಅಭಿವೃದ್ಧಿಯೇ ಇದರ ಮೇಲೆ ಆಧಾರಿತವಾಗಿರುತ್ತದೆ.

1970 ಮತ್ತು 2010ರ ನಡುವೆ ಮಹಿಳೆಗಳಲ್ಲಿ ಕುಬ್ಜೆಗೆ ಕಾರಣವಾದ ಅಂಶಗಳನ್ನು ಸ್ಕ್ರೋ ಮತ್ತು ಹ್ಯಾಡ್ರಾಡ್ (2014) ಅಧ್ಯಯನ ಮಾಡಿದರು. ಅಲ್ಲದೇ ಪ್ರತ್ಯೇಕ ಅಧ್ಯಯನ ನಡೆಸಿ ಈ ಪರಿಸ್ಥಿತಿಯ ಬದಲಾವಣೆಗೆ ಸುರಕ್ಷಿತ ನೀರಿನ ಅಧಿಕ ಲಭ್ಯತೆ ಶೇಕಡಾ 25ರಪ್ಪು ಕಾರಣ ಎಂದು ಅಂದಾಜಿಸಿದರು. ಸ್ವಚ್ಛತೆ ಮತ್ತು ಜಲಸಂಬಂಧ ವಿಷಯಗಳು ಉತ್ಪಾದಕ ಮೋಷಣೆಯ ಹಾದಿಯಲ್ಲಿ ಅಡ್ಡಿಗಳಾಗಿವೆ. ಹಾಗೆಯೇ ಮಹಿಳೆಗಳಲ್ಲಿ ಎತ್ತರ ಹೆಚ್ಚಾಗಲು ಸುಧಾರಿತ ನೈಸರ್ಗಿಕ ಶೇಕಡಾ 14 ಎಂದು ತೀಳಿದುಬಂತು.

ಮುಂದೆ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಗೊತ್ತುಮಾಡುವಾಗ ಸ್ವಚ್ಛತೆಯನ್ನು ಒಂದು ಸೂಚಕವನ್ನಾಗಿ ಮಾನ್ಯ ಮಾಡಬೇಕೆಂದು ಇಂದು ಆಕ್ಸ್ನ್ ಎಗ್ನ್ ಸ್ವೆ ಹಂಗರ್ ಸೇರಿದಂತೆ ಸುಮಾರು 90 ಪ್ರಭಾವೀ ಅಂಶರಾಷ್ಟ್ರೀಯ ಸಂಫಂಸ್ಥೆಗಳು ವಿಶ್ವಸಂಸ್ಥೆಯನ್ನು ಒತ್ತಾಯಿಸಿವೆ. ಸ್ವಚ್ಛತೆಯು ವಿಶ್ವ ಮತ್ತು ಅಭಿವೃದ್ಧಿಯಲ್ಲಿ ಒಂದು ನಿರ್ಣಾಯಕ ಅಂಶ ಎಂದು ಒತ್ತಿ ಹೇಳಿವೆ.

**ಸ್ವಚ್ಛತೆ** - ಅದರಲ್ಲಿ ಸಾಬೂನಿನಿಂದ ಕೈತೋಳಿಯುವುದು - ಮಾನವರ ಆರೋಗ್ಯ ಕಾಪಾಡುವಲ್ಲಿ ಬಹುಮುಖ್ಯವಾದದ್ದು ಮತ್ತು ಒಂದು ಸಾರ್ವತ್ರಿಕ ಅಗತ್ಯವಾಗಿದೆ. ಇದು ನ್ಯಾನ್ ಮೋಷಣೆ ವಿರುದ್ಧ ಹೊರಾಡಲು, ಶಿಶು ಮರಣ ತಡೆಗಟ್ಟಲು, ಆಂಟಿಬಿಯಾಟಿಕ್ ಪ್ರತಿರೋಧದಿಂದ ಹೊರಬರಲು, ಶಿಕ್ಷಣ ಪಡೆಯಲು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮೂಲಭೂತ ಅಂಶವಾಗಿದೆ. ಆದ್ದರಿಂದ ಸ್ವಚ್ಛತೆಯು ಇತರ ಅನೇಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಪ್ರಮುಖವಾಗಿದೆ. ಇವೆಲ್ಲವುಗಳ ಮೂಲಕೇ ನಾವು ಲಿಂಗ ಸಮಾನತೆ ಮತ್ತು ಮಾನವ ಹಕ್ಕಿಗಳನ್ನು ಎಲ್ಲರಿಗೂ ಖಾತ್ರಿಗೊಳಿಸಬಹುದು.

ಸದ್ಯಕ್ಕೆ ಸ್ವಚ್ಛತೆಯು ಸುಸ್ಥಿರ ಅಭಿವೃದ್ಧಿಯ ಗುರಿಗಳ ಕರಡಿನಲ್ಲಿ ನೈಸರ್ಗಿಕ ಶೇಕಡೆಯಿಂದಿಗೆ 6.2 ಸಾಫ್ತ್ವಲ್ಯಾವನ್ನು ಕಾಪಾಡುವಲ್ಲಿ ಮತ್ತು ಅಭಿವೃದ್ಧಿಯ ಇತರ ಅನೇಕ ಕ್ಷೇತ್ರಗಳಲ್ಲಿ ಸ್ವಚ್ಛತೆಯ ಮಹತ್ವವನ್ನು ಅರಿತು 90ಕ್ಕೂ ಹೆಚ್ಚಿನ ನಾನಾ ಸಂಫಂಸ್ಥೆಗಳು ಮತ್ತು ಸರ್ಕಾರೀತರ ಸಂಸ್ಥೆಗಳು ವಿಶ್ವಸಂಸ್ಥೆಯನ್ನು ಇದಕ್ಕೆ ಹೆಚ್ಚಿನ ಮಹತ್ವವನ್ನು ಹೊಡಬೇಕು ಮತ್ತು ಸದಸ್ಯರಾಷ್ಟ್ರಗಳಿಗೆ ಈ ಬಗ್ಗೆ ತೀಳಿಹೇಳಬೇಕು ಎಂದು ಒತ್ತಾಯಿಸಿವೆ.

“ಸ್ವಚ್ಛತೆಯನ್ನು ಸುಸ್ಥಿರ ಅಭಿವೃದ್ಧಿಯ ಸೂಚಕಗಳ ಪಟ್ಟಿಯಲ್ಲಿ ಕಡೆಗಳಿಸಿದರೆ ಇದರಿಂದ ವಿಶ್ವದ ಅಭಿವೃದ್ಧಿಯಿಂದ ಲಾಭ



ಪಡೆಯಲಿರುವ ಬಡವರು ಮತ್ತು ಶೋಷಿತರ ಅಭಿವೃದ್ಧಿಗೆ ಮಾರಕವಾಗುತ್ತದೆ.”

ಗ್ಲೋಬಲ್ ಪಬ್ಲಿಕ್-ಪ್ರೈವೇಟ್ ಪಾಟ್‌ರೋಡ್‌ಪ್ರೋಫೆಸ್ ಫಾರ್ ಹ್ಯಾಂಡ್ ವಾಷಿಂಗ್ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ. ಲೀಲಾ ಮ್ಯಾಕ್ ಕೇ ಅವರು “ಸ್ವಚ್ಚತೆಯನ್ನು ಸುಸ್ಥಿರ ಅಭಿವೃದ್ಧಿಯ ಗುರಿಗಳ ಕಡ್ಡಾಯ ಸೂಚಕ ಪಟ್ಟಿಯಲ್ಲಿ ಸೇರಿಸಲು ವಿಫಲರಾದರೆ ವಿಶ್ವದ ನೂರಾರು ಕೋಟಿಯಲ್ಲಿರ ಜನರಿಗೆ ಉತ್ತಮ ಆರೋಗ್ಯ ಶೀಕ್ಷಣ ಮತ್ತು ಆರ್ಥಿಕ ಅವಕಾಶಗಳನ್ನು ದೊರಕಿಸಲು ಇರುವ ಒಂದು ಉತ್ತಮ ಅವಕಾಶವನ್ನು ಕೆಳೆದುಕೊಂಡತೆ. ಇದೊಂದು ಇತಿಹಾಸಿಕ ಸಂದರ್ಭ ಮತ್ತು ಇದನ್ನು ನಾವು ಮೊರಣವಾಗಿ ಬಳಸಿಕೊಳ್ಳಬೇಕು. ಆದ್ದರಿಂದ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎಲ್ಲರೂ ನಮ್ಮ ಮನವಿ ಒಂದೇ. ಈ ಅವಕಾಶವನ್ನು ಬಳಸಿಕೊಳ್ಳಿ. ಸ್ವಚ್ಚತೆಯನ್ನು ಸುಸ್ಥಿರ ಅಭಿವೃದ್ಧಿಯ ಗುರಿಗಳ ಪ್ರಮುಖ ಸೂಚಕವನ್ನಾಗಿ ಮಾಡಿ.”

ಇದರ ಜೊತೆಗೆ ರೋಗಗಳ ನಿಯಂತ್ರಣಕ್ಕೆ ಅತಿ ಮುಖ್ಯವಾಗಿ ಸ್ವಚ್ಚತೆ, ಸ್ವೇಮರ್ಲ್ಯಾ ಮತ್ತು ನೀರು ಬೇಕು. ಡಯರಿಯಿದಿಂದ ಇಂದು ವಿಶ್ವದಲ್ಲಿ ಸಾವಿರಾರು ಮಕ್ಕಳು ಸಾಯುತ್ತಿದ್ದಾರೆ. ಇದಕ್ಕೆ ಸ್ವಚ್ಚತೆ ಇಲ್ಲದೇ ಇರುವುದು ಕಾರಣವಾಗಿದೆ. ರೋಗಗಳ ನಿಯಂತ್ರಣದಲ್ಲಿ ಸ್ವಚ್ಚತೆ ಮತ್ತು ಸ್ವೇಮರ್ಲ್ಯಾ ಬಹುಮುಖ್ಯ ಆದ್ದರಿಂದ ಎಲ್ಲರೂ ಸ್ವಚ್ಚತೆಯ ಮಹತ್ವವನ್ನು ಅರಿಯಬೇಕು.

ಸ್ವಚ್ಚತೆಯಿಂದರೆ ತಕ್ಷಣ ನೇನಪಾಗುವುದು ಸಾಮಾನ್ಯವಾಗಿ ಸಾಬೂನಿನಿಂದ ಕೈ ತೊಳೆಯುವುದು. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಕೈಗಳನ್ನು ಸ್ವಚ್ಚವಾಗಿ ಇಟ್ಟಿಕೊಳ್ಳುವುದು ಬಹುಮುಖ್ಯ. ಇದನ್ನು ಎಲ್ಲರೂ ಒಮ್ಮೆತ್ತಾರೆ. ಸ್ವಚ್ಚವಾಗಿ ಕೈಗಳನ್ನು ತೊಳೆದುಕೊಳ್ಳುವುದು ಡಯರಿಯ ರೋಗ ಬರುವುದನ್ನು ತಡೆಗಟ್ಟಿತ್ತದೆ. ಅನೇಕ ಉಸಿರಾಟ ಮತ್ತು ಜರ್ಮ್ ಸೋಂಕುಗಳನ್ನು ತಡೆಯುತ್ತದೆ. ಪ್ರಕ್ರಿಯೆ ಮತ್ತು ಇತರ ಕಳ್ಳಿನ ಸೋಂಕುಗಳನ್ನು ಇದರಿಂದ ದೂರ ಇಡಬಹುದು. ಹೆಗೆ ಸಮಯದಲ್ಲಿ ಮತ್ತು ನಂತರ ಕೈಗಳನ್ನು ತೊಳೆದುಕೊಂಡು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ಶಿಶುಮರಣವನ್ನು ತಡೆಗಟ್ಟಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಶೌಚಾಲಯಗಳಿಗೆ ಸ್ವಚ್ಚನೀರಿನ ಮೂರ್ಕೆಯಿಂದಲೂ ರೋಗಗಳನ್ನು ತಡೆಯಬಹುದು. ಸದ್ಯದ ಅಧ್ಯಯನ ಪ್ರಕಾರ ಉತ್ತಮ ಗುಣಮಟ್ಟಿದ ನೀರನ್ನು ಶೌಚಾಲಯಗಳಿಗೆ ಪೂರ್ವೀಕ್ಷಿದರೆ ಡಯರಿಯವನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದು.

ನಾವು ಇಂದಿಗೂ ರೋಗ ನಿಯಂತ್ರಣದಲ್ಲಿ ಸ್ವಚ್ಚತೆ, ಸ್ವೇಮರ್ಲ್ಯಾ ಮತ್ತು ನೀರಿನ ಪಾಠಗಳನ್ನು ಅರ್ಥಮಾಡಿಕೊಳ್ಳುತ್ತೇ ಇದ್ದೇವೆ. ಉದಾಹರಣೆಗೆ ಕೈಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳುವುದರಿಂದ ಅಸ್ವಾರ್ಥ ಮತ್ತಿತರ ಕರುಳಿನ ಹುಳಗಳು

ಸ್ವೇಮರ್ಲ್ಯಾವಿರದ ಕಡೆಯಲ್ಲಿ ಇದ್ದರೂ ನಮ್ಮ ದೇಹದೊಳಗೆ ಹೋಗದಂತೆ ನೋಡಿಕೊಳ್ಳಬಹುದು ಎಂದು ಅಧ್ಯಯನವೊಂದು ಹೇಳಿದೆ. ಪ್ರಕ್ರಿಯೆ ಮನ್ನು ಮುಖ ಮತ್ತು ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ದೂರ ಇಡಬಹುದು. ಹಾಗೆಯೇ ಲಟ್ಟನ್‌ಗಳನ್ನು ಸ್ವಚ್ಚವಾಗಿ ಇಟ್ಟಿಕೊಳ್ಳುವುದರಿಂದ ರೋಗಕಾರಕ ನೋಣಗಳನ್ನು ನಿಯಂತ್ರಿಸಬಹುದು. ಆದರೆ ಈ ವಿಷಯಗಳು ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯುವುದು ಮತ್ತು ಮಕ್ಕಳ ಮಲಮೂತ್ರಗಳ ಸೂಕ್ತ ನಿರ್ವಹಣೆಯೂ ಅವರಿಗೆ ತಿಳಿದಿಲ್ಲ. ಈ ದಿಸೆಯಲ್ಲಿ ಮಾಡಬೇಕಾದ ಕಾರ್ಯ ಬಹಳಷಿದೆ.

ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅವರಲ್ಲಿ ಉತ್ತಮ ಭಾವನೆಗಳನ್ನು ಮೂಡಿಸುವುದು ಮುಖ್ಯ. ಆರೋಗ್ಯ ಕೈತ್ತೆದ ವೃತ್ತಿಪರರು ಆದ್ದರಿಂದ ಕೈಗಳು ಸ್ವಚ್ಚವಿದ್ದರೆ ನಮ್ಮ ಮನಸ್ಸು ಪ್ರಫಲ್ಲಿತವಾಗಿರುತ್ತದೆ ಎಂದು ಜನರಿಗೆ ಹೇಳುವುದು ಮುಖ್ಯ. ಇದು ಒಣಿದ ಕೈಗಳಿದ್ದರೆ ರೋಗಗಳಿದ್ದರೆ ರೋಗಗಳು ಹತ್ತಿರ ಸುಳಿಯುವುದಿಲ್ಲ ಎನ್ನುವುದಕ್ಕಿಂತ ಪರಿಣಾಮಕಾರಿ. ಜಾಹೀರಾತು ಸಂಸ್ಥೆಗಳಿಗೆ ಈ ವಿಷಯ ಮೊದಲಿನಿಂದಲೂ ಗೊತ್ತಿದೆ. ಜನರಿಗೆ ಅವರ ನಂಬಿಕೆಗಳಿಗನುಗಳಾವಾಗಿ ಯಾವ ರೀತಿ ಸ್ವಚ್ಚತೆಯ ಮಾಹಿತಿಯನ್ನು ಪರಿಣಾಮಕಾರಿಯಾಗಿ ತಲುಪಿಸಬಹುದು ಎಂದು ಅವುಗಳು ಚೆನ್ನಾಗಿ ಅರಿತಿವೆ. ಅಧ್ಯಯನ ಮತ್ತು ಸಂಶೋಧನೆಗಳ ಫಲಿತಾಂಶಗಳನ್ನು ಅವು ಜನರಿಗೆ ಸುಲಭವಾಗಿ ಅವರಿಗೆ ಅರ್ಥವಾಗುವಂತೆ ತಲುಪಿಸಬಲ್ಲವು (ಕರ್ನಿಸ್ 2009). ಈ ಮೂಲಕ ಅವರ ವರ್ತನಾಸೆಯಲ್ಲಿ ಬದಲಾವಣೆಯನ್ನು ತರಬಲ್ಲವು.

ಸ್ವಚ್ಚತೆ, ಸ್ವೇಮರ್ಲ್ಯಾ ಮತ್ತು ನೀರಿನಿಂದ ರೋಗವನ್ನು ತಡೆಗಟ್ಟಲು ಪಯನಾಯ ವಿಧಾನಗಳು ಇವೆ. ಇವುಗಳಲ್ಲಿ ಒಂದು ಮೌಲಿಕ ಜಲೀಕರಣ ಚಿಕಿತ್ಸೆ (ಬಿರ್ಲ್ ರೀಹೆಡ್‌ಎಂಜ್ ಥರೆಪಿ-ಬಿಆರ್‌ಟಿ). 1980ರ ದಶಕದಲ್ಲಿ ಇದು ಅತಿಸಾರ (ಡಯರಿಯ) ರೋಗವನ್ನು ತಡೆಗಟ್ಟಲು ಸಹಾಯ ಮಾಡಿತ್ತು. ಜೊತೆಗೆ ಶಿಶುಗಳ ಆಕಾಲೀಕ ಮರಣವನ್ನು ತಡೆಯಿತು. ಈ ತರಹದ ಕಾರ್ಯಕ್ರಮಗಳು ಸೀಮಿತವಾದ ಉದ್ದೇಶಗಳಿಗೆ ಸರಿಯಾಗಿವೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಡಯರಿಯ ಮತ್ತು ಡೀಸೆಂಟ್ರಿಗಳಿಗೆ ಸರಿಯಲ್ಲ.

ಕುಡಿಯುವ ನೀರಿನ ಗುಣಮಟ್ಟ ಮತ್ತು ಲಭ್ಯತೆಯನ್ನು ಹೆಚ್ಚಿಸಲು ಸುಧಾರಿತ ನೀರಿನ ಮೂಲಗಳು, ನೀರು ಸಮಿತಿಗಳ ರಚನೆ, ಉತ್ತಮ ಆರ್ಥಿಕ ನಿರ್ವಹಣೆ, ಶುದ್ಧಿಸಿಕೊಳ್ಳುವುದರಿಂದ ಅಸ್ವಾರ್ಥ ಮತ್ತಿತರ ಕರುಳಿನ ಹುಳಗಳು

ಬಹುಮುಖ್ಯ ಪಾತ್ರ ವಹಿಸುತ್ತವೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಆಸಕ್ತಿ ತಳೆಯಬೇಕು. ನೈಮ್ಯಲ್ಯಾ ಸಾಧನಸಲಕರಣಗಳು ಎಲ್ಲರಿಗೂ ದೊರಕುವ ಮಾರುಕಟ್ಟೆ ವ್ಯವಸ್ಥೆ ಬೇಕು. ಶಾಲೆಗಳಿಗೆ, ಆರೋಗ್ಯ ಸೌಲಭ್ಯಗಳಿಗೆ, ಆರ್ಥಿಕ ಅನುಕೂಲ ಇಲ್ಲದ ಕುಟುಂಬಗಳಿಗೆ ರಿಯಾಲಿಟಿ ದರದಲ್ಲಿ ಶೈಚಾಲಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು.

ಸ್ವಜ್ಞತೆ ಎಂದರೆ ಮಾನವ ಆರೋಗ್ಯ ಸ್ಥಾಪನೆ ಮತ್ತು ಪಾಲನೆಯ ವಿಜ್ಞಾನ. ದಿನನಿತ್ಯದ ಜೀವನದಲ್ಲಿ ಸ್ವಜ್ಞತೆ ಎಂದರೆ ಮನೆಯನ್ನು ಸ್ವಜ್ಞವಾಗಿಟ್ಟಿಕೊಳ್ಳುವುದು. ಈ ಬರಹ ಮನೆಯಲ್ಲಿ ಸ್ವಜ್ಞತೆ ಎಂದರೆ ಮನೆಯನ್ನು ಸ್ವಜ್ಞವಾಗಿಟ್ಟಿಕೊಳ್ಳುವುದರ ಬಗ್ಗೆ ಬೆಳಕು ಚೆಲ್ಲಿದೆ. ಹಾಗೆಯೇ ಸೂಕ್ಷ್ಮಣಿಜೀವಿಗಳ ನಿಯಂತ್ರಣ ಮತ್ತು ಗೃಹ ತಂತ್ರಜ್ಞಾನದ ಸುಸ್ಥಿರ ಅಭಿವೃದ್ಧಿಯಲ್ಲಾ ದೃಷ್ಟಿ ಹರಿಸಲಿದೆ. ಮನೆಯನ್ನು ಸ್ವಜ್ಞವಾಗಿಟ್ಟಿಕೊಳ್ಳುವುದರಿಂದ ಏರಡು ರೀತಿಯ ಪರಿಣಾಮಗಳು ಸಾಧ್ಯ ಸ್ವಜ್ಞತೆಯಿಂದ ಮನೆಯ ಸೌಂದರ್ಯ ಹೆಚ್ಚಾಗುತ್ತದೆ ಮತ್ತು ಸೂಕ್ಷ್ಮಣಿಜೀವಿಗಳನ್ನು ಹೋಗಲಾಡಿಸಬಹುದು. ಸ್ವಜ್ಞತೆಯ ಮಾನದಂಡ ಮತ್ತು ಶುದ್ಧಿಕಾರಕ ಗುಣಗಳ ನಡುವೆ ಸಂಬಂಧವಿದೆ. ಸ್ವಜ್ಞತೆಗಾಗಿ ತಂತ್ರಜ್ಞಾನವನ್ನು ಉಪಯೋಗಿಸುವುದರಿಂದಲೂ ಲಾಭವಿದೆ.

ಸ್ವಜ್ಞತೆಯಿಂದ ಪರಿಸರದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ. ನೀರಿನ ಅತಿ ಬಳಕೆಯನ್ನು ತಪ್ಪಿಸಬಹುದಾಗಿದೆ. ಮರುಬಳಕೆಗೆ ಉತ್ತೇಜನವನ್ನು ನೀಡಬಹುದಾಗಿದೆ. ನೀರನ್ನು ವ್ಯಧಿವಾಗದಂತೆ ನೋಡಿಕೊಳ್ಳುವುದು ಆರೋಗ್ಯದ ಹಾದಿಯೇ ಆಗಿದೆ. ಹಾಗೆಯೇ ಧಾರಾಕಾರವಾಗಿ ಸುರಿಯುವ ಮಳೆಯ ನೀರನ್ನು ಸರಿಯಾಗಿ ಉಪಯೋಗಮಾಡಿಕೊಳ್ಳಬಹುದಾಗಿದೆ.

ಇಂತಹ ಸುರಕ್ಷಿತ ಸ್ವಜ್ಞತಾ ಅಭ್ಯಾಸದ ಪ್ರಾರ್ಥಕೆ ಮತ್ತು ಪ್ರಜಾರ (ಉದಾಹರಣೆಗೆ ಸಾಖಾನಿನಿಂದ ಕೈತೊಳೆಯುವುದು), ಆಹಾರದ ಸ್ವಜ್ಞತೆ, ಮಹಿಳೆಯರ ಮತ್ತು ಕಾಲದ ಸ್ವಜ್ಞತೆ, ಮಕ್ಕಳ ಮಲಮೂತ್ರಗಳ ಸೂಕ್ತ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆಗಳು ಅತಿ ಅಗತ್ಯ. ಆಗ ಮನೆಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಸರ್ಕಾರಿ-ಖಾಸಗಿ ಸಂಸ್ಥೆಗಳಲ್ಲಿ ಸಾಂಸ್ಕಿಕ ಮಟ್ಟದಲ್ಲಿ ಆಗುತ್ತದೆ. ಇದರಿಂದ ಸ್ವಜ್ಞತೆ ಮತ್ತು ನೈಮ್ಯಲ್ಯಾದ ಪಾಲನೆ ಸಾಧ್ಯ. ಆಗ ಜನರ ವರ್ತನೆಯಲ್ಲಿ ಒದಲಾವಣ ಕಾಣುತ್ತದೆ. ಇದಕ್ಕಾಗಿ ಆರೋಗ್ಯ ಕಾರ್ಯಕರ್ತರನ್ನು ಮತ್ತು ಶಿಕ್ಷಕರನ್ನು ತರಬೇತುಗೊಳಿಸಬೇಕು. ಸೂಕ್ತ ರೀತಿಯಲ್ಲಿ ಸ್ವಜ್ಞತೆಯ ಸಂದೇಶ ಜನರನ್ನು ತಲುಪಬೇಕು. ಶಾಲಾಕಾಲೇಜುಗಳ ಮಟ್ಟದಲ್ಲಿ ಸ್ವಜ್ಞತೆಯ ಮತ್ತು ಆರೋಗ್ಯದ ಕ್ಷಬ್ಬಗಳ ರಚನೆಯಾಗಬೇಕು. ಇದನ್ನು ಸಾಧ್ಯವಾಗಿಸಲು ಮಾದರಿ ಯೋಜನೆಗಳನ್ನು ಮಕ್ಕಳಿಂದ ಅನುಷ್ಠಾನಗೊಳಿಸಬೇಕು.

## ಮಾದರಿ ಯೋಜನೆಗಳು

ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ ಮೋಷಕಾಂಶಯುಕ್ತ ಆಹಾರ ತಯಾರಿಕೆ

## ಉದ್ದೇಶ

ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಕಡಿಮೆ ಬೆಲೆಯ ಹಾಗೂ ಸದಾಕಾಲ ಉಪಯೋಗಿಸಬಹುದಾದ ಮೋಷಕಾಂಶಭರಿತ ಆಹಾರವನ್ನು ತಯಾರಿಸುವುದು.

## ವಿಧಾನ

- ◆ ಸುಲಭವಾಗಿ ನೀವಿರುವ ಸ್ಥಳದಲ್ಲಿಂದೇ ಸಿಗುವ ಪದಾರ್ಥಗಳನ್ನು ಗುರುತಿಸಿ.
- ◆ ಈ ಪದಾರ್ಥಗಳಲ್ಲಿರುವ ಮೋಷಕಾಂಶಗಳನ್ನು ವಿಶೇಷಿಸಿ. ವೈಜ್ಞಾನಿಕ ಸಂಸ್ಕ್ರೇಹಿತಗಳಲ್ಲಿ ಪರೀಕ್ಷೆಗೆ ನೀಡಿ ವಿವರಗಳನ್ನು ಕಲೆಹಾಕಿ.
- ◆ ಬೇರೆ ಬೇರೆ ಪ್ರಮಾಣಗಳಲ್ಲಿ ಈ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ. ಮೋಷಕಾಂಶಗಳನ್ನು ಅಳೆಯಿರಿ.
- ◆ ಈ ಪದಾರ್ಥಗಳನ್ನು ಮಡಿ ಮಾಡಿ ಅಥವಾ ಇವಲ್ಲಾ ಸುಲಭವಾಗಿ ಜೀರ್ಣವಾಗುವ ರೀತಿಯಲ್ಲಿ ಸೇರಿಸಿ.
- ◆ ಈ ಮಿಶ್ರಣದ ಮೋಷಕಾಂಶಗಳ ಪರೀಕ್ಷೆ ಮಾಡಿ.
- ◆ ಕೊರಡಿಯ ತಾಪಮಾನದಲ್ಲಿ ಇದರ ಸ್ಥಿರತೆ ಮತ್ತು ಎಷ್ಟು ಸಮಯದ ತನಕ ಇದು ಜೆನ್ನಾಗಿ ಇರಬಲ್ಲದು ಪರೀಕ್ಷೆಸಿ.
- ◆ ಬೇರೆ ಬೇರೆ ಸಮಯದಲ್ಲಿ ಇದರ ಪೋಷಕಾಂಶಗಳ ಸಂರಚನೆಯನ್ನು ಪರೀಕ್ಷೆ ಮಾಡಿ ಮತ್ತು ತುಲನೆ ಮಾಡಿ.
- ◆ ಈ ಮಿಶ್ರಣದ ಆರ್ಥಿಕ ಲಾಭನಷ್ಟಗಳನ್ನು ಅರಿಯಿರಿ.

## ಫಲಿತಾಂಶ

ನೀವಿರುವ ಸ್ಥಳದಲ್ಲಿಯೇ ಸುಲಭವಾಗಿ ಸಿಗುವ ಆಹಾರ ಪದಾರ್ಥಗಳನ್ನು ಬಳಸಿ ಮೋಷಕಾಂಶಭರಿತ ಆಹಾರ ಮಿಶ್ರಣವನ್ನು ಕಡಿಮೆ ಬೆಲೆಯಲ್ಲಿ ಪಯಾರ್ಥ ರೀತಿಯಲ್ಲಿ ತಯಾರಿ ಮಾಡಬಹುದಾಗಿದೆ.

## ಮಾದರಿ ಯೋಜನೆ

ವೈಯಕ್ತಿಕ ಸ್ವಜ್ಞತೆ ಶಾಲೆಗೆ ತಪ್ಪಿಸಿಕೊಳ್ಳಬೇಕೆಂದು ಇರಲು ಬಹುಮುಖ್ಯ

## ಉದ್ದೇಶ

ವಿದ್ಯಾರ್ಥಿಗಳಲ್ಲಿ ದಿನನಿತ್ಯದ ಜೀವನದ ವೈಯಕ್ತಿಕ ಸ್ವಜ್ಞತೆ ಮತ್ತು ಆರೋಗ್ಯ ಸಂಬಂಧವನ್ನು ತಿಳಿದುಕೊಳ್ಳುವುದು.



### ವಿಧಾನ

- ◆ ವೈಯಕ್ತಿಕ ಸ್ವಚ್ಛತೆ ಕುರಿತಂತೆ ಪ್ರಶ್ನಾವಳಿ ತಯಾರಿಕೆ (ಕೈ ಲೋಳಿದುಕೊಳ್ಳುವುದು, ಸ್ವಾನ, ಸಾಖಾನು ಬಳಕೆ, ಉಗುರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತಿತರ ಅಭಾಸಗಳು)
- ◆ ಶಾಲೆಗೆ ಒಂದು ತಿಂಗಳ ತನಕ ಬರದ ಮಕ್ಕಳ ಸಂಖ್ಯೆಯನ್ನು ದಾಖಲಿಸಿ.
- ◆ ಅವರ ಗೃಹಾಜರಿಗೆ ಕಾರಣವೇನೆಂದು ಪರಿಣಿಸಿ. ಜ್ಞಾನದ ಕಾರಣದಿಂದ ಶಾಲೆಗೆ ಬರದೇ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.
- ◆ ವೈಯಕ್ತಿಕ ಸ್ವಚ್ಛತೆ ಮತ್ತು ಅನಾರೋಗ್ಯದ ನಡುವೆ ಇರುವ ಸಂಬಂಧವನ್ನು ತಿಳಿಯಿರಿ.
- ◆ ಅನಾರೋಗ್ಯದ ಕಾರಣದಿಂದ ಮಕ್ಕಳು ಕಲಿಯದೇ ಇರುವ ಪಾಠಗಳ ಸಂಖ್ಯೆಯನ್ನು ದಾಖಲಿಸಿ.
- ◆ ಈ ಅವಧಿಯಲ್ಲಿ ಶಾಲೆಗೆ ಒಂದು ಮಕ್ಕಳ ವೈಯಕ್ತಿಕ ಶುಚಿತ್ವ ಮಟ್ಟ ಹೇಗೆ ಎಂದು ಪರಿಣಿಸಿ.
- ◆ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಮಕ್ಕಳಲ್ಲಿ ಅರಿವನ್ನು ಮೂಡಿಸಿ. ಸ್ವಚ್ಛತೆ ಮತ್ತು ಅರೋಗ್ಯದ ನಡುವೆ ಇರುವ ಮಹತ್ವವನ್ನು ತಿಳಿಸಿ. ಹೇಗೆ ವಿದ್ಯಾರ್ಥಿಗಳು ಸ್ವಚ್ಛವಾಗಿರುವುದು ಎಂಬುದನ್ನು ಹೇಳಿಕೊಡಿ.

### ಫಲಿತಾಂಶು

ದಿನನಿತ್ಯದ ಜೀವನದಲ್ಲಿ ಸ್ವಚ್ಛತೆ ಎಷ್ಟು ಮುಖ್ಯ ಮತ್ತು ಮಕ್ಕಳ ಕಲಿಕೆ, ಅರೋಗ್ಯ ಮತ್ತು ಸ್ವಚ್ಛತೆಗಳ ನಡುವೆ ಇರುವ ಸಂಬಂಧ ಅರ್ಥವಾಗುತ್ತದೆ.

### ಮಾದರಿ ಯೋಜನೆ

ಕುಡಿಯುವ ನೀರಿನ ಗುಣಮಟ್ಟವನ್ನು ಹೆಚ್ಚಿಸುವುದು

### ಉದ್ದೇಶ

ಶಾಲೆ/ಸಮುದಾಯದಲ್ಲಿ ಲಭ್ಯವಿರುವ ಕುಡಿಯುವ ನೀರಿನ ಗುಣಮಟ್ಟ ಪರಿಣೈ ಮತ್ತು ಅದನ್ನು ಸೂಕ್ತ ವಿಧಾನದಿಂದ ಕುಡಿಯಲು ಯೋಗ್ಯವಾಗಿಸುವುದು.

### ವಿಧಾನ

- ◆ ಒಂದು ಶುಷ್ಕ ಮತ್ತು ಶುದ್ಧ ನೀರಿನ ಮೂಲದಿಂದ 100 ಮಿಲಿಲಿಟರ್ ನೀರಿನ ಮಾದರಿಯೊಂದನ್ನು ಸಂಗ್ರಹಿಸಿ. ಇದು ರಸಾಯನಿಕ ಮುಕ್ತವಾಗಿರಬೇಕು.
- ◆ ಆ ನೀರಿನ ಭೌತಿಕ ಗುಣಗಳು (ಬಣ್ಣ, ವಾಸನೆ ಇತ್ಯಾದಿ), ರಸಾಯನಿಕ ಗುಣಗಳು (ಪಿಎಂಎ ಮೌಲ್ಯ, ಬಿನಿಜಗಳು

ಇತ್ಯಾದಿ) ಮತ್ತು ಸೂಕ್ಷ್ಮಾಣಜೀವಿಗಳು (ಆಲ್ಫೆ, ಬ್ಯಾಕ್ಟೆರಿಯಾ ಇತ್ಯಾದಿ) ಇವೆಂಬೇ ಎಂದು ಶಾಲೆ/ಕಾಲೇಜುಗಳ ಪ್ರಯೋಗಾಲಯ ಅಥವಾ ಸಂಶೋಧನಾ ಸಂಸ್ಥೆಗಳಲ್ಲಿ ವಿಶೇಷಿಸಿ. ಈ ವಿಶೇಷಣೆಯ ಆಧಾರದ ಮೇಲೆ ಆ ನೀರು ಕುಡಿಯಲು ಯೋಗ್ಯವೇ ಎಂದು ನಿರ್ದಾರಿಸಿ.

- ◆ ಸೂಕ್ತ ವಿಧಾನದಿಂದ (ಉದಾಹರಣೆಗೆ ಜ್ಯೇಷ್ಠ ಶುದ್ಧಿಕರಣ-ಬಯೋಫಿಲ್ಟರೇಷನ್) ಅದನ್ನು ಕುಡಿಯಲು ಯೋಗ್ಯವಾಗುವ ರೀತಿಯಲ್ಲಿ ಮಾಡಿ.
- ◆ ಹೀಗೆ ಶುದ್ಧವಾಗಿ ಸಂಸ್ಕರಿಸಿದ ನೀರನ್ನು ಮತ್ತೊಮ್ಮೆ ವಿಶೇಷಣೆ ಮಾಡಿ ಅದರ ಗುಣಗಳನ್ನು ತಿಳಿಯಿರಿ.

### ಫಲಿತಾಂಶು

ಈ ಪರಿಕ್ಷೆಯಿಂದ ನೀರಿನ ಜ್ಯೇಷ್ಠ ಶುದ್ಧಿಕರಣದ ಮಹತ್ವ ತಿಳಿಯುತ್ತದೆ.

### ಮಕ್ಕಳ ಮಾಡಬಹುದಾದ ಯೋಜನೆಗಳ ಪಟ್ಟಿ

1. ಸೂಚಿತ ಮಾನದಂಡಗಳಿಗೆ ಅನುಸಾರವಾಗಿ ಸುಸ್ಥಿರ ಅರೋಗ್ಯಕ್ಕಾಗಿ ಸಾಂಪ್ರದಾಯಿಕ ಆಹಾರಗಳ ತಯಾರಿಕೆ
2. ಉಪವಾಸ, ಹಬ್ಬಹರಿದಿನಗಳಲ್ಲಿ ಮತ್ತು ಅನಾರೋಗ್ಯದಿಂದ ಜೀತರಿಸಿಕೊಳ್ಳುವಾಗ ಸೇವಿಸುವ ಆಹಾರದ ಪೋಷಕಾಂಶ ಮೌಲ್ಯ
3. ನೀವಿರುವ ಸ್ಥಳದಲ್ಲಿ ಸಿಗುವ ಪಯ್ಯಾಯ ಆಹಾರ ಮತ್ತು ಅದರ ಪೋಷಕಾಂಶ ಮೌಲ್ಯ
4. ಸಮಶೋಲನ ಆಹಾರ
5. ಕಾಡಿನಲ್ಲಿ ದೊರಕುವ ಅಧಿಕ ಪೋಷಕಾಂಶಭರಿತ ಆಹಾರಗಳು (ಇವುಗಳಲ್ಲಿ ಪ್ರೋಟೀನ್‌ಗಳು, ಶಕ್ರರಪಿಷ್ಪಗಳು ಮತ್ತು ಕೊಳ್ಳು ಇರಬೇಕು)
6. ಕುಡಿಯುವ ನೀರಿನಲ್ಲಿ ಇರುವ ಲೋಹಗಳು/ಭಾರ ಲೋಹಗಳು ಮತ್ತು ಅವುಗಳ ನಿರ್ವಹಣೆ
7. ಕುಡಿಯುವ ನೀರಿನ ಗುಣಮಟ್ಟ
8. ಜ್ಯೇಷ್ಠ ಶುದ್ಧಿಕರಣ/ಜ್ಯೇಷ್ಠ ಮಧ್ಯಪ್ರಮೇಶದಿಂದ ನೀರನ್ನು ಕುಡಿಯಲು ಯೋಗ್ಯವನ್ನಾಗಿ ಮಾಡುವುದು
9. ನಿಯಮಿತವಾಗಿ ಸ್ವಚ್ಛತಾಪಾಲನೆ
10. ವೈಯಕ್ತಿಕ/ಕೌಟಂಬಿಕ/ಸಮುದಾಯ ಮಟ್ಟಗಳಲ್ಲಿ ಸ್ವಚ್ಛತೆ ಮತ್ತು ಅರೋಗ್ಯದ ಮೇಲೆ ಅದರ ಪರಿಣಾಮ
11. ಬೇರೆ ಬೇರೆ ಮತುಗಳಲ್ಲಿ ಸ್ವಚ್ಛತಾ ಪಾಲನೆ
12. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆ ಇರುವುದರಿಂದ ಉಂಟಾಗುವ ಕಾಯಿಲೆಗಳು ಮತ್ತು ಅವುಗಳ ನಿರ್ವಹಣೆ

13. ತ್ಯಾಜ್ಯ ನಿರ್ವಹಣೆ (ಆಸ್ತ್ರೇಲಿಯಾದಲ್ಲಿ)
  14. ರೋಗಗಳ (ಸೂಕ್ಷ್ಮಾಣಿಕ/ಪರಾವಲಂಬಿ ಜೀವಿಗಳಿಂದ ಬರುವ) ಮತ್ತು ಅವುಗಳಿಂದ ಆಗುವ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಪ್ರಫಾವಗಳು
  15. ಪ್ರಾಣಿಗಳಿಂದ ಬರುವ ರೋಗಗಳ ಪರಿಣಾಮಗಳು ಮತ್ತು ನಿರ್ವಹಣೆ
  16. ಪ್ರಮುಖ ಮೋಷಕಾಂಶಗಳ ಕೊರತೆಯಿಂದ/ಅಪೋಷಿಕತೆಯಿಂದ ಉಂಟಾಗುವ ಪರಿಸ್ಥಿತಿಗಳು ಮತ್ತು ನಿರ್ವಹಣೆ
  17. ವರ್ತನೆಯ ಬದಲಾವಣೆಯನ್ನು ಕೇಂದ್ರವಾಗಿಟ್ಟುಕೊಂಡು ಸ್ವಚ್ಛ ಭಾರತ ಅಭಿಯಾಸಕ್ಕೆ ಮೊದಲು ಮತ್ತು ನಂತರ ಪರಿಸ್ಥಿತಿಗಳ ಹೋಲಿಕೆ
  18. ಸಾಂಕ್ರಾಂತಿಕ ರೋಗಗಳು ಮತ್ತು ಅವುಗಳ ನಿರ್ವಹಣೆ
  19. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಯಿತುಕಾಲಿಕ ಹಣ್ಣು/ತರಕಾರಿಗಳನ್ನು ಬೆಳೆಸುವ ಕ್ಷಾಲೆಂಡರ್ ತಯಾರಿಕೆ
  20. ಪೌಷ್ಟಿಕ ಆಹಾರ ಲಭ್ಯತೆಯಲ್ಲಿ ಕೈಪೋಟದ (ಕಿಚನ್ ಗಾರ್ಡನ್) ಪಾತ್ರ
  21. ಸ್ನೇಹಿತ್ಯಕ ದುರಂತದ ನಂತರ ಜನರ ಅರೋಗ್ಯ ಪರಿಸ್ಥಿತಿ ಮತ್ತು ನಿರ್ವಹಣೆ
  22. ನಾನ್‌ಸ್ಪಿಕ್ ಪಾತ್ರಗಳ ಬಳಕೆ ಮತ್ತು ಅರೋಗ್ಯದ ಮೇಲೆ ಅದರ ಪರಿಣಾಮ
  23. ಒಳಾಂಗಣ ವಾಯು ಮಾಲಿನ್ಯ ಮತ್ತು ಅರೋಗ್ಯ
  24. ತಾಯಿಯ ಅರೋಗ್ಯ ಮತ್ತು ಹೆರಿಗೆ ಮನ್ಯ ಹಾಗೂ ನಂತರದ ಸ್ವಚ್ಛತೆ
  25. ಲಿಂಗ ನಿರ್ದಿಷ್ಟ ಅರೋಗ್ಯ/ಸ್ವಚ್ಛತೆ, ನಿಯಂತ್ರಣ ಮತ್ತು ನಿರ್ವಹಣೆ
  26. ಬುಡಕಟ್ಟಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸೇವನೆಯ ರೀತಿ ಮತ್ತು ಅರೋಗ್ಯ ವಿಷಯಗಳು
  27. ಸ್ವಚ್ಛತೆ, ಮೋಷಕ ಮತ್ತು ಸ್ನೇಹಿತ್ಯಗಳ ವಿಜ್ಞಾನ ಮತ್ತು ತಂತ್ರಜ್ಞಾನದ ಭಾಗೀದಾರಿಕೆ
  28. ಸ್ವಚ್ಛತೆ ಮತ್ತು ಅರೋಗ್ಯದ ತುಲನಾತ್ಮಕ ಅಧ್ಯಯನ
  29. ಆಹಾರದ ಕಲಬರಕೆಯಿಂದ ಉಂಟಾಗುವ ಅಪೋಷಿಕತೆ ಮತ್ತು ರೋಗಗಳು
  30. ಮೋಷಕದ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಆರ್ಥಿಕ ಮತ್ತು ಸ್ವಚ್ಛತೆಯ ಆಧಾರದ ಮೇಲೆ ರೋಗಗಳ ಪರಿಹಾರ ಮತ್ತು ತೊಂದರೆಗಳನ್ನು ಪರಿಹರಿಸುವ ವಿಧಾನಗಳು/ ಈ ಬಗ್ಗೆ ಜಾಗೃತಿ ಮೂಡಿಸಲು ಕೈಗೊಳಿಬೇಕಾದ ಕ್ರಮಗಳೆಂದು ಆಧುನಿಕ ವಿಧಾನಗಳ ಬಗ್ಗೆ ತಿಳಿವಳಿಕೆ
  31. ವಿವಿಧ ಸಮುದಾಯಗಳ, ಪಂಗಡಗಳ ಸಾಮಾನ್ಯ/ಜಿಡಿಕುಟುಂಬಗಳ ಆಹಾರ ಪದ್ಧತಿಯ ಅಧ್ಯಯನ, ಸಮುದ್ರೋಲನ ಆಹಾರ ಮತ್ತು ರೋಗಗಳನ್ನು ತಡೆಗಟ್ಟಿಸುವ ಆಹಾರ ಸೇವನೆಯ ವಿಧಾನಗಳು
  32. ನೀರಿನ ಗುಣಮಟ್ಟ, ಅಶುದ್ಧಿಕರಣದಿಂದ ಉಂಟಾಗುವ ರೋಗಗಳು ಮತ್ತು ಅವುಗಳನ್ನು ತಡೆಗಟ್ಟಿಸುವ ವಿಧಾನಗಳು
  33. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸುವ ಆಹಾರದ ವಿಚುರ್ ಮತ್ತು ರೋಗಗಳನ್ನು ವಾಸಿಮಾಡಿಕೊಳ್ಳಲು ಬೇಕಾಗುವ ಹಣದ ವಿವರಗಳ ಮತ್ತು ರೋಗನಿಯಂತ್ರಣದ ವಿಚುರ್
  34. ಹಣ್ಣಗಳು, ತರಕಾರಿಗಳು, ಗಿಡಮೂಲಿಕೆಗಳಲ್ಲಿ, ಹಾಲು, ಮೀನುಮಾಂಸ, ಬೆಳೆಕಾಳುಗಳಲ್ಲಿ ಇರುವ ಮೋಷಕಾಂಶಗಳು ಯಾವುವು? ಒಂದು ಕುಟುಂಬಕ್ಕೆ ಬೇಕಾದ ಪೌಷ್ಟಿಕ ಆಹಾರ.
  35. ಯಾವುದಾದರೂ ಒಂದು ಪ್ರದೇಶದ/ಸಮುದಾಯದ ಆಹಾರ ಪದ್ಧತಿಯನ್ನು ಅಧ್ಯಯನ ಮಾಡಿ.
  36. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕಾಂಶಭರಿತ ಆಹಾರ ಏನು ಎಂದು ತಿಳಿದುಕೊಳ್ಳಿ.
  37. ಅರೋಗ್ಯ ಶಿಬಿರಗಳಲ್ಲಿ ನೀಡಲಾಗುವ ಮಾಹಿತಿ, ಮೂಡಿಸುವ ಅರಿವು ಮತ್ತು ಸಮೀಕ್ಷೆಯನ್ನು ಅರಿಯಿರಿ.
  38. ಬಡವರ ದಿನನಿತ್ಯದ ಆಹಾರ ಸಮಸ್ಯೆಗಳು
  39. ಬಡವರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಜಾರಿಗೊಳಿಸಿರುವ ಕಾರ್ಯಕ್ರಮಗಳು ಮತ್ತು ಅವುಗಳ ವಿವರಗಳನ್ನು ತಿಳಿಯಿರಿ.
  40. ಆಹಾರದಲ್ಲಿ ಮೋಷಕಾಂಶಗಳ ಸಮೀಕ್ಷೆಯ ಯೋಜನೆ ಮತ್ತು ಸಿದ್ಧತೆ
- ಅಧ್ಯಯನ**
- ಸ್ವಚ್ಛತೆಗಾಗಿ ವರ್ತನೆಯಲ್ಲಿ ಸುಸ್ಥಿರ ಬದಲಾವಣೆ – ಕೇರಳದಲ್ಲಿ ನಡೆಸಿದ ಒಂದು ಅಧ್ಯಯನ
- ಕೇರಳದಲ್ಲಿ ಸ್ವಚ್ಛತಾ ಯೋಜನೆಯೊಂದನ್ನು ಕೈಗೊಂಡ ಸರ್ಕಾರೇತರ ಸಂಸ್ಥೆಯೊಂದರ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಒಂಬತ್ತು ವರ್ಷಗಳ ಕಾಲದ ಈ ಯೋಜನೆಯಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಸ್ವಚ್ಛತೆಯನ್ನು ಕುರಿತು ಪರಿಶೀಲಿಸಲಾಗಿ ಮತ್ತು ಅಧ್ಯಯನವನ್ನು ನಡೆಸಲಾಯಿತು. ಬಹುಧಿಗಳಲ್ಲಿ ಸ್ವಚ್ಛತೆಯ ಸಂದರ್ಭವನ್ನು ಜನರಿಗೆ ತಲುಪಿಸಲಾಯಿತು. ಪ್ರಶ್ನಾವಳಿ,



ಸ್ಥಳ ಪರಿಶೀಲನೆ, ಮನವಿಯ ಮೇರೆಗೆ ಪ್ರತ್ಯೇಕಿಕೆ, ಮನಮನೆಯಲ್ಲಿ ಪಾಕೆಚ್ ವೋಚಿಂಗ್‌ಗಳನ್ನು ನಡೆಸಿ ಜನರಲ್ಲಿ ಸ್ವಷ್ಟತೆಯ ಬಗೆಗೆ ಇದ್ದ ಅರಿವನ್ನು ಹೋಲಿಸಿ ನೋಡಲಾಯಿತು. ಸ್ವಷ್ಟತೆಯ ಸಂದೇಶದ ಪರಿಣಾಮಗಳ ಅಧ್ಯಯನವನ್ನೂ ಮಾಡಲಾಯಿತು. ಇದರ ಪ್ರಕಾರ ಯೋಜನೆಯನ್ನು ಕೈಗೊಂಡಿದ್ದ ಪ್ರದೇಶದಲ್ಲಿ ಶೇಕಡಾ 50ಕ್ಕೂ ಹೆಚ್ಚು ವಯಸ್ಸರಲ್ಲಿ ಸ್ವಷ್ಟತೆಯ ಕ್ರಮಗಳನ್ನು (ಕ್ರೊಜನ್ನು ತೋಳಿದು ಸ್ವಷ್ಟವಾಗಿಟ್ಟುಕೊಳ್ಳುವದನ್ನು) ಗಮನಿಸಲಾಯಿತು. ಆದರೆ ಶೇಕಡಾ 10ಕ್ಕೂ ಕಡಿಮೆ ಪರಿಣಾಮವನ್ನು ನಿಯಂತ್ರಣ ಪ್ರದೇಶದಲ್ಲಿ ಕಾಣಲಾಯಿತು. ಮನಮನೆಗೆ ಭೇಟಿ ನೀಡಿ ಸ್ವಷ್ಟತೆಯ ಬಗೆಗೆ ಅರಿವು ಮೂಡಿಸಲಾಯಿತು. ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಗಳಲ್ಲಿ ಸ್ವಷ್ಟತೆಯ ಸಂದೇಶವನ್ನು ಒತ್ತಿ ಒತ್ತಿ ಹೇಳಲಾಯಿತು. ಇದರಿಂದ ಜನರ ಸಾಮಾಜಿಕ ವರ್ತನೆಯಲ್ಲಿ ಸ್ವಷ್ಟತೆ ಕುರಿತಂತೆ ಬದಲಾವಣೆಯು ನಿಯಮಿತವಾಗಿ ಮತ್ತು ಸುಸ್ಥಿರವಾಗಿ ಕಾಲಾಂತರದಲ್ಲಿ ಕಾಣಿಸಿಕೊಂಡಿತು. ಮಹಿಳೆಯರಲ್ಲಿ ಆರೋಗ್ಯಕರ ಅಭ್ಯಾಸಗಳು ಕಂಡುಬಂದವು. ಈ ಕಾರ್ಯಕ್ರಮಗಳಿಲ್ಲಾ ಮರುಷರ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಿದ್ದು ಕಂಡುಬಂತು. ವೈಯಕ್ತಿಕ ಮಟ್ಟದಲ್ಲಿಯೂ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಲಾಯಿತು. ಇದೆಲ್ಲಾ ಮಧ್ಯಪ್ರವೇಶದಿಂದ ಆದ ಪರಿಣಾಮಗಳು. ಮಹಿಳೆಯರು ಅಥವಾ ನೆರೆಹೊರೆಯವರಿಂದ ಪ್ರೇರಿತ ಸಂಗತಿಗಳಾಗಿದ್ದವು. ಜೊತೆಗೆ ಮಹಿಳೆಯರು ಮತ್ತು ಮರುಷರಲ್ಲಿ ಈ ಬಗೆಗೆ ಇನ್ನೂ ಹೆಚ್ಚಿನ ಕಾರ್ಯಮಾಡಬೇಕೆಂದು ತಿಳಿಯಿತು. ಸ್ವಷ್ಟತೆಯ ಸಂದೇಶಗಳನ್ನು ಅರ್ಥಮಾಡಿಕೊಳ್ಳುವುದು, ಮನನ ಮತ್ತು ದೀರ್ಘಕಾಲೀನ ಅನುಷ್ಠಾನ ನಿರಾನವಾಗಿ ಆಗುವ ಕೆಲಸ ಎಂದು ತಿಳಿಯಿತು. ಜೊತೆಗೆ ಇದು ಆರ್ಥಿಕವಾಗಿಯೂ ಪರಿಣಾಮಕಾರಿಯಾದ ಯೋಜನೆ ಎಂದೂ ಅರ್ಥವಾಯಿತು.

#### ದೇಹ ತೂಕ ಸೊಜ್ಯಂಕ (ಬಿಎಂಬಿ)

$$\text{ಬಿಎಂಬಿ} = \text{ತೂಕ} (\text{ಎಂಬಿ}) \times \text{ಎತ್ತರ}^2 (\text{ಇಂಚ್}^2)$$

$$\text{ಬಿಎಂಬಿ} = \text{ತೂಕ} (\text{ಕೆಜಿ}) / \text{ಎತ್ತರ}^2 (\text{ಮೀ}^2)$$

#### ಆಹಾರದ ಕ್ಯಾಲೋರಿ ಮೌಲ್ಯದ ಅಳತೆ

ಒಂದು ಕೆಲೋಗ್ರಾಂ ಆಹಾರದಲ್ಲಿ ಇರುವ ರಸಾಯನಿಕ ಶಕ್ತಿಯನ್ನು ಅಳಿಯುವ ಶಕ್ತಿಯ ಮಾನವೇ ಒಂದು ಕೆಲೋಕ್ಯಾಲೋರಿ. ಸಾಮಾನ್ಯವಾಗಿ ಒಂದು ಕೆಲೋಗ್ರಾಂ ನೀರಿನ ತಾಪಮಾನವನ್ನು ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಿಸಲು ಬೇಕಾಗುವ ಶಕ್ತಿಯ ಪ್ರಮಾಣ ಇದು ಎಂದು ಹೇಳಲಾಗುತ್ತದೆ. ಆಹಾರ ಪದಾರ್ಥದಲ್ಲಿ ಇರುವ ಕಾರ್ಬೋಹೈಡ್ರೇಟ್ (ಶಕ್ರರಸಿಷ್ಟಗಳ), ಕೊಬ್ಬಿ ಮತ್ತು ಆಹಾರ ನಾರುಗಳನ್ನು ಅಂದಾಜಿಸುವುದರಿಂದ ಅದರ ಕ್ಯಾಲೋರಿ ಮೌಲ್ಯವನ್ನು ತಿಳಿದುಕೊಳ್ಳಬಹುದು. ಇದು ಕೇವಲ ಒಂದು

ಅಂದಾಜಫ್ಲೇ ಏಕೆಂದರೆ ಆಹಾರ ಜೀಎಂವಾಗುವ ಕ್ಷಮತೆ ಬೇರೆ ಬೇರೆಯಾಗಿ ಇರುತ್ತದೆ.

#### ಶ್ರೇಣಿ 1

ಆಹಾರ ಪದಾರ್ಥವೋಂದರ ಮೇಲಿರುವ ಹೋಷಕಾಂಶದ ಮೌಲ್ಯವನ್ನು ಓದಿ. ಅಂದರೆ ಕೊಬ್ಬಿ, ಒಟ್ಟು ಶಕ್ರರಸಿಷ್ಟಗಳ, ನಾರು ಮತ್ತು ಹೋಟನಿನ ಗ್ರಾಮಗಳ ಏವರವನ್ನು ತಿಳಿದುಕೊಳ್ಳಿ. ಆಹಾರವನ್ನು ಬಡಿಸುವ ಪ್ರಮಾಣವನ್ನೂ ತಿಳಿಯಿರಿ.

#### ಶ್ರೇಣಿ 2

ಕೊಬ್ಬಿನಿಂದ ದೊರಕುವ ಕ್ಯಾಲೋರಿಗಳನ್ನು ಲೆಕ್ಕೆ ಮಾಡಿ. ಒಂದು ಗ್ರಾಮ ಕೊಬ್ಬಿನಲ್ಲಿ 9 ಕ್ಯಾಲೋರಿಗಳು ಇರುತ್ತವೆ. ಆಹಾರದಲ್ಲಿ ಇರುವ ಕೊಬ್ಬಿನ ಪ್ರಮಾಣವನ್ನು 9ರಿಂದ ಗುಣಿಸಿ.

#### ಶ್ರೇಣಿ 3

ಹಾಗೆಯೇ ಹೋಟನಿನ ಕ್ಯಾಲೋರಿಯನ್ನು ಅಳೆಯಿರಿ. ಒಂದು ಗ್ರಾಂ ಹೋಟನಿನಲ್ಲಿ 4 ಕ್ಯಾಲೋರಿ ಶಕ್ತಿ ಇರುತ್ತದೆ. ಇದರಿಂದ ಆ ಆಹಾರದಲ್ಲಿರುವ ಹೋಟನಿನಿಂದೆಷ್ಟು ಕ್ಯಾಲೋರಿ ಶಕ್ತಿ ಸಿಗುತ್ತದೆ ಎಂದು ಗುಣಿಸಿರಿ.

#### ಶ್ರೇಣಿ 4

ಇದೇ ರೀತಿ ನಾರಲ್ಲಿದ ಶಕ್ರರಸಿಷ್ಟಗಳಿಂದ ಸಿಗುವ ಶಕ್ತಿಯ ಪ್ರಮಾಣವನ್ನು ಅರಿಯಿರಿ. ಒಂದು ಗ್ರಾಂ ಶಕ್ರರಸಿಷ್ಟದಲ್ಲಿ 4 ಕ್ಯಾಲೋರಿ ಶಕ್ತಿ ಇರುತ್ತದೆ. ಶಕ್ರರಸಿಷ್ಟಗಳ ಒಟ್ಟು ಮೌಲ್ಯದಿಂದ ಆಹಾರದ ನಾರಿನ ಪ್ರಮಾಣವನ್ನು ಕಳೆಯಿರಿ. ಈ ಮೌಲ್ಯವನ್ನು 4ರಿಂದ ಗುಣಿಸಿದರೆ ನಾರಲ್ಲಿದ ಶಕ್ರರಸಿಷ್ಟಗಳ ಪ್ರಮಾಣದ ಕ್ಯಾಲೋರಿ ಶಕ್ತಿಯು ತಿಳಿಯುತ್ತದೆ.

#### ಶ್ರೇಣಿ 5

ಆಹಾರದ ನಾರಿನ ಕ್ಯಾಲೋರಿ ಮೌಲ್ಯವನ್ನು ಕಂಡುಹಿಡಿಯಿರಿ. ಇದು ಸಂಪೂರ್ಣವಾಗಿ ಜೀಎಂವಾಗದೇ ಇರುವ ಮಟ್ಟದಿಂದ ಸಂಪೂರ್ಣವಾಗಿ ಜೀಎಂವಾಗುವ ತನಕ ಇರುತ್ತದೆ. ಈ ಮಧ್ಯಮ ಶ್ರೇಣಿಯನ್ನು (ಒಂದು ಗ್ರಾಂಗೆ 2 ಕ್ಯಾಲೋರಿಗಳು) ತೆಗೆದುಕೊಂಡು ಆಹಾರದ ನಾರಿನ ಪ್ರಮಾಣದ ಕ್ಯಾಲೋರಿಗಳನ್ನು ತಿಳಿದುಕೊಳ್ಳಿ. ಆಹಾರದ ನಾರಿನ ಗ್ರಾಂನ ಸಂಖ್ಯೆಯನ್ನು 2ರಿಂದ ಗುಣಿಸಿ.

#### ಶ್ರೇಣಿ 6

ಆ ಆಹಾರ ಪದಾರ್ಥವನ್ನು ಬಡಿಸುವ ಪ್ರಮಾಣದಿಂದ ಸಿಗುವ ಒಟ್ಟು ಕ್ಯಾಲೋರಿಗಳನ್ನು ತಿಳಿದುಕೊಳ್ಳಿ. ಇಡೀ ಆಹಾರದ ಕ್ಯಾಲೋರಿಗಳನ್ನು ತಿಳಿದುಕೊಳ್ಳಲು ಶ್ರೇಣಿ 2 ರಿಂದ 6 ತನಕ ದೊರೆತ ಮೌಲ್ಯಗಳನ್ನೆಲ್ಲಾ ಕೂಡಿರಿ.

<http://www.livestrong.com/article/67787-determine-caloric-value/#sthash.YRn7E3xW.dpuf>

### ಅಂತರರಾಷ್ಟ್ರೀಯ ದ್ವಿದಳಧಾನ್ಯಗಳ ವರ್ಣ 2016

ವಿಶ್ವಸಂಸ್ಥೆಯ 68ನೇಯ ಸಾಮಾನ್ಯ ಸಭೆಯು 2016ರ ವರ್ಣವನ್ನು ಅಂತರರಾಷ್ಟ್ರೀಯ ದ್ವಿದಳಧಾನ್ಯಗಳ ವರ್ಣ ಎಂದು ಘೋಷಿಸಿದೆ. ಆದ್ದರಿಂದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (ಎಫ್‌ಎಂ) ಸರ್ಕಾರಗಳೊಂದಿಗೆ, ಸಂಖಾರಗಳೊಂದಿಗೆ, ಸರ್ಕಾರೆತರ ಸಂಸ್ಥೆಗಳೊಂದಿಗೆ ಮತ್ತಿತರ ಸಂಸ್ಥೆಗಳೊಂದಿಗೆ ಸೇರಿ ಅಂತರರಾಷ್ಟ್ರೀಯ ದ್ವಿದಳಧಾನ್ಯಗಳ ವರ್ಣವನ್ನು ಆಚರಿಸುತ್ತಿದೆ. “ಸುಸ್ಥಿರ ಭವಿಷ್ಯಕ್ಕಾಗಿ ಮೋಷಕಾಂಶಭರಿತ ಬೀಜಗಳು” ಎನ್ನುವ ಘೋಷಣೆಯಡಿ ಆಹಾರ ಮತ್ತು ಕೃಷಿ ಸಂಸ್ಥೆಯು ಎಲ್ಲಾ ಬಗೆಗಳ ಒಣಿಗದ ಕಾಲುಗಳ (ಬೀನಾಗಳು), ಉತ್ತಮ ಬೆಳೆ ಆವರ್ತನ ಬಳಕೆ ಮತ್ತು ದ್ವಿದಳ ಧಾನ್ಯಗಳ ವ್ಯಾಪಾರದಲ್ಲಿರುವ ಸವಾಲುಗಳನ್ನು ಪರಿಹರಿಸಲು ಮುಂಚೊಣಿಯಲ್ಲಿದೆ. ಇದಕ್ಕೆ ಎಲ್ಲಾ ಸರ್ಕಾರಗಳ, ಸರ್ಕಾರೆತರ ಮತ್ತು ಇತರ ಸಂಖಾರಗಳ ಸಹಕಾರವನ್ನು ಕೋರಿದೆ.

ಆಹಾರ ಭದ್ರತೆ ಮತ್ತು ಮೋಷಣೆಯ ಮೂಲಕ ದ್ವಿದಳಧಾನ್ಯಗಳನ್ನು ಸುಸ್ಥಿರ ಅಭಿವೃದ್ಧಿಯ ಅಂಗವಾಗಿ ಬಿಂಬಿಸಲು ವಿಶ್ವ ಆರೋಗ್ಯ ಸಂಸ್ಥೆ ತೊಡಗಿದೆ. ಇದಕ್ಕಾಗಿ ದ್ವಿದಳಧಾನ್ಯಗಳ ಮೋಷಕಾಂಶಗಳ ಬಗೆಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಲು ಕಾರ್ಯಪ್ರವೃತ್ತವಾಗಿದೆ. ದ್ವಿದಳಧಾನ್ಯಗಳಲ್ಲಿರುವ ಮೋಣಿನ್ ಮತ್ತಿತರ ಮೋಷಕಾಂಶಗಳು, ವಿಶ್ವಮಟ್ಟದಲ್ಲಿ ಅವುಗಳ ಹೆಚ್ಚಿನ ಉತ್ಪಾದನೆ ಮತ್ತು ವ್ಯಾಪಾರವನ್ನು ಅಧಿಕವಾಗಿಸಲು ಕಂಕಣ ತೊಟ್ಟಿದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ಮಹಾನಿರ್ದೇಶಕ ಜೋಸ್ ಗ್ರಾಮಿಂಯಾನೋ ಡಾ ಸಿಲ್ವ್ ಅವರು “ವಿಶ್ವದ ಬಹುತೇಕ ಜನರಿಗೆ, ಅದರಲ್ಲಿಯೂ ವಿಶೇಷವಾಗಿ ಲ್ಯಾಟಿನ್ ಅಮೆರಿಕ, ಆಷ್ಟಿಕಾ ಮತ್ತು ಏಪ್ಯಾದ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ದ್ವಿದಳಧಾನ್ಯಗಳು ಬಹುಂಂದಿನಿಂದಲು ಅವಿಭಾಜ್ಯ ಅಂಗಗಳಾಗಿವೆ. ಸಾಮಾನ್ಯವಾಗಿ ಸಣ್ಣ ರೈತರೇ ದ್ವಿದಳಧಾನ್ಯಗಳನ್ನು ಬೆಳೆಯಲ್ಪಾರೆ. ದ್ವಿದಳಧಾನ್ಯಗಳಲ್ಲಿರುವ ಮೋಷಕಾಂಶಗಳ ಬಗೆಗೆ ಹೆಚ್ಚಿನ ಜನರಿಗೆ ಇನ್ನೂ ಅರಿವಲ್ಲ. ಅವುಗಳ ಮಹತ್ವ ಇನ್ನೂ ಸರಿಯಾಗಿ ಯಾರಿಗೂ ಅರ್ಥವಾಗಿಲ್ಲ. ಆದ್ದರಿಂದ ಈ ಅಂತರರಾಷ್ಟ್ರೀಯ ದ್ವಿದಳಧಾನ್ಯಗಳ ವರ್ಣದಲ್ಲಿ ಈ ವಿಷಯಗಳನ್ನು ಎಲ್ಲರೂ ಸೇರಿ ಅರ್ಥವಾಡಿಕೊಳ್ಳೋಣ.”

ದ್ವಿದಳಧಾನ್ಯಗಳು ವಾರ್ಷಿಕ ಬೆಳೆಗಳಾಗಿದ್ದು ವಿವಿಧ ಆಕಾರಗಳ ಬೇರೆ ಬೇರೆ ಬಣ್ಣಗಳ ಒಂದರಿಂದ 12 ಧಾನ್ಯಗಳನ್ನು ಅಥವಾ ಬೀಜಗಳನ್ನು ಕೊಡುತ್ತವೆ. ಈ ಧಾನ್ಯಗಳನ್ನು ಜನರ ಆಹಾರವಾಗಿ

ಮತ್ತು ಪಶುಗಳ ಆಹಾರವಾಗಿ ಬಳಸುತ್ತಾರೆ. ದ್ವಿದಳಧಾನ್ಯಗಳು ಎಂದರೆ ಒಣಿಗದ ಧಾನ್ಯಗಳು. ಇವುಗಳು ಹಸಿರು ಧಾನ್ಯಗಳನ್ನು ತರಕಾರಿಗಳ ಗುಂಪಿನಲ್ಲಿ ಸೇರಿಸಲಾಗಿದೆ. ಹಸಿರು ಧಾನ್ಯಗಳಲ್ಲಿ ಕೆಲವನ್ನು ಎಣ್ಣೆ ತೆಗೆಯಲು ಕೂಡ ಬಳಸುತ್ತಾರೆ.

ಹುರಳುಕಾಯಿ (ಬೀನ್), ಬಟ್ಟಾಣಿಗಳು, ಲೆಂಟಿಲ್ ಮತ್ತು ಕಡಲೆಗಳನ್ನು ದ್ವಿದಳಧಾನ್ಯಗಳು ಎಂದು ಪರಿಗಣಿಸಲಾಗುತ್ತದೆ. ಇವುಗಳು ಜನಸಾಮಾನ್ಯರ ಆಹಾರಬುಟ್ಟಿಯ ಅಂಗಗಳೇ ಆಗಿವೆ. ಸಸ್ಯಾಧಾರಿತ ಮೊಣಿನ್ಗಳ ಮತ್ತು ಅಮ್ಯೋನೋ ಆಷ್ಟಿಗಳ ಸಮೃದ್ಧ ಮೂಲಗಳೇ ದ್ವಿದಳಧಾನ್ಯಗಳು. ವಿಶ್ವದ್ವಂತ ಕೋಟ್ಟಿಂತರ ಜನಸಾಮಾನ್ಯರ ಆರೋಗ್ಯವನ್ನು ಕಾಪಾಡುತ್ತಿವೆ. ಬೊಬ್ಬ ಮತ್ತು ಡಯಾಬಿಟಿಸ್, ಹೃದ್ರೋಗ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ತಡೆಗಟ್ಟಿವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪ್ರಾಣಿಗಳಿಗೂ ಸಸ್ಯಾಧಾರಿತ ಮೊಣಿನ್ಗಳ ಮತ್ತು ಅಮ್ಯೋನೋ ಆಷ್ಟಿಗಳ ಸಮೃದ್ಧ ಮೂಲಗಳೇ ದ್ವಿದಳಧಾನ್ಯಗಳು.

ಜೊತೆಗೆ ದ್ವಿದಳಧಾನ್ಯಗಳು ನೆಲದಲ್ಲಿ ಸಾರಜನಕವನ್ನು ಸ್ಥಿರೀಕರಿಸುತ್ತಿವೆ. ಇದರಿಂದ ಮಣಿನ ಫಲವತ್ತೆ ಹೆಚ್ಚಾಗುತ್ತದೆ ಮತ್ತು ಪರಿಸರದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ದ್ವಿದಳಧಾನ್ಯಗಳು ಹೆಚ್ಚು ದುಬಾರಿಯೇನಲ್ಲ. ಜೊತೆಗೆ ರುಚಿಕರವಾಗಿಯೂ ಇರುತ್ತದೆ. ಮೊಣಿನ್ ಮತ್ತು ಸೂಕ್ಷ್ಮಮೋಷಕಾಂಶ ಆಗರಗಳಾಗಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನರ ಆರೋಗ್ಯವನ್ನಷ್ಟೇ ಅಲ್ಲ, ಅವರ ಜೀವನೋಪಾಯದ ಮಾರ್ಗವಾಗಿ ಅವರನ್ನು ದ್ವಿದಳಧಾನ್ಯಗಳು ಮೊರೆಯುತ್ತಿವೆ. ವಿಶ್ವದಾದ್ವಂತ ಇಂದು ನೂರಾರು ಬಗೆಗಳ ದ್ವಿದಳಧಾನ್ಯಗಳನ್ನು ಬೆಳೆಯಲಾಗುತ್ತಿದೆ.

ಜೋಸ್ ಗ್ರಾಮಿಂಯಾನೋ ಡಾ ಸಿಲ್ವ್ ಹೇಳುವ ಪ್ರಕಾರ ದ್ವಿದಳಧಾನ್ಯಗಳಲ್ಲಿ ಗೋಧಿಗಿಂತ ಹೆಚ್ಚು ಮೊಣಿನ್ ಇದೆ. ಆಕ್ಷಿಗಿಂತ ಮೂರು ಪಟ್ಟ ಸರ್ಕಾಲಿಯಾಗಿವೆ. ಸೂಕ್ಷ್ಮಮೋಷಕಾಂಶಗಳು, ಅಮ್ಯೋನೋ ಆಷ್ಟಿಗಳ ಮತ್ತು ಬಿ ವಿಟಮಿನ್‌ಗಳ ಆಗರವಾಗಿದೆ. ಹಾಲಿನ ಪದಾರ್ಥಗಳಿಗಿಂತಲೂ ಕಡಿಮೆ ದರದಲ್ಲಿ ದೊರಕುತ್ತದೆ. ಹಳ್ಳಿಗಳ ಬಡತನ ನೀಗಿಸಲು ರಾಮಬಾಳಗಳು. ಇತರ ಧಾನ್ಯಗಳಿಂದ ಹೆಚ್ಚು ಇಳುವರಿ ಸಾಧ್ಯ. ಪ್ರಾಣಿಯಾಧಾರಿತ ಮೊಣಿನ್‌ಯುಕ್ತ ಪದಾರ್ಥಗಳಿಗಿಂತ ದ್ವಿದಳಧಾನ್ಯಗಳು ಉತ್ತಮವಾಗಿವೆ. ಇವುಗಳನ್ನು ಸಂಸ್ಕರಿಸಿ ಮಾರುಪುದರಿಂದ ಮಹಿಳೆಯರು ಲಾಭ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ವಿಶ್ವದಲ್ಲಿರುವ ಜನರ ಹಸಿವನ್ನು ನೀಗಿಸಲು ಇಂದು ಬಹಳ



ಕೆಲಸ ಆಗಬೇಕಾಗಿದೆ. ಎಲ್ಲರಿಗೂ ಆಹಾರ ಭದ್ರತೆ ಮತ್ತು ಹೊಷಣೆಗಾಗಿ ದ್ವಿದಳಧಾನ್ಯಗಳು ಒಳೆಯ ಆಯ್ದುಗಳಾಗಿವೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಾವು ದ್ವಿದಳಧಾನ್ಯಗಳ ಬಗೆಗೆ ಎಲ್ಲರಲ್ಲಿಯೂ ಅರಿವನ್ನು ಮೂಡಿಸಬೇಕಾಗಿದೆ. ಬಡತನ ನೀಗಿಸಲು, ಅಪೋಷ್ಟಿಕತೆಯನ್ನು ನಿವಾರಿಸಲು, ಆಹಾರ ಭದ್ರತೆಯನ್ನು ಸ್ಥಿರೀಕರಿಸಲು, ಪರಿಸರದ ಸವಾಲುಗಳನ್ನು ಎದುರಿಸಲು ಮತ್ತು ಮಾನವರ ಆರೋಗ್ಯವನ್ನು ಕಾಪಾಡಿಕೊಳ್ಳಲು ದ್ವಿದಳಧಾನ್ಯಗಳು ಬಹುಮುಖ್ಯವಾಗಿವೆ” ಎಂದು ಹೇಳಿದ್ದಾರೆ.

### ಸ್ವಚ್ಚ ಭಾರತ ಅಭಿಯಾನ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತ್ಯತ್ವದ ಕೇಂದ್ರ ಸರ್ಕಾರ 2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಸ್ವಚ್ಚ ಭಾರತ ಅಭಿಯಾನವನ್ನು ದೇಶದಾದ್ಯಂತ ಆರಂಭಿಸಿತು. ಮಹಾತ್ಮಾ ಗಾಂಧಿಜಿಯವರ

ದೇಶವನ್ನು ಸ್ವಚ್ಚದೇಶವನ್ನಾಗಿಸಬೇಕೆಂದು ಸರ್ಕಾರ ಪರಿ ತೊಟ್ಟಿದೆ. ಇದರ ಅಂಗವಾಗಿ ಈ ಅಭಿಯಾನದ ಮೊದಲ ದಿನದಂದು ಶಿಂದ್ಯ ಮೋದಿಯವರೇ ರಸ್ತೆಯನ್ನು ಸ್ವಚ್ಚ ಮಾಡಿದರು. ಗಾಂಧಿಜಿಯವರ “ಸ್ವಚ್ಚ ಭಾರತ”ದ ಕನಸನ್ನು ನನಸಾಗಿಸುವತ್ತೆ ಹೆಚ್ಚೆಯನ್ನು ಇಡಲಾಗಿದೆ. ದೇಶದ ಒಟ್ಟು 4041 ನಗರ ಮತ್ತು ಪಟ್ಟಿಗಳಲ್ಲಿ ಅಭಿಯಾನ ಜಾರಿಯಲ್ಲಿದೆ. ನಾಗರಿಕರು, ಕಾರ್ಯಕರ್ತರು, ಖಾಸಗಿ ಸಂಘಸಂಸ್ಥೆಗಳು, ಸರ್ಕಾರಿ ನೌಕರರು ಮತ್ತು ಉದ್ಯೋಗಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಈ ಅಭಿಯಾನದ ಉದ್ದೇಶ ಸ್ವಚ್ಚ ಭಾರತದ ನಿರ್ಮಾಣ. ಬಯಲು ಶೋಚದ ಸಮಾತ್ಮಿ, ಮನಸುನೆಗೆ ಶೋಚಾಲಯ ನಿರ್ಮಾಣ, ಮಲಹೊರುವ ಪದ್ಧತಿ ನಿವಾರಣೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸ್ವಚ್ಚತೆ ಪಾಲನೆಗಳು ಇಡರಿಂದ ನೆರವೇರಲಿವೆ. ಈ ಕಾರ್ಯಕ್ರಮ ಖಾಸಗಿ ಸಹಭಾಗಿತ್ವವನ್ನು ಪಡೆಯಿರುತ್ತಿದ್ದು.

## ಉಪ ವಿಷಯ-5

## ಜಿಎವನಶೈಲೆ ಮತ್ತು ಜಿಎವನಾಧಾರ

**“ಪ್ರಪಂಚದಲ್ಲಿದೆ ಯುವಜನಾಂಗಕ್ಕೆ ಪರಿಸರದ ಸವಾಲುಗಳ ಅರಿವಿದೆ, ಆದರೆ ತಮ್ಮ ಜೀವನಶೈಲಿ ಮತ್ತು ಸವಾಲುಗಳ ನಡುವಿನ ಸಂಬಂಧ ಅವರಿಗೆ ನಿಷ್ಕಳವಾಗಿ ತಿಳಿದಿಲ್ಲ. ಸ್ಥಳೀಯ ಮತ್ತು ವ್ಯೇಯಕ್ಕಿಕೆ ಮಟ್ಟದಲ್ಲಿ ಈ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಕಾರ್ಯರೂಪಕ್ಕೆ ತರುವ ಅಗತ್ಯ ಈಗ ಎಂದಿಗಿಂತ ಹೆಚ್ಚಾಗಿದೆ. ವ್ಯವಹಾರಿಕ ದೃಷ್ಟಿಯೊಂದಿಗೆ ಸ್ಥಿರ ಸಮಾಜವನ್ನು ಸಮರ್ಪಾಗಿ ನಿರ್ಮಿಸಿರುವ ಹೊಣೆ ಅವರ ಮೇಲಿದೆ” – ಫಿಬ್ರೋ ಪಿಯರಿ, ಯು.ಎನ್.ಇ.ಪಿ**

ಈ ಉಪವಿಷಯದ ಉದ್ದೇಶ, ವಿಜ್ಞಾನ, ತಂತ್ರಜ್ಞಾನಗಳನ್ನು ಬಹಳ ಎಚ್ಚರಿಕೆಯಿಂದ ಸ್ವಜನಾತ್ಮಕವಾಗಿ ಬಳಸಿಕೊಂಡು ಸುದೃಢ ಜೀವನಶೈಲಿ ಹಾಗೂ ಜೀವನೋಪಾಯಗಳು ವಿಕಾಸಗೊಳ್ಳಲು ಮಾಡುವುದೇ ಆಗಿದೆ. ಜೀದ್ಯೋಗಿಕ ಬದಲಾವಣೆಗಳು, ಸಾಂಸ್ಕೃತಿಕ ಬದಲಾವಣೆಗಳು ಮತ್ತು ಪಾರಿಸರಿಕ ಬದಲಾವಣೆಗಳೊಂದಿಗೆ ಜೀವನಶೈಲಿ ಮತ್ತು ಜೀವನೋಪಾಯಗಳಿಗೆ ಅನೇಕ ಸಂಬಂಧಗಳನ್ನು ಈ ಉಪವಿಷಯದಲ್ಲಿ ಚರ್ಚಿಸಲಾಗಿದೆ. ಜೀವನಶೈಲಿ ಮತ್ತು ಜೀವನಾರ್ಥಕಗಳ ಮೇಲೂ ಈ ಬದಲಾವಣೆಗಳು ಮಾಡಿರುವ ಖಣಿಕಾತ್ಮಕ ಪ್ರಭಾವಗಳನ್ನು ಅಲ್ಲದೇ ಧನಾತ್ಮಕ ಪ್ರಭಾವಗಳತ್ತ ಕೂಡ ತನ್ನ ದೃಷ್ಟಿ ಹರಿಸಿ ಅವನ್ನು ಹೇಗೆ ಸುದೃಢ ಭವಿಷ್ಯವನ್ನು ರೂಪಿಸಲು ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಈ ಲೇಖನ ತಿಳಿಸುವ ಪ್ರಯತ್ನ ಮಾಡುತ್ತದೆ.

### ಪರಿಚಯ:

ಸುಸ್ಥಿರ ಅಭಿವೃದ್ಧಿ ಮತ್ತು ಮಾನವನ ಜೀವನದೊಂದಿಗೆ ನೇರವಾಗಿ ಸಂಬಂಧ ಹೊಂದುವ ಕೆಲವು ಪ್ರಮುಖ ಅಂಶಗಳಲ್ಲಿ ಜೀವನಶೈಲಿ ಹಾಗೂ ಜೀವನಾಧಾರಗಳು ಹಲವು ಸುದೃಢ ಅಭಿವೃದ್ಧಿ ಎಂಬ ಕಲ್ಪನೆಗೆ ಮೂರು ಆಧಾರಸ್ಥಂಭಗಳಿವೆ ಅವೆಂದರೆ: ಸಮಾಜ, ಪರಿಸರ ಮತ್ತು ಆರ್ಥಿಕತೆ. ಸುದೃಢ ಅಭಿವೃದ್ಧಿಯ ಈ ಮೂರು ಸ್ಥಂಭಗಳು ಒಂದರೊಳಗೊಂಡು ಹಾಸುಹೊಕ್ಕಾಗಿರುವುದಷ್ಟೇ ಅಲ್ಲ – ಜೀವನಶೈಲಿ ಮತ್ತು ಜೀವನೋಪಾಯಗಳ ಮೇಲೂ ಪ್ರಭಾವ ಬೀರುತ್ತದೆ.

1. ಜೀವನಶೈಲಿ ಮತ್ತು ಜೀವನಾಧಾರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅವಗಳ ಚಿತ್ರಣ: ಬದಲಾವಣೆ ಒಂದು ಸತತ ಪ್ರಕ್ರಿಯೆ ಮತ್ತು ಅದು ಸದಾ ವಿಕಾಸಗೊಳ್ಳಲು ಮತ್ತು ಅದು ಸದಾ ವಿಕಾಸಗೊಳ್ಳಲು ಮತ್ತು ಜಾಗತಿಕ ಮಟ್ಟದಲ್ಲಿ ವಿಕಾಸವಾಗುವ ಬದಲಾವಣೆಗಳು

ವ್ಯಕ್ತಿ, ಕುಟುಂಬ ಹಾಗೂ ಸಮುದಾಯಗಳ ಜೀವನ ಶೈಲಿ ಮತ್ತು ಜೀವನೋಪಾಯಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಅಂತಹೀ ಜೀವನೋಪಾಯ ಹಾಗೂ ಜೀವನ ಶೈಲಿಗಳು ಅಂಥ ಬದಲಾವಣೆಗಳ ಮೇಲೆ ಪರಿಣಾಮ ಬೀರುತ್ತವೆ.

ಕಳೆದ ಹಲವು ದಶಕಗಳಲ್ಲಿ ವಸತಿ, ಆಹಾರ ಆರೋಗ್ಯ, ಸಮಾಜ, ಸಂಸ್ಕೃತಿ ಮತ್ತು ಉದ್ಯೋಗ ನಮೂನೆಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಮಾನವನ ಅನೇಕ ಚಟುವಟಿಕೆಗಳೊಂದಾಗಿ ಉಲ್ಲಂಘಗೊಂಡಿವೆ. ಜೀವನಶೈಲಿ ಮತ್ತು ಜೀವನೋಪಾಯಗಳೊಂದಿಗೆ ಮೇಲೆ ಹೇಳಿದ ಸಮಸ್ಯೆಗಳು ತಳುಕು ಹಾಕಿಕೊಂಡಿವೆ ಮತ್ತು ಅವಗಳ ಮೇಲೆ ಪ್ರಭಾವ ಬೀರಿವೆ.

ಅನೇಕ ಆಧುನಿಕ ಜೀವನಶೈಲಿಗಳು ಸುದೃಢ ಅಭಿವೃದ್ಧಿಗೆ ಮೂರಕವಾಗಿಲ್ಲ. ಅತಿಯಾದ ಉತ್ಪಾದನೆ ಅತಿಯಾದ ಬಳಕೆಗಳಿಂದ ಈ ಸಮಸ್ಯೆಗಳು ಉದ್ಘವವಾಗಿವೆ. ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಅತಿಯಾದ ಒತ್ತೆಡಗಳು ಆರ್ಥಿಕ, ಸಾಮಾಜಿಕ ಮತ್ತು ಪರಿಸರಗಳ ಮೇಲೆ ಖಣಿಕಾತ್ಮಕ ಪ್ರಭಾವ ಬೀರಿವೆ.

2. ಜೀವನಶೈಲಿ ಮತ್ತು ಜೀವನಾಧಾರಗಳ ನಿಷ್ಕಳ ಗ್ರಹಿಕೆ: ಜೀವನಶೈಲಿ ಮುಂದಿನ ಅಂಶಗಳನ್ನು ಸ್ವಷಟ್ಟಿಸುತ್ತದೆ. ನಾವು ಜೀವಿಸುವ ವಿಧಾನ, ಯಾರೊಂದಿಗೆ, ಎಲ್ಲಿ ಹೇಗೆ ಯಾವ ಕೆಲಸಗಳನ್ನು ಮಾಡುತ್ತಿದ್ದೇವೆ/ ಮಾಡುತ್ತಿದ್ದೇವು ಎಂಬುದರ ಮೇಲೆ ಜೀವನಶೈಲಿ ಅವಲಂಬಿಸಿದೆ. ನಾವು ತಿನ್ನುವ ಆಹಾರ, ಇತರರೊಂದಿಗೆ ನಾವು ಹೇಗೆ ವ್ಯವಹರಿಸುತ್ತೇವೆ ಹೇಗೆ ಸುತ್ತಾಡುತ್ತೇವೆ ಎಂಬುದು ನಮಗೊಂದು “ವ್ಯಕ್ತಿತ್ವ”ವನ್ನು ನೀಡುತ್ತದೆ. ನಮ್ಮ ಜೀವನಶೈಲೀಯ ಮೂಲಕ ನಮ್ಮ ಸಾಮಾಜಿಕ ಸಾಫನಮಾನ, ರಾಜಕೀಯ ಆರ್ಥಿಕತೆಗಳು ಮತ್ತು ಮಾನಸಿಕ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತೇವೆ. ಸುಸ್ಥಿರ ಜೀವನಶೈಲೀಯನ್ನು ಸೃಷ್ಟಿಸುವುದು ಎಂದರೆ ನಾವು ಹೇಗೆ ಜೀವಿಸುತ್ತಿದ್ದೇವೆ ಎಂಬುದರ ಬಗ್ಗೆ ಮರುಆಲೋಚನೆ ಮಾಡುವುದು ಎಂದರ್ಥ. ನಾವು ಹೇಗೆ ಕೊಳ್ಳತ್ತೇವೆ, ನಾವೇನನ್ನು ಬಳಸುತ್ತೇವೆ ಮತ್ತು ದೃಂಜಿನ ಜೀವನವನ್ನು ಹೇಗೆ ವ್ಯವಸ್ಥಿತವಾಗಿ ನಡೆಸಬೇಕು ಎಂದು ನಿರ್ಧರಿಸುವುದು. ನಮ್ಮ ಸಮಾಜವನ್ನು, ಪ್ರಾಕೃತಿಕ ಪರಿಸರದೊಂದಿಗೆ ಸಮರ್ಪಿಸಿದಿಂದ ಜೀವಿಸುವಂತೆ ಬದಲಾಯಿಸುವುದು ಎಂದರ್ಥ. ಮನೆಯಿರಲಿ, ಕಣೇರಿಯಿರಲಿ, ಶಕ್ತಿಯ ಬಳಕೆ, ಸಾರಿಗೆ, ಆಹಾರ ಮತ್ತು ಸಂವಹನ ಕ್ಷೇತ್ರಗಳಲ್ಲಿ ನಮ್ಮ ಆಯ್ದುಗಳು ಸುದೃಢ ಜೀವನ ಶೈಲಿಯನ್ನು ರೂಪಿಸುತ್ತದೆ.



ಪರಿಮಿತ ಮೂಲಭೂತ ಅವಶ್ಯಕತೆಗಳು, ಪ್ರಾಕೃತಿಕ ಸಂಪನ್ಮೂಲಗಳ ಕೆನಿಷ್ಟೆ ಬಳಕೆ, ಮಲಿನಕಾರಿಕಗಳನ್ನು ಕಡಿಮೆ ಮಾಡುವುದು, ಮುಂದಿನ ಹೀಗೆಯ ಮೇಲೆ ದುಷ್ಪರಿಣಾಮ ಬೀರದಂತೆ ಮಾಡುವ ಚಟುವಟಿಕೆಗಳು ಮುಂತಾದುವೆಲ್ಲ ಸುದೃಢ ಜೀವನಶೈಲಿ ಎನ್ನಿಸಿಕೊಳ್ಳುತ್ತವೆ. ಸಾಂಸ್ಕೃತಿಕ, ನೈಸರ್ಗಿಕ, ಆರ್ಥಿಕ ಮತ್ತು ಸಾಮಾಜಿಕ ಪರಂಪರೆಗಳು ಪ್ರತಿ ಸಮಾಜದ ಸುದೃಢ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತವೆ.

**ಸುಸ್ಥಿರ ಜೀವನ ನಡೆಸುವುದು ಎನ್ನುವುದರ ಅರ್ಥ ಏನೆಂದು ಹೊಂಡಿದ್ದೀರಿ?**

- ◆ ಭೂಮಿಯ ಮಿತಿಗಳ ಬಳಗೆ ಜೀವಿಸುವುದು.
- ◆ ಭೂಮಿಯ ಸಂಪನ್ಮೂಲಗಳ ಮೇಲೆ ನಮ್ಮ ಪ್ರಭಾವ ತಗ್ಗಿಸುವುದು.
- ◆ ನಮ್ಮ ಸಂಪನ್ಮೂಲಗಳ ಬಳಕೆ ಮಿತಿಗೊಳಿಸುವಂತೆ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು.
- ◆ ಸರಳ ಜೀವನ ನಡೆಸುವುದು.
- ◆ ನಮ್ಮ ಕ್ಷೇತ್ರಗಳ ಮೂಲಕ ಹೆಚ್ಚೆ ಗುರುತುಗಳನ್ನು ತಗ್ಗಿಸುವುದು.
- ◆ ಪ್ರಕೃತಿಯನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ, ಆದ್ದರಿಂದ ಪ್ರಕೃತಿಯನ್ನು ರಕ್ಷಿಸುವುದು.
- ◆ ನಮ್ಮ ಮುಂದಿನ ಹೀಗೆ ತಮ್ಮ ಅವಶ್ಯಕತೆಗಳು ದೊರಕುವಂತೆ ನಮ್ಮ ಅವಶ್ಯಕತೆಗಳನ್ನು ಮಿತಿಗೊಳಿಸುವುದು.
- ◆ ನಮ್ಮ ಆರ್ಥಿಕ, ಸಾಮಾಜಿಕ ಹಾಗೂ ಪ್ರಾಕೃತಿಕ ವ್ಯವಸ್ಥೆಗಳ ನಡುವೆ ಸಮರ್ಪೋಲನವನ್ನು ಕಾಯ್ದುಕೊಳ್ಳುವುದು.

ಜೀವನೋಪಾಯ ಮತ್ತು ಜೀವನಶೈಲಿಗಳಿಗೆ ನಿಕಟ ಸಂಬಂಧವಿದೆ. ನಮ್ಮ ಅನೇಕ ಚಟುವಟಿಕೆಗಳು ಆರ್ಥಿಕ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವುದರಿಂದ ಜೀವನಶೈಲಿಯ ಮೇಲೆ ನಮ್ಮ ಜೀವನೋಪಾಯ ಪ್ರಭಾವ ಬೀರುವ ಪ್ರಮುಖ ಅಂಶ ಆಗಿರುತ್ತದೆ.

ಜೀವನೋಪಾಯ ಎನ್ನುವುದು, ನಮ್ಮ ಆಸ್ತಿ, ಚಟುವಟಿಕೆ ಮತ್ತು ಸಾಮಾಜಿಕಗಳನ್ಮೂಲಗೊಂಡಿರುತ್ತದೆ ಏಕೆಂದರೆ ಜೀವನೋಪಾಯ ಒಬ್ಬ ವ್ಯಕ್ತಿಯ ಆಸ್ಥಿತ್ವಕ್ಕೆ ಮುಖ್ಯ ಆಧಾರ.

ಜೀವನ ಒತ್ತಡಗಳು, ಆಫಾಂಟಗಳು ಮುಂತಾದವುಗಳಿಂದ ಜೀವಿಸಿಕೊಳ್ಳುವ, ತಾಳಿಕೊಳ್ಳುವ ಮತ್ತು ತನ್ನ ಆಸ್ತಿ, ಸಾಮಾಜಿಕಗಳನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಜೀವನಶೈಲಿ ಸುಸ್ಥಿರವಾಗಿರುತ್ತದೆ. ಅದು ತನ್ನ ಮುಂದಿನ ಹೀಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಿಕೊಡುವಂತಿರಬೇಕು. ಹ್ಯಾಂಪ್ಸ್‌ಕಾಲಿಕ ಹಾಗೂ ಧೀರ್ಘಕಾಲಿಕ, ಸ್ಥಳೀಯ ಹಾಗೂ ಜಾಗತಿಕ ಮಟ್ಟದಲ್ಲಿ,

ಇತರ ಜೀವನೋಪಾಯಗಳಿಗೆ ಲಾಭದಾಯಕವಾಗಿರುವಂತೆ ಇರಬೇಕು.

ಬಡತನ ನಿರ್ಮಾಣ ಸಾಂಪ್ರದಾಯಿಕ ವಾಗಿಗಳಿಂದ ಹೊರತಾಗಿ ಇತರ ವಾಗಿಗಳನ್ನು ಕಲ್ಪಿಸುವುದೇ ಸುಸ್ಥಿರ ಜೀವನೋಪಾಯ. ಆರ್ಥಿಕತೆ, ಜೀವನಪರಿಣಿತಿ ಅನುಗುಣವಾಗಿ ಮತ್ತು ಸಾಮಾಜಿಕವಾಗಿ ಸುಸ್ಥಿರವಾಗುವಂತೆ ಬಡ ಜನರು ತಮ್ಮ ಸಾಮಾಜಿಕವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವತ್ತ ಹೆಚ್ಚಿನ ಗಮನ ಹರಿಸುವುದು ಮುಖ್ಯ ಎಂಬುದು ಮನದಟ್ಟಾಗಿದೆ.


**3. ಸಮಸ್ಯೆಗಳ ಸ್ವರೂಪ ಹಾಗೂ ಪ್ರಾಮುಖ್ಯತೆ:** ದಕ್ಷಿಣ ಏಶಿಯಾದಲ್ಲಿರುವ ಭಾರತ ಏಸ್ಟ್ರೋನ್‌ದಲ್ಲಿ ಪ್ರಪಂಚದಲ್ಲಿ ಏಳನೆಯದು, ಜ್ಯೇನಾ ದೇಶದ ನಂತರ ನಮ್ಮದೇ ಅತ್ಯಂತ ಜನನಿಬಿಡ ದೇಶ 2014ರ ಗಣತಿಯ ಪ್ರಕಾರ ನಮ್ಮ ಜನಸಂಖ್ಯೆ 126 ಕೋಟಿ ಮತ್ತು ದೇಹಲಿಯ ಜನಸಂಖ್ಯೆಯೇ 17 ದಶಲಕ್ಷ. ಆನಸಂಖ್ಯೆ ಒಂದೇ ಸಮನೇ ಏರುತ್ತಿದ್ದರೂ, ಪ್ರಾಂತೀಯ ಪ್ರಮಾಣ ದೇಶದಲ್ಲಿ ಇಳಿಮುಖಿವಾಗಿದೆ.

ಪ್ರಪಂಚದ ಅತ್ಯಂತಕಲುಷಿತ ನಗರ ಯಾವುದೆಂದು ಕೇಳಿದಾಗ ಜನ, ಜೀವಾದ ನಗರಗಳ ಹೆಸರನ್ನು ಸಾಮಾನ್ಯವಾಗಿ ಹೇಳುತ್ತಾರೆ. “World Economic Forum” ಪ್ರಕಟಿಸಿರುವ ಸಂಶೋಧನಾ ವರದಿಯ ಪ್ರಕಾರ ಬೀಜಿಂಗ್‌ಗಿಂತ ದೇಹಲಿಯ ವಾಯುಮಾಲಿನ್ಯ ಎರಡರಷ್ಟಿಂದ. ದೇಹಲಿಯಲ್ಲಿನ ವಾತಾವರಣದಲ್ಲಿರುವ ಕಣಮಾಲಿನ್ಯದ (pm-particulate matter) ಒಂದು ಘನ ಮೀಟರ್‌ನಲ್ಲಿರುವಕಣಗಳ ಭಾರ ಮೈಕ್ರೋ ಗ್ರಾಂನಲ್ಲಿ) ಮಟ್ಟ 2.5 ಇಡ್ಡು, ಇದು ಏಷ್ಟ ಆರೋಗ್ಯ ಸಂಸ್ಥೆ ಸೂಚಿಸಿರುವ ಗರಿಷ್ಟ ಮಟ್ಟದ ಆರು ಪಟ್ಟು ಹೆಚ್ಚಿಗಿದೆ. ಪ್ರಪಂಚದ ಅತಿ ಹೆಚ್ಚು ಮಲಿನಗೊಂಡಿರುವ 15 ಪ್ರದೇಶಗಳಲ್ಲಿ 10 ದೇಹಲಿಯಿಂದಲೇ ಇವೆ. ಜೀವನಶೈಲಿ ಮತ್ತು ಜೀವನೋಪಾಯಗಳ ಮೇಲೆ ನೇರ ಪರಿಣಾಮ ಬೀರುವ ಮುಖ್ಯ ಅಂಶಗಳಲ್ಲಿ ಮಲಿನತೆಯೂ ಒಂದು.

2010ರ ಮಾಹಿತಿಯ ಪ್ರಕಾರ ರಾಷ್ಟ್ರ ಮಟ್ಟದಲ್ಲಿ, ನಮ್ಮ ದೇಶದಲ್ಲಿ ಪ್ರತಿ ವರ್ಷ 12 ಲಕ್ಷ ಜನ ಕ್ಯಾನ್ಸರೋನಿಂದ ಬಳಲುತ್ತಿರುವುದು ವರದಿಯಾಗಿದೆ. ಪ್ರತಿ ವರ್ಷ 10 ಲಕ್ಷ ಮಂದಿ ಪಾಶ್ಚಾತ್ಯವಾಯುವಿಗೆ ಪುತ್ತಾಗುತ್ತಿದ್ದಾರೆ. 50 ಲಕ್ಷ ಜನ ಹೃದಯ ಸಂಬಂಧ ಕಾಯಿಲೇಗಳಿಂದ ಹಾಗೂ 63 ಲಕ್ಷ ಜನ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ಹೃದಯಾಗಾತಕ್ಕೆ ಒಳಗಾಗುತ್ತಿರುವದಕ್ಕೆ ಕಾರಣ ಏರಿದ ರಕ್ತದುತ್ತದೆ, ಬೊಜ್ಜು ಮತ್ತು ಮದುಮೇಲ್ಕೆ ಇಂಥವರ ಸಂಖ್ಯೆ 1.3ರಿಂದ 4.6 ದಶಲಕ್ಷವಿದ್ದು ಪ್ರತಿ ವರ್ಷ 4,91,600ರಿಂದ 1.8ದಶಲಕ್ಷದಮ್ಮ ಹೆಚ್ಚಾಗುತ್ತಿದೆ. ಇಲ್ಲಿ ತಿಳಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಪ್ರತಿ ವರ್ಷ 1,30,000 ಮಕ್ಕಳ ಹೃದ್ದೋಗಿಗಳಾಗಿಯೇ ಹುಟ್ಟಿತ್ತಿದ್ದಾರೆ.

FAO 2002 ರ ಮಾಹಿತಿಯ ಪ್ರಕಾರ ಕಳೆದ 50 ವರ್ಷಗಳಲ್ಲಿ ಆಹಾರ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆಯಾಗಿದ್ದರೂ ಬಹುತೇಕ ಹಳ್ಳಿಗಳಲ್ಲಿ ದಿನೇದಿನೇ, ವರ್ಷವರ್ಷ ಆಹಾರಭದ್ರತೆಯ ಕೌರತೆಯನ್ನು ಕಾಣಲ್ಪೇಚೆ ಸರಾಸರಿ ಐವರಲ್ಲಿ ಒಬ್ಬರು ಹಸಿವಿನಿಂದ ನರಳುತ್ತಾ ಇದ್ದಾರೆ. 2012-14ರಲ್ಲಿ ವಿಶ್ವ ಸಂಸ್ಥೆಯ ವರದಿಗಳ ಪ್ರಕಾರ ಭಾರತದಲ್ಲಿ ಸುಮಾರು 190 ದಶಲಕ್ಷ ಮಂದಿ ಅಪೋಷ್ಟಿಕೆಯಿಂದ ನರಳುತ್ತಿದ್ದಾರೆ. ಬದಲಾದ ಜೀವನಶೈಲಿಯಿಂದಾಗಿ, ಇಂಥ ಸಮಸ್ಯೆಗಳು ಗಣನೀಯವಾಗಿ ಹೆಚ್ಚಿತ್ತೆ.


**4. ವಿವಿಧ ಕ್ಷೇತ್ರಗಳು:** ಜೀವನ ಶೈಲಿ ಹಾಗೂ ಜೀವನೋಪಾಯಗಳನ್ನು ನಿಯಂತ್ರಿಸುವ ಹಲವು ನಿರ್ಣಾಯಕ ಅಂಶಗಳೆಂದರೆ, ಆಸೆ, ಅವಶ್ಯಕತೆ, ಪ್ರಭಾವ ಬೀರುವವರು ಮತ್ತು ಪ್ರೇರೇಖಿಸುವವರು. ಈ ಅಂಶಗಳು ಒಂದಕ್ಕೊಂಡುಬೆಸೆದುಕೊಂಡಿವೆಯಲ್ಲದೆ, ವ್ಯಕ್ತಿಯ ಹಾಗೂ ಪ್ರಮಾಣದ ನಮೂನೆಗಳು ಆರೋಗ್ಯ ಮತ್ತು ಉದ್ಯೋಗದ ನಮೂನೆಗಳನ್ನು ನಿರ್ಣಯಿಸುತ್ತವೆ.



ಇಂಗ್ಲಿಷ್ ಪದ	ಕನ್ನಡ ಪದ
Motivators	ಪ್ರೇರೇಖಿಸುವವರು
Desires	ಆಸೆಗಳು
Influencers	ಪ್ರಭಾವ ಬೀರುವವರು
Needs	ಅವಶ್ಯಕತೆಗಳು
Living	ಜೀವಿಸುವುದು
Consuming	ಸೇವಿಸುವುದು
Moving	ಚಲಿಸುವುದು
Health	ಆರೋಗ್ಯ
Work	ಉದ್ಯೋಗ

ಈ ಬದಲಾವಣೆಗಳು ಮುಂದುವರೆದಂತೆ, ಮಾನವನ ಕೌಶಲ, ಸೂಕ್ಷ್ಮತೆ, ಹವಾಸು, ನಡವಳಿಕೆ, ಆರ್ಥಿಕತೆ ಮತ್ತು ಸಂಸ್ಕೃತಿಗಳನ್ನು ಗ್ರಹಿಕೆಯ ವಿಧಾನಗಳನ್ನು ದೃಢಪಡಿಸುತ್ತವೆ.

**ಚೌಕಟ್ಟೆ:** ಜೀವನಶೈಲಿ ಹಾಗೂ ಜೀವನೋಪಾಯ ಎಂಬ ಉಪವಿಷಯವನ್ನು ಮಗು ತನ್ನ ಯೋಜನೆಗಾಗಿ ಹೇಗೆ ಗ್ರಹಿಸಬೇಕು ಎಂಬುದನ್ನು ಈ ಚೌಕಟ್ಟಿನಲ್ಲಿ ತಿಳಿಸಲಾಗಿದೆ.



ಇಂಗ್ಲಿಷ್ ಪದ	ಕನ್ನಡ ಪದ
Science	ವಿಜ್ಞಾನ
Technology	ತಂತ್ರಜ್ಞಾನ
Innovation	ಸೃಜನಾತ್ಮಕತೆ/ನಾವಿನ್ಯತೆ
Education	ವಿದ್ಯೆ
Knowledge system (Inherited & Acquired)	ಜ್ಞಾನ ವ್ಯವಸ್ಥೆ (ಪಾರಂಪರಿಕ ಮತ್ತು ಅಜ್ಞಿತ)
Macro Economy	ಸ್ಥಳೀಯ ಆರ್ಥಿಕತೆ
Home Environment	ಮನೆಯ ವಾತಾವರಣ
Work Place Environment	ಕಣ್ಣೀರಿ ವಾತಾವರಣ
Changing Socio-economic and environmental Factors	
Lifestyle	ಜೀವನಶೈಲಿ
Livelihood	ಜೀವನೋಪಾಯ



Skill	ಕುಶಲತೆ / ಕೌಶಲ
Sensitivity	ಸೂಕ್ಷ್ಮತೆ
Habits	ರೂಢಿಗತ
Behaviour	ನಡವಳಿಕೆ
Culture	ಸಂಸ್ಕೃತಿ
Skill	ಕೌಶಲ್ಯ
Occupation	ಉದ್ಯೋಗ
Income	ಆದಾಯ
Livelihood options	ಜೀವನಾಧಾರಕ್ಕೆ ಇರುವ ಆಯ್ದೆಗಳು
Micro Economy	ಸೂಕ್ಷ್ಮ ಆರ್ಥಿಕತೆ
Sustainable Lifestyle & Livelihood	ಸುಸ್ಥಿರ ಜೀವನಶೈಲಿ ಮತ್ತು ಜೀವನಾಧಾರ
Sustainable Development (People, Profit & Planet)	ಸುಸ್ಥಿರ ಅಭಿವೃದ್ಧಿ (ಜನ, ಲಾಭ ಹಾಗೂ ಪರಿಸರ)

ಈ ಕೌಶಲ್ಯನಲ್ಲಿ ನಾವು ಏವಿಧ ಕ್ಷೇತ್ರಗಳಲ್ಲಿರುವ ಸಮಸ್ಯೆಗಳು ಅಥವಾ ಅವಕಾಶಗಳ ಪರಸ್ಪರ ಸಂಬಂಧಗಳನ್ನು ಸೂಚಿಸಿದ್ದೇವೆ.

**ಕೌಶಲ್ಯ:** ಕುಶಲತೆ ಅಥವಾ ನೈಮಣ್ಯ ನಮ್ಮನ್ನು, ನಮ್ಮ ಜೀವನಶೈಲಿ ಮತ್ತು ಜೀವನೋಪಾಯಗಳನ್ನು ರೂಪಿಸುತ್ತದೆ. ನಮ್ಮ ಇಂದಿನ ಅರಿವಿಗೆ ನಾವಿಂದು ಮಾಡುತ್ತಿರುವ ಕೆಲಸಕ್ಕೆ ಅವನ್ನು ಮಾಡುತ್ತಿರುವ ವಿಧಾನಕ್ಕೆ ಕಾರಣಗಳೇ ಈ ಕೌಶಲ್ಯಗಳು, ನಿರೂಪಿತ ಅಥವಾ ನೈಮಣ್ಯಗಳು ಕಾಲ ಸರಿದಂತೆ ಬದಲಾಗುತ್ತಾ ಹೋಗುತ್ತವೆ. ವ್ಯಕ್ತಿಯ ಕುಟುಂಬದ ಮತ್ತು ಸಮುದಾಯದ ಆಯ್ದೆಗಳು- ಆದ್ಯತೆಗಳು ಬದಲಾಗುತ್ತಿರುತ್ತವೆ. ಅಂಥಹ ಹಲವು ಕ್ಷೇತ್ರಗಳು ಕೆಳಕಂಡಂತಿವೆ.

- ◆ ಜೀವನ ಕಲೆ (ದೈನಂದಿನ ಬದುಕಿಗೆ ಒಂದು ಅವಶ್ಯಕತೆ).
- ◆ ಪರಸ್ಪರ ಹೊಂದಿಕೊಳ್ಳುವ ಕಲೆ (ಮತ್ತೊಂದು ಹಿನ್ನೆಲೆ ಅಥವಾ ಸ್ಥರದಲ್ಲಿರುವ ವ್ಯಕ್ತಿಯೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ)
- ◆ ಸಂವಹನ ಕಲೆ (ಆಸೆ- ಆಕಾಂಕ್ಷೆಗಳು ಮುಂತಾದುವನ್ನು ಮತ್ತೊಳುರೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯ)
- ◆ ಉದ್ಯೋಗ ಕಲೆ (ವಂತಪಾರಂಪರ್ಯ- ವಿರಬಹುದು ಅಥವಾ ಕಲಿಸಿದರಬಹುದು)

**ಸೂಕ್ಷ್ಮತೆ/ ಸಂಪೇದನೆ:** ಇತ್ತೀಚಿನ ದಿನಮಾನದಲ್ಲಿ ಇದೊಂದು ಮುಖ್ಯ ಅಂಶ ಜೀವನ ಮತ್ತು ಜೀವನಶೈಲಿಗಳು ಬದಲಾದಂತೆ ಮಾನವನ

ಅವಶ್ಯಕತೆಗಳು ಬದಲಾಗುತ್ತವೆ. ಅನೇಕ ನವೀನ ವಸ್ತುಗಳು ಮತ್ತು ಚಟುವಟಿಕೆಗಳು ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಾಗೆ ಸೂಕ್ಷ್ಮತೆ ಬೇಕಾದ ಹಲವಾರು ಕ್ಷೇತ್ರಗಳ ಬಗ್ಗೆ ವ್ಯಕ್ತಿಗಳ ಗಮನ ವಿಕೇಂದ್ರಿಕ್ತವಾಗಿದೆ, ಅಂಥ ಹಲವು ಕ್ಷೇತ್ರಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ. ಅವುಗಳನ್ನು ಭೌತಿಕ ಹಾಗೂ ಅಭೌತಿಕ ಎಂದು ವಿಂಗಡಿಸಲಾಗಿದೆ.

### ಭೌತಿಕ

- ◆ ಆಹಾರ ಪದ್ಧತಿಗಳು
- ◆ ದುರುಪಯೋಗ (ಧೂಮಪಾನ, ವಸ್ತುಗಳ ದುರುಪಯೋಗ ಇತ್ಯಾದಿ)
- ◆ ವಾಲಿನ್ಸ್ (ಜೈವಿಕ ಶಿಥಿಲೀಕರಣಗೊಳ್ಳುವ ವಾಗೂ ಶಿಥಿಲೀಕರಣಗೊಳ್ಳುದ)
- ◆ ಡಿಜಿಟಲ್ ಬಿರುಕು
- ◆ ತಂತ್ರಜ್ಞಾನ ಬಳಕೆಯತ್ತ ಸಂಪೇದನೆ.


### ಅಭೌತಿಕ

- ◆ ಶಾರೀರಿಕ ದಾಢ್ಯ
- ◆ ಸುತ್ತಲಿನ ಪರಿಸರ
- ◆ ಸಮಾಜ ಮತ್ತು ಸಮುದಾಯ
- ◆ ಪರಿಸರ

**ಪದ್ಧತಿಗಳು ಮತ್ತು ನಡವಳಿಕೆ:** ಜೀವನ ಶೈಲಿಯ ಅನೇಕ ಕ್ಷೇತ್ರಗಳಲ್ಲಿ ಪದ್ಧತಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಆಹಾರ ಪರಿಸರ ಸಂಪೇದನೆ, ಆರೋಗ್ಯ ಬಗ್ಗೆ ಅರಿವು, ತಂತ್ರಜ್ಞಾನದ ಆವಿಷ್ಯಾರಗಳು- ಅವುಗಳ ಉಪಯೋಗ ಮತ್ತು ದುರುಪಯೋಗ ಇತ್ಯಾದಿಗಳಿಂದಿಂಥಾ ಪದ್ಧತಿ, ನಡವಳಿಕೆಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದೆ. ಪದ್ಧತಿಗಳ ಮನರಾವರ್ತನೆಯೇ ನಡವಳಿಕೆ ಎನಿಸಿಕೊಳ್ಳುತ್ತದೆ.

**ಸಂಸ್ಕೃತಿ:** ಭಾರತ ಸಾಂಸ್ಕೃತಿಕವಾಗಿ ತುಂಬಾ ದೃಢವಾದ ರಾಷ್ಟ್ರ. ನಮ್ಮ ಕೌಟಂಬಿಕ ಸಂಪ್ರದಾಯಗಳು, ಸಾಮುದಾಯಿಕ ಜ್ಞಾನ, ಏವಿಧ ಸಮುದಾಯಗಳ ನಡುವಿನ ಸಂಬಂಧಗಳು ಮುಂತಾದವು ದೇಶದ ಚಟುವಟಿಕೆಗಳನ್ನು ಸುಸ್ಥಿರವಾಗಿರುವಂತೆ ಮಾಡುವುದರಲ್ಲಿ ಪ್ರಮುಖ ಅಂಶಗಳಾಗಿದ್ದವು. ಕಾಲಕಳೆದಂತೆ ನಮ್ಮ ಆಸೆ, ಆಕಾಂಕ್ಷೆಗಳು ಅವಶ್ಯಕತೆಗಳು. ನಮ್ಮ ಮೇಲೆ ಪ್ರಭಾವ ಬೀರುವ ಅಂಶಗಳಿಂದಾಗಿ ನಮ್ಮ ಸಂಸ್ಕೃತಿಯಲ್ಲಿ ಗಮನಾರ್ಹ ಬದಲಾವಣೆ ಉಂಟಾಯಿತು ಅಂಥ ಅಂಶಗಳಲ್ಲಿ ಹಲವನ್ನು ಇಲ್ಲಿ ಮಾಡಲಾಗಿದೆ.

- ◆ ಸಾಮಾಜಿಕರಣ ಪ್ರಕ್ರಿಯೆ
- ◆ ಮನೆಯಿಂದ ದೂರ ಬೆಳೆಯುವ ಮಗುವಿನ ನಡವಳಿಕೆ
- ◆ ಪಾರಂಪರಿಕ ಜ್ಞಾನ
- ◆ ಹಬ್ಬಪರಿದಿನಗಳ ಆಚರಣೆ
- ◆ ವಿವಿಧ ಸಮುದಾಯಗಳ ನಡುವೆ ಕಡಿಮೆಯಾಗುತ್ತಿರುವ ಸಂಪರ್ಕಗಳು ಮಾನವ ನಿರ್ಮಿತ ಮತ್ತು ಸ್ವೀಕರಿಸಿಕೊಂಡಿರುವ ಬದಲಾವಣೆಗಳಿಂದ ಪರಿಸರದ ಮೇಲಾಗುವ ಪರಿಣಾಮಗಳ ಜೊಕಟ್ಟು ಕೆಳಕಂಡಂತಿದೆ.



Source: Defra, Sustainable Lifestyles Framework, 2011.

#### ಈ ಉಪವಿಷಯ ಏಕೆ:

- ◆ ಪ್ರಸ್ತುತ ಜೀವನ ಶೈಲಿ ಮತ್ತು ಗ್ರಾಹಕ ಸಂಸ್ಕೃತಿ ಅಸ್ಥಿರವಾದದ್ದು
- ◆ ಪರಿಸರದ ಬಗ್ಗೆ ನಮ್ಮ ಸಂವೇದನೆ ತೀರಾ ಅಸ್ಥಿರವಾಗಿದೆ
- ◆ ಪರಿಸರದ ಅಂಶಗಳು ಮತ್ತು ಸಾಂದರ್ಭಿಕ ಅಂಶಗಳು ಸವಾಲುಗಳಾಗುವಂತೆ ಮನುಷ್ಯನ ನಡವಳಿಕೆ ತೀರಾ ವೇಗವಾಗಿ ಬದಲಾಗುತ್ತಿದೆ.
- ◆ ರಾಷ್ಟ್ರ ಮಟ್ಟದಲ್ಲಿ ಮನುಷ್ಯನ ಆರೋಗ್ಯ ಹಾಗೂ ಆಹಾರ ಅಭದ್ರತೆಗಳಲ್ಲಿ ಅಸ್ಥಿರತೆ ಕಾಡುತ್ತದೆ.
- ◆ ರಾಷ್ಟ್ರಮಟ್ಟದಲ್ಲಿ ಅಪೋಷಿಕತೆ ಒಂದು ದೊಡ್ಡ ಸಮಸ್ಯೆ.
- ◆ ಏಳಿಗೆ ಹೊಂದಬೇಕೆಂದು ಆಸೆ ಮತ್ತು ಮುಸ್ಕರ ಅಸ್ಥಿರ ಅಧಿಕ ಏಳಿಗೆಯೊಂದಿಗೆ ಈ ವಿಷಯ ನಿಕಟ ಸಂಪರ್ಕ ಹೊಂದಿದೆ.
- ◆ ಸಮುದಾಯಗಳು ಮತ್ತು ಕುಟುಂಬಗಳ ನಡುವೆ ದೊಡ್ಡ ದಿಜಿಟಲ್ ಬಿರುಕು ಇದಕ್ಕೆ ಕಾರಣ.
- ◆ ಕಣ್ಣಿಗೆ ಕಾಳುವಂತೆ ಒಂದು ದೊಟ್ಟ ಸಾಂಸ್ಕೃತಿಕ ಪಲ್ಲಟ ಸಂಭವಿಸಿದೆ.
- ◆ ಉದ್ಯೋಗ ವಾದರಿಗಳು ತುಂಬಾ ವೇಗವಾಗಿ ಬದಲಾಗುತ್ತಿದ್ದು, ಕೌಶಲತೆ ಇಲ್ಲದ ವ್ಯಕ್ತಿಗಳ ನಿರುದ್ಯೋಗ ಹೆಚ್ಚಾಗುತ್ತಿದೆ.

- ◆ ಜೀವನೋಪಾಯದ ವಿವಿಧ ವಾದರಿಗಳೆಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ಸಾಕಷ್ಟು ಆರೋಗ್ಯದಲ್ಲಿ ಪರುಪೇರಾಗುತ್ತಿದೆ.
- ◆ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಜನ ಹಳ್ಳಿಗಳನ್ನು ತೊರೆದು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ.
- ◆ ಲಭ್ಯವಿರುವ ಸಂಪನ್ಮೂಲಗಳ ಪರಿಮಿತಿಯಲ್ಲಿಯೇ ನಮ್ಮ ವ್ಯೇಯಕ್ತಿಕ ಅವಶ್ಯಕತೆಗಳನ್ನು ಪಡೆದುಕೊಳ್ಳಲು ನಮ್ಮಲ್ಲರ ಮುಂದಿರುವ ದೊಡ್ಡ ಸವಾಲು.

#### ಇವು ಏನೆಲ್ಲವನ್ನೂ ಒಳಗೊಂಡಿದೆ:

ನುಸ್ಕಿರ ಅಭಿವೃದ್ಧಿಗಾಗಿ ವಿಜ್ಞಾನ-ತಂತ್ರಜ್ಞಾನ ಮತ್ತು ಸ್ವಜನಾತ್ಮಕತೆಗಳು ಜೀವನಶೈಲಿ ವಾತ್ಸಲ್ಯ ಜೀವನಾಧಾರಗಳ ಸಂದರ್ಭದಲ್ಲಿ ಮುಖ್ಯವಾಗುವುದು ವಿಜ್ಞಾನ-ತಂತ್ರಜ್ಞಾನದ ಪಾತ್ರ. ವಿಜ್ಞಾನ ತಂತ್ರಜ್ಞಾನಗಳ ಒಳ್ಳೆಯ ಪರಿಣಾಮಗಳು ಮತ್ತು ದುಷ್ಪರಿಣಾಮಗಳು ಎಲ್ಲವೂ ಇದರಲ್ಲಿ ಒಳಗೊಂಡಿವೆ.

#### ಅವುಗಳಲ್ಲಿ ಹಲವು ಈ ಕೆಳಕಂಡಂತಿವೆ:

**ತ್ಯಾಜ್ಯ:** (ಮಾನವ ತ್ಯಾಜ್ಯ, ಆಹಾರ ತ್ಯಾಜ್ಯ, ಜ್ಯೋತಿರ್ ತ್ಯಾಜ್ಯ, ವ್ಯುದ್ಯಕೇಯ ತ್ಯಾಜ್ಯ ಮತ್ತು ಕ್ರೈಸ್ತಾರಿಕ ತ್ಯಾಜ್ಯ)

- ◆ ಜೀವನ ಶೈಲಿಯಿಂದ ಉತ್ಪಾದಿಸುವ ತ್ಯಾಜ್ಯ
- ◆ ಜೀವನಾಧಾರದ ಆಯ್ದ್ಯಯಿಂದ ಉತ್ಪನ್ನವಾಗುವ ತ್ಯಾಜ್ಯ
- ◆ ಜೀವನಶೈಲಿ ವಾತ್ಸಲ್ಯ ಜೀವನೋಪಾಯಗಳಿಂದ ಉತ್ಪನ್ನವಾಗುವ ತ್ಯಾಜ್ಯದ ನಿರ್ವಹಣೆ
- ◆ ಜೀವನಶೈಲಿ ಮತ್ತು ಜೀವನೋಪಾಯ ತಯಾರಾಗುವ ತ್ಯಾಜ್ಯದ ಸಾಗಣೆ ಮತ್ತು ನಿರ್ವಹಣೆ
- ◆ ತ್ಯಾಜ್ಯ ವಿಲೇವಾರಿ ಸುಸ್ಥಿರವಾಗಿರುವಂತೆ ಮಾಡುವುದಕ್ಕೆ ನಿರ್ವಹಣೆ

**ಆಹಾರ:** (ಪಡೆಯುವಿಕೆ, ತಯಾರಿಕೆ, ಸಂಗ್ರಹಣೆ, ಸೇವನೆ ಮತ್ತು ತ್ಯಾಜ್ಯ)

- ◆ ಪಾರಂಪರಿಕವಾಗಿ ರೂಫಿಸಿಕೊಂಡ ಆಹಾರ
- ◆ ಪಾಶ್ಚಾತ್ಯ ಆಹಾರ
- ◆ ಮೊಟ್ಟಣಗಳಲ್ಲಿ ದೊರಕುವ ಆಹಾರ
- ◆ ಮನೆಯಲ್ಲಿ ತಯಾರಿಸಿದ ಆಹಾರ
- ◆ ತರಿಸಿಕೊಂಡ ಆಹಾರ



- ◆ ದುರುಪಯೋಗ (ಧೂಮಪಾನ, ಸುರಾಪಾನ ಇತ್ಯಾದಿ)
- ◆ ವ್ಯಕ್ತಿಯ ಜ್ಯೇವಿಕ ಗಡಿಯಾರ
- ◆ ಪದ್ಧತಿಗಳ ಮೇಲೆ ಪ್ರಭಾವ ಬೀರುವ ಸಾಹಾಜಿಕ ಪ್ರಕ್ರಿಯೆಗಳು
- ◆ ತಂತ್ರಜ್ಞಾನ- ಆಧಾರಿತ ಪದ್ಧತಿಗಳು
- ◆ ವರಾಧ್ಯವು ಸಂಪೇದಿ ಜೀವನಶೈಲಿ ಮತ್ತೆನ್ನು ರೂಢಿಸಿಕೊಳ್ಳಲುವುದು
- ◆ ಜೀವನಶೈಲಿಗೆ ಆಹಾರ ಪದ್ಧತಿಗಳು.

ಜೀವನಶೈಲಿ ಮತ್ತು ಜೀವನಾರ್ಥಾರಗಳು ಪ್ರಭಾವ ಬೀರುವ ಸಂಸ್ಕೃತಿ ಮತ್ತು ಸಮುದಾಯಗಳು.

- ◆ ಜನಸಂಖ್ಯೆಯ ಅಂತಿ ಅಂಶಗಳಿಗೆ ಸಂಬಂಧಿಸಿದ ಸಂಗತಿಗಳು
- ◆ ವಲಸೆ
- ◆ ಸಮುದಾಯ ಸಂಸ್ಕೃತಿ
- ◆ ಸಾಂಸ್ಕೃತಿಕ ಬೆರೆಯುವಿಕೆ/ಬುದಲಾವಣೆ
- ◆ ಸಮುದಾಯದ ಚಟುವಟಿಕೆಗಳು ಮತ್ತು ಆಚರಣೆಗಳ ಪ್ರಭಾವ
- ◆ ಸಮುದಾಯದ ಮೌಲ್ಯಗಳ ಮೇಲೆ ಪ್ರಭಾವ

ಜೀವನಶೈಲಿ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಕಾರಣಗಳು, ಇಂಗಾಲದ ಹೆಚ್ಚಿಗುರುತುಗಳು ಮತ್ತು ಕ್ಷೇತ್ರಗಳ ಪ್ರಭಾವ:

- ◆ ಇಂಗಾಲದ ಹೆಚ್ಚಿಗುರುತುಗಳನ್ನು ಅಳೆಯಲುವುದು
- ◆ ಮೌಲ್ಯ ಸಂಕಲನ
- ◆ ನವನವೀನ ಸನ್ವಾಹಗಳು
- ◆ ವ್ಯಾಪಹಾರಿಕ ಉದ್ಯಮ ಶೀಲತೆ

ಜೀವನಶೈಲಿ ಮತ್ತು ಜೀವನೋಪಾಯ, ಉದ್ಯೋಗ, ಆರ್ಥಿಕತೆ ಮತ್ತು ಪರಿಸರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಪೇದನೆ:

- ◆ ಉದ್ಯೋಗಕ್ಕಾಗಿ ವಲಸೆ
- ◆ ಜೀದ್ಯೋಗಿಕ ಆರೋಗ್ಯ ಸಮಸ್ಯೆಗಳು
- ◆ ಜೀದ್ಯೋಗಿಕ ಅಭದ್ರತೆ
- ◆ ಕಳೇರಿಯಲ್ಲಿ ಡಿಜಿಟಲ್ ಬಿರುಕು
- ◆ ಸಂಸ್ಕೃತಿ ಮತ್ತು ಸಮಾಜ ಹಾಗೂ ಸಮುದಾಯಗಳ ಕಾರ್ಯ ವಿಧಾನಗಳಲ್ಲಿ ಬದಲಾವಣೆ
- ◆ ಆರ್ಥಿಕ ಬದಲಾವಣೆಗಳು

ಕೇಂದ್ರ ವಿಷಯ ಹಾಗೂ ಇತರ ಉಪವಿಷಯಗಳಿಗಿರುವ ಸಂಬಂಧಗಳು.

2016 ಮತ್ತು 2017ರ ರಾಷ್ಟ್ರೀಯ ಮತ್ತು ಸಮಾಜೀಗಳ ಮುಖ್ಯ ವಿಷಯ “ಸುಸ್ಥಿರ ಅಭಿವೃದ್ಧಿಗಾಗಿ, ವಿಜ್ಞಾನ ತಂತ್ರಜ್ಞಾನ ಮತ್ತು ಸೃಜನಶೀಲತೆ” ಎಂಬುದೇ ಆಗಿತ್ತು. ಈ ವಿಷಯವನ್ನು ಆಯ್ದು ಮಾಡಿದ್ದರ ಹಿಂದಿಂದ ಉದ್ದೇಶ ಸುಸ್ಥಿರ ಅಭಿವೃದ್ಧಿಯನ್ನು ವಿಜ್ಞಾನ ತಂತ್ರಜ್ಞಾನಗಳು ವಹಿಸುವ ಪಾತ್ರದ ಮೂಲಕ ಪ್ರೋತ್ಸಾಹಿಸುವುದು ಆಗಿತ್ತು.

ಸುಸ್ಥಿರ ಅಭಿವೃದ್ಧಿ ಎಂಬುದನ್ನು ಕೇವಲ ರಾಷ್ಟ್ರಮಟ್ಟದಲ್ಲಿಂದೇ ಅಲ್ಲ ವಿಶ್ವಮಟ್ಟದಲ್ಲಿ ಅತ್ಯಂತ ಪ್ರಮುಖ ವಿಷಯವಾಗಿ ಚರ್ಚಿಸಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿಗೆ ಮೂರು ಆಧಾರ ಸ್ಥಂಭಗಳು: ಸಮಾಜ, ಪರಿಸರ ಹಾಗೂ ಆರ್ಥಿಕತೆ.

ಈ ಮೂರು ಅಂಶಗಳನ್ನು ಸರಿಯಾಗಿ ನಿರ್ವಹಿಸಿದರೆ, ಜೀವನ ಶೈಲಿ ಮತ್ತು ಜೀವನಾರ್ಥಗಳು ಸುಸ್ಥಿರವಾಗಿರುವಂತೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಬಹುದು.



ಇಂಗಿಷ್ಟ್ ಪದ	ಕನ್ನಡ ಪದ
People	ಸಮಾಜ
Profit	ಆರ್ಥಿಕತೆ
Planet	ಪರಿಸರ
Sustainability	ಸುಸ್ಥಿರತೆ

ಸುಸ್ಥಿರ ಜೀವನಶೈಲಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮತ್ತು ಸುಸ್ಥಿರ ಜೀವನೋಪಾಯಗಳನ್ನು ವಿಜ್ಞಾನ, ತಂತ್ರಜ್ಞಾನ ಹಾಗೂ ಸೃಜನಶೀಲತೆಗಳ ಸಹಾಯದಿಂದ ರೂಢಿಸಿಕೊಳ್ಳಲು ಜೀವನಶೈಲಿ ಹಾಗೂ ಜೀವನೋಪಾಯ ಎಂಬ ಉಪಶಿಷ್ಟಕೆ ಸಹಾಯ ಮಾಡುತ್ತದೆ.

ಜನ (ಸಮಾಜ/ಸಾಮಾಜಿಕ):ವ್ಯಕ್ತಿ, ಸಮುದಾಯ ಸಂಸ್ಥೆ ಅಥವಾ ಜಿದ್ಯೋಗಿಕ ಚಟುವಟಿಕೆ ತಿಳಿದೋ ತಿಳಿಯದೆಯೇ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಜನರ ಮೇಲೆ ಹಾಗೂ ಸಮಾಜದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹಾಗೆಯೇ ಈ ಉಪಶೀಳಿಕೆಯಿಡಿ ಮನು ಸುಸ್ಥಿರ ಅಂಶಗಳನ್ನು ವ್ಯಕ್ತಿಯ, ಸಮಾಜದ ಒಳಿತಿಗಾಗಿ ವಿಕಸಿಸುವ ಚಟುವಟಿಕೆಗಳನ್ನು ಕೈಗೊಳ್ಳಬಹುದು.

**ಭೂಮಿ (ಪರಿಸರ):** ಪ್ರಸ್ತಕ ಸಂದರ್ಭದಲ್ಲಿ, ದಿನನಿತ್ಯ ನಮ್ಮ ಪರಿಸರ ಅನೇಕ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ಸ್ವಾಲೂ ಹಾಗೂ ಸೂಕ್ಷ್ಮ ವಿವಾದಾಂಶಗಳಿವೆ. ಈಗ ಅವುಗಳ ಕಡೆ ಗಮನಹರಿಸಬೇಕಾಗಿದೆ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಅಸ್ಥಿರ ಜೀವನಶೈಲಿ. ಇದನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಭೂಮಿಯನ್ನು ರಕ್ಷಿಸುವ ಕೆಲಸ ಆಗಬೇಕಾಗಿದೆ.

**ಆರ್ಥಿಕತೆ (ಉಭ):** ನಾವು ದಿನನಿತ್ಯ ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಚಟುವಟಿಕೆಗಳು ನಿರ್ಧಾರಿತವಾಗುವುದು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಜೀವನ ಶೈಲಿ ಮತ್ತು ಜೀವನೋಪಾಯಗಳು ಇದರೊಂದಿಗೆ ನೇರ ಸಂಪರ್ಕ ಹೊಂದಿದ್ದು, ವಿಜ್ಞಾನ ತಂತ್ರಜ್ಞಾನ ಮತ್ತು ಸ್ವಜನಶೀಲತೆಗಳು ಆರ್ಥಿಕತೆಯನ್ನು ಉತ್ತಮ ಪಡಿಸುವುದಕ್ಕೆ ಸಹಾಯ ಮಾಡುತ್ತದೆ. ಜೀವನಶೈಲಿ ಮತ್ತು ಜೀವನೋಪಾಯ ಎಂಬ ಉಪವಿಷಯ ತುಂಬಾ ಮುಖ್ಯವಾಗಿದ್ದು ಈ ಮಾರ್ಗಗಳ ಮುಸ್ತಕದಲ್ಲಿ ಉಲ್ಲೇಖಿತವಾಗಿರುವ ಅತಿ ಹಚ್ಚು ಅಂಶಗಳೊಂದಿಗೆ ಸಂಬಂಧ ಹೊಂದಿದೆ. ಉದಾಹರಣೆಗೆ ಶಕ್ತಿ, ಸ್ನೇಹಿತ್ಯ ಸಂಪನ್ಮೂಲ ನಿರ್ವಹಣೆ, ಆರೋಗ್ಯ, ಸ್ವೇಚ್ಛಾ, ಪೌಷ್ಟಿಕತೆ, ಪಾರಂಪರಿಕ ಜ್ಞಾನ, ವಿಪತ್ತಿ ನಿರ್ವಹಣೆ, ಆಹಾರ, ಉದ್ಯೋಗ ಮುಂತಾದವುಗಳೊಂದಿಗೆ ನಿರ್ಬಂಧವಾದ ಸಂಬಂಧ ಹೊಂದಿದೆ.

**ಒಂದು ಮನು ಅಳವಡಿಸಬೇಕಾದ ವಿಧಾನ ಮತ್ತು ಮಾರ್ಗ:**

ಸುಸ್ಥಿರ ಅಭವೃದ್ಧಿಗೆ ಸಂಬಂಧ ಹೊಂದಿರುವ ಒಂದು ಮುಖ್ಯ ವಿಷಯ ಎಂದರೆ, ಜೀವನಶೈಲಿ ಮತ್ತು ಜೀವನೋಪಾಯ. ಪರಿಸರದಲ್ಲಿನ ಬದಲಾವಣೆಗಳು ಮತ್ತು ಮಾನವನ ಹಲವಾರು ಚಟುವಟಿಕೆಗಳು ಜೀವನಶೈಲಿ ಮತ್ತು ಜೀವನೋಪಾಯಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ ಇವು ಅಸ್ಥಿರತೆಯನ್ನು ತಂದಿರುವುದನ್ನು ತುಂಬಾ ಮೊದಲೇ ಗಮನಿಸಬಹುದು. ಇಂಥ ಬದಲಾವಣೆಗಳನ್ನು ಮನು ಗಮನಿಸಿ ಸುಸ್ಥಿರತೆ ಬೇಕಾದ ಉಪಾಯಗಳನ್ನು ಮತ್ತು ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ನೀಡಬಹುದು. ಅದಕ್ಕಾಗಿ ಕೆಳಗೆ ತಿಳಿಸಿರುವ ಮಾರ್ಗಗಳ ಸೂತ್ರಗಳನ್ನು ಅನುಸರಿಸಬಹುದು.

- ◆ ಗಮನಿಸುವುದು
- ◆ ಸಕ್ಕೆಯ ರೂಪದಲ್ಲಿ ಗುರುತಿಸಿಕೊಳ್ಳುವುದು
- ◆ ವೈಯಕ್ತಿಕವಾಗಿ ಅಧ್ಯಯನ ಮಾಡುವುದು

- ◆ ಸರ್ವೇಕ್ಷಣೆ ನಡೆಸುವುದು (ಸಮೀಕ್ಷೆ)
- ◆ ಪ್ರಮುಖ ಮಾಹಿತಿಯ ಪರಿಶೀಲನೆ
- ◆ ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ಪರಿಶೀಲಿಸುವುದು
- ◆ ಗುಂಪು ಚರ್ಚೆಗಳ ಕಡೆ ಗಮನ ಹರಿಸುವುದು
- ◆ ಮಾಧ್ಯಮಗಳ ಉಪಯೋಗ (ಶ್ವೇಷ, ದೃಶ್ಯ)

ಈ ಉಪವಿಷಯದ ಮುಖ್ಯ ಉದ್ದೇಶ, ವಿಜ್ಞಾನ, ತಂತ್ರಜ್ಞಾನ ಮ್ತು ಸ್ವಜನಶೀಲತೆಗಳು, ಸುಸ್ಥಿರ ಅಭಿವೃದ್ಧಿಯಲ್ಲಿ ವಹಿಸುವ ಪಾತ್ರವನ್ನು ಗುರುತಿಸುವುದು. ಅದು ಒಂದು ಉತ್ಸವಾಗಿರಬಹುದು, ಒಂದು ಪ್ರಕ್ರಿಯೆ ಆಗಿರಬಹುದು ಅಥವಾ ಒಂದು ವ್ಯವಸ್ಥೆ, ಉಪಾಯ ಯಾವುದೇ ಇರಬಹುದು, ಮುಖ್ಯವಾದ ಅಂಶವೆಂದರೆ ಮನುವಿಗೆ ಅದನ್ನು ಗುರುತಿಸಿ ಜೀವನಶೈಲಿ ಮತ್ತು ಜೀವನೋಪಾಯಕ್ಕೆ ಸುಸ್ಥಿರತೆಯನ್ನು ತಳಿಕು ಹಾಕಿ ಸವಾಜ, ಪರಿಸರ ಮತ್ತು ಆರ್ಥಿಕತೆಗಳ ಮೇಲೆ ಅದು ಬೀರುವ ಪರಿಣಾಮಗಳನ್ನು ತಿಳಿಯಬೇಕು.

**ಯೋಜನೆಗಳ ಆಯ್ದುಗೆ ಸಲಹೆಗಳು:** ಜೀವನಶೈಲಿ ಮತ್ತು ಜೀವನೋಪಾಯ ಎಂಬ ಉಪವಿಷಯದಲ್ಲಿ ಆಯ್ದುಗೆ ಮಾಡಿಕೊಳ್ಳಬಹುದಾದ ಹಲವಾರು ವಿಷಯಗಳನ್ನು ಮುಖ್ಯ ಶೀಫೋಡಿಕೆಗಳಿಂದ ಈ ಕೆಳಗೆ ನೀಡಲಾಗಿದೆ.

**ತ್ಯಾಜ್ಯ:** (ಮಾನವ ತ್ಯಾಜ್ಯ, ಆಹಾರ ತ್ಯಾಜ್ಯ, ಜ್ಯೇವಿಕ ತ್ಯಾಜ್ಯ, ಜೀವನಶೈಲಿಯಿಂದುಂಟಾಗುವ ತ್ಯಾಜ್ಯ, ಕಾರ್ಬಾನೆಗಳಲ್ಲಿ ಉತ್ಪಾದಿಸುವ ತ್ಯಾಜ್ಯ ಇತ್ಯಾದಿ).

- ◆ ಜೀವನ ಶೈಲಿಯಿಂದ ಉತ್ಪಾದಿಸುವ ತ್ಯಾಜ್ಯದ ಅಧ್ಯಯನ, ನಿರ್ವಹಣೆ ಇತ್ಯಾದಿ
- ◆ ಮಾನವನ ತ್ಯಾಜ್ಯ ಮತ್ತು ಆಹಾರ ತ್ಯಾಜ್ಯಗಳಿಂದ, ನಗರ ಹಾಗೂ ಹಳ್ಳಿಗಳ ಮೇಲಾಗುವ ಪರಿಣಾಮ
- ◆ ಆಸ್ತಿತ್ವ ತ್ಯಾಜ್ಯ ಮತ್ತು ಜಿದ್ಯೋಗಿಕ ತ್ಯಾಜ್ಯಗಳು ನಗರ ಹಾಗೂ ಹಳ್ಳಿ ಜೀವನ ಶೈಲಿಗಳ ಮೇಲೆ ಬೀರುವ ಪ್ರಭಾವ ಅದರಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳು ಮತ್ತು ಪರಿಸರದ ಮೇಲೆ ಅವುಗಳಿಂದ ಉಂಟಾಗುವ ಪರಿಣಾಮ.
- ◆ ಹಳ್ಳಿ, ನಗರ ಅಥವಾ ರಾಜ್ಯಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಗಳನ್ನು ನಾಕ್ಕಿಯ ರೂಪದಲ್ಲಿ ದಾಖಲಿಸುವುದು.
- ◆ ವಿವಿಧ ಕ್ಷೇತ್ರಗಳಲ್ಲಿ ತ್ಯಾಜ್ಯ ಉತ್ಪಾದನೆಯ ಬಗ್ಗೆ ಅಧ್ಯಯನ ಮಾಡಿ, ಜೀವನಶೈಲಿ ಹಾಗೂ ಜೀವನೋಪಾಯಗಳಿಗೆ ಇರುವ ಸಂಬಂಧಗಳನ್ನು ವಿಶೇಷಿಸಿ, ತ್ಯಾಜ್ಯ ನಿರ್ವಹಣೆ ಬಗ್ಗೆ ಚರ್ಚೆಸುವುದು.



ಆಹಾರ (ಗಳಿಕೆ, ತಯಾರಿ, ಸಂಗ್ರಹಣೆ, ಸೇವನೆ, ತ್ಯಾಜ್ಯ)

- ◆ ನಿಮ್ಮ ಹಳ್ಳಿ ಅಥವಾ ಪಟ್ಟಣದ ಆಹಾರ ಮತ್ತು ಶಕ್ತಿ ಬಳಕೆಯ ಮಾದರಿಗಳನ್ನು ಅಧ್ಯಯನ ಮಾಡುವುದು.
- ◆ ಜೀವನಶೈಲಿ ಮತ್ತು ಜೀವನೋಪಾಯಗಳ ಬದಲಾವಣೆಗಳೊಂದಿಗೆ ಬದಲಾಗುವ ಆಹಾರ ಸೇವನೆಯ ಮಾದರಿಗಳ ಅಧ್ಯಯನ.
- ◆ ಮಕ್ಕಳು, ಯುವಕರು ಮತ್ತು ಹಿರಿಯರುಗಳ ಆಹಾರ ಸೇವನೆ ಮೇಲೆ ಮಾಧ್ಯಮಗಳು ಬೀರುವ ಪರಿಣಾಮದ ಅಧ್ಯಯನ.
- ◆ ಜೀದ್ಯೋಗಿಕ ವಲಸೆ ಹಾಗೂ ಅದರಿಂದ ಆಹಾರ ಪದ್ಧತಿಗಳ ಮೇಲೆ ಆಗಿರುವ ಬದಲಾವಣೆಗಳ ಅಧ್ಯಯನ.

ಜೀವನಶೈಲಿ ಮತ್ತು ಜೀವನೋಪಾಯಗಳಿಗೆ ಸಂಬಂಧಿಸಿದ ಪದ್ಧತಿಗಳು

- ◆ ತಂತ್ರಜ್ಞಾನ ಮತ್ತು ಮಾಧ್ಯಮಗಳು ಮಕ್ಕಳ ಮೇಲೆ ಬೀರುವ ಪರಿಣಾಮ ಮತ್ತು ಅವು ಜೀವನಶೈಲಿ ಮತ್ತು ಜೀವನೋಪಾಯಗಳಲ್ಲಿ ತಂದಿರುವ ಬದಲಾವಣೆ.
- ◆ ಧೂಪಾಪಾನ, ವೆದ್ಯಪಾನಗಳಿಂಧ ದುಶ್ಚಂಡಗಳು ಯುವಜನಾಂಗದ ಜೀವನಶೈಲಿ ಮತ್ತು ಜೀವನೋಪಾಯಗಳ ಮೇಲೆ ಮಾಡಿರುವ ಪರಿಣಾಮದ ಅಧ್ಯಯನ.
- ◆ ಉದ್ಯೋಗ, ಅರ್ಥಕರ್ತೆಗಳ ಮೇಲೆ ಇಂಧ ದುಶ್ಚಂಡಗಳ ಬೀರಿರುವ ಪರಿಣಾಮದಿಂದಾಗಿರುವ ಬದಲಾವಣೆಗಳ ಅಧ್ಯಯನ.

ಸಂಸ್ಕೃತಿ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುವ ಜೀವನಶೈಲಿ ಮತ್ತು ಜೀವನೋಪಾಯ

- ◆ ಬುಡಕಟ್ಟು ಜನಾಂಗಗಳ ಸಹಜ ಜೀವನ ವಿಧಾನ ಮತ್ತು ಸಮುದಾಯ ಜೀವನ ವಿಧಾನಗಳ ಅಧ್ಯಯನ.
- ◆ ಹಳ್ಳಿಗಳಲ್ಲಿ ಅಥವಾ ಪಟ್ಟಣಗಳ ಗುಂಪುಗಳು ಮತ್ತು ಸಮುದಾಯಗಳ ಜೀವನ ವಿಧಾನಗಳ ತುಲನಾತ್ಮಕ ಅಧ್ಯಯನ.
- ◆ ಹಳ್ಳಿ ಅಥವಾ ಪಟ್ಟಣಗಳ ಸಮುದಾಯಗಳ ಜೀವನಶೈಲಿ ಮತ್ತು ಜೀವನೋಪಾಯಗಳ ವಿವರಗಳನ್ನು ಪಟ್ಟಿ ಮಾಡುವುದು.
- ◆ ನಗರೀಕರಣದೊಂದಿಗೆ ಬದಲಾಗುವ ಜೀವನ ವಿಧಾನ.
- ◆ ಹಬ್ಬ ಹರಿದಿನಗಳ ಆಚರಣೆಗಳಲ್ಲಿ ಹೇಗೆ ಮಾರುಕಟ್ಟೆ ಒತ್ತಡಗಳು ಬದಲಾವಣೆಗಳನ್ನು ತರುತ್ತದೆ.
- ◆ ಮನೆಯೋಳಗೆ ಮತ್ತು ಮನೆಯ ಹೊರಗೆ ಬೆಳೆಯುತ್ತಿರುವ ಮಕ್ಕಳ ನಡವಳಿಕೆಗಳ ತುಲನಾತ್ಮಕ ಅಧ್ಯಯನ.

- ◆ ಸಮುದಾಯಗಳ ಪ್ರಯಾಳ ವಿಧಾನಗಳಲ್ಲಿ ಹೇಗೆ ಬದಲಾವಣೆಗಳು ಉಂಟಾಗುತ್ತದೆ (ಸಾಮಾಜಿಕ, ಅರ್ಥಕ ಮತ್ತು ರಾಜಕೀಯ).
- ◆ ಸಂವಹನ ಹಾಗೂ ಪರಸ್ಪರ ಸಂಬಂಧಗಳಲ್ಲಿ ಸಾಮಾಜಿಕ ಮಾಧ್ಯಮಗಳು ಹೇಗೆ ಬೀರಿವೆ?
- ◆ ಸಾಂಪ್ರದಾಯಿಕ ಶಿಕ್ಷಣ ಮತ್ತು ಜೀವನೋಪಾಯಗಳ ನಡುವಿನ ಸಂಬಂಧ.
- ◆ ಪ್ರಯಾಳದೊಂದಿಗೆ ಬದಲಾಗುವ ಜೀವನ ಪದ್ಧತಿಗಳು.
- ◆ ಸಮವಂತಸ್ವರ ಒತ್ತಡಗಳಿಂದ (ಹೊಸವಸ್ತುಗಳನ್ನು ಕೊಳ್ಳುವುದು) ಪ್ರಭಾವಕೊಳ್ಳಗಾಗುವ ಸಾಮಾಜಿಕ ಪ್ರಕ್ರಿಯೆಗಳು.
- ◆ ಮಾಧ್ಯಮಗಳ ಪ್ರಭಾವದಿಂದ ಬದಲಾಗುವ ಜವಳಿ ಕೊಳ್ಳುವ ಪದ್ಧತಿಗಳು.

ಜೀವನಶೈಲಿ ಮತ್ತು ಜೀವನೋಪಾಯಗಳಿಂದಾಗುವ ಅನಾರೋಗ್ಯಗಳು

- ◆ ಬದಲಾಗುವ ಆಹಾರ ಪದ್ಧತಿಗಳಿಂದ ಉಂಟಾಗುವ ಕಾಯಿಲೆಗಳನ್ನು ಅಥವಾ ಮಾಡಿಕೊಳ್ಳುವುದು.
- ◆ ಕೆಲಸದ ಬದಲಾವಣೆಗಳಿಂದ ಉಂಟಾಗುವ ಕಾಯಿಲೆಗಳನ್ನು ವಿಶೇಷಿಸಿ ಅಥವಾ ಮಾಡಿಕೊಂಡು ಪರಿಹಾರಗಳನ್ನು ಮಡುಕುವ ಪ್ರಯತ್ನ.

ಇಂಗಾಲ ಹೆಚ್ಚಿಗುರುತುಗಳು ಮತ್ತು ಕೃಗುರುತುಗಳ ಪ್ರಭಾವ

- ◆ ಹಳ್ಳಿ, ನಗರ, ಪಟ್ಟಣ ಯಾವುದೇ ಆಗಿರಲಿ, ನಿಮ್ಮ ಸುತ್ತಮುತ್ತಲಿನ ಪ್ರದೇಶದ ಇಂಗಾಲ ಹೆಚ್ಚಿಗುರುತುಗಳ ಮಾಪನ ಕೃಗುರುತ್ವವುದು.
- ◆ ಇಂಧ ಹೆಚ್ಚಿಗುರುತುಗಳನ್ನು ಕಡಿಮೆ ಮಾಡುವ ದಿಸೆಯಲ್ಲಿ ಹೊಸ ಉಪಾಯಗಳನ್ನು ಹುಡುಕುವುದು- ಇದೇ ವಿಧಾನಗಳನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ದಾಖಲಿಸುವುದು.
- ◆ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿಗುರುತುಗಳನ್ನು ಅಳೆದು ಕೃಗುರುತುಗಳಾಗಿ ಮಡುಕುವುದು.
- ◆ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಸಾಧಕರನ್ನು ಗುರುತಿಸುವುದು. ವ್ಯಕ್ತಿ, ಸಮುದಾಯ ಹಾಗೂ ಸಮಾಜದ ಮೇಲೆ ಅವರು ಬೀರುವ ಪ್ರಭಾವವನ್ನು ಅಧ್ಯಯನ ಮಾಡುವುದು.
- ◆ ಕೇಂದ್ರ ಕುಟುಂಬ ಹಾಗೂ ಕುಟುಂಬಗಳ ಆಹಾರ ಸೇವನೆಯ ಪದ್ಧತಿ, ಅದರ ವಿಚುರ-ವೆಚ್ಚಗಳ

ವಿಶೇಷಣ, ಇಂಗಾಲ ಹೆಚ್ಚೆಗುರುತು ಮತ್ತು ಕ್ಯಾಗುರುತುಗಳ ತುಲನಾತ್ಮಕ ಅಧ್ಯಯನ ಮಾಡುವುದು.

**ಜೀವನ ಪದ್ಧತಿ ಮತ್ತು ಜೀವನಾಧಾರಗಳಿಗೆ ಸಂಬಂಧಿಸಿದ ಪರಿಸರದ ಸಂಪರ್ಕ:**

- ◆ ಜೀವನಶೈಲಿ ಮತ್ತು ಜೀವನೋಪಾಯಗಳ ಮೇಲೆ ತಾತ್ಕಾಲಿಕ ಪರಿಹಾರದ ಪ್ರಾರ್ಥನೆ
- ◆ ಬೆಳೆಯುತ್ತಿರುವ ನಗರಗಳಿಂದ ಪರಿಸರದ ಮೇಲೆ ಆಗಿರುವ ಧನಾತ್ಮಕ ಹಾಗೂ ಖರಾತ್ಮಕ ಪ್ರಭಾವಗಳು
- ◆ ಮಾನವನ ವಲಸೆಯಿಂದ ಪರಿಸರದ ಮೇಲಾಗಿರುವ ಪರಿಣಾಮ
- ◆ ಪರಿಸರ ರಕ್ಷಣೆ, ಮಾಲಿನ್ಯ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ಮಕ್ಕಳಲ್ಲಿ ಸಂಪರ್ಕ ಮಾಡುವಂತೆ ಮಾಡುವುದು.
- ◆ ಪರಿಸರದ ಬಗ್ಗೆ ಕಾರ್ಬಾನೆಗಳು ಮತ್ತು ವ್ಯಾಪಾರಗಳ ಸಂಪರ್ಕ ಬಗ್ಗೆ ಅಧ್ಯಯನ.

**ಉದ್ಯೋಗಗಳು, ಆರ್ಥಿಕತೆ ಮತ್ತು ಪರಿಸರ:**

- ◆ ಸಾಂಪ್ರದಾಯಿಕ ಜೀವನೋಪಾಯ ಪದ್ಧತಿಗಳಲ್ಲಿ ವಿಜ್ಞಾನ, ತಂತ್ರಜ್ಞಾನಗಳ ಅನ್ವಯ
- ◆ ಜೀದ್ಯೋಗಿಕ ಚಲನಶೀಲತೆ
- ◆ ಯುವಜನಾಂಗದ ಉದ್ಯೋಗಶೀಲತೆ
- ◆ ಕೌಶಲ್ಯ ತರಬೇತಿ ಮತ್ತು ಜೀವನೋಪಾಯಗಳ ಸಂಬಂಧ
- ◆ ಸುಸ್ಥಿರ ಜೀವನಶೈಲಿಯ ಉದಾಹರಣೆಗಳ ಅಧ್ಯಯನ
- ◆ ಜೀವನಶೈಲಿ ಮತ್ತು ಜೀವನೋಪಾಯಗಳ ಮೇಲೆ ವಿಜ್ಞಾನ, ತಂತ್ರಜ್ಞಾನದ ಪ್ರಭಾವ
- ◆ ಹೊಸ ವ್ಯಾಪಾರ ಪ್ರಸ್ತಾವನೆಗಳು ಮತ್ತು ಉದ್ಯೋಗಗಳು ಹಾಗೂ ಆರೋಗ್ಯ, ನಡವಳಿಕೆ ಮೇಲೆ ಅದರ ಪ್ರಭಾವ ಅದರ ಸುಸ್ಥಿರತೆ
- ◆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರ್ಥಿಕ ಹಾಗೂ ಪರಿಸರ ಸಂಬಂಧಿ ಆಚರಣೆಗಳು

**ಜೀವನ ಪದ್ಧತಿ ಮತ್ತು ಜೀವನಾಧಾರಗಳಿಗೆ ಸಂಬಂಧಿಸಿದ ಇತರ ಜ್ಯೋತಿರ್ವಿದ್ಯೆಗಳು:**

- ◆ ಸುಸ್ಥಿರತೆಗೆ ಸಂಬಂಧಿಸಿದಂತೆ ಪ್ರಯಾಣ, ಆಹಾರ, ಶಕ್ತಿ ಬಳಕೆ, ಆರೋಗ್ಯ ವಿಚಾರಗಳ ಮೇಲೆ ಸಾಮಾಜಿಕ, ಆರ್ಥಿಕ ಹಾಗೂ ಪರಿಸರದ ಮೇಲೆ ಆಗುವ ಪ್ರಭಾವಗಳ ಅಧ್ಯಯನ ಹಾಗೂ ವಿಶೇಷಣ.

- ◆ ಮೇಲೆ ಹೇಳಿದ ಅಂಶಗಳನ್ನೇ ಲಿಂಗ, ವಯಸ್ಸು, ಸಾಮಾಜಿಕ, ಆರ್ಥಿಕ, ಜನಸಂಖ್ಯೆ ಮುಂತಾದವುಗಳ ಹಿನ್ನೆಲೆಯಲ್ಲಿ ವಿಶೇಷಿಸುವುದು.
- ◆ ಯುವಜನಾಂಗ ಮತ್ತು ಸಮುದಾಯದ ಮೇಲೆ ಮಾಧ್ಯಮಗಳ ಪ್ರಭಾವ.
- ◆ ಪರಿಸರ ಮತ್ತು ಸಂಸ್ಕೃತಿಗಳನ್ನು ಕಾಪಾಡುವತ್ತ ಗಮನಹರಿಸಿ ಹಬ್ಬವರಿದಿನಗಳ ಆಚರಣೆಗಳನ್ನು ರೂಪಿಸುವುದು.
- ◆ ಮಕ್ಕಳ ಮತ್ತು ಮಕ್ಕಳ ಗುಂಪುಗಳ ಜೀವನ ವಿಧಾನಗಳಲ್ಲಿ ಬದಲಾವಣೆ ಆಗಿರುವ ಸ್ವೇಚ್ಛೆ ಕಳೆಗಳು.
- ◆ ಸಂವಹನ ಪದ್ಧತಿಗಳ ಬದಲಾವಣೆಗಳಲ್ಲಿ ಮಾಧ್ಯಮದ ಉಪಯೋಗ ಹಳ್ಳಿ, ಪಟ್ಟು ನಗರಗಳ ವ್ಯಕ್ತಿಗಳ ನಡವಳಿಕೆಗಳ ಅಧ್ಯಯನ.

**ವಿವರವಾದ ಪ್ರಾಯೋಜನಾ ಉಪಾಯಗಳು:**

**ಯೋಜನೆ-1**

ಹಳ್ಳಿಯೊಂದರ ಸಮುದಾಯದ ಜೀವನ ಪದ್ಧತಿ ಮತ್ತು ಜೀವನಾಧಾರಗಳ ಅಧ್ಯಯನ

**ಉದ್ದೇಶಗಳು:**

1. ಹಳ್ಳಿಯ ಕುಟುಂಬಗಳ ಜೀವನಶೈಲಿಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು.
2. ಹಳ್ಳಿಯ ಮಂದಿಯ ಜೀವನೋಪಾಯಗಳನ್ನು ಚಾರಿತ್ರಿಕವಾಗಿ ಗಮನಿಸುವುದು.
3. ಈಗಿರುವ ಸಮುದಾಯ ಜೀವನ ಪದ್ಧತಿಯ ಮತ್ತು ಜೀವನೋಪಾಯಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡುವುದು.
4. ಹಳ್ಳಿಯ ಸಮುದಾಯಗಳ ಜೀವನ ಪದ್ಧತಿ ಮತ್ತು ಜೀವನಾಧಾರಗಳ ವಿವರಗಳನ್ನು ನಕ್ಷೆಯ ರೂಪದಲ್ಲಿ ತಯಾರಿಸಿವುದು.

**ವಿಧಾನ:**

1. ಹಳ್ಳಿಯ ಜೀವನದ ಮೂಲಭೂತ ಅಂಶಗಳ ಸಮೀಕ್ಷೆ
2. ಹಳ್ಳಿಯಲ್ಲಿರುವ ಅಂಚೆ ನೌಕರ ಗ್ರಾಮಸೇವಕ, ಸರಪಂಚ ಅಥವಾ ಶಾಲಾ ಶಿಕ್ಷಕರ ಸಂದರ್ಶನ ಪಡೆದು ಮಾಡಿ ಕಲೆ ಹಾಕುವುದು.
3. ಗುಂಪು ಚರ್ಚೆ ಆಯೋಜಿಸುವುದು.



#### ನಿರೀಕ್ಷಿತ ಫಲಿತಾಂಶಗಳು:

1. ಹಳ್ಳಿಯ ಮಾಹಿತಿ ಭಂಡಾರ
2. ಹಳ್ಳಿಯ ಜೀವನ ವಿಧಾನದ ವಿವರಗಳು
3. ಹಳ್ಳಿಯ ಜೀವನೋಪಾಯಗಳ ವಿವರಗಳು
4. ಹಳ್ಳಿಯ ಜೀವನ ಪದ್ಧತಿ ಮತ್ತು ಜೀವನಾಧಾರಗಳ ತುಲನಾತ್ಮಕ ಮಾಹಿತಿ ವಿವರ
5. ಹಳ್ಳಿಯ ಜೀವನ ಪದ್ಧತಿ ಮತ್ತು ಜೀವನಾಧಾರಗಳ ವರದಿ

**ಯೋಜನೆ 2:** ಮನೆ ಮಟ್ಟಿಗೆ, ಜೀವನಪದ್ಧತಿಯಿಂದ ಉತ್ಪತ್ತಿಯಾಗುವ ಶ್ರಾಜ್ಯ ಮತ್ತು ಅದರ ನಿರ್ವಹಣೆ

#### ಉದ್ದೇಶಗಳು:

1. ಕುಟುಂಬಗಳಲ್ಲಿ ಜೀವನಪದ್ಧತಿಗೆ ಸಂಬಂಧಿಸಿದ ಶ್ರಾಜ್ಯ ಉತ್ಪನ್ನಗಳನ್ನು ಗುರುತಿಸುವುದು.
2. ಮನೆಯ ಶ್ರಾಜ್ಯ ನಿರ್ವಹಣೆಯ ಗ್ರಹಿಕೆಯ ಅಧ್ಯಯನ.
3. ಮನೆ-ಶ್ರಾಜ್ಯ ನಿರ್ವಹಣೆಯ ಪ್ರಾಶ್ನೆಕೆ
4. ಆ ಪದ್ಧತಿಗಳ ಅನುಕಾಲಗಳು ಮತ್ತು ಅನಾನುಕಾಲಗಳು
5. ಆಪದ್ಧತಿಗಳಿಗೆ ಸುತ್ತು ಬದಲಾವಣೆಗಳನ್ನು ಅಭಿವೃದ್ಧಿ ಪಡಿಸುವುದು/ಸೂಚಿಸುವುದು.

#### ಕಾರ್ಯವಿಧಾನ:

1. ಸಮುದಾಯದ ಹಲವು ಆಯಾ ಮನೆಗಳಿಗೆ ಭೇಟಿ ನೀಡಿ ಸಂದರ್ಶಿಸಿ
2. ಮನೆ ಶ್ರಾಜ್ಯ ನಿರ್ವಹಣೆಯ ಬಗ್ಗೆ ದ್ವಿತೀಯ ಸಮೀಕ್ಷೆ
3. ಸಹಕಾರಿ ಗೃಹ ವುಂಡಳಿಗಳ ಶ್ರಾಜ್ಯ ನಿರ್ವಹಣೆ ಕೇಂದ್ರಗಳಿಗೆ ಭೇಟಿ ಕೊಡಿ

#### ನಿರೀಕ್ಷಿತ ಫಲಿತಾಂಶಗಳು

1. ಮನೆ ಮಟ್ಟಿದ ಶ್ರಾಜ್ಯ ನಿರ್ವಹಣೆಯ ಮಾಹಿತಿ ಲಭ್ಯವಾಗುತ್ತದೆ.
2. ಮನೆ ಮಟ್ಟಿದ ಶ್ರಾಜ್ಯ ನಿರ್ವಹಣೆಯ ಯಶಸ್ವಿ ಮಾದರಿಗಳ ತುಲನಾತ್ಮಕ ನಕ್ಷೆ
3. ಮನೆ ಮಟ್ಟಿದ ಶ್ರಾಜ್ಯ ನಿರ್ವಹಣೆಯ ಮಾದರಿ ನಕ್ಷೆ

#### ಯೋಜನೆಗಳಿಗೆ ಸಲಹೆಗಳು:

1. ಕೈಗೊಂಡ ಯೋಜನೆಯಿಂದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲದೇ ಎಂಬುದನ್ನು ಪರೀಕ್ಷಿಸುವುದು.
2. ವಿವಿಧ ಅವಶ್ಯಕ ಪರಿಕರಗಳ ಪ್ರಭಾವ
3. ನವೀನ ಜೀವನೋಪಾಯ ಅವಶ್ಯಕ ಅಭಿವೃದ್ಧಿ
4. ಆರ್ಥಿಕ, ಭೌತಿಕ, ಮಾನಸಿಕ ಮುನ್ದಡೆಗಳ ಹೆಸರಿನಲ್ಲಿ ಆಗುತ್ತಿರುವ ಬದಲಾವಣೆಗಳ ಅಧ್ಯಯನ.
5. ಜೀವನ ವಿಧಾನಗಳಿಂದ ಬಂದಿರುವ ಕಾರ್ಯಗಳಾದ ಮಧುಮೇಹ, ಅಧಿಕರಕ್ತದೊತ್ತಡ ಇತ್ಯಾದಿಗಳ ಅಧ್ಯಯನ
6. ಉದ್ಯೋಗ ಹಾಗೂ ವಲಸೆಯ ಅಧ್ಯಯನ ಇತ್ಯಾದಿ.

#### ಆಕರ್ಷಣಾರ್ಥಗಳು:

<https://sustainabledevelopment.un.org/sdgs>

<http://www.indiastat.com/default.aspx>

<http://www.statista.com/>

[www.academia.edu](http://www.academia.edu)

<http://www.unep.org/resourceefficiency/Consumption/EducationLifestylesandYouth/SustainableLifestyles/tabid/101304/Default.aspx>

## ಉಪ ವಿಷಯ-6

# ವಿಪತ್ತು (ಅವಘಡ) ನಿರವಹಣೆ

ಕೆಳಿದ 2 ದಶಕಗಳಿಂದ, ಅವಘಡಗಳಿಂದ ವಿಪತ್ತುಗಳಿಂದ ಆಗುತ್ತಿರುವ ಜೀವಹಾನಿ ಮತ್ತು ಆಸ್ತಿಹಾನಿ ಒಂದೇ ಸಮನೆ ಜಾಸ್ತಿಯಾಗುತ್ತಿಲ್ಲ ಸಾಗಿದೆ. ಈ ಅವಘಡಗಳ ಗುರುತ್ವ ಮತ್ತು ತೀಕ್ಷ್ಣತೆ ಕೂಡ ಹೆಚ್ಚಾಗುತ್ತಿದೆ ಅಲ್ಲದೆ ಇದರಿಂದ ತೊಂದರೆಗೆ ಒಳಗಾಗುತ್ತಿರುವ ಜನಸಾಂಧ್ರತೆ ಕೂಡ ಅಧಿಕವಾಗಿದೆ. ಯೋಜನೆ ಇಲ್ಲದ ಪಟ್ಟಣಗಳ ವಿಸ್ತರಣೆ, ನಿಸರ್ಗದ ಅವನತಿ, ಓರ್ಬೋನ್ ಪದರ ತೆಳ್ಳಾಗುವಿಕೆ, ಪ್ರಾದೇಶಿಕ ಹವಾಗುಣದಲ್ಲಿ ವ್ಯತ್ಯಾಸ ಇವೂ ಕೂಡ ಅವಘಡಗಳಿಗೆ ಪ್ರಮುಖ ಕಾರಣಗಳಾಗಿವೆ.

ವಿಪತ್ತಿನ ಗಂಡಾಂತರವನ್ನು ಕುಂಠಿತಗೊಳಿಸುವಿಕೆ, ಹವಾಮಾನ ಬದಲಾವಣೆಯಿಂದಾಗುವ ಗಂಡಾಂತರ, ಇವುಗಳನ್ನು ಅಳೆಯುವ ಅಥವಾ ನಿರ್ದಾರಿಸುವ ಒಂದು ಗೊತ್ತುವಳಿ 2009ನೇ ಇಸವಿಯ ಜಾಗತಿಕ ರಿಮೋಟ್‌ಎನ್‌ಲೀಡೆ. ಇದರ ಪ್ರಕಾರ ಪರಿಸರ ವ್ಯವಸ್ಥೆ ಬದಲಾಗಿರುವುದೇ ನೈಸರ್ಗಿಕ ವಿಪತ್ತಿನಿಂದಾಗುವ ಗಂಡಾಂತರ ತೀಕ್ಷ್ಣವಾಗಲು ಮುಖ್ಯ ಕಾರಣ ಎಂದು ಗುರುತಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇದು ಇನ್ನೂ ಹಾಳಾಗುವ ಏರುಪೇರಾಗುವ ಎಲ್ಲ ಲಕ್ಷಣಗಳೂ ನಮ್ಮ ಮುಂದೆ ನಿಚ್ಚಿಂಧಾಗಿ ಕಾಣಿಸುತ್ತಿದೆ. ಇದನ್ನು ನಿರ್ವಹಿಸುವ ಸಾಮರ್ಥ್ಯ, ಪ್ರಯತ್ನ, ವಿಪತ್ತು ನಡೆಯುತ್ತಿರುವ ಗಿಡಿಯಲ್ಲಿ ಸಾಗುತ್ತಿಲ್ಲ. ಇದು ಇನ್ನೂ ಸಮಗ್ರ ಸಿದ್ಧಾಂತವಾಗಿ ಹೊರ ಹೊಮ್ಮಿಲ್ಲ ಎನ್ನುವುದೇ ದುರ್ದೈವ.

### ವಿಪತ್ತಿನ ಸ್ವರೂಪ ನಿರೂಪಣೆ

ವಿಪತ್ತಿನ ಸ್ವರೂಪದ ಬಗ್ಗೆ ವಿಧವಿಧವಾದ ನಿರೂಪಣೆಗಳಿವೆ. ವಿಶ್ವ ಆರೋಗ್ಯ ಸಂಘಟನೆ (ಸಂಸ್ಕೇತಿಕ್ಕಾಗಿ) ಇದರ ಬಗ್ಗೆ ಹೀಗೆ ಹೇಳುತ್ತದೆ: ಹಾನಿ ಅಥವಾ ನಷ್ಟ ಉಂಟುಮಾಡುವ, ಪರಿಸರಕ್ಕೆ ಹಾನಿಮಾಡುವ, ಜನಗಳ ಜೀವನಕ್ಕೆ ಹಾನಿತರುವ, ಆರೋಗ್ಯಕ್ಕೆ ಕುಂದುಂಟಾಗುವ, ಆರೋಗ್ಯಕ್ಕೆ ಸಂಬಂಧಪಟ್ಟ ಸೇವೆಗಳಿಗೆ ತೊಂದರೆಯಾಗುವ ಹಂತ ತಲುಪಿದಾಗ ಹೊರಗಿನಿಂದ ಇದಕ್ಕೆ ಸಹಾಯ ಕೋರುವ ಪರಿಸ್ಥಿತಿ ಎಂದು ನಿರೂಪಿಸುತ್ತದೆ. ವಿಪತ್ತು ಅಥವಾ ಸರಣಿ ವಿಪತ್ತುಗಳು ಎಂದರೆ ಆಸ್ತಿ ನಷ್ಟ, ಜನಗಳ ಸಾಯುವಿಕೆ, ದಿನನಿತ್ಯದ ವ್ಯವಹಾರಕ್ಕೆ ಅಡಚಣೆ, ಅವಶ್ಯಕ ವಸ್ತುಗಳ ಸರಬರಾಜಿಗೆ ತೊಂದರೆಯಾಗುವ ಪರಿಸ್ಥಿತಿ, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟ ಹೀಗೆ ನಿರೂಪಣೆ ಸಾಗುತ್ತದೆ.

- ‘ಭಾರತ ವಿಪತ್ತು ನಿರವಹಣೆ ಅಧಿನಿಯಮ 2005’ ರ ಪ್ರಕಾರ

ಯಾವುದೇ ಸ್ಥಳದಲ್ಲಿ ನೈಸರ್ಗಿಕ ಅಥವಾ ಮಾನವ ನಿರ್ಮಿತ ಮಹಾದುರಂತ, ಅನಿಷ್ಟ, ಕೇಡು, ಭಯಂಕರ ಆವಪತ್ತು ಉಂಟಾಗುವ ವಾಹನಗಳ ಅಪಘಾತಗಳಿಂದ ಜನಗಳ ನಿರ್ಬಳ್ಳ ದಿಂದಾಗುವ ಆಸ್ತಿಪಾಸ್ತಿ ಹಾನಿ, ಜೀವಹಾನಿ, ನಿಸರ್ಗವನ್ನು ಹಾಳುಗೆಡಪುವಿಕೆ ಇದರಿಂದ ಆಗುವ ಹಾನಿ ಸಮಾಜದ ನಿಯಂತ್ರಣೆ ಮೀರಿ ನಡೆಯುತ್ತದೆ ಎಂಬುದು ವಿಪತ್ತಿನ ನಿರೂಪಣೆ.

- ಸಂಯುಕ್ತ ರಾಷ್ಟ್ರ ಸಂಸ್ಥೆಯ ಪ್ರಕಾರ

ಇದಕ್ಕಿದ್ದಂತೆಯೇ ಅಥವಾ ಧಿಡೀರನೆ ಉಂಟಾಗುವ ಮಹಾದುರಂತದಿಂದ ಜನರ್ಜೀವನ ಅಸ್ತವ್ಯಾಸ್ತವಾಗುವುದು, ಸಮಾಜದ ಸ್ವಾಸ್ಥ್ಯ ಕಡಡುವುದು, ದಿನನಿತ್ಯದ ಕೆಲಸಗಳಿಗೆ ಅಡ್ಡಿಯಂಟುಮಾಡುವುದು. ನಿಸರ್ಗದ ಪರಿಸ್ಥಿತಿ, ಜೀವನ ಸ್ಥಿತಿ ಎಷ್ಟು ಹದಗೆಟ್ಟಿರುತ್ತದೆ ಎಂದರೆ ಹೊರಗಿನವರು ಮೂಗು ಶೂರಿಸದಿದ್ದರೆ, ಹೊರಗಿನ ಸಹಾಯ ಸಿಗದಿದ್ದರೆ ಜೀವಹಾನಿ ಖಂಡಿತ ಎಂಬುದು ವಿಪತ್ತಿನ ನಿರೂಪಣೆ.

- ಪಾಹೋ (paho) 1980ರ ಪ್ರಕಾರ

ತಡೆಯಲಾರದ ಗಾತ್ರದ, ನಿಯಂತ್ರಣಕ್ಕೆ ಸಿಗದ ಹಾನಿಯ, ಪರಿಸರ ಪ್ರಾಣದ ಮೇಲಾಗುವ ಹಾನಿಯ ಪರಿಸ್ಥಿತಿ. ಇದನ್ನು ತಡೆಯಲು ಹೊರಗಿನ ಸಹಾಯ ಬೇಕೇ ಬೇಕು ಎಂಬುದು ವಿಪತ್ತಿನ ನಿರೂಪಣೆ.

- ರೆಡ್‌ಕ್ರೂಸ್ ಪ್ರಕಾರ

ವಿಪತ್ತು ಎಂದರೆ ದಿಡೀರ್ ಫ್ರೇರ್ ಆವಪತ್ತು ಬಂದು ಸಮಾಜದ, ಜನರ ಸ್ವಾಸ್ಥ್ಯ ಕೆಡಿಸುವುದಲ್ಲದೆ ಜೀವದ ಮೇಲೆ ಅಥವಾ ವ್ಯವಸ್ಥೆಯ ಮೇಲೆ, ನಿಸರ್ಗದ ಮೇಲೆ, ಆಸ್ತಿಪಾಸ್ತಿಯ ಮೇಲೆ ದುಷ್ಪರಿಣಾಮ ಬೀರುವ ಮತ್ತು ಇಂತಹ ಪರಿಸ್ಥಿತಿಯಲ್ಲಿ ನಮಗೆ ಸುತ್ತಮುತ್ತ ಸಿಗವ ಆಕರಣಿಂದ ನಿಯಂತ್ರಿಸಲಾಗದ ಪರಿಸ್ಥಿತಿಯಾಗುತ್ತದೆ ಎಂಬುದು ನಿರೂಪಣೆ.



♦ ವಿಪತ್ತಿನ ವರ್ಗೀಕರಣ

ವಿಪತ್ತಿನ ಮೂಲ, ಸೈಸರಿಕ, ವಾನವ ನಿರ್ವಹಿತ, ಅದರ ಫೋರ ಪರಿಣಾಮ ಹೀಗೆ ಬೇರೆ ಬೇರೆ ಮಾನದಂಡಗಳನ್ನನುಸರಿಸಿ ವಿವಿಧ ರೀತಿಯ ವರ್ಗೀಕರಣ ಮಾಡಲಾಗಿದೆ.

♦ ಈ ಬಗ್ಗೆ 1999ನೇ ಇಸವಿ ಆಗಸ್ಟ್ ತಿಂಗಳಿನಲ್ಲಿ ಭಾರತ ಸರ್ಕಾರ ವಿಪತ್ತು ನಿರ್ವಹಣೆಯ ಒಂದು ಸರ್ವಿಸ್‌ಎಸ್‌ ನಮೂನೆಯ ಯೋಜನೆ ಸಿದ್ಧಗೊಳಿಸಲು ಹೆಚ್ಚಿನ ಸ್ವಾತಂತ್ರ್ಯ ಹೊಂದಿದ ಕೆರುಟಿಯೊಂದನ್ನು ರಚಿಸಿತು. ಅದು 31 ವಿವಿಧ ರೀತಿಯ ವಿಪತ್ತುಗಳನ್ನು ಗುರುತಿಸಿದೆ. ಅವುಗಳನ್ನು 5 ವಿವಿಧ ವರ್ಗೀಕರಣದಡಿ ಕೊಟ್ಟಿದೆ. ಇದು ರೇಂಕಾಸ್ ಸೋಸೈಟಿ ಕೊಟ್ಟಿ ವಿವರಕ್ಕೆ ಹತ್ತಿರವಾಗಿದೆ.

♦ ತಂತ್ರಜ್ಞಾನ ಅಥವಾ ಮಾನವ ಕಲ್ಪಿತ ವಿಪತ್ತುಗಳೆಂದರೆ ಅವನ ಅಜಾಗರೂಕತೆಯಿಂದಾದ ವಿಪತ್ತು ಮತ್ತು ಮನುಷ್ಯ ಜೀವಿಸುವ ಸ್ಥಳದಲ್ಲಿ ನಡೆಯುವಂತಹವು. ಅತಿ ಹೆಚ್ಚಿನ ಜನಸಾಂದ್ರತೆ ಪ್ರಕೃತಿಹಾನಿ, ಯೋಜನೆ ಇಲ್ಲದ ನಗರಗಳ ಬೆಳವಣಿಗೆ, ಬಡತನ, ಮೂಲ ಸೌಕರ್ಯಗಳಿಲ್ಲದಿರುವೆ ಇವೇ ಈ ವಿಪತ್ತಿಗೆ ಮೂಲ ಕಾರಣ. ಇಷ್ಟೇ ಅಲ್ಲದೆ ಗೊತ್ತಿಲ್ಲದ ಹಲವು ಪ್ರಮುಖ ಕಾರಣಗಳು ಇಂತಹ ವಿಪತ್ತನ್ನು ತರುತ್ತವೆ.

ಭಾರತದಲ್ಲಿ, ಮೂಲಕಾರಣವನ್ನವಲಂಬಿಸಿ ಗುರುತಿಸಲಾದ ವಿಪತ್ತುಗಳು ಹೀಗಿವೆ:

1. ಜಲಮೂಲ ಅಥವಾ ಹವಾಮಾನ ಮೂಲದ ವಿಪತ್ತುಗಳು (11 ವಿಧಗಳಿವೆ)

ಆಹಾರ, ಸ್ಯುಕ್ಲೋನ್, ಆಲಿಕಲ್ಲು ಮಳೆ, ಮೇಘಸ್ಮೋಟ, ಉಷ್ಣ ಮತ್ತು ತಂಪು ವಾಹಕಗಳು, ಹಿಮವಾತ, ಬರ, ಸಮುದ್ರದಿಂದ ಮಣ್ಣಿನ ಸವಕಳಿ, ಗುಡುಗು/ಸಿಡಿಲು ಮತ್ತು ಮಿಂಚು

2. ಭೂಗ್ರಹಿತ ವಿಪತ್ತುಗಳು (6 ವಿಧಗಳಿವೆ)

ಭೂಕುಸಿತ, ಹರಿದುಹೋಗುವ ಮಣ್ಣು, ಮಣ್ಣಿನ ಸವಕಳಿ, ಭೂಕಂಪನ, ಗಣೀಗಳಲ್ಲಿ ಬೆಂಕಿ, ಆಳೆಕಟ್ಟಿಗಳು ಒಡೆಯುವುದು ಮತ್ತು ಆಕ್ಷಿಕವಾಗಿ ಹೊತ್ತಿಕೊಳ್ಳುವ ಬೆಂಕಿ.

3. ಜೀವಶಾಸ್ತ್ರೀಯ (biological) ವಿಪತ್ತುಗಳು (4 ವಿಧಗಳಿವೆ)

ಸೊಂಕು ರೋಗಗಳು, ಕ್ರಿಮಿ ಅಥವಾ ಕೆಟಿಗಳ ಆಕ್ರಮಣ, ಪಶುಗಳ ಸೊಂಕು ರೋಗಗಳು, ವಿಷಾಹಾರಗಳು (food poisoning)

4. ಪರಮಾಣುಕಾರಕ ಮತ್ತು ಕ್ಯಾರಿಕಾ ಮೂಲದ ವಿಪತ್ತುಗಳು (3 ವಿಧಗಳಿವೆ)

ರಾಸಾಯನಿಕ, ಕ್ಯಾರಿಕಾ ಮತ್ತು ಪರಮಾಣುಕಾರಕಗಳಲ್ಲಾಗುವ ಅವಫಡ

5. ಅಪಘಾತ ಮೂಲಗಳಿಂದಾಗುವ ವಿಪತ್ತುಗಳು (7 ವಿಧಗಳಿವೆ)

ನಗರ ಮತ್ತು ಕಾಡಿನ ಬೆಂಕಿ, ತೈಲ ಸೋರುವಿಕೆ, ಗಣೀಯಲ್ಲಿ ಪ್ರವಾಹದ ನೀರು ನುಗ್ಗುವಿಕೆ, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವುದು, ಬಾಂಬು ಸೋಣಿಟಿ, ವಾಯು, ರೈಲು ಮತ್ತು ರಸ್ತೆಗಳಲ್ಲಿ ನಡೆಯುವ ವಾಹನ ಅಪಘಾತಗಳು, ದೋಳಿ ಮುಳುಗುವುದು, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ನಡೆಯುವ ಕಾಲ್ಯಾಂತರಗಳು.

ಈ ಉಪವಿಷಯ ಏಕೆ?

ನಮ್ಮಿಂತಹ ಭೌಗೋಳಿಕ, ಹವಾಮಾನ ವೈಪರೀತ್ಯಕ್ಕೆ ಕಾರಣವಾದ ಮತ್ತು ಸಾಮಾಜಿಕ, ಆರ್ಥಿಕ ಅಸಮತೋಲನದ ಕಾರಣಗಳಿಗೆ ಪಕಾಗಿರುವ ದೇಶದಲ್ಲಿ ಅವಫಡಗಳಾಗುವ ಸಂಭವ ಬಹಳ ಜಾಸ್ತಿ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಬೀಸುವ ಚಂಡಮಾರುತಗಳು ವಿಪತ್ತಿಗೆ ಕಾರಣವಾಗಿವೆ. ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುವ ಅಸ್ಯಾಂ, ಬಂಗಾಳ, ಮಹಾರಾಷ್ಟ್ರದಂತಹ ಪ್ರದೇಶಗಳಿಧ್ಯಾರೆ, ಯಾವಾಗಲೂ ಭೀಕರ ಬರಗಾಲಕ್ಕೆ ಒಳಗಾಗುವ ರಾಜಸ್ಥಾನ, ಮೊರ್ ಮಹಾರಾಷ್ಟ್ರ, ಉತ್ತರ ಕನಾಂಟಕ ವಿಪತ್ತಿಗೆ ಆಹ್ವಾನಕೊಡುವ ಪ್ರದೇಶಗಳಾಗಿವೆ. ಭೂಕುಸಿತ ಹಿಮಾಲಯದ ಆಚೈಟಿನ ಪ್ರದೇಶಗಳಲ್ಲಿ ಅತಿ ಸಾಮಾನ್ಯ. ಈಗ ಕೆಲವು ವರ್ಷಗಳಲ್ಲಿ ನಮ್ಮ ದೇಶ ಅತಿಶೀತ ಮತ್ತು ಅತಿ ಹೆಚ್ಚು ಉಷ್ಣತೆಯಿಂದ ಸಾಕಷ್ಟು ನಲುಗುತ್ತಿದೆ. ಭೂಜೊನಲ್ಲಿ ನಡೆದ ಭೂಕಂಪನ 10,000 ಜನಗಳನ್ನು ಆಹುತಿ ತೆಗೆದುಕೊಂಡಿದೆ. ಭೀಕರ ಚಂಡಮಾರುತ ಸುಮಾರು 14000 ಜನಗಳನ್ನು ಬಲಿ ತೆಗೆದುಕೊಂಡಿದ್ದರೆ ಕಂಡುಕೊಳಿಯಿದ ಸುನಾಮಿ ಎಪ್ಪು ಲಕ್ಷ ಮಂದಿಯನ್ನು ನೀರಿನಲ್ಲಿ ಮುಳುಗಿಸಿದೆ, ಎಪ್ಪು ಕೋಟ ರೂಪಾಯಿಗಳ ಆಸ್ತಿಗೆ ಹಾನಿಮಾಡಿದೆ ಎಂದು ಲೆಕ್ಕಿಕ್ಕೇ ಸಿಕ್ಕಿಲ್ಲ

ದೇಶದ 27 ರಾಜ್ಯಗಳು ಮತ್ತು 7 ಕೇಂದ್ರೀಯ ಆಡಳಿತ ಪ್ರದೇಶಗಳ ಪ್ರಕ್ಕೆ 22 ಪ್ರದೇಶಗಳು ಸೈಸರಿಕ ವಿಕೇರಣಕ್ಕೆ, ವಿಪತ್ತಿಗೆ ತುತ್ತಾಗುವ ಅವಕಾಶಗಳು ಪ್ರಬಲವಾಗಿವೆ. ನಮ್ಮ ದೇಶದ ಒಟ್ಟು ನೆಲದಲ್ಲಿ ಶೇ.

57 ಪ್ರದೇಶ ಭೂಕಂಪನಕ್ಕೆ, ಶೇ. 12 ಪ್ರದೇಶ ಆಹಾರ ಕೊರತೆಗೆ ಪಕ್ಕಾಗುವ ಸಾಧ್ಯತೆಗಳು ನಿಷ್ಜಾತವಾಗಿ ಗೋಚರಿಸುತ್ತಿವೆ. 2004 ಆದ ಮೇಲೆ ಸಮುದ್ರ ಶೀರ ಪ್ರದೇಶಗಳು ಸುನಾಮಿಯಿಂದ ನಲುಗಿವೆ. ಮತ್ತೆ ಎಂದು ಬೇಕಾದರೂ ಸುನಾಮಿ ಬರಬಹುದೆಂಬ ಆತಂಕ ಜನಗಳನ್ನು ಕಾಡುತ್ತಿದೆ. ಭಾರತ 2

ಭಾರೀ ಭೂಕಂಪನಕ್ಷೇತ್ರ ಸಾಕ್ಷಿಯಾಗಿದೆ. ಮೊದಲನೆಯದು 2001 ರಲ್ಲಿ ಗುಜರಾತ್‌ನಲ್ಲಾದರೆ ಎರಡನೆಯದು 2005ರಲ್ಲಿ ಜಮ್ಮು ಕಾಶ್ಮೀರದಲ್ಲಾಗಿದೆ. ಇವುಗಳು ಅಧಿಕ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿವೆ. ಈಶಾನ್ಯ ರಾಜ್ಯಗಳು, ಅಂಡಮಾನ್ ನಿಕೋಬಾರ್ ದ್ವೀಪಗಳು, ವಾಯುವ್ಯದ 6 ರಾಜ್ಯಗಳು ಭೂಕಂಪನಕ್ಷೇತ್ರ ಈಡಾಗುವ ಸಾಧ್ಯತೆ ಜಾಸ್ತಿ ಇರುವ ಪ್ರದೇಶಗಳಿಂದು ಗುರುತಿಸಲಣಿಯಿರುತ್ತದೆ.

ಭಾರತದ ಹತ್ತನೇ ಪಂಚವಾಷಿಕ ಯೋಜನೆಯ ಪ್ರಕಾರ ತೇ ರಷ್ಟು ಜನ ಸ್ವೇಶಗಳ ವಿಪಶ್ಮೀಗೆ ತುತ್ತಾಗಿದ್ದಾರೆ. ಏಷ್ಟು ಎಂಡದಲ್ಲಿ ನಡೆದಿರುವ ಪ್ರಕೃತಿ ವಿಪಶ್ಮುಗಳಲ್ಲಿ ತೇ 24 ರಷ್ಟು ಪ್ರಾಣಾಹಾನಿ ನಮ್ಮ ದೇಶದಲ್ಲಿ ಆಗಿದೆ. 1996 ರಿಂದ 2001ರ ಮಧ್ಯ ನಡೆದ ಸ್ವೇಶಗಳ ಅವಘಡಗಳಿಂದ ದೇಶದ ಗೃಹಕೃತ್ಯದ ನಿಷ್ಠಾ ಉತ್ಪನ್ನದಲ್ಲಿ 2% ನಷ್ಟವಾಗಿದೆ ಅಲ್ಲದೆ ಸರ್ಕಾರದ ತೇ. 12 ರಷ್ಟು ಆದಾಯವನ್ನು ಪರಿಹಾರ ಮನವಸ್ಸಿಗಾಗಿಯೇ ಖಚುಮಾಡಿದೆ ಎಂದರೆ ಅದರ ಅಗಾಧತೆ ಯಾರಿಗಾದರೂ ಅರಿವಾಗಬಹುದು. ಜಾಗತಿಕ ಭಾಗ್ಯಕೊನ (2003) ಪ್ರಕಾರ ಸ್ವೇಶಗಳ ವಿಪಶ್ಮೀನಿಂದ ಭಾರತದ ಆರ್ಥಿಕ ಅಭಿವೃದ್ಧಿ ಕುಂಠಲವಾಗಿದೆ.

ಕಾರಣ ಅಥವಾ ಮೂಲ ಯಾವುದೇ ಇದ್ದರೂ ವಿಪತ್ತಿಗಳು ದೇಶದ ಅಭಿವೃದ್ಧಿಗೆ ಅಡೆತಡೆಯಂಟುಮಾಡುತ್ತವೆ. ಕಳೆದ 15 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ವಿಪತ್ತಿನ್ನು ನಿರ್ವಹಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ನಡೆದು ಯಶಸ್ವಿಕಾರ್ಯತ್ವಿತವೆ. ಕೆಲವು ಬಾರಿ ವಿಪತ್ತಿಗಳು ಸಂಭವಿಸುವ ಸ್ಥಳ ಮೊದಲೇ ಮನುಜ್ಞರಿಕೆ ಕೊಡುವ ಸಾಧ್ಯತೆಗಳೂ ಕಂಡು ಬರುತ್ತಿವೆ. ಸಂಯುಕ್ತ ರಾಷ್ಟ್ರ ಸಂಸ್ಥೆ 1990-2000 ದ ವರ್ಷಗಳನ್ನು ವಿಪತ್ತಿನ್ನು ಕಡಿಮೆಗೊಳಿಸುವ ದಶಕ ಎಂದು ಸಾರಿದ ಮೇಲೆ ಈ ನಿಟ್ಟಿನಲ್ಲಿ ಕೆಲಸ ಭರದಿಂದ ಸಾಗಿದೆ ಅಲ್ಲದೆ ಯಶಸ್ವಿ ಕಂಡಿದೆ.

ನೇನಿಗೆ ಅವಫಡಗಳನ್ನು ಕಡಿಮೆಮಾಡುವ ಪ್ರಯತ್ನಗಳನ್ನು  
ತಿಳಿಸುವ ಸಲುವಾಗಿ 1994ರ ಮೇ ತಿಂಗಳು 23 ರಿಂದ 27  
ರವರೆಗೆ ಜಪಾನಿನ್ ‘ಯೋಕೋಹಾಮ್’ ದಲ್ಲಿ ಜಾಗತಿಕ ಅಧಿವೇಶನ  
ನಡೆಯಿತು. ಇದರಲ್ಲಿ ನಡೆದ ಚರ್ಚೆ, ನಿರ್ಧಾರಗಳು 3 ಭಾಗಗಳಾಗಿ  
ಪಕಟಗೊಂಡಿವೆ. ಇದರ ಆಧಾರದ ಮೇಲೆ ನೇನಿಗೆ ವಿವರಗಳನ್ನು


ಹೇಗೆ ಉಪಶಾಸನ ಮಾಡಬೇಕು, ತಡೆಯಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನೂ ಅದಕ್ಕೆ ನಾವು ಹೇಗೆ ತಯಾರಾಗಿರಬೇಕು ಎಂಬುದರ ಬಗ್ಗೆ ವಿವರಣೆಯನ್ನೂ ಕೊಡಲಾಗಿದೆ. 2005ರಲ್ಲಿ ಜಪಾನಿನ್ ‘ಹೈಗೋ’ ದಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ ಇವೆಲ್ಲ ಅಂಶಗಳನ್ನೂ ಮತ್ತೆ ಜರ್ರಿಸಲಾಯಿತು. ಇಲ್ಲಿಯವರೆಗೆ ಒತ್ತು ನೀಡದ ಅಂಶಗಳಾದ ವಿಪತ್ತು ನಿಭಾವಣೆ, ಅದರ ಕರಡು ನೀತಿಗೆ ಒಂದು ಚೌಕಟ್ಟು ಅಥವಾ ಹಂದರ ರೂಪಿಸುವುದು, ಗಂಡಾಂಶರವನ್ನು ಗುರುತಿಸುವುದು, ಮುನ್ಸೆಷ್ಟರಿಕೆ ಕೊಡುವುದು, ಅದರ ಬಗ್ಗೆ ತಿಳಿದಿರುವ ವಿಷಯದ ನಿರ್ವಹಣೆ ಮುಂತಾದವುಗಳ ಬಗ್ಗೆಯೂ ಸಾಕಷ್ಟು ಜರ್ರಿ ನಡೆದು ಉತ್ತಮ ಫಲಿತಾಂಶ ಕಂಡು ಬಂದಿದೆ.

ఈ సమేళన నడేద మేలే విపత్తు సంభవిసిద మేలే ఆ దేశవన్న సమాజవన్న, జనగళన్న మతే హిందిన స్థితిగె తరువ ఒగ్గ ఒందు హందరవన్న స్వీకరిసలాయితు. ఇదక్క సంయుక్త రాష్ట్ర సంస్థియ అంగ దేశగళూ ఒట్టిగే సొచిసిదవు. ఇదు 2005 రింద 2015రవరెగిన దతకక్క ఎంబ కరదు ప్రతియో సిద్ధవాయితు.

ಇವೆಲ್ಲ ಹಿನ್ನೆಲೆ ಅನುಸರಿಸಿ ಭಾರತ ಸರ್ಕಾರ ವಿಪತ್ತು ನಿರ್ವಹಣೆ ಅಧಿನಿಯಮ 2005ನ್ನು ಜಾರಿಗೆ ತಂದಿತು. ಇದು ದೇಶ, ರಾಜ್ಯ ಮತ್ತು ಜಿಲ್ಲೆಗಳು ಮಟ್ಟದಲ್ಲಿ ಕಾನೂನು ಚೌಕಟ್ಟನಲ್ಲಿ ಬರುವಂತೆ ಮಾಡಲಾಯಿತು. ಇದರ ಪ್ರಕಾರ ವಿಪತ್ತು ನಿರ್ವಹಣೆ ಎಂಬುದು ಒಂದೇ ಸಮನೆ ನಡೆಸುವ ಮತ್ತು ಸಮಗ್ರವಾಗಿಸುವ ಕ್ರಿಯೆ ಎಂದು ಉಲ್ಲೇಖಿಸಲಾಗಿದೆ. ವಿಪತ್ತು ತಡೆಯುವಿಕೆಯ, ನಡೆದಾಗ ಮಾಡಬೇಕಾದ ಕಾರ್ಯಗಳ ಸಿದ್ಧತೆಯ, ಅದಕ್ಕೆ ಸೂಕ್ತವಾಗಿ ಸ್ಪಂದಿಸುವ, ವಿಪತ್ತಿನಿಂದ ಎಷ್ಟರ ಮಟ್ಟಿಗೆ ಹಾನಿಯಾಗಿದೆ, ಅದನ್ನು ಸರಿಪಡಿಸುವ ಬಗೆ ಹೇಗೆ, ಅದರ ತೀಕ್ಷ್ಣತೆ ಪ್ರಮಾಣ ಎಷ್ಟು, ಜನಗಳ ಆಸ್ತಿಪಾಸ್ತಿಯ ರಕ್ಷಣೆ, ಅವುಗಳ ಸಾಗಾಟ ಹೇಗೆ, ಮನರಖಸತಿ ಹೇಗೆ ಮತ್ತೆ ಹೊಸದಾಗಿ ಕಟ್ಟಬೇಕಾದ ವೋಲಿಕ ಬೆಲೆಯ ಬಗ್ಗೆ ಹೀಗೆ ಹತ್ತು ಹಲವು ರೀತಿ ನೀತಿಗಳ ಬಗ್ಗೆ ವಿಷಯದ ಬಗ್ಗೆ ಒಂದು ಚೌಕಟ್ಟನ್ನು ಸಿದ್ಧಪಡಿಸಲಾಗಿದೆ.



ಕಃ ಉಪವಸ್ತುವಿನ (ವಿಷಯದ) ಹಂದರ ಹೀಗಿದೆ:



Disaster	ವಿವರ
Natural Disaster	ನ್ಯೂಸೆರ್ವಿಕ್
Man made disaster	ವಾನವ ನಿರ್ವಿಕ
Hydrological and Meteorological disasters, Geological disasters .....	ಜಲ ಮೂಲದ, ಹವಾಮಾನ ವೈಪರೀತ್ಯ ಮೂಲದ ವಿಪತ್ತು, ಭೂಗಭ್ರ ಮೂಲದ ವಿಪತ್ತು, ಜೀವ ವಿಜ್ಞಾನ ಮೂಲದ ವಿಪತ್ತು, ಪರಮಾಣು ಶಕ್ತಿಯ ಮತ್ತು ಕ್ರಾಸಿಕಾ ಮೂಲದ ವಿಪತ್ತು ಮತ್ತು ಅಪಫಾತ ಮೂಲದ ವಿಪತ್ತು
pre disaster	ವಿಪತ್ತು ಮೂವೆ
during disaster	ವಿಪತ್ತಿನ ಕಾಲದಲ್ಲಿ



post disaster	ವಿಪರ್ಶೋತ್ತರ
understanding new approaches for disaster management understanding the institutional framework learning from past case studies	ವಿಪತ್ತಿ ನಿರ್ವಹಣೆ ಬಗ್ಗೆ ತಿಳಿದುಕೊಂಡು, ಇದರ ಹಂದರ ಅಥವಾ ಚೌಕಟ್ಟೆನು ಎಂಬುದರ ಬಗ್ಗೆ ತಿಳಿದು ಹಿಂದೆ ನಡೆದ ಅವಘಡಗಳ ಅನುಭವ ಆಧಾರಿತ ದಾರಿಯಲ್ಲಿ ಸಾಗುವುದು ವಿಪತ್ತಿ ನಿರ್ವಹಣೆ ಕಡೆ ಧಾರಣೀಯ ಹಾದಿ ಸುಗಮವಾಗಿಸುವುದು
Disaster preparedness	ವಿಪತ್ತಿಗೆ ಸಿದ್ಧವಾಗಿರುವುದು
disaster Mitigation	ವಿಪತ್ತಿ ಶಮನ ಮಾಡುವುದು
Rehabilitation	ಪುನರ್ವಸತಿ
Risk assessment	ಗಂಡಾಂತರದ ತೀಕ್ಷ್ಣತೆಯ ನಿರ್ಧಾರ
structural measures	ರಚನೆಯ (ಕಟ್ಟಡಗಳ) ಹಾನಿ ಅಳೆಯುವಿಕೆ
Non structural measrures	ರಚನೆಗಳಲ್ಲಿದ ವಸ್ತುಗಳ ಹಾನಿ ಅಳೆಯುವಿಕೆ
physical rehabilitation	ದೃಷ್ಟಿಕೆ ಪುನರ್ವಸತಿ ಕಲ್ಪನೆ
psychological rehabilitation	ಮಾನಸಿಕ ಪುನರ್ವಸತಿ ಕಲ್ಪನೆ
Mapping of resources	ಇವುಗಳಿಗೆ ಬೇಕಾದ ಆಕರಗಳನ್ನು ಗುರುತಿಸುವುದು ಅಥವಾ ಜಾಗದ ನಡ್ದಿ ತಯಾರಿಸುವುದು
planning of resources	ಆಕರಗಳ ಯೋಜನೆ ಸಿದ್ಧಪಡಿಸುವುದು
using technological solutions	ತಂತ್ರಜ್ಞಾನದ ಸಹಾಯದಿಂದ ಪರಿಹಾರ
policy legislation, land use planning, insurance	ಅಧಿನಿಯಮ, ಇತರ ನಿಯಮ, ಇನ್ಸ್ತ್ರಾರ್ನ್ಸ್, ಭೂಮಿಯ ಉಪಯೋಗದ ಯೋಜನೆ
Mock exercise	ವಿಪತ್ತಿ ಶಮನಕ್ಕೆ ಅಣಕು ಪ್ರದರ್ಶನ
planning for resource and rehabilitation	ರಕ್ಷಣೆ ಮತ್ತು ಪುನರ್ವಸತಿಗೆ ಯೋಜನೆ
Rescue operations	ರಕ್ಷಣಾ ಕಾರ್ಯಾಚರಣೆ
Technology utilisation	ತಂತ್ರಜ್ಞಾನದ ಬಳಕೆ
Science, Technology - Innovations	ವಿಜ್ಞಾನ ತಂತ್ರಜ್ಞಾನ ಆವಿಷ್ಕಾರ

ಬಾಣ್ಯ-1 ವಿಪತ್ತಿ ನಿರ್ವಹಣೆ ಮತ್ತು ಅದನ್ನು ಅಧ್ಯಾತ್ಮಾರ್ಥಿಕ್ಯವುದು

#### 1. ವಿಪತ್ತಿ ನಿರ್ವಹಣೆಯಲ್ಲಿ ಹೋಸ ದಾರಿ:

- (i) ಯೋಕೋಹಾಮಾ ಸಮ್ಮೇಳನದ ವಾಹಿತಿ ಅನುಸರಿಸಿ ಜವಾಬ್ದಾರಿತನ, ಪರಿಹಾರದ ವಿಷಯದಲ್ಲಿ ಹೋಸ ಯೋಜನೆ ಮತ್ತು ಅಭಿವೃದ್ಧಿಯತ್ತ ಸಮಗ್ರ ಗಮನ ಹರಿಸುವುದು
- (ii) ಅಂತಾರಾಷ್ಟ್ರೀಯ ವಿಪತ್ತಿ ಕಡಿಮೆಮಾಡುವ ದಶಕ (1990–2000)
- (iii) ಭಾರತದಲ್ಲಿ ಹ್ಯಾಗೋ ಗೊತ್ತುವಳಿಯ ಕರಾರಿನ ಕಾರ್ಯಕ್ರಮ

#### (iv) ಭಾರತದಲ್ಲಿ ವಿಪತ್ತಿ ನಿರ್ವಹಣೆ

- (v) ಹತ್ತು ಮತ್ತು ಹನೆನ್ನಂದನೇ ಪಂಚವಾಷಿಕ ಯೋಜನೆಯ ಡಾಕ್ಯುಮೆಂಟನ ಉಲ್ಲೇಖ

#### 2. ವಿಪತ್ತಿನ ವರ್ಗೀಕರಣ:

- (i) ವಿಪತ್ತಿನ ಮೂಲ ಮತ್ತು ಅದರ ತೀಕ್ಷ್ಣತೆ ಅಥವಾ ಆಗಾಧತೆ ಆಧಾರಿತ: ಭೂಗಭ್ರ ಸಂಬಂಧಿತ, ಹವಾಮಾನ, ಜಲಮೂಲ, ಜೀವವಿಜ್ಞಾನ ಮೂಲ, ಪರಮಾಣು ಕೇಂದ್ರಿತ,



ಕ್ಯಾರಿಕಾ ಮತ್ತು ಅವಫಾತವನ್ನವಲಂಬಿಸಿದ ವಿಪತ್ತಿಗಳು (ಆಗಸ್ಟ್ 1999 ರಲ್ಲಿ ಹೈ ಪರ್ವ ಕಮಿಟಿಯ ಸಲಹೆಗಳ ಪ್ರಕಾರ ಅದು 31 ವಿವಿಧ ರೀತಿಯ ವಿಪತ್ತಿಗಳನ್ನು ಗುರುತಿಸಿ, ಅವುಗಳನ್ನು 5 ಪ್ರಮುಖ ಗುಂಪುಗಳಾಗಿ ವಿಂಗಡಿಸಿದ್ದಾರೆ).

3. ಭೂಗಭ್ರ ಮೂಲದ ವಿಪತ್ತಿಗಳು: ಭೂಕಂಪನ: ಹಿಂದಿನ ವ್ಯಾಖ್ಯಾನಗಳು, ಟೆಕ್ನಾನಿಕ್ ಪ್ಲೇಟ್‌ಫರ್ಮ್, ಮರುಪೆಗಳು, ಭೂಕಂಪನದ ತೀಕ್ಷ್ಣತೆ, ಅದರ ಬಗ್ಗೆ ಮೊದಲೇ ಮುನ್ನಾಜನೆ ಕೊಡುವುದು, ಪ್ರಪಂಚದಲ್ಲಿ ಎಲ್ಲಲ್ಲಿ ಹೆಚ್ಚಿಷ್ಟು ಭೂಕಂಪನ ನಡೆಯುತ್ತವೆ ಎಂಬ ಮಾಹಿತಿ. ಇತ್ತೀಚೆಗೆ ಭೂಕಂಪನ ನಡೆದ ಪ್ರದೇಶಗಳ ನಕ್ಕೆ, ಭೂಕಂಪನಗಳ ಮಾಹಿತಿ.
4. ಭಾರತದ ಭೂಕಂಪನದ ವಿವರ: ಯಾವ ರ್ಮೋನ್‌ಲ್ಲಿ ಆಗುತ್ತದೆ, ಹಿಂದೆ ನಡೆದ ದೊಡ್ಡ ಭೂಕಂಪನಗಳು, ಅದರ ಚರ್ಚೆ, ಅದರಿಂದ ಕಲಿತ ಪಾಠ, ಮಾಡಬೇಕಾದ್ದು ಬೇಡವಾದದ್ದು. ಸಾಂಸ್ಕಿಕ ಹಂತದಲ್ಲಿ ನಡೆಯಬೇಕಾದ ಸಂಶೋಧನೆ, ಇತ್ತೀಚೆಗಿನ ವಿಷಯಗಳು, ಕಟ್ಟಡಗಳ ನಮೂನೆ, ಅಧಿನಿಯಮ
5. ಭೂಕುಸಿತ, ಮಣ್ಣ ಹರಿಯುವಿಕೆ ಮತ್ತು ಹಿಮಪಾತ ಮೂಲದ ವಿಪತ್ತಿಗಳು: ಕಾರಣ, ಭೂಕುಸಿತ ಮತ್ತು ಹಿಮಪಾತಕ್ಕೆ ಪಕ್ಕಾಗುವ ಭಾರತದ ಪ್ರದೇಶಗಳು, ಇದನ್ನು ತಪ್ಪಿಸುವಿಕೆ ಮತ್ತು ಶಮನವಾಡುವುದು. ಭಾಮಿಯ ಸಮೋಚ್ಚ ವಲಯದ ಅಧ್ಯಯನ, ಭೂಕುಸಿತದ ಬಗ್ಗೆ ಮುನ್ನಾಜರಿಕೆ ಕೊಡುವುದರ ಬಗ್ಗೆ ಭೂಪ್ರೇಚಾನಿಕ ಸರ್ವೇಕ್ಷಣೆ ವಿಭಾಗದ ಪಾತ್ರ, ಹಿಮಪಾತದ ಬಗ್ಗೆ ಡಿ.ಆರ್.ಡಿ.ಬಿ. ಪಾತ್ರ.
6. ಸುನಾಮಿ: ಕಾರಣಗಳು, 1994 ರ ಹಿಂದೂ ಮಹಾಸಾಗರದಲ್ಲಾದ ಸುನಾಮಿ, ಕಡಲ ತೀರದ ಪ್ರದೇಶಗಳಾದ ಹಾನಿ ಅಲ್ಲದೆ ಇದರಿಂದ ಇತರ ಪ್ರದೇಶಗಳ ಮೇಲಾದ ಪ್ರಭಾವ, ಅದರ ಅಗಾಧತೆಯ ಅಳತೆ ಮತ್ತು ಶಮನತೆ, ಸುನಾಮಿ ಮನ್ನಾಜರಿಕೆ, ಭಾರತದ ರಾಷ್ಟ್ರೀಯ ಸಾಗರ ಮಾಹಿತಿ ಸಂಸ್ಥೆಯ ಕೇಂದ್ರದ ಪಾತ್ರ.

#### ಜಲ ಮೂಲದ ವಿಪತ್ತಿಗಳು:

7. ಪ್ರವಾಹಗಳು: ಕಾರಣಗಳು, ಅದರಿಂದಾಗುವ ಪರಿಣಾಮ, ನಮ್ಮ ದೇಶದ ನ್ಯೆಸೆರ್ಕ ಪರಿಸರ ವಿಜ್ಞಾನ, ಇದರಿಂದ ಹಳ್ಳಿಗಳ ಮತ್ತು ಅಲ್ಲಿಯ ಜನಗಳ ಮೇಲಾಗುತ್ತಿರುವ ಪರಿಣಾಮ ಅದರಿಂದ ಹರಡುವ ರೋಗಗಳು, ಅದರಲ್ಲೂ ಮಲೆರಿಯಾ, ಕಾಲರಾ. ವಿಚಿತ್ರ ಪರಿಸ್ಥಿತಿ ಎಂದರೆ ಈ ಕಾಲದಲ್ಲಾಗುವ ಕುಡಿಯುವ ನೀರಿನ ಅಭಾವ, ರಾಷ್ಟ್ರೀಯ ಪ್ರವಾಹ ನಿಯಂತ್ರಣ ಕಾರ್ಯಕ್ರಮ, ಆಗಾಗ ಪ್ರವಾಹ

ಉಂಟಾಗುವ ಪ್ರದೇಶಗಳ ಗುರುತಿಸುವಿಕೆ, ಅದರಿಂದಾಗುವ ಹಾನಿ, ಲಾಭ, ಪ್ರವಾಹ ನಿರ್ವಹಣೆ ಕಾರ್ಯಕ್ರಮ

8. ಬರಗಾಲಿ: ಇದಕ್ಕೆ ಕಾರಣಗಳು, ಭಾರತದಲ್ಲಿ ಬರಗಾಲದ ಉಪಶಮನದ ವಿಸ್ತಾರತೆ, ದೈಹಿಕವಾಗಿ ವಿಪತ್ತಿ ನಿರ್ವಹಣೆ (ಕೃಷಿ ಮಂತ್ರಿ ಪರಿಷತ್ತು 2009) ಮಾತ್ರ ಬೀಳುವ ಮುನ್ನಾಜನೆ ಪದ್ಧತಿ, ಬರಗಾಲಕ್ಕೆ ತುತ್ತಾಗುವ ಪ್ರದೇಶಗಳನ್ನು ಗುರುತಿಸುವಿಕೆ, ಮರಭೂಮಿ ಅಭಿವೃದ್ಧಿ ಕಾರ್ಯಕ್ರಮ ನೀರಿನ ಸಂರಕ್ಷಣೆ (ಮೋಲಾಗದಂತೆ ನೋಡಿಕೊಳ್ಳುವುದು) ಮಳೆಕೊಯ್ಲು ಮತ್ತು ಬರಗಾಲದ ನಿರ್ವಹಣೆ.
9. ಉಷ್ಣ ವಲಯದ ಸುಂಟರಗಾಳಿ: ಇದರ ನಿರೂಪಣೆ, ಕಾರಣ, ಸುಂಟರ ಗಾಳಿಗೆ ಪಕ್ಕಾಗುವ ಭಾರತದ ಪ್ರದೇಶಗಳು, ಅದರ ಪರಿಣಾಮ, ಗಾಳಿಯ ವೇಗ, ಭೀಕರ ಸುಂಟರಗಾಳಿಯ ಮೂವಾನುಮಾನ ಅಧವಾ ಉಂಟಾಗಿ, ಅದರ ಬಗ್ಗೆ ಜನಗಳಿಗೆ ಕೊಡಬೇಕಾದ ಮುನ್ನಾಜರಿಕೆ.
10. ದಿಡೀರ್ ಪ್ರವಾಹ ಅಧವಾ ಮೇಘ ಸ್ಮಾರ್ಟ್: ಹಾಗೆಂದರೇನು, ಕಾರಣಗಳು, ಪರಿಣಾಮಗಳು ಅದರಿಂದಾಗುವ ಹೊಡೆತ ಅಧವಾ ಭೀತಿ, ಉಪಶಮನ. ಲಡಕ್, ಉತ್ತರ ಕಾಶಿಯಲ್ಲಿ ಬಂದ ದಿಡೀರ್ ಪ್ರವಾಹ ಅದರ ಮುನ್ನಾಜನಾ ರೀತಿ ನೀತಿಗಳು, ಹಿಂದಿನ ಅನುಭವಗಳಿಂದ ತೀಳಿದ ವಿಷಯಗಳು.
11. ಚಂಡಮಾರುತ ಮಳೆ, ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಧೂಳಿನಿಂದಾವೃತವಾದ ಬಿರುಗಾಳಿ: ಇದರ ನಿರೂಪಣೆ, ಕಾರಣ ಮತ್ತು ಪರಿಣಾಮ, ಹೊಡೆತ, ಭಾರತದಲ್ಲಿ ಎಲ್ಲೆಲ್ಲಿ ಇವು ಉಂಟಾಗಬಹುದೆಂಬ ತೀಳಿವಳಿಕೆ, ಮುನ್ನಾಜನೆ ಮತ್ತು ಆಕಾಲದಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬ ಪರಾಮರ್ಶೆ.
12. ಉಷ್ಣ ಮತ್ತು ಶೀತ ಪ್ರವಾಹ (ಉಷ್ಣತೆಯಲ್ಲಿ ಹೆಚ್ಚಿಳಿ ಮತ್ತು ಕಡಿಮೆಯಾಗುವುದು) ಹವಾಮಾನದ ಅತಿ ವ್ಯೇಪರೀತ್ಯೇ, ಕಾರಣ, ಪರಿಣಾಮ ಮತ್ತು ಅದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳು.
13. ಜೀವವಿಜ್ಞಾನ ಮೂಲದ ಅವಫಡಗಳು: ಭಾರತದಲ್ಲಿ ಸಾಂಕ್ರಾಮಿಕ ರೋಗಗಳು, ಅದರ ಅಧ್ಯ, ವಿದ್ಗಳು, ಕಾರಣಗಳು, ಪರಿಣಾಮ, ಹೊಡೆತ, ಮೂರ್ವಸಿದ್ಧತೆಗಳು ಮತ್ತು ಅದರ ಶಮನ. ಮೆನಿಂಜ್ಯೆಟಿಸ್, ದಡಾರ, ಡೆಂಸುಜ್ಜರ, ಮೋಲಿಯೋ, ಟ್ರೈಫಾಯಿಡ್ [ಸಾಂಕ್ರಾಮಿಕ ರೋಗಗಳ ವಿಚಾರ, ನೀರಿನ ಮೂಲದ ರೋಗಗಳು, ಉಪಶಮನ, ಮೂರ್ವಸಿದ್ಧತೆ (ಕೇಟೆಗಳಿಂದಾಗುವ ದಾಳಿ, ಪಶುಗಳಿಗೆ ಬರುವ ಸಾಂಕ್ರಾಮಿಕ ರೋಗಗಳು, ಆಹಾರದಿಂದಾಗುವ ವಿಷ)] ಮಾನವ ನಿರ್ಮಿತ ಅವಫಡಗಳು.

- 14. ಕೈಗಾರಿಕಾ ಮೂಲಕ ವಿಪತ್ತುಗಳು:** (ತೀಲ ಮತ್ತು ರಾಸಾಯನಿಕಗಳು): ರಾಸಾಯನಿಕಗಳಿಂದ, ಮೆಕ್ಕಾನಿಕಲ್ ನಿಂದ, ನಾಗರಿಕರ ಮೂಲಕ, ವಿದ್ಯುತ್ ಮತ್ತು ಇತರೆ ಮೂಲಗಳಿಂದಾಗುವ ಅವಘಡಗಳು. ನಿಲಕ್ಷದಿಂದಾಗುವ ಅಥವಾ ಕೈಗಾರಿಕಾ ಘಟಕಗಳನ್ನು ನಿಭಾಯಿಸುವ ಸಾಮಧ್ಯವಿಲ್ಲವಾದಾಗ ಆಗುವ ವಿಪತ್ತುಗಳು. ಭೂಪಾಲ್ ಅನಿಲ ದುರಂತ (ಇದಕ್ಕೆ ಸಾಕ್ಷಿ) ಅದಕ್ಕೆ ಕಾರಣಗಳು, ಅದರ ಪರಿಣಾಮ, ದೊಡ್ಡ ದುರಂತಗಳು, ಅದರಿಂದಾಗುವ ಹೊಂದರೆ, ಉಪಶಮನ ಮತ್ತು ಅದಕ್ಕೆ ಬೇಕಾದ ಮೂರ್ವ ಸಿದ್ಧತೆ.
- 15. ಅಗ್ನಿ ದುರಂತ ಮತ್ತು ಕಾಳಿಚ್ಚಿನ ವಿಪತ್ತುಗಳು:** ಅದರ ಕಾರಣಗಳು, ಪರಿಣಾಮ, ಭೀತಿ, ಶಮನ, ಮೂರ್ವಸಿದ್ಧತೆ (ಕಾಳಿಚ್ಚಿನ ನಿಯಂತ್ರಣಾದ ಬಗ್ಗೆ ಧೀಮಂತ ಯೋಜನೆ) ಈ ವಿಪತ್ತು ನಡೆಯದಂತೆ ಮುನ್ನಜ್ಜರಿಕೆ, ಶಮನ ವಿಧಾನಗಳು, ಏನು ಮಾಡಬೇಕು, ಮಾಡಬಾರದು ಎಂಬುದರ ತಿಳಿವಳಿಕೆ.
- 16. ಗಣೀಗಳಲ್ಲಿ ನಡೆಯುವ ವಿಪತ್ತುಗಳು:** ನಿರೂಪಣೆ, ಅಥವಾ (ಗಣೀ ಅಧಿನಿಯಮ 1965) ದೊಡ್ಡ ದೊಡ್ಡ ದುರಂತಗಳು, ಕಾರಣಗಳು, (ಎಪಾನಿಲಗಳ ಸೋರಿಕೆ, ಉಸಿರಾಡಲು ತೊಂದರೆಕೊಡುವ ಅನಿಲಗಳು, ಅನಿಲ ಪ್ರವಾಹ ಇತ್ಯಾದಿ) ಪರಿಹಾರಕ್ಕೆ ತೆಗೆದುಕೊಳ್ಳುವ ಕ್ರಮಗಳು, ಅವಘಡ ಆಗದಂತೆ ತೆಗೆದುಕೊಳ್ಳುವ ಮುನ್ನಜ್ಜರಿಕೆ.
- 17. ಪರಮಾಣುಕಾರಕಗಳಿಂದಾಗುವ ದುರಂತಗಳು:** ಇದಕ್ಕೆ ಬೇಕಾದ ಸರಂಜಾಮಗಳು, ಅದರಿಂದ ಬರುವ ಪ್ರವಿರ ಕಿರಣಗಳು, ಅದರ ಭೀತಿ, ಸಾಧ್ಯತಾ ಕಾರಣಗಳು, ಅಪಾಯಕ್ಕೆ ಒಡ್ಡಾದ ಅಥವಾ ಅನುಮತಿಸಬಹುದಾದ ಕನಿಷ್ಠ ಪ್ರಮಾಣದ ಕಿರಣದ ಮಿತಿ, ಅಪಘಾತದ ತುರ್ತು ಪರಿಸ್ಥಿತಿ, ಅದರಿಂದ ಬರಬಹುದಾದ ಭೀಕರ ರೋಗಗಳು, ಭಾರತದಲ್ಲಾದ ಪರಮಾಣುಕಾರಕ ದುರಂತಗಳು. ರಷ್ಯಾದ ಬೆನೋಎಬಿಲ್ ಮತ್ತು ಜಪಾನ್‌ನ ಪುಕುಶೀಮಾದಲ್ಲಿ ನಡೆದ ದುರಂತದ ವಿವರಗಳು
- 1. ಯೋಜನೆಗಳಿಂದ ಬರುವ ಕಲ್ಪನೆಗಳು ಮತ್ತು ಯೋಚನೆಗಳು:** ಎಲ್ಲಾಲ್ಲಿ ಅವಘಡಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ ಎಂದು ತಿಳಿದುಕೊಳ್ಳುವುದು. ಇದಕ್ಕೆ ಪಕ್ಕಾಗುವ ಗುಂಪುಗಳು, ಜನಸಂಖ್ಯೆಯ ಗುರುತಿಸುವಿಕೆ. ಅಲ್ಲಿ ಮಾಡಬೇಕಾದ ಕಾರ್ಯಗಳ ಯೋಜನೆ, ಸ್ಥಳೀಯ ಸಾಮಾಜಿಕ ಪರಿಸ್ಥಿತಿ, ಸಮುದಾಯದ ಜನಗಳ ಸಹಾಯ ಪಡೆಯುವುದು, ಸುತ್ತಲೂ ಸಿಗುವ ಪರಿಕರಗಳನ್ನು ಉಪಯೋಗಿಸಿ ಅಣಕು ಪ್ರದರ್ಶನ ಸೃಷ್ಟಿಸುವುದು, (ಹೊಸ ಹೊಸ ವಿಧಾನಗಳು ಹೊಳೆದರೆ ಗುರುತಿಸುವುದು)

### ನೆನಪಿಟ್ಟಿಕೊಳ್ಳಲು ಕೆಲವು ಸುಳಿಪುಗಳು:

1. ನಿಮ್ಮ ಠೋಜನೆಯ ವಿಚುರ್ ಕಡಿಮೆ ಇರಲಿ, ಹೊಸ ತನಗಿರಲಿ ಮತ್ತು ದೀಪ್ರ ಕಾಲದವರೆಗೆ ಉಳಿಯಂಥದಾಗಿರಲಿ.
2. ಹೊರಿಗನ ಸಹಾಯವನ್ನು ವಲಂಬಿಸದೆ ಆದಷ್ಟ್ವ ನಿಮ್ಮಲ್ಲೇ ಸಿಗುವ ಪರಿಕರಗಳನ್ನು ಪರಂಜಾಮಾಗಳನ್ನು ಉಪಯೋಗಿಸಿ ಅವಘಡ ನಿರ್ವಹಣೆ ಮಾಡುವುದು
3. ಹೊರಗಡೆಯಿಂದ ಸಿಗುವ ಮತ್ತು ಸಮಾಜದ ಒಳಗಡೆ ಸಿಗುವ ವಸ್ತುಗಳನ್ನು ಉಪ್‌ಎಂಬ್‌ಎಂಬಿ ಸಿಕ್‌ಕೊಳ್ಳುವುದು. ದುರಂತದ ಭೀಕರತೆಯನ್ನು ತಗ್ಗಿಸುವಲ್ಲಿ ನವ್ಯತೆ ಇರಲಿ. ಇಂತಹ ಯೋಜನೆಗಳಿಗೆ ಸಾಗುತ್ತದೆ.
4. ಗಂಡಾಂತರವನ್ನು ಕುಂಭಿತಗೊಳಿಸುವ ವಿಧಾನವನ್ನು ಮಾನದಂಡವಾಗಿಟ್ಟಿಕೊಂಡು ಅದನ್ನು ಅಳ್ಳೆಂಬುವುದು.
5. ಆಪತ್ತಿ ಅಥವಾ ವಿಪತ್ತು ನಡೆಯುವ ಪ್ರದೇಶದಲ್ಲೇ ಅಥವಾ ಹಳ್ಳಿಯಲ್ಲೇ ವಾಸಿಸುವ ಜನಗಳೇ ತೋರಿಸುವ ಆಕರಗಳನ್ನು ಗುರುತಿಸುವ, ಅವು ಸಿಗುವ ಸ್ಥಳಗಳ ಭೂಪಟದ ಯೋಜನೆ ತಯಾರಿಸುವುದು.

### ಮೂರ್ವಸಿದ್ಧತೆಯ ವಿವಿಧ ರೀತಿಗಳು:

1. ಕಾರ್ಯಭಾರ ಕೇಂದ್ರಿತ ಸಿದ್ಧತೆ
2. ಗುರಿ ಅಥವಾ ಲಕ್ಷ್ಯ ಕೇಂದ್ರಿತ ಸಿದ್ಧತೆ
3. ವಿಪತ್ತು ಕೇಂದ್ರಿತ ಸಿದ್ಧತೆ
2. ಯಾವ ಸ್ಥಳ, ಪ್ರದೇಶ ಅಥವಾ ಸಮಾಜ, ಸಮುದಾಯದ ಗುಂಪಿನವರು ಯಾವ ರೀತಿಯ ವಿಶಿಷ್ಟ ವಿಪತ್ತಿಗೆ ಮತ್ತೆ ಮತ್ತೆ ಪಕ್ಕಾಗುತ್ತಿದ್ದಾರೆ ಎಂದು ಗುರುತಿಸಿ ಅದನ್ನು ಎದುರಿಸುವ ಬಗ್ಗೆ ಜವಾಬ್ದಾರಿಯುತ ಯೋಜನೆ ಸಿದ್ಧಗೊಳಿಸುವುದು. ಇಂಥಹ ಗುಂಪಿನವರಿಗೆ ಇದರ ಬಗ್ಗೆ ತಿಳಿವಳಿಕೆ ಕೊಡಲು ಆಗಾಗ್ಣೆ ಅಣಕು ವಿಪತ್ತುಗಳನ್ನು ಸೃಷ್ಟಿಸಿ ಅದನ್ನು ಹೇಗೆ ಎದುರಿಸಬೇಕೆಂದು ತಿಕ್ಕಣ ಕೊಡುವುದು, ತರಬೇತಿ ಕೊಡುವುದು.



3. ವಿಪತ್ತಿ ನಿರ್ವಹಣೆಗಾಗಿ ಕ್ಲಾಸ್‌ಗಳನ್ನು ಸ್ಥಾಪಿಸುವುದು. ಶಾಲೆಗಳನ್ನು ಕೇಂದ್ರವಾಗಿಟ್ಟಿಕೊಂಡು ವಿದ್ಯಾರ್ಥಿಗಳು, ಉಪಾಧ್ಯಾಯರು, ಪೋಷಕರು ಮತ್ತು ಪ್ರಾದೇಶಿಕ ನಾಗರಿಕರನ್ನೇ ಗೊಂಡ ಗುಂಪಿನಿಂದ ಕ್ರಿಯಾರೋಜನೆಗಳನ್ನು ತಯಾರಿಸಿ ಜೆಪುವಟಕೆ ನಡೆಸಿ ಮೂರ್ವ ಸಿದ್ಧತೆ ಮಾಡಲು ತರಬೇತಿ, ವಿಪತ್ತಿನ ಕಾಲದ ತುರ್ತು ಕೆಲಸದ ಬಗ್ಗೆ ತಿಳಿವಳಿಕೆಕೊಡುವುದು (ಬೆಂಕಿ ಅವಫಡದಲ್ಲಿ ತೆಗೆದುಕೊಳ್ಳಬೇಕಾದ ನಿಗಾ, ಎದುರಿಸಬೇಕಾದ ಎಚ್ಚರ, ಪ್ರಯೋಗಾಲಯದಲ್ಲಿ ರಾಸಾಯನಿಕಗಳಿಂದಾಗುವ ಅವಫಡಗಳ ಬಗ್ಗೆ ಅದನ್ನೂ ನಿವಾರಿಸುವ ಬಗ್ಗೆ ತಿಳಿವಳಿಕೆ, ಪ್ರವಾಹ ಕಾಲದಲ್ಲಿ, ಬಾಂಬ್ ಸೋಣ ಕಾಲದಲ್ಲಿ ಎದುರಿಸಬೇಕಾದ ಪರಿಸ್ಥಿತಿಯ ಬಗ್ಗೆ ಆತಂಕವಾದಿಗಳು ದಾಳಿಮಾಡಿ ಜನಗಳನ್ನು ಒತ್ತೇಯಾಳಾಗಿ ಇಟ್ಟಿಕೊಂಡಾಗ ಏನು ವಾಡಬೇಕು ಇವೆಲ್ಲವನ್ನೂ ಮೂರ್ವ ಸಿದ್ಧತೆಯಲ್ಲಿ ಸೇರಿಸಿದರೆ ಅನುಕೂಲವಾಗುತ್ತದೆ. ವಿಪತ್ತಿ ಕಾಲದಲ್ಲಿ ಸಂಪರ್ಕ ಸಾಧನಗಳಾದ ದೂರದರ್ಶನ, ರೇಡಿಯೋಗಳನ್ನು ಹೇಗೆ ಬಳಸಬೇಕೆಂಬುದರ ಬಗ್ಗೆಯೂ ತಿಳಿದುಕೊಳ್ಳಬುದೋಳ್ಳಿಯದು).
4. ಸರ್ವಾಜದ ಅಥವಾ ಶಾಲೆಯ ಯೋಜನೆಗಳನ್ನು ಅಭಿವೃದ್ಧಿಪಡಿಸಿ, ವಿಪತ್ತಿಗಳನ್ನು ಮತ್ತು ತುರ್ತು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದುಕೊಂಡು ಗಂಡಾಂತರದ ಗುರುತ್ವ ಎಪ್ಪು ಎಂದು ಅಂದಾಜಿಸಬೇಕು. ಯಾವ ವಿಧಾನ ಬಳಸಿದರೆ ಅಲ್ಲಿಯ ಜನಗಳ ಜೀವನವನ್ನು ಮರಳಿ ಹಳಗೆ ತರಬಹುದು ಎಂಬ ಅಂದಾಜಬೇಕು.  
(ಒಂದು ಸರ್ವಾಜ ಅಲ್ಲಿಯ ಜನ ಬೇರೆ ಬೇರೆ ರೀತಿಯ ವಿಪತ್ತಿಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಅದು ಭೂವಾಯುಗುಣ ಇರಬಹುದು, ಹತ್ತಿರದಲ್ಲೇ ಸ್ಥಾಪಿತವಾಗಿರುವ ರಾಸಾಯನಿಕ ಉದ್ದಿಮೆ ಇರಬಹುದು, ಪರಿಮಾಣ ಸ್ಥಾವರವಿರಬಹುದು. ಈ ಬಗ್ಗೆ ವಿಷಯ ಸಂಗ್ರಹ ಮಾಡಿ ತಕ್ಕುವ್ಯವಸ್ಥೆ ಮಾಡುವ ಜನಗಳನ್ನು ಈ ಕೆಲಸಗಳಿಗೆ ಪಕ್ವಗೊಂತ ಮಾಡುವ ಯೋಜನೆಗಳನ್ನು ರೂಪಿಸಬೇಕು).
5. ಪರಿಕರಗಳ ಕೊರತೆ ಉಂಟುಮಾಡುವ ವಿಪತ್ತಿಗಳಾದ ಭೂಕಂಪನ, ಅಗ್ನಿ ಆಕಾರ, ಪ್ರವಾಹ ಮುಂತಾದುವುಗಳ ಆಳವಾದ ಅಧ್ಯಯನ ವಾಡಿ ಅದಕ್ಕೆ ಬೇಕಾದ ಸಮರ್ಥತೆಯನ್ನು ರೂಪಿಸಿ ಅದನ್ನು ಶರ್ಮನ ಮಾಡುವುತ್ತ ಗಮನ ಹರಿಸಬೇಕು. ಜನಗಳನ್ನು ವಿಪತ್ತಿ ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ಸಾಗಿಸುವಿಕೆ, ಜಾಗದ ಹೊಸ ನಮೂನೆಗಳನ್ನು ಗುರುತಿಸುವಿಕೆ ಮುಖ್ಯವಾಗುತ್ತದೆ. ಈ ಶರ್ಮಿಂಗೆ ಮನೆಗಳ ನಮೂನೆಗಳೂ ಸಿದ್ಧವಾಗಬೇಕು ಅಥವಾ ಒಂದು ಹಳ್ಳಿಯೇ ಹೊಸದಾಗಿ ಸಿದ್ಧವಾಗಬೇಕು.
6. ರಾಸಾಯನಿಕಗಳಿಂದಾಗುವ ಅವಫಡಗಳ ಗುರುತಿಸುವಿಕೆ, ಅದರಲ್ಲಿ ಅಡಕವಾಗಿರುವ ಗಂಡಾಂತರದ ವಿಶ್ಲೇಷಣೆ, ಜನಗಳಿಗೆ ಜಾಗೃತಿ ಮೂಡಿಸುವುದು, ಮೂಲಭೂತವಾಗಿ ಅಲ್ಲಿ ಸಿಗುವ ಆಕರಗಳ ಮಾಹಿತಿ, ಜನಸಂಖ್ಯೆ ಪ್ರಮಾಣ ಅಥವಾ ಬಾಹ್ಯಾಳ್ಯು, ಆ ಪ್ರದೇಶದಲ್ಲಿ ಗಂಡಾಂತರ ಎದುರಿಸುವುದಕ್ಕೆ ಇರುವ ಸಂಸ್ಥೆಗಳು, ಆಡಳಿತಾತ್ಮಕ ಸಹಾಯಕಗಳು (ಇವು ಪ್ರಾದೇಶಿಕ, ಜಿಲ್ಲೆಯ ಅಥವಾ ರಾಜ್ಯದಲ್ಲಿ ಎಲ್ಲಿಯಾದರೂ ಇರಬಹುದು).  
ಇವುಗಳೆಲ್ಲದರ ಮಾಹಿತಿ, ಅವಫಡಗಳಿಗೆ ಮೂರ್ವ ಸಿದ್ಧತೆ ಹೇಗಿದೆ, ಶರ್ಮನಕಾರಿ ಪ್ರಯೋಜನವುವು ಎನ್ನುವುದನ್ನು ವಿವರಿಸುವುದಲ್ಲದೆ ಈ ಪ್ರಯೋಜನಗಳಿಗೆ ಸಿಗುವ ಯಶಸ್ವಿ ಎಂಧಿನು ಎಂಬ ವಿವರವೂ ಸಿಗುತ್ತದೆ.
7. ಗಂಡಾಂತರ ಕಾಲದಲ್ಲಿ ಬೇರೆ ಬೇರೆ ರೀತಿಯ ಶರ್ಮನ ಕೆಲಸಗಳಿಗೆ ಒದಗಿಬರುವ ಜನಗಳು, ಯಾವ ಹಂತದವರೆಗೆ ಈ ಶರ್ಮನ ಸಾಧ್ಯ, ಸಿಗುವ ಬೇರೆ ಬೇರೆ ಸಹಾಯಗಳನ್ನು ಒಗ್ಗುಡಿಸುವ ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸುವ ಮಾಧ್ಯಮಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ, ಸರ್ಕಾರೀತರ ಸಂಸ್ಥೆಗಳನ್ನು ಒಳಗೊಳ್ಳುವ, ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವು ಪಡೆಯುವ ಬಗ್ಗೆ ನಿರೂಪಣೆಗಳು.
8. ಜನಸಂಖ್ಯೆ ವಿವರ, ಭೂವಿವರಣೆ, ನಿಮ್ಮ ಪ್ರದೇಶದಲ್ಲಿ ಹಿಂದೆ ನಡೆದ ದುರಂತಗಳ ವಿವರ ಇವುಗಳನ್ನಾಧರಿಸಿ ವಿಪತ್ತು ಎದುರಿಸುವ ಸಾಧನ, ಸಾಧ್ಯತೆಗಳ ಬಗ್ಗೆ ಯೋಜನೆಗಳ ಅಭಿವೃದ್ಧಿ.
9. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ನಡೆಯುಬಹುದಾದ ಅವಫಡಗಳ, ಅದರ ಶರ್ಮನ ವಿಧಾನಗಳ, ಗಂಡಾಂತರ ವಿಶ್ಲೇಷಣೆಗಳ ಗುರುತಿಸುವಿಕೆ. ಸುತ್ತಲೂ ಯಾವ ಯಾವ ರೀತಿಯ ಸಹಾಯ, ಅನುಕೂಲಗಳು ಒದಗಿಬರುತ್ತವೆ. ಅದನ್ನು ಒಗ್ಗುಡಿಸುವುದು ಹೇಗೆ, ಸೇರಿಸಿದ ಮೇಲೆ ಸರಿಯಾದ ಬಳಕೆ ಹೇಗೆ ಎಂಬುದರ ವಿವರ ಕೆಲೆಹಾಕುವುದು.  
(ಇಷ್ಟೇ ಅಲ್ಲದೆ ಯಾವ ಯಾವ ಸಂಸ್ಥೆಯ ವಾಲಂಟಿಯರ್‌ಗಳು ಅಥವಾ ಸಹಾಯಕ್ಕೆ ಲಭ್ಯವಿರುವ ಜನಗಳು ಯಾವ ನಿರ್ದಿಷ್ಟ ಕಾರ್ಯವನ್ನು ಮಾಡಬೇಕು ಹೇಗೆ ಮಾಡಬೇಕೆಂಬ ನಿರ್ದೇಶನ)

10. ದುರಂತಗಳು ಸಂಭವಿಸಿದಾಗ ಅದರ ಸೂಕ್ತ ವಿವರಗಳೂ ಲಭ್ಯವಾಗುವಂತಹ ಕೇಂದ್ರಗಳ ಸ್ಥಾಪನೆ, ಇದನ್ನು ನಿರ್ದೇಶಿಸುವ ಮತ್ತು ವಿವರಣೆಗಳನ್ನು ನಿರ್ಧಾರಿಸುವ ಕರ್ಮಚಿಗಳ ಸಾಫ್ಟ್‌ವರ್ನೆ. ಹೆಚ್ಚಿನ ಜನಗಳಿಗೆ ಈ ಕೇಂದ್ರದಲ್ಲಿ ಸಿಗ್ನಲ್ ಮಾಹಿತಿಯ ಬಗ್ಗೆ ಅಧವಾ ಆ ಕೇಂದ್ರಕ್ಕೆ ತಲುಪಿಸಬೇಕಾದ ಮಾಹಿತಿಗಳ ಬಗ್ಗೆ ಜಾಗೃತಿ ಮೂಡಿಸುವತ್ತೆ ಗಮನಹರಿಸುವುದು.
11. ನಿಮ್ಮ ಪ್ರದೇಶದಲ್ಲಿರುವ ಜನ ಜಾನುವಾರಗಳ ಸುರಕ್ಷತೆಗೆ ಸಿದ್ಧವಾಗಿರಬೇಕು. ಅಪುಗಳ ಜೀವಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಒಂದು ಪಟ್ಟಿ ಸಿದ್ಧವಾಗಬೇಕು. ಇದಾಗ ಬೇಕಾದರೆ ಆ ಹಳ್ಳಿಯ ಪರಿಸ್ಥಿತಿ ಜನಗಳ ಮತ್ತು ಜಾನುವಾರಗಳ ಸಂಖ್ಯೆ ಮೊದಲೇ ಕಲೆ ಹಾಕಿರಬೇಕು. (ಇದಕ್ಕೆ ಆ ಪ್ರದೇಶದ ಭೂಪಟ ಸಿದ್ಧವಾಗಿರಬೇಕು, ಇನ್ನು ಎಲ್ಲೆಲ್ಲಿಗೆ ಈ ಅವಘಡ ಹರಡಬಹುದು ಎಂಬ ಅಂದಾಜಿರಬೇಕು, ತಗ್ಗಿ ಪ್ರದೇಶಗಳಿಂದ ಎತ್ತರ ಪ್ರದೇಶಗಳಿಗೆ ಜನ-ಜಾನುವಾರಗಳನ್ನು ವರ್ಗಾಗಿಸಲು ಬೇಕಾದ ವ್ಯವಸ್ಥೆ ಪ್ರದೇಶಗಳ ಗುರುತಿಸುವಿಕೆ ನಡೆಯಬೇಕು. ಇದಕ್ಕಾಗಿ ನಿಯೋಜಿಸಲಾದ ಸಹಾಯ ಗುಂಪುಗಳಿಗೆ ನಿರ್ದಿಷ್ಟ ಕಾರ್ಯ ಸೂಚಿ ಇರಬೇಕು)
12. ವಿವರ್ತುಗಳಿಗೆ ಪಕ್ಕಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುವ ಮತ್ತು ಇಪುಗಳನ್ನು ತಾಳಿಕೊಳ್ಳುವ ಸಾಮಾಜಿಕವನ್ನು ಹೆಚ್ಚಿಸುವ ಕೆಲಸ ಸಮಾಜದಲ್ಲಿ ಆಗಬೇಕು.
13. ವಿವರ್ತು ಸಂಭವಿಸಿದಾಗ ದೃಷ್ಟಿಕವಾಗಿ ದುರ್ಭಲರಾದ (ಕುರುಡರು ಕುಂಟರು ವಯಸ್ಸಾದವರು ಮುದುಕರು ಮತ್ತು) ವರನ್ನು ರಕ್ಷಿಸುವುದಕ್ಕಾಗಿ ವಿಶೇಷ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು. ಇಂತಹ ಯೋಜನೆಗಳನ್ನು ರೂಪಿಸುವಾಗ ಈ ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.
- ಎ) ಆಪತ್ತಿಲದಲ್ಲಿ ತುರ್ತು ಪರಸ್ಪರಿಸಿಯಲ್ಲಿ ವಿಶೇಷವಾದ ಸಹಾಯ ಸಂಪನ್ಮೂಲ ಬೇಕಾದ ವ್ಯಕ್ತಿಗಳ ಜೊತೆ ಮಾತ್ರಕೆ ಅನುಕಂಪ
- ಬಿ) ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಆರೋಗ್ಯ ಇಪುಗಳ ಬಗ್ಗೆ ನಿಗಾಹಹಿಸುವುದು (ಅವಘಡ ನಡೆದಾಗ ಮತ್ತು ತದನಂತರದಲ್ಲಿ)
- ಸಿ) ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಿರಾದ ಸಂಸ್ಥೆಯ ವ್ಯಕ್ತಿಯ ಬಗ್ಗೆ ವಿವರಗಳು
- ಡಿ) ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಬಹುದಾದಂತಹ ವಿಜ್ಞಾನಗಳ, ಸಂಸ್ಥಾನಗಳ ಗುರುತಿಸುವಿಕೆ ಮತ್ತು ಅಂತಹವನ್ನು ಪಟ್ಟಿ ತಯಾರಿಕೆ.
- ಇ) ವಿವರ್ತು ಕಾಲದಲ್ಲಿ ಬಳಕೆಗೆ ಬೇಕಾದ ವಸ್ತುಗಳ ಪಟ್ಟಿಯನ್ನು ಸಿದ್ಧ ಮಾಡುವುದು.
14. ಕೆಲವು ಹಳೆಯ ಕಾಲದ ಮನೆಗಳು ಭೂಕಂಪನ ಕಾಲದಲ್ಲಿ ಅಜಲವಾಗಿ ನಿಂತಿರುತ್ತವೆ. ಇವುಗಳ ರಚನಾ ಕೌಶಲ್ಯವನ್ನು ಅಧ್ಯಯನ ಮಾಡುವುದಲ್ಲದೆ ಇತ್ತೀಚೆಗೆ ಕಟ್ಟಿದ ಕಟ್ಟಡಗಳಲ್ಲಿ ಈ ನೈಮೂಕೀಯನ್ನು ಎಷ್ಟರಮಟ್ಟಿಗೆ ಅಳವಡಿಸಲಾಗಿದೆ ಎಂದು ತಿಳಿದುಕೊಳ್ಳುವುದು.
15. ಚಾರಿತ್ರಿಕವಾದ, ಪಾರಂಪರಿಕವಾದ ಕೆಲವು ಕಟ್ಟಡಗಳ ಅಧ್ಯಯನ ಅವು ಭೂಕಂಪನ, ಪ್ರವಾಹ ಮುಂತಾದ ಅವಘಡಗಳನ್ನು ಹೇಗೆ ವೆಚ್ಚಿನಿಂತಿವೆ ಎಂಬುವತ್ತೆ ಗಮನಹರಿಸುವುದು. ಆ ಕಟ್ಟಡಗಳಲ್ಲಿರುವ ವಿಶೇಷತೆಗಳೇನು ಅದರ ವೈಜ್ಞಾನಿಕ ಹಿನ್ನೆಲೆ ಏನು ಎಂದು ಪರಿಶೀಲಿಸುವುದು
16. ಈ ಹಿಂದೆ ನಡೆದ ದುರಂತ ಕಾಲದಲ್ಲಿ ರಚಿತವಾದ ನಿಯಮಗಳ ಸಾಂಸ್ಕಿಕ ಹಂದರಗಳೇನು? ಅವು ಇಂದಿಗೆ ಎಷ್ಟು ಸೂಕ್ತ, ಅಪುಗಳಿಗೆ ಯಾವ ಮಾರ್ಪಡುಗಳನ್ನು ಮಾಡಿಕೊಂಡರೆ ವಿವರ್ತು ಶಮನದ ಕಾರ್ಯ ಸಫಲವಾಗುತ್ತದೆ ಎಂಬುದರ ಬಗ್ಗೆ ಕೂಲಂಕುಶವಾದ ಅಧ್ಯಯನ.
- ಎ) ಹಿಂದೆ ನಡೆದ ಹೋದ ನೈಸರ್ಗಿಕ ಅಧವಾ ಮಾನವ ನಿರ್ಮಿತ ವಿವರ್ತನ್ನು ಉದಾಹರಣೆ ಅಧವಾ ಮಾದರಿಯಾಗಿಟ್ಟುಕೊಂಡು ಮಾಡುವ ಅಧ್ಯಯನ ಸೂಕ್ತ.
- ಬಿ) ವಿವರ್ತು ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಾದೇಶಿಕ ಅಧವಾ ರಾಜ್ಯವಣಿದ ಸಂಸ್ಥೆಗಳನ್ನು ಚುರುಕುಗೊಳಿಸುವುದು. ಅಪುಗಳಿಗೆ ಮತ್ತು ಜನಗಳಿಗೆ ವಿವರ್ತು ಶಮನದ ಬಗ್ಗೆ ಬಂದಿರುವ ಹೋಸ ಹೋಸ ವಿಧಾನ, ದಾರಿಗಳನ್ನು ತಿಳಿಸಿ ಜಾಗೃತಿ ಮೂಡಿಸುವುದು.
17. ಇತ್ತೀಚೆಗೆ ನಡೆದ ವಿವರ್ತನಿಂದ ಜನಗಳ ಆರ್ಥಿಕತೆಯ ಮೇಲಾದ, ನಿತ್ಯ ಜೀವನದ ಮೇಲಾದ ಆರ್ಥಿಕತೆ ಬಗ್ಗೆ ಹಾನಿಯ ಬಗ್ಗೆ ಸಮಾಜಾರ್ಥಕವಾದ ಅಧ್ಯಯನ.
18. ಜೀವನೋಪಾಯಕ್ಕೆ, ಜೀವನಾಧಾರಿತ ಗಳಿಕೆಗೆ, ಪರಿಸರಕ್ಕೆ ಎಷ್ಟರ ಮಟ್ಟಿಗೆ ಈ ವಿವರ್ತನಿಂದ ಹಾನಿಯಾಗಿದೆ ಎಂಬ ಅಂಶ ಸಂಖ್ಯೆ ಬಂಧುಗೂಡಿಸುವ ಬಗ್ಗೆ ಅಧ್ಯಯನ ಮತ್ತು ಯೋಜನಾಭಿವೃದ್ಧಿ ಗೊಳಿಸುವುದು.
19. ವಿವರ್ತನಿಂದ ಎಷ್ಟರ ಮಟ್ಟಿಗೆ ಆರ್ಥಿಕ ಹಾನಿಯಾಗಿದೆ ಎಂದು ತಿಳಿಯಲು ಪ್ರಥಮ ಮತ್ತು ಎರಡನೇ ದಜ್ಞೆಯ ವಾಹಿತಿ ಕಲೆ ಹಾಕುವುದು. ಈ ಆರ್ಥಿಕ ಹಾನಿ ಜನ ಸಮುದಾಯಕ್ಕಾಗಿರಬಹುದು ಅಧವಾ ಪರಿಸರ ಹಾನಿಯಿಂದಾಗಿರಬಹುದು. ಮುಂದಿನ ದಿನಗಳಲ್ಲಿ ಇಂತಹ



ಹಾನಿಯನ್ನು ತಡೆಗಟ್ಟಬುದು. ಅಥವಾ ಕಡಿಮೆ ಮಾಡುವುದು ಹೇಗೆ ಎಂಬ ಯೋಜನೆಗಳನ್ನು ಸಿದ್ಧಪಡಿಸುವುದು (ಅದು ಭೂಕಂಪನಕ್ಕೆ ಒಂದು ರೀತಿಯಾದರೆ ಪ್ರವಾಹ ಪರಿಸ್ಥಿತಿಗೆ ಬೆರೆಯೇ ಆಗಿರಬಹುದು)

20. ನಿಮ್ಮ ಸ್ಥಳಗಳಲ್ಲಿ ಕಟ್ಟಿದ ಮನೆಗಳ, ಇತರ ಕಟ್ಟಡಗಳ ರಚನೆ ಹೇಗಿದೆ ಅವು ಅಲ್ಲಿ ಆಗಾಗ ಅಥವಾ ಮತ್ತೆ ಮತ್ತೆ ಮರುಕಳಿಸುವ ವಿಪತ್ತಿಗಳನ್ನು ತಾಳಿಕೊಳ್ಳಬಲ್ಲವೇ? ಎನ್ನುವುದರ ಬಗ್ಗೆ ಅಧ್ಯಯನ ಅಲ್ಲದೆ ಈಗ ಕಟ್ಟುತ್ತಿರುವ ಕಟ್ಟಡಗಳು ವಿಪತ್ತು ಶಮನಕಾರಿ ವಿಧಾನಗಳನ್ನು ಅಳವಡಿಸಿಕೊಂಡಿವೆಯೋ ಹೇಗೆ ಎಂಬ ಸವಿಸ್ತಾರ ಅಧ್ಯಯನ.
21. ವಿಪತ್ತಿಗೆ ಒಳಗಾದ ಪ್ರದೇಶಗಳಿಗೆ ಭೇಟಿಕೊಟ್ಟು ಜನಗಳ ಜೊತೆ, ಅಧಿಕಾರಿಗಳ ಜೊತೆ ಚರ್ಚಿಸಿ ಈ ವಿಪತ್ತು ಇದೇ ವೊದಲಬಾರಿ ನಡೆದದ್ದೋ ಅಥವಾ ಎಷ್ಟು ಕಾಲಾವಧಿಯಲ್ಲಿ ನಡೆಯುತ್ತಿದೆ ಎಂಬ ವಿಷಯಗಳನ್ನು ಕಲೆ ಹಾಕುವುದು. ಅಲ್ಲಿನ ಸೈಜ ಪರಿಸ್ಥಿತಿಯ ಭಾಯಾ ಚಿತ್ರಗಳನ್ನು ತೆಗೆಯುವುದು.
22. ಮನಃ ಮನಃ ನಡೆಯುವ ಯಾವುದಾದರೂ ವಿಪತ್ತಿನ ಉಪಶಮನಕ್ಕೆ ಬಳಕೆಯಾದ ರೂಢಿಯಿಂದ ಬಂದ ವಿಧಾನಗಳು.
23. ಹವಾಮಾನ ಮುನ್ನಾಚನಾ ಇಲಾಖೆ ಅಥವಾ ಇತರೇ ಯಾವುದೇ ಸಂಸ್ಥೆಯಲ್ಲಿ ಸಿಗುವ ವಿಪತ್ತು ಮೂಲದ ಅಧ್ಯಯನ.
24. ಏರಡು ಮೂರು ನಾಲ್ಕು ಬಾರಿ ವಿಪತ್ತಿಗೆ ಪಕ್ಕಾದ ಪ್ರದೇಶಗಳ ಜನವಸತಿ ಸ್ಥಳಗಳ ಅವುಗಳಿಗೆ ಬೇಕಾದ ಮೂಲ ಸೌಕರ್ಯಗಳ ಅವಶ್ಯಕತೆಗಳ ಸರಬರಾಜಿನ ಪರಿಹಾರ ಹಂಚಿಕೆಗಳ ಬಗ್ಗೆ ದುರಂತದ ಶಾಶ್ವತ ಸಮಸ್ಯೆಯನ್ನು ನೀಗಿಸುವ ಬಗ್ಗೆ ವಿಷಯಗಳ ಪರಿಶೀಲನೆ

ವ್ಯವಸ್ಥಿತ ಯೋಜನೆಯ ಉದ್ದೇಶದ ಮೂಲಕ ವಿವರಣೆ :

ದುರಂತ ಹೇಗೆ ಪ್ರಾರಂಭವಾಗುತ್ತದೆ, ಅದಕ್ಕೆ ನಿರ್ದಿಷ್ಟ ಉತ್ತರವೇನು, ಅಲ್ಲಿ ಲಭ್ಯವಾಗುವ ಆಕರ ವಸ್ತುಗಳ್ಯಾವುವು, ಅವುಗಳ ಸಾಮಧ್ಯ ಎಂತಹದು, ಅಲ್ಲಿ ಅಲಭ್ಯವಾದ ಪರಿಕರಗಳ್ಯಾವುವು ಇವುಗಳ ವಿವರ.

ಯಶಸ್ವಿನ ಸೂಚಕಗಳು:

ಅಗ್ನಿ ಆಕಸ್ಮಿಕ, ಭೂಕಂಪನ, ಭಯೋತ್ಸಾದಕರ ದಾಳಿ, ಸುನಾಮಿ, ಸುಂಟರಗಾಳಿ, ಬಿರುಗಾಳಿ, ಮಳೆ, ಪ್ರವಾಹ, ರಾಸಾಯನಿಕ ಅನಿಲ ಬಿಡುಗಡೆ ಮುಂತಾದ ವಿಪತ್ತುಗಳು ಸಂಭವಿಸಿದಾಗ ನೀವು ನಿಮಗೆ ತಿಳಿದಿರುವ ವಿಷಯಗಳನ್ನು ಅಧರಿಸಿ ಜನಗಳನ್ನು ಹೇಗೆ ಸೇರಿಸುತ್ತೀರಿ. ಸುತ್ತಲಿನ ಆಕರಗಳನ್ನು ಹೇಗೆ ಕ್ರೋಧಿಕೋರಿಸುತ್ತೀರಿ. ಎಷ್ಟು ಜಾಗ್ರತ್ತೆಯಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತೀರಿ, ನಿಮ್ಮಲ್ಲಿರುವ ದೂರವಾಣಿಯನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿ ಸಹಾಯ ಒದಗಿಸುತ್ತೀರಿ, ಜನಗಳನ್ನು ಎಷ್ಟು ಬೇಗ ಅಪತ್ತಾದ ಪ್ರದೇಶದಿಂದ ಸಾಗಿಸುತ್ತೀರಿ, ಅವರಿಗೆ ಬೇಕಾದ ತುರ್ತು ಆರೋಗ್ಯ ಸೇವೆಯನ್ನು ಒದಗಿಸುತ್ತೀರಿ, ಜೊಡಿಸಿದ ಸರಬರಾಜನ್ನು ಮಾಡುತ್ತಿರಿ ಎಂಬುದು ನೀವು ಆಗ ತೆಗೆದು ಕೊಳ್ಳುವ ತೀಮಾನವನ್ನುವಲಂಬಿಸಿರುತ್ತದೆ. ಇವೆಲ್ಲವೂ ಸರಿಯಾದ ಪಥದಲ್ಲಿ ನಡೆದರೆ ಹೆಚ್ಚಿನ ಅವಘಡಗಳಿಲ್ಲದೆ ಪರಿಹಾರ ಕಾರ್ಯ ನಡೆದು ಯಶಸ್ವಿಯಾಗುತ್ತದೆ. ಇಂತಹ ಕೆಲಸಗಳಿಗೆ ಜನರು ಹೇಗೆ ಸ್ವಂದಿಸುತ್ತಾರೆ ಅವರನ್ನು ನೀವು ಹೇಗೆ ಹುರಿದುಂಬಿಸುತ್ತೀರಿ ಎನ್ನುವುದು ಇಲ್ಲಿ ಯಶಸ್ವಿನ ಒಂದು ಭಾಗವಾಗಿರುತ್ತದೆ. ಇದರ ಒಂದು ಅಂಶ ಪ್ರಾತ್ಯಕ್ಷಿಕ ಕಾರ್ಯಕ್ರಮ ಮಾಡಿ ಶಾಲೆಯ ಮಕ್ಕಳು, ಯುವಕರು ಅದರಲ್ಲಿ ಭಾಗಿಗೊಗುವಂತೆ ಮಾಡಿದರೆ ಅವರು ಅದಕ್ಕೆ ಸಿದ್ಧರಾಗಿರುತ್ತಾರೆ ಅಲ್ಲದೆ ವಿಪತ್ತು ಒದಗಿದಾಗ ವಾಸಿಸ್ತಿನ ಸ್ಥಿತಿಯನ್ನು ಹೇಗೆ ಇಟ್ಟುಕೊಂಡು ಕೆಲಸ ಮಾಡಬೇಕೆಂಬದನ್ನು ಕಲಿಯುತ್ತಾರೆ.

26. ಯೋಜನೆ: ಒಂದು ಶಾಲೆಯನ್ನು ಕೇಂದ್ರವಾಗಿಟ್ಟುಕೊಂಡು ಭೂಕಂಪವಾದಾಗ ಪರಿಹಾರ ಕಾರ್ಯಕ್ರಮ ಹೇಗೆ ಸಿದ್ಧಿತ್ವಿಸಿ

### ವಿಪತ್ತಿನ ಸಾಮೀಪ್ಯದಿಂದ ನಡೆಸುವ ಅಧ್ಯಯನ

1. ಭೌಗೋಳಿಕ ಕೋನದಿಂದ 2. ಮಾನವಿಕ ಶಾಸ್ತ್ರೀಯ ಕೋನದಿಂದ 3. ಸಮಾಜ ಶಾಸ್ತ್ರೀಯ ಕೋನದಿಂದ 4. ಅಭಿವೃದ್ಧಿ ಅಧ್ಯಯನದ ಕೋನದಿಂದ 5. ವಿಪತ್ತಿನ ಕಾಲಾಲದಲ್ಲಿ ಬೇಕಾದ ಜೊಡಿ ಮತ್ತು ಆಕಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ದೃಷ್ಟಿಯಿಂದ 6. ತಾಂತ್ರಿಕತೆಯ ಕೋನದಿಂದ. ಹೀಗೆ ಅನೇಕ ಕೋನಗಳಿಂದ ದೃಷ್ಟಿಯಿಂದ ವಿಪತ್ತು ಮತ್ತು ಪರಿಹಾರದ ಬಗ್ಗೆ ಅಧ್ಯಯನ ಅವಶ್ಯಕ ವಿಪತ್ತಿನಿಂದ ತಿಳಿದುಕೊಳ್ಳುವ ಮತ್ತು ಕಲಿಯಬೇಕಾದ ವಿಷಯಗಳು
- I) ಅತಿಮಾನವಾದ ಅಥವಾ ಕಲ್ಪಿತ ವಿಷಯಗಳ ಗುಟ್ಟನ್ನು ರಟ್ಟಿ ಮಾಡುವ ವಿವರಗಳು. ಅದು ಹೇಗೆ ಸರಿಯಿಲ್ಲ ಎಂದು ತೋರಿಸುವುದು.
- II) ದೃಢವಾದ ಆಸಕ್ತಿಯಿಂದ ಅಥವಾ ಬಿಡುವಿಲ್ಲದ ಕಲಿಕೆಯಿಂದ ಯೋಜನೆಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಅದರಲ್ಲಿ ಅಭಿವೃದ್ಧಿ ಪಥದತ್ತ ಸಾಗುವುದು.

ಮಾಡಿ ಕೊಳ್ಳಬೇಕು, ಹೆಚ್ಚು ಅವಫಡಗಳಾಗದಂತೆ ಹೇಗೆ ತಪ್ಪಿಸಬೇಕೆಂದು ತರಬೇತಿ ಕೊಡಬಹುದು.

**ಸಂಬಂಧಿತ ವಿಷಯ:** ಕೆಲವು ಸಾರಿ ನೇರವಾಗಿ ಭೂಕಂಪನದಿಂದ ಜನಹಾನಿ, ಪ್ರಾಣಹಾನಿ ಆಗಿದ್ದರೂ ನಂತರದ ದಿನಗಳಲ್ಲಿ ಇದರ ಪರಿಣಾಮದಿಂದ ದೊಡ್ಡ ದೊಡ್ಡ ಕಟ್ಟಡಗಳು ಕುಸಿಯಬಹುದು, ಅಲ್ಲಿಯ ಜನಗಳು ಇದಕ್ಕೆ ಸಿದ್ಧರಾಗಿರುವುದಿಲ್ಲ, ಅಂತಹ ಕಟ್ಟಡಗಳನ್ನು ಕಟ್ಟುವಾಗ ಎಂತಹ ವಸ್ತುಗಳನ್ನು (ಇಟ್ಟಗೆ, ಸಿಮೆಂಟ್, ಉಕ್ಕು ಮುಂತಾದವು) ಉಪಯೋಗಿಸಿರುತ್ತಾರೆ ಎಂಬ ಅರಿವಿರುವುದಿಲ್ಲ. ಅಂತಹ ಸಂಭಖ್ಯೆ ಅನುಕೂಲವಾಗುವಂತೆ ಸಮುದಾಯದ ಜನಗಳ ಮತ್ತು ವಿದ್ಯಾರ್ಥಿಗಳ ತಂಡವನ್ನು ಕಟ್ಟಿ ತರಬೇತಿ ನೀಡಿದ್ದರೆ ಹಚ್ಚಿನ ಅನಾಮೃತವಾಗುವುದನ್ನು ತಪ್ಪಿಸಬಹುದು. ಇಂತಹ ಯೋಜನೆಗಳು ಖಂಡಿತ ಯಶಸ್ವನ್ನು ತಂದುಕೊಡುತ್ತವೆ ಅಲ್ಲದೆ ಹಾನಿಗೊಳಗಾದವರ ಮನೋಷ್ಯಯಾವಾನ್ನು ಹಚ್ಚಿಸುತ್ತದೆ. ಹೊರಗಿನಿಂದ ಸಹಾಯಕ್ಕಾಗಿ ಕಾದುಕುಳಿತ್ತರೆ ಅದು ಬರುವುದರೊಳಗೆ ಅನಾಮೃತ ಪ್ರದೇಶದಲ್ಲಿ ಜನಗಳ ಚಿತ್ತಾರ್ಥ ಆಕ್ರಂದನ ಮುಗಿಲುಮುಟ್ಟಿರುತ್ತದೆ.

**ಉದ್ದೇಶ:** ಒಂದು ಕಟ್ಟಡ ಕುಸಿದರೆ ಅಂತಹ ಸಮಯದಲ್ಲಿ ಒಡೆದ ಗಾಜು, ವಾಲಿಕೊಂಡ ಗೋಡೆ, ಬಾಗಿಲು, ಕಿಟಕಿ, ಉಕ್ಕಿನ ಸರಳಗಳು ಹೇಗೆ ಅನೇಕ ವಸ್ತುಗಳಿಂದ ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸಬಹುದು. ಇದನ್ನು ತಪ್ಪಿಸಲು ಏನುಕ್ರಮ ತೆಗೆದುಹೊಳ್ಳಬೇಕು ಎಂದು ತಿಳಿಯುವುದು.

- ◆ ವಿದ್ಯಾರ್ಥ ಮತ್ತು ಉಪಾಧ್ಯಾಯರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಪರಿಹಾರ ಕಾರ್ಯವೆಂದರೇನು, ಅದರಲ್ಲಿ ಎಷ್ಟು ಪ್ರಾಕಾರಗಳಿವೆ, ಅದರಲ್ಲಿರುವ ಅಪಾಯಗಳೇನು, ಅದಕ್ಕೆ ಬೇಕಾದ ಮುಂಜಾಗ್ತಾ ಕ್ರಮಗಳೇನು ಇಂತಹ ಸಂಭಖ್ಯೆದಲ್ಲಿ ಜನಗಳನ್ನು ಜೀವಸಹಿತ ಹೊರತರುವ ಪ್ರಯತ್ನ ಹೇಗಿರಬೇಕು ಪ್ರಥಮ ಚಿಕಿತ್ಸೆ ಮಾಡುವ ವಿಧಾನ ಇವುಗಳನ್ನು ತಿಳಿಸಲು ಉಪನ್ಯಾಸಗಳನ್ನು, ಪ್ರಾತ್ಯಕ್ಷಿಕೆಗಳನ್ನು ತರಬೇತಿ ಕಾರ್ಯಗಾರವನ್ನು ಆಗಾಗೆ ನಡೆಸುತ್ತಿರಬೇಕು (ಬೆಂಕಿ ಬಿದ್ದುಗ ನೀರಿಗಾಗಿ ಬಾವಿ ತೋಡುವುದು ಸರಿಯಾದ ಪದ್ಧತಿಯಲ್ಲ). ಇದರ ಜೊತೆ ಮೊದಲೇ ನಡೆಸಿದ ಅಣಿಕು ಪ್ರಾತ್ಯಕ್ಷಿಕೆಗಳು ಹೆಚ್ಚು ಘಳನೀಡುತ್ತವೆ.
- ◆ ಭೂಕಂಪನವಾದಾಗ ತೆಗೆದುಹೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಶಾಲೆಯಲ್ಲಿ, ಮನೆಯಲ್ಲಿ, ಸಮಾಜದಲ್ಲಿ, ಹಳ್ಳಿಯಲ್ಲಿ ತಿಳಿವಳಿಕೆ ಮೂಡಿಸಬೇಕು, ಅವರನ್ನು ಅದರಲ್ಲಿ ಪಾಲೋಳ್ಳವಂತೆ ಮಾಡಬೇಕು.

- ◆ ವಿಪತ್ತಿನಿಂದಾಗುವ ಗಂಡಾತರವನ್ನು ತಗ್ಗಿಸುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಅರಿವು ಮೂಡಿಸಬೇಕು.

**ವಿಧಾನ ಮತ್ತು ರೀತಿನೀತಿಗಳ ಸಮುಚ್ಛಯ:** ಕಟ್ಟಡದ ರಚನಾ ವಿನ್ಯಾಸ, ಭದ್ರತೆ, ಅದಕ್ಕೆ ಉಪಯೋಗಿಸಿದ ಪರಿಕರಗಳು ಯಾವುವು, ಅವುಗಳ ದರ್ಜೆ ಎಂತಹದು, ಕಟ್ಟಡದ ಒಳಗಿರುವ ಸಾಮಾನು ಸರಂಜಾಮುಗಳ್ಯಾವುವು, ವಿಪತ್ತಾಲದಲ್ಲಿ ಇವುಗಳಿಂದಾಗುವ ಗಂಡಾತರವನ್ನು ಅಳೆಯುವ ಬಗ್ಗೆ ತಿಳಿವಳಿಕೆ ಇರಬೇಕು. ಆಗ್ನೇಯಕ್ಕಿಂತ ಮುಖ್ಯವಾಗಿ ಜನಗಳ ಪ್ರಾಣಹಾನಿಯನ್ನು ಹೇಗೆ ತಪ್ಪಿಸಬಹುದು ಎಂಬುದರ ಬಗ್ಗೆ ಅರಿವಿರಬೇಕು. ಇದು ಸರಿಯಾದ ತರಬೇತಿಯಿಂದ ಮಾತ್ರ ಸಾಧ್ಯ. ಜನಗಳ ಉತ್ಸಾಹ ಪರಿಹಾರ ಕಾರ್ಯದಲ್ಲಿ ಪಾಲೋಳಬೇಕಂಬ ತುಡಿತ ಇಟ್ಟಿದರೆ ಸಾಲದು, ಗಂಡಾತರ ನಂತರದಲ್ಲಿ ತರುವ ಆಪತ್ತಿನ ಅರಿವಿರಬೇಕು. ಇದಕ್ಕೆ ಸರಿಯಾದ ತರಬೇತಿ ಬೇಕು.

ವಿಪತ್ತಿನ ಗಂಭೀರತೆ ಅದರ ಪರಿಹಾರ, ಬರುವ ಗಂಡಾತರ, ಅದರ ಶಮನ ಇವುಗಳೆಲ್ಲವನ್ನು ಒಳಗೊಂಡ ರೀತಿನೀತಿಗಳನ್ನು ವಿವರಿಸುವ ಸಾಂಪತ್ತಿ ಸ್ವಷ್ಟಿಸುವುದು. ಇದನ್ನು ತರಬೇತಿ ಕಾಲದಲ್ಲಿ ಒದಗಿಸುವುದು

**ಇವು ನಿಮಗೆ ಗೊತ್ತಿತ್ತೇ?**

ವಿಪತ್ತಿನ ಶಮನ ಮಾಡಲು ಯಾವ ರೀತಿಯ ಸಿದ್ಧತೆಬೇಕು ಎನ್ನುವುದನ್ನು ತಿಳಿಯಲು ಕೆಳಗಿನ ಅಂಶಗಳನ್ನು ಓದಿರಿ.

ಗ್ರಹಣ ಶಕ್ತಿಯ ಅವಶ್ಯಕತೆ ಅದರ ಪರೀಕ್ಷೆ, ಜನಗಳಲ್ಲಿರುವ ಅರಿವನ್ನು ತಿದ್ದಿಕೊಳ್ಳುವ, ಸ್ವಲ್ಪಮಟ್ಟಿಗೆ ಬದಲಾಯಿಸುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸುವುದು, ವಿಪತ್ತು ಫಟಕುವ ಸ್ಥಳಗಳಲ್ಲಿ ಅದಕ್ಕಾಗಿ ಪಕ್ಕಾಗುವ ಪ್ರದೇಶಗಳಲ್ಲಿ ಸಮುದಾಯದ ಸದಸ್ಯರಲ್ಲಿ ಕುರುಹಲ ಹುಟ್ಟಿಸುವಂತೆ ಮಾಡುವ ಸಮರ ತಂತ್ರವನ್ನು ರೂಪಿಸುವುದು ಅವರ ಮನಸ್ಸಿನಲ್ಲಿ ಬದಲಾವಣೆಗೆ ಸಿದ್ಧವಾಗುವಂತಹ ಬೀಜ ಬಿತ್ತುವುದು.

ವೈಕಿಂಗತವಾದ ಅಥವಾ ಸಮುದಾಯಕ್ಕೆ ಸಹಾಯದ ಅವಶ್ಯಕತೆ ಇದ್ದಾಗ ಪ್ರಜಕಾರ ಪದ್ಧತಿಯ ಜೊತೆಗೆ ಹೊಸ ಆವಿಷ್ಯಾರಗಳ ರೀತಿ ನೀತಿಗಳನ್ನು ತುಲನೆ ಮಾಡಿ ನೋಡುವುದು, ಯಾವುದು ಹೆಚ್ಚು ಸೂಕ್ತ ಎಂದು ನಿರ್ದರ್ಶಿಸುವುದು ಮುಖ್ಯ.

ಆಕರ್: <http://www.ignou.ac.in/upload/disaster./20preparednest./20 and%20mitigation.pdf>



## ಉಪ ವಿಷಯ-7

# ನಂಪದಾಯಕ ಜ್ಞಾನ ವ್ಯವಸ್ಥೆಗಳು (ಟಕೆವನ್)

**ಪ್ರ**ಪಂಚದಾರ್ಡಂತ ಆಯಾ ಸ್ಥಳೀಯ ಸಮುದಾಯಗಳಲ್ಲಿ ನೆಲೆಗೊಂಡಿರುವ ಜ್ಞಾನ, ಹೊಸತಾಗಿ ರೂಪಿಸಿರುವಿಕೆ ಮತ್ತು ಆಚರಣೆಗಳನ್ನು ಪರಂಪರಾಗತ ಜ್ಞಾನವೆಂದು ಹೇಳಲಾಗುತ್ತದೆ. ಇಂತಹ ಜ್ಞಾನಾಭಿವೃದ್ಧಿಯು ಶತಮಾನಗಳ ಅವಧಿಯಲ್ಲಿ ಅನುಭವದಿಂದ ಪಡೆಯಲಾಗಿದ್ದು, ಆಯಾ ಸಂಸ್ಕೃತಿ ಮತ್ತು ಪರಿಸರಗಳಿಗೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ ಮತ್ತು ಈ ಜ್ಞಾನವು ಮೌಲಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತದೆ. ಇಂಥ ಜ್ಞಾನವು ಆಯಾ ಸಮುದಾಯಗಳಿಗೆ ಸೇರಿದ ಆಸ್ತಿ ಎನ್ನಬಹುದು. ಇದು ಅಲ್ಲಿನ ಹಾಡುಗಳು, ಕರ್ತೆಗಳು, ಜಾನಪದ, ನಾಣ್ಯಾದಿಗಳು, ಸಾಂಸ್ಕೃತಿಕ ಪೂರ್ಣಾಂಗಗಳು, ಸಮುದಾಯ ನಿಯಮಗಳು, ಸ್ಥಳೀಕ ಭಾಷೆ ಮತ್ತು ಸಸ್ಯಜಾತಿಗಳ ಹಾಗೂ ಪ್ರಾಣಿ ತಳಿಗಳ ಅಭಿವೃದ್ಧಿಯನ್ನೂ ಒಳಗೊಂಡ ಕೃಷಿ ಪದ್ಧತಿಗಳ ರೂಪದಲ್ಲಿ ಪ್ರಕಟಗೊಳ್ಳುತ್ತದೆ.

ಇಂಥ ಜ್ಞಾನವು ಆಯಾ ಸಮುದಾಯಗಳಿಗೆ ಸೇರಿದ ಆಸ್ತಿ ಎನ್ನಬಹುದು. ಇದು ಅಲ್ಲಿನ ಹಾಡುಗಳು, ಕರ್ತೆಗಳು, ಜಾನಪದ, ನಾಣ್ಯಾದಿಗಳು, ಸಾಂಸ್ಕೃತಿಕ ಪೂರ್ಣಾಂಗಗಳು, ಸಮುದಾಯ ನಿಯಮಗಳು, ಸ್ಥಳೀಕ ಭಾಷೆ ಮತ್ತು ಸಸ್ಯಜಾತಿಗಳ ಹಾಗೂ ಪ್ರಾಣಿ ತಳಿಗಳ ಅಭಿವೃದ್ಧಿಯನ್ನೂ ಒಳಗೊಂಡ ಕೃಷಿ ಪದ್ಧತಿಗಳ ರೂಪದಲ್ಲಿ ಪ್ರಕಟಗೊಳ್ಳುತ್ತದೆ.

ಹಲವೋವೈ ಇಂಥ ಜ್ಞಾನವನ್ನು ವರೋಖಿಕ ಸಂಪ್ರದಾಯ ಎನ್ನಲಾಗುತ್ತದೆ. ಏಕೆಂದರೆ, ಇದು ಆಚರಣೆಗಳು, ಗೇಯ, ನೃತ್ಯ, ಕಲಾಕೃತಿಗಳು, ಶಿಲ್ಪಗಳು, ಮಂತ್ರಗಳಲ್ಲಿ ಅಡಗಿರುತ್ತದೆ. ಸಹಸ್ರರು ವರ್ಣಗಳಿಂದ ಇಂಥವು ಆಚರಿಸಿ, ಪ್ರದರ್ಶಿಸಲ್ಪಡುತ್ತಿದೆ. ಪಾರಂಪರಿಕ ಜ್ಞಾನವು ಮುಖ್ಯವಾಗಿ ಕಾರ್ಯರೂಪಿಯಾಗಿರುತ್ತದೆ. ವಿಶೇಷವಾಗಿ ಕೃಷಿ, ಮೀನುಗಾರಿಕೆ, ಆರೋಗ್ಯ, ತೋಟಬೆಳಿ, ಅರಣ್ಯಾಗಾರಿಕೆ ಮತ್ತು ಸಾಮಾನ್ಯವಾಗಿ ಪರಿಸರ ನಿರ್ವಹಣೆಯಲ್ಲಿ ಇದನ್ನು ಸ್ವಷ್ಟವಾಗಿ ಕಾಣಬಹುದು.

**ಪರಂಪರಾಗತ ಜ್ಞಾನದ ಬಗೆಗೆ ಒಂದು ತಿಳಿವಳಿಕೆ:**

ಪ್ರಪಂಚದಾರ್ಡಂತ ಆಯಾ ಸ್ಥಳೀಯ ಸಮುದಾಯಗಳಲ್ಲಿ ನೆಲೆಗೊಂಡಿರುವ ಸಾಂಪ್ರದಾಯಿಕ ಜ್ಞಾನ\*, ಹೊಸತಾಗಿ ರೂಪಿಸಿರುವಿಕೆ ಮತ್ತು ಆಚರಣೆಗಳನ್ನು ಪರಂಪರಾಗತ ಜ್ಞಾನವೆಂದು ಹೇಳಲಾಗುತ್ತದೆ. ಇಂತಹ ಜ್ಞಾನಾಭಿವೃದ್ಧಿಯು ಶತಮಾನಗಳ ಅವಧಿಯ ಅನುಭವದಿಂದ ಪಡೆಯಲಾಗಿದ್ದು, ಆಯಾ ಸಂಸ್ಕೃತಿ

ಮತ್ತು ಪರಿಸರಗಳಿಗೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ ಮತ್ತು ಈ ಜ್ಞಾನವು ಮೌಲಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತದೆ. ಇಂಥ ಜ್ಞಾನವು ಆಯಾ ಸಮುದಾಯಗಳಿಗೆ ಸೇರಿದ ಆಸ್ತಿ ಎನ್ನಬಹುದು. ಇದು ಅಲ್ಲಿನ ಹಾಡುಗಳು, ಕರ್ತೆಗಳು, ಜಾನಪದ, ನಾಣ್ಯಾದಿಗಳು, ಸಾಂಸ್ಕೃತಿಕ ಪೂರ್ಣಾಂಗಗಳು, ನಂಬಿಕೆಗಳು, ಧರ್ಮಾಚರಣೆಗಳು, ಸಮುದಾಯ ನಿಯಮಗಳು, ಸ್ಥಳೀಕ ಭಾಷೆ ಮತ್ತು ಸಸ್ಯಜಾತಿಗಳ ಹಾಗೂ ಪ್ರಾಣಿ ತಳಿಗಳ ಅಭಿವೃದ್ಧಿಯನ್ನೂ ಒಳಗೊಂಡ ಕೃಷಿ ಪದ್ಧತಿಗಳ ರೂಪದಲ್ಲಿ ಪ್ರಕಟಗೊಳ್ಳುತ್ತದೆ.

**ಸ್ಥಳೀಯ ಜ್ಞಾನ (ಸ್ಥಜ್ಞಾ):** ಈ ವ್ಯವಸ್ಥೆಯು ಅಲ್ಲಿನ ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ ಮತ್ತು ತಾತ್ಕಾರ್ಥಿಕ ತಿಳಿವಳಿಕೆಗಳನ್ನು ಒಳಗೊಂಡ ಜ್ಞಾನ ವ್ಯವಸ್ಥೆ ಆಗಿರುತ್ತದೆ.

**ಸ್ಥಳೀಯ ಜ್ಞಾನ (ಸ್ಥಜ್ಞಾ):** ಇದು ಸ್ಥಳೀಯ ಜ್ಞಾನ - ಎಂದರೆ ಒಂದು ನಿರ್ದಿಷ್ಟ ಸಂಸ್ಕೃತಿ ಅಥವಾ ಸಮಾಜಕ್ಕೆ ಮಾತ್ರ ಸೀಮಿತವಾದದ್ದು. ಸ್ಥಳೀಯ ಕೃಷಿ, ಆರೋಗ್ಯ, ಆಹಾರ ತಯಾರಿಕೆ, ಶ್ವಾಸ, ಬಳಿಯ ಸಂಪನ್ಮೂಲ ನಿರ್ವಹಣೆ ಮತ್ತು ಇನ್ನೂ ಅನೇಕ ಗ್ರಾಮೀಣ ನಿರ್ದಾರಗಳನ್ನು ಕೈಗೊಳ್ಳಲು ಇದು ಆಧಾರಭೂತ ವಿಷಯ.

### ಉಪಶಿಷ್ಟಕೆಯ ಮಹತ್ವ

ಪಾರಂಪರಿಕ ಜ್ಞಾನವು ಅದರ ಅವಲಂಬನೆಯಲ್ಲಿ ತಮ್ಮ ಬದುಕನ್ನು ಸಾಗಿಸುತ್ತಿರುವರಿಗಷ್ಟೇ ಅಲ್ಲ. ಆಧುನಿಕ ಕೈಗಾರಿಕೆ ಹಾಗೂ ಕೃಷಿಗಳಿಗೂ ಮುಖ್ಯವಾಗುತ್ತದೆ. ಸಸ್ಯಧಾರಿತ ಜೀವಧರಣೆ ಪದ್ಧತಿಗಳು, ಆರೋಗ್ಯಸಾಧಕ ಉತ್ಪನ್ನಗಳು, ಪ್ರಸಾಧನ ಸಾಮಗ್ರಿಗಳಂತಹ ವ್ಯಾಪಕವಾಗಿ ಬಳಕೆಯಲ್ಲಿರುವ ಅನೇಕ ಉತ್ಪನ್ನಗಳು ಪರಂಪರಾಗತ ಜ್ಞಾನವನ್ನು ಆಧರಿಸಿವೆ. ಇನ್ನೂ ಹಲವಾರು ಅಮೂಲ್ಯ ವಸ್ತುಗಳು ಕೃಷಿ ಹಾಗೂ ವುರುವುಟ್ಟಿಗೆ ಸಂಬಂಧಿಸಿದ್ದ ವಸ್ತುಗಳು ಹಾಗೂ ಕೃಷಕಸಭೆ ಪದಾರ್ಥಗಳೂ ಇಂಥವೇ. ಸುಸ್ಥಿರ ಬೆಳವಣಿಗೆ ಸಾಂಪ್ರದಾಯಿಕ ಜ್ಞಾನವು ಬಹಳವೇ ಮುಖ್ಯವಾಗುತ್ತದೆ.

ಪ್ರಪಂಚದ ಅನುವಂಶಿಕ ಸಂಪನ್ಮೂಲಗಳಿರುವೆಂತಹ ಪ್ರದೇಶಗಳಲ್ಲಿಯೇ ಬಹಳಷ್ಟು ದೇಶೀ ಹಾಗೂ ಸ್ಥಳೀಯ ಸಮುದಾಯಗಳೂ ನೆಲೆಗೊಂಡಿವೆ. ಇಂತಹ ಅನೇಕ ಪ್ರದೇಶಗಳಲ್ಲಿ ಸಾವಿರಾರು ವರ್ಣಗಳಿಂದ ಕೃಷಿಯು ಬಳಕೆಯಲ್ಲಿದೆ. ಅಲ್ಲದೆ ಹಲವು ದೇಶೀ ಹಾಗೂ ಸ್ಥಳೀಯ ಸಮುದಾಯಗಳು ಅನುಸರಿಸುವ ಪದ್ಧತಿಗಳಿಂದ ಸ್ಥಳೀಕವಾಗಿ ಅಲ್ಲಿನ ಜೀವಿ ವೈವಿಧ್ಯವು ಹೆಚ್ಚಿರುವುದು


\* ಇಲ್ಲಿನ ಎಲ್ಲ ಸಂದರ್ಭಗಳಲ್ಲಿ ಪರಂಪರಾಗತ ಜ್ಞಾನ, ಪಾರಂಪರಿಕ ಜ್ಞಾನ ದೇಶೀ ಜ್ಞಾನ, ಸ್ಥಳೀಕ ಜ್ಞಾನ/ಸ್ಥಳೀಯ ಜ್ಞಾನ ಎಂಬುದು ಪರ್ಯಾಯ ಪದಗಳಾಗಿ ಬಳಸಲ್ಪಟ್ಟವೆ. ಜ್ಞಾನಕ್ಕೆ ತಿಳಿವಳಿಕೆಯನ್ನೂ ಪರ್ಯಾಯವಾಗಿ ಬಳಸಲಾಗಿದೆ.

మత్త ఆరోగ్యమానికి పరిసర వ్యవస్థగళన్న ఉఱిసువల్లి నేరవాగిరువుదు సాచితాగిదే.

ಇೀಗೆ, ಜೀವಿವೈದ್ಯದ ಸಂರಕ್ಷಣೆ ಹಾಗೂ ಸುಸ್ಥಿರತೆಗಳನ್ನು ಕುರಿತ ದೇಶೀ ಹಾಗೂ ಸ್ಥಳಿಕ ಸಮುದಾಯ ಕೊಡುಗೆಗಳು ಕೇವಲ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯನ್ನೇ ಅಲ್ಲ, ಇನ್ನೂ ಹೆಚ್ಚಿನದು ಎಂದು ಹೇಳುವುದು ಯುಕ್ತವಾಗಿದೆ. ಎಂದರೆ ಸ್ಥಳಿಕ ಪರಿಸರಗಳ ಬಗೆಗೆ ಅಪಾರ ಜಾಳನವಿರುವ ಆಯಾ ಸ್ಥಳಗಳ ಸಮುದಾಯಗಳು ಸಂರಕ್ಷಣೆ ಹಾಗೂ ಸುಸ್ಥಿರತೆಯ ವಿಷಯಗಳಲ್ಲಿ ನೇರವಾಗಿ ತೋಡಗಿಸಿಕೊಂಡಿರುತ್ತವೆ. ಅವರ ಕೌಶಲಗಳು ಹಾಗೂ ಶಾಂತಿಕ ವಿಧಾನಗಳು ಪ್ರಪಂಚದ ಸಮುದಾಯಗಳಿಗೆ ಉತ್ತಮ ಮಾಹಿತಿ ಹಾಗೂ ಜೀವಿವೈದ್ಯದ ಬಗೆಗೆ ಉಪಯುಕ್ತ ವಾದರಿಗಳನ್ನು ಒದಗಿಸುವುದರ ಮೂಲಕ ಕಾರ್ಯನೀತಿ ರೂಪಿಸಲು ನೇರವಾಗಬಲ್ಲವು. ಜಾಗತಿಕ ಪರಿಸರ ವಿಷಯಗಳಿಗೆ ಸಂಬಂಧಪಟ್ಟಿರುವ ಜೀವಿವೈದ್ಯ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಅನುವಂಶಿಕ ಸಂಪನ್ಮೂಲಗಳ ಬಳಕೆ, ವಾಯುಗುಣ ಬದಲಾವಣೆಯ ಅವಲೋಕನಗಳು, ಕಷ್ಟಗಳ ಶಮನ ಹಾಗೂ ಹೊಂದಾಣಿಕೆಗಳಂತಹ ಅನೇಕ ಕ್ಷೇತ್ರಗಳಲ್ಲಿ ಪಾರಂಪರಿಕ ಜಾಳನ ವಿಚಾರಗಳು ಅನ್ವಯವಾಗುತ್ತವೆ. ದೇಶೀ ಜಾಳನದ ಬಗೆಗೆ ತಿಳಿಯುವುದರಿಂದ, ಸುಸ್ಥಿರ ಅಭಿವೃದ್ಧಿಯಲ್ಲಿ ಪಾರಂಪರಿಕ ಬದುಕಿನ ಪಾತ್ರವೇನು ಮತ್ತು ಪರಿಸರ ನಿರ್ವಹಣೆ ಹಾಗೂ ವಿಜಾಳನ ಮತ್ತು ಹಸನಾದ ಜೀವನಗಳ ನಡುವಿನ ಕೊಂಡಿಗಳಾವುವು ಎಂಬುದು ತಿಳಿಯುತ್ತವೆ. ಇಂತಹ ಸಾಂಪ್ರದಾಯಿಕ ಅರಿವು, ಸುಸ್ಥಿರ ಹಾಗೂ ಸಾಂಪ್ರದಾಯಿಕ ಜೈವಿಕಸಂಪನ್ಮೂಲಗಳ ನಡುವಿನ ಕೊಂಡಿಗಳನ್ನು ಗುರುತಿಸಿದಾಗ ಜಾಗತಿಕವಾಗಿ ನಮ್ಮದೇ ಆದ ಸಂಪನ್ಮೂಲಗಳು, ಅವುಗಳನ್ನು ಪಡೆಯಲು, ಹಂಚಿಕೊಳ್ಳಲು ಇರುವ ಸಂಪೂರ್ಣ ಹಕ್ಕುಗಳೂ ತಿಳಿಯುತ್ತವೆ.

జీవి చ్యెఫ్చిడ్ బగెన సమావేశపు ఇంతచ కొండిగళన్న కెళకండ ఏధేయకగల మూలక సమాగి గుర్తుతిసలు సెరవాగుతదే

‘...ಜೀವಿ ವೈವಿಧ್ಯವನ್ನು ಸಂರಕ್ಷಿಸುವ, ಸುಸ್ಥಿರ ಬಳಕೆಯ ರೂಪಿಯಾಗಿ ಸಮುದಾಯಗಳ ಜೀವನಶೈಲಿಯನ್ನು ಗೊರವಿಸಿ, ಉಳಿಸಿಕೊಳ್ಳಿ ಹಾಗೂ ಆ ಸಮುದಾಯಗಳ ಜ್ಞಾನ, ಹೊಸತನ ಮತ್ತು ಆಚರಣೆಗಳನ್ನು ಕಾಪಾಡಿ. ಇಂಥ ಚ್ಯಾನೆಲುಭ್ಯಾರದು, ಅದರ ಹೋಸ ರೀತಿಗಳು ಮತ್ತು ಆಚರಣೆಗಳನ್ನು ವಾಪಕವಾಗಿ ಅನ್ವಯಿಸಲು ನೆರವಾಗಿ ಹಾಗೂ ಇವುಗಳ ಸಮಾನ ಹಂಚಿಕೆಯನ್ನು ಪ್ರೋತ್ಸಾಹಿಸಿ (ವಿಧೇಯಕ 8(ಜೀ)). ಅಲ್ಲದೆ, ಸಂರಕ್ಷಣೆ ಅಥವಾ ಸುಸ್ಥಿರ ಬಳಕೆಯ ಅಗತ್ಯಗಳಿಗೆ ಹೊಂದಿಕೊಳ್ಳುವಂತಹ ಸಾಂಪ್ರದಾಯಿಕ ಸಾಂಸ್ಕೃತಿಕ ಪದ್ಧತಿ ಅವಲಂಬಿಸಿ ಜೀವಿಕ ಸಂಪನ್ಮೂಲಗಳ ಬಗೆಗಿನ ಎಂದಿನ ಬಳಕೆಗಳನ್ನು ರಕ್ಷಿಸಿ, ಪ್ರೋತ್ಸಾಹಿಸಬೇಕು (ವಿಧೇಯಕ 10(ಸಿ)).



## ಉಪವಿಷತ್ಯದ ವ್ಯಾಖ್ಯಾ:

‘సాంప్రదాయిక’ ఎన్నవల్ల అథవా ప్రాథమిక ఆధిక వ్యవస్థాయిల్లి బహళ సామాన్యవాగి అంగికతవాగిరువ పారంపరిక జ్ఞానద (టికె) పాత్ర : కైషి మత్తు గ్రామీణ శైలి, అరణ్యశాస్త్రమీనుగారికే, నీరు మత్తు నృసగిక సంపన్మూలగళింద తయారాద కరచులు పదాధ్యగళు, ఖీమోపకరణగళు, వసతి ముంతాద విషయగళిగే ఇదు సంబంధపటిదే. ప్రపంచద బహుతేక జనసంబీయు ఈ క్షేత్రగళన్ను తమ్మ



ಉಳಿವಿಗಾಗಿ ಮತ್ತು ಜೀವನೋಪಾಯಕ್ಕಾಗಿ ಹಾಗೂ ಆಸರೆಯ ಬಗೆಗಿನ ವಿಷಯಗಳಿಗಾಗಿ ಸಾಂಪ್ರದಾಯಿಕ ಜ್ಞಾನ ಅಥವಾ ಓಕೆಯನ್ನು ಅವಲಂಬಿಸಿದ್ದಾರೆ ಎಂದರೆ ಓಕೆ ಬಿಲಿಯಗಟ್ಟಲೆ ಜನರ ಸುಸ್ಥಿರತೆಗೆ ಎಂಥ ಕೊಡುಗೆ ನೀಡಿದೆ ಎಂಬುದು ನಿಚ್ಚಳವಾಗುತ್ತದೆ (ಬಹುದೇಶಗಳ ಕಾರ್ಯನೀತಿಗಳು ಮತ್ತು ಕಾರ್ಯಕ್ರಮಗಳು ಇದನ್ನು ಆಧರಿಸಿ ನಡೆಯುತ್ತಿಲ್ಲದೆ ಇರಬಹುದು).

ಓಕೆ/ಸಾಂಪ್ರದಾಯಿಕ ಜ್ಞಾನ ಏನೇ ಇರಲೆ, ಆರ್ಥಿಕ ಕ್ಷೇತ್ರದ ದ್ವಿತೀಯಕ ಮತ್ತು ತೃತೀಯಕ ವಲಯಗಳಲ್ಲಿಯೂ ಓಕೆಯ ಪಾತ್ರ ಈಗ ಹೆಚ್ಚು ಸ್ವಷ್ಟವಾಗುತ್ತಿದೆ. ಅನೇಕ ಬಗೆಯ ಕ್ಷೇತ್ರಾರ್ಥಕಾ ಉತ್ಪನ್ನಗಳು ಹಲವು ಬಗೆಯಲ್ಲಿ ಓಕೆಯನ್ನು ಅವಲಂಬಿಸಿವೆ ಅಥವಾ ಅದನ್ನು ಬಳಸುತ್ತವೆ. ವಸ್ತೋದ್ಯಮ, ಜೀವಧೋದ್ಯಮ, ಗೃಹೋಪಕರಣ ಪದಾರ್ಥಗಳಂತಹ ಹಲವು ಕ್ಷೇತ್ರಗಳಲ್ಲಿಯೂ ಇದು ನಡೆದಿದೆ. ಆರೋಗ್ಯ ರಕ್ಷಣೆಯಲ್ಲಿ ಎಲ್ಲ ತರದ ವೈದ್ಯಕೀಯಗಳೂ ಹಲವಾರು ವಿಧಗಳಲ್ಲಿ ಸ್ವಲ್ಪಮಟ್ಟಿಗೆ ಓಕೆಯನ್ನು ಅವಲಂಬಿಸಿವೆ. ಅಥವಾ ಓಕೆ ಹಾಗೂ ಆಧುನಿಕ ತಿಳಿವಳಿಕೆಗಳ ಸಂಯೋಜನೆಯನ್ನು ಅವಲಂಬಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮೇರೆಗೆ ಪ್ರಪಂಚದ ಬಹುತೇಕ ಜನಸಂಖ್ಯೆಯು (ಆಫ್ರಿಕದಂತಹ ಪ್ರದೇಶಗಳಲ್ಲಿ ಸೇಕಡ 80 ಮಂದಿ) ಪಾರಂಪರಿಕ ಆರೋಗ್ಯ ರಕ್ಷಣಾ ವ್ಯವಸ್ಥೆಗಳಲ್ಲಿ ತಿಳಿದಿರುವ ಜೀವಧ ಸಸ್ಯಗಳನ್ನು ಹಲವು ಬಗೆಗಳಲ್ಲಿ ಬಳಸುತ್ತವೆ. ಇದಲ್ಲದೆ ಆಧುನಿಕ ಜೀವಧೋದ್ಯಮ ಮತ್ತು ಆರೋಗ್ಯ ಕಾರ್ಯಕ್ರಮಗಳಲ್ಲಿ ಓಕೆಯ ಕೊಡುಗೆಗಳನ್ನು ಕುರಿತ ಹಲವಾರು ಅಧ್ಯಯನಗಳು ಕೂಡ ಇದನ್ನು ತೋರಿಸಿಕೊಟ್ಟಿವೆ. ಓಕೆಯ ಇಂಥ ಕೊಡುಗೆಯು, ಪಾಶ್ಚಾತ್ಯ ಪ್ರಪಂಚದಲ್ಲಿನ ಜನರಿಗೆ (ಅಭಿವೃದ್ಧಿಶೀಲ ದೇಶಗಳನ್ನೂ ಬಳಗೊಂಡಂತೆ) ಸಸ್ಯಮೂಲ ಚಿಕಿತ್ಸೆಯ ಬಗೆ ಹೆಚ್ಚು ಅರಿವಾಗುತ್ತಿದ್ದಂತೆ ಅದರ ಬಳಕೆಯೂ ಹೆಚ್ಚಿತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮೇರೆಗೆ ಸೇಕಡಾ 25ರಷ್ಟು ಆಧುನಿಕ ಜೀವಧಗಳು ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ ಸಸ್ಯಮೂಲಗಳನ್ನು ಅವಲಂಬಿಸಿವೆ.

ಆಹಾರ ವಿಶೇಷ, ಶಿಕ್ಷಣ, ಹವಾಮಾನ್ಯಾಜನೆ ಮತ್ತು ಎಚ್ಚರಿಕೆ ಹಾಗೂ ಸಮುದ್ರಾಯ ರಕ್ಷಣಾ ಸೇವೆಗಳು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಸಂಸ್ಥೆಗಳ ಮೂಲಕ ಕಾರ್ಯಾಚರಣ ಮಾಡುವುದು ಈಗ ನಡೆಯುತ್ತಿದೆ. ಅಷ್ಟೇ ಸರ್ಕಾರ ಅಥವಾ ಕಾರ್ಮೋರೇಶ್ ವಲಯಗಳ ಆಧುನಿಕ ಸಂಸ್ಥೆಗಳೂ ಸಹ ಇದರ ಉಪಯುಕ್ತತೆಯನ್ನು ತಿಳಿದುಕೊಳ್ಳುತ್ತಿವೆ. ಸ್ಥಳಿಕ ತಂತ್ರಜ್ಞಾನ ಹಾಗೂ ಜಾಲ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಾಗ ನೇಪಾಳದಲ್ಲಿ ಆಹಾರ ವಿಶೇಷ ವ್ಯವಸ್ಥೆಯಲ್ಲಿ ಆಗುತ್ತಿದ್ದ ನಷ್ಟವು ಗಮನಾರ್ಹ ಮಟ್ಟದಲ್ಲಿ ಕಡಿಮೆಯಾಯಿತು. ಶಿಶು ಜನಿಸುವಾಗ ಆಗುವ ತಾಯಂದಿರ ಮರಣ ಸಂಖ್ಯೆಯಲ್ಲಿಯೂ ಸಾಂಪ್ರದಾಯಿಕ ಸಂಸ್ಥೆಗಳು ಹಾಗೂ ಆಧುನಿಕ ಸಂವಹನಾ ವ್ಯವಸ್ಥೆಗಳರೆಡನ್ನೂ

ಸಂಯೋಜಿಸಿದಾಗ ಗಮನಾರ್ಹವಾಗಿ ತಾಯಿಮರಣ ಸಂಖ್ಯೆ ಕಡಿಮೆಯಾಯಿತು.

ಅಂಕ್ವಾಡ್ (UNCTAD) ನಂತಹ ಸಂಸ್ಥೆಗಳು ಈಗಾಗಲೇ ಗುರುತಿಸಿರುವಂತೆ ವಾಣಿಜ್ಯ ಕ್ಷೇತ್ರದಲ್ಲಿಯೂ ಓಕೆ ಸಂಬಂಧಿತ ಉತ್ಪನ್ನಗಳು ಹಾಗೂ ಸೇವೆಗಳು ಮುಂದುವರಿಯುತ್ತಿವೆ.

ವಾಯುಗಣ ಬದಲಾವಣೆಯ ಅಂತಿಮಿಗಳೇ ಅಂತಿಮಿಗಳೇ ಮಾನವ ಪ್ರತಿಕ್ರಿಯೆಯಲ್ಲಿ ಓಕೆಯ ಪಾತ್ರದ ಬಗೆಗೆ ಇತ್ತೀಚಿಗೆ ಹೆಚ್ಚು ಮನವರಿಕೆಯಾಗುತ್ತಿದೆ. ಈ ಜ್ಞಾನೋದಯಕ್ಕೆ ಕೇಂದ್ರ ಕಾರಣ ಶತಮಾನಗಳು, ಸಹಸ್ರಮಾನಗಳ ಕಾಲ ಸಮುದ್ರಾಯಗಳು ತಮ್ಮ ನಡವಳಿಕೆ ಮತ್ತು ತಂತ್ರಗಳು ಮತ್ತು ಜ್ಞಾನ ವ್ಯವಸ್ಥೆಗಳನ್ನು ತಮ್ಮ ಸುತ್ತಲೆನ ಬದಲಾವಣೆಗಳಿಗೆ ಅನುಗುಣವಾಗಿ ಹೊಂದಿಸಿಕೊಂಡು ಹೋಗುತ್ತಿವೆಯಿಂಬುದು. ಕೃಷಿ/ಗ್ರಾಮೀಣತೆ/ಮೀನುಗಾರಿಕೆ ಮತ್ತು ಬೇಟೆ ಹಾಗೂ ಸಂಗ್ರಹಣೆಗಳಿಗೆ, ವಾಯುಗಣದ ಸೂಕ್ಷ್ಮ ಅಧವಾ ಅದಕ್ಕೂ ಹೆಚ್ಚಿನ ಬದಲಾವಣೆಗಳು, ಬೇರೆ ಸಮುದ್ರಾಯಗಳಿಂದ ಒದಗುವ ಧಕ್ಕೆ ಅಧವಾ ಆಕ್ರಮಣ, ಕಾಲಿಗೆ ಹಾಗೂ ಸಾಂಕ್ರಾಮಿಕ ರೋಗಗಳು ಮುಂತಾದ ಎಲ್ಲ ವಿಷಯಗಳಿಗೆ ಸಮುದ್ರಾಯಗಳು ಹೊಂದಿಕೊಂಡು ಸಾಗುತ್ತವೆ.

ಸಾಂಪ್ರದಾಯಿಕ ವ್ಯವಸ್ಥೆಗಳು ಜಡ ಎನ್ನುವಂತೆ ತೋರುತ್ತವೆ. ಆದರೆ ಇಂಥ ಹೊಂದಾಣಿಕೆಗಳ ಮೂಲಕ ಅವು ನಿಜವಾಗಿಯೂ ಗತಿಶೀಲವಾಗಿವೆ. ಇದೇ ಹೊಂದಾಣಿಕೆಯು ಒಂದು ಬಗೆಯ ಜೀವಿಜಾತಿಯಾದ ನಾವೂ ಸಹ ವಾಯುಗಣ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳಿಗೆ ಪ್ರತಿಕ್ರಿಯಿಸುವುದು ಕೀಲಿ (ಮುಖ್ಯ) ವಿಷಯವಾಗುತ್ತದೆ. ಮೇಲೆ ಪ್ರಸ್ತಾಪಿಸಿದ ಎಲ್ಲ ಕ್ಷೇತ್ರಗಳಲ್ಲಿ ಓಕೆಯಿಂದ ಪರ್ಯಾಯ ವಿಧಾನಗಳನ್ನು ಪಡೆದು ನಮ್ಮ ವಾತಾವರಣದೊಡನೆ ಸುಸ್ಥಿರವಾಗಿ ಬದುಕುವ ಬಗೆಗೂ ಸ್ವಪ್ಷವಾಗುತ್ತದೆ. ಇಂತಹ ಒಂದು ಮಹತ್ತರ ವಿಷಯ (ಇನ್ನೂ ಹೆಚ್ಚು ಬಳಕೆಗೆ ಬರುವುದು ಅಗತ್ಯ) ತಿಳಿಯಲು ಓಕೆ ಮತ್ತು ಆಧುನಿಕ ತಿಳಿವಳಿಕೆಗಳನ್ನು ಒಟ್ಟುಗೂಡಿಸುವುದಕ್ಕಾಗಿ ಕೆನಡಾ ದೇಶದ ಸಂಶೋಧಕರು, ಸರ್ಕಾರೀ ಸಂಸ್ಥೆಗಳು ಮತ್ತು ದೇಶೀ ಜನರು ಸೇರಿ ಕಾರ್ಯತಳ್ಳರಾಗಿರುವುದು ಒಂದು ಒಳ್ಳಿಯ ಉದಾಹರಣೆ. ಇಂಟರ್ನಾಷನಲ್ ಎಕ್ಸ್‌ಪೆಟ್ಸ್ ಸೇಮಿನಾರ್ ಆನ್ ಇಂಡಿಕೇಟರ್ಸ್ ರೆಲೆವೆಂಟ್ ಟು ಇಂಡಿಜಿನ್ಸ್ ಪೀಪಲ್ ಎಂಬ ಸಮಾವೇಶದಲ್ಲಿ ಈ ಕಾರ್ಯಕ್ರಮದ ಕಾರ್ಯಕಾರೀ ಕಾರ್ಯದರ್ಶಿಯವರು ತಿಳಿಸಿದ ಈ ವಿಷಯವು ಈಗ ಪ್ರಮುಖೀವಾಗುತ್ತಿದೆ.

ಹುಸಿ ವಿಜ್ಞಾನ ಮತ್ತು ಸಾಂಪ್ರದಾಯಿಕ ಜ್ಞಾನಗಳ ಸೀಮಾರೇಖೆಗಳು ಸಾಂಪ್ರದಾಯಿಕ ಜ್ಞಾನ ಹಾಗೂ ಹುಸಿ ವಿಜ್ಞಾನಗಳ ನಡುವಿನ ಸೀಮಾರೇಖೆ ಚೆನ್ನಾಗಿಂತೇ ತಿಳಿಯವುತ್ತದೆ. ಈಗಾಗಲೇ

ಪ್ರಸ್ತಾಪಿಸಿರುವಂತೆ, ವಿಸ್ತರಿತ ಜಾರಿತ್ತಿರುವ ಕಾಲಗಳಿಂದ ನೈಸರ್ಗಿಕ ಪರಿಸರದೊಡನೆ ನಡೆಸುತ್ತಿರುವ ಅಂತರ್ ಕ್ಷಯಿಯಿಂದ ಸಾಂಪ್ರದಾಯಿಕ ಜಾನ್, ಅದರ ಎಂತು ಏನುಗಳು, ಆಚರಣೆಗಳ ಒಂದು ಅಪಾರ ಜಾನ್ ಸಂಗ್ರಹವಾಗಿದೆ. ಇಂಥ ಜಾನ್ವರ ಇಂದಿನ ವಿಜ್ಞಾನ ಎಂದು ಹೇಳಲಾಗುವ ಕ್ಷೇತ್ರದಿಂದ ಮುಕ್ತವಾಗಿದ್ದ ಸ್ವತಂತ್ರವಾಗಿ ಬೆಳೆದಿದೆ. ತನ್ನದೇ ಸಂಸ್ಕೃತಿಯ ಚೋಕಟ್ಟಿನಲ್ಲಿರುವ ಇದಕ್ಕೆ ಪಾಜ್ಞಿಮಾತ್ರ ಸಂಸ್ಕೃತಿಯ ನೋಂಕೂ ಇಲ್ಲ. ಹೀಗೆಂದ ಮೇಲೆ, ಸಾಂಪ್ರದಾಯಿಕ ಜಾನ್ವರವು ವಿಜ್ಞಾನದೊಡನೆ ಯಾವುದೇ ಸ್ವಧ್ರೇಗೆ ಇಳಿದಿಲ್ಲ. ಅಥವಾ ಅದರೊಡನೆ ಸಹಯೋಗದಿಂದ ಸ್ವಧ್ರೇಯುಂಟಾಗುವುದಿಲ್ಲ. ಇದಕ್ಕೆ ಪ್ರತಿಯಾಗಿ ತಿಳಿದು ಬರುವುದೇನೆಂದರೆ, ಸಾಂಪ್ರದಾಯಿಕ ಜಾನ್ವರವು ಆಧುನಿಕ ವಿಜ್ಞಾನದ ಆರಂಭದಿಂದಲೂ ಅದಕ್ಕೆ ತಿಳಿಸಿಕೊಡುತ್ತಲೇ ಇದೆ. ಈಗಲೂ ಇದು ಮುಂದುವರಿಯುತ್ತಿದೆ. ಇಂಥ ಸ್ವಧ್ರೇಯ ವಾಸ್ತವವಾಗಿ ಪಾರಂಪರಿಕ ಜಾನ್ವರದ ಸ್ಥಾನವಲ್ಲಿಟ ವಾಡಿ, ವಿಜ್ಞಾನವನ್ನು ತರಬೇಕೆಂದು ಮುಂದಾಗುತ್ತಿರುವ ಜನರಿಂದಾಗಿ. ಹಾಗೆ ನೋಡಿದರೆ, ಇಂದು ನೆಲೆಗೊಂಡಿರುವ ವೈಜ್ಞಾನಿಕ ಜಾನ್ವರವನ್ನು ಹುಸಿವಿಜ್ಞಾನವು ಭಾಗಶಃ ಅದರ ಸಾಮರ್ಥ್ಯವನ್ನು ತಗಿಸಿ, ತಾತ್ಕಾವಾಗಿ ತನಗೆ ಸ್ಥಾನವನ್ನು ಗಳಿಸಲು ಪ್ರಯೋಜನಿಸುತ್ತಿದೆ. ಹುಸಿವಿಜ್ಞಾನವು ವಿಜ್ಞಾನದೊಡನೆ ಸ್ಥಧ್ರೇಯಲು ನಡೆಸುತ್ತಿರುವ ಪ್ರಯೋಜನವು ಅನಿವಾರ್ಯವಾಗಿ, ವಿಜ್ಞಾನದ ಇರಿಗೆ ಸಂಬಂಧಪಟ್ಟದೆ. ಆದರೆ ಸಾಂಪ್ರದಾಯಿಕ ಜಾನ್ವರವು ವಿಜ್ಞಾನದಿಂದ ಮುಕ್ತವಾಗಿ ನಿಂತಿದೆ.

#### ಮುಂದಿನ ಪಥ:

ಜಾಗತಿಕ ವಿಜ್ಞಾನ ಸಮ್ಮೇಳನದ ವಿಜ್ಞಾನ ಕಾರ್ಯಾನ್ವಯ ಚೋಕಟ್ಟಿನ ಪರಿಚಯಾತ್ಮಕ ಟಿಪ್ಪಣಿಯಲ್ಲಿ ಮಾನವನ ಭವಿಷ್ಯದ ಅಭಿವೃದ್ಧಿಗೆ ಆಧುನಿಕ ವಿಜ್ಞಾನದೆಂಬುದೊಂದೇ ಜಾನ್ವರವಲ್ಲ. ಸಾಂಪ್ರದಾಯಿಕ ಜಾನ್ ವೈವಸ್ಥಿತಿಕ ಅಪಾರ ಹಾಗೂ ಇನ್ನೂ ಪಡೆಯದಿರುವ ಜಾನ್ ಸಂಪತ್ತಿಗಳು, ಸಂಸ್ಕೃತಿಗಳ ವಿಸ್ತಾರ ವ್ಯಾಪ್ತಿಯಲ್ಲಿ ಗಳಿಸಲ್ಪಟ್ಟಿ, ಕಟ್ಟಿಕೊಂಡಿರುವ ಆಕರಣೂ ಇವೆ. ಇಂತಹ ಅಪ್ರತಿಮ ಜಾನ್ ವೈವಸ್ಥಿತಿಕ ಜಾಗತಿಕರಣ ಮತ್ತು ನೈಸರ್ಗಿಕ ಪ್ರಪಂಚವನ್ನು ಏಕನೋಟದಲ್ಲಿ ಕಾಣುವ ವಿಜ್ಞಾನದಿಂದ ದುರ್ಬಲಗೊಳ್ಳುತ್ತಿದೆ.

ಜಾಗತಿಕ ವಿಜ್ಞಾನ ಸಮ್ಮೇಳನದಲ್ಲಿ ವಿಜ್ಞಾನಕ್ಕೆ ಸಾಂಪ್ರದಾಯಿಕ ಜಾನ್ ವೈವಸ್ಥಿತಿಕ ಅಗಿರುವ ಕೊಡುಗೆಗಳ ಬಗೆಗೆ ದೃಷ್ಟಿಕರಣವಾಗಿದೆ. ಇನ್ನೂ ಮುಂದುವರಿದು, ಇದನ್ನು ಸಂರಕ್ಷಿಸಿ, ಕಾಪಾಡಿ, ಸಂಶೋಧಿಸಿ ಅದಕ್ಕೆ ತಕ್ಷಣಾದ ಪ್ರಾಯೋಗಿಕ ಅನ್ವಯಗಳನ್ನು ಮಾಡಬೇಕೆಂದು ಒತ್ತಾಸೆ ನೀಡಲಾಗಿದೆ. ಇಂತಹ ಎರಡು ವಿಶಿಷ್ಟ ಜಾನ್ ವೈವಸ್ಥಿತಿಕ ನಡುವ ಪರಸ್ಪರವಾಗಿ ಲಾಭಕರವಾದ, ಸಂಪರ್ಕವಾದ ವಿನಿಮಯವಾಗಬೇಕಾದರೆ ಈ ಬೆಳೆವಣಿಗೆಗೆ ಪೂರಕವಾಗಿ ಎರಡು ಕಾರ್ಯಾನ್ವಯ ವಿಧಾನಗಳು ಇವೆ. ಇದರಲ್ಲಿ ಮೊದಲನೆಯದು,

ಸಾಂಪ್ರದಾಯಿಕ ಜಾನ್ ವೈವಸ್ಥಿತಿಕ ಅನುಪಮ ವರ್ತಲ್ಗಳ ಬಗೆಗೆ ವೈಜ್ಞಾನಿಕ ಸಮುದಾಯವು ಕಾರ್ಯನಡೆಸುವ ಬಗೆಗೆ ಶಿಫಾರಸ್ನು ಮಾಡಬೇಕೆಂಬುದು. ಎರಡನೆಯ ಕಾರ್ಯಕ್ಷೇತ್ರವು, ಮೌದಿಲನೆಯದನ್ನು ಆಧರಿಸಿದೆ. ಇದರ ಹೇಗೆ, ಒಂದು ಗಟ್ಟಿಯಾದ ತಳಪಾಯದ ಮೇಲೆ ವಿಜ್ಞಾನ ಮತ್ತು ಸಾಂಪ್ರದಾಯಿಕ ಜಾನ್ವರಗಳ ಪಾಲುದಾರಿಕೆಯ ಕಟ್ಟಡದ ರಚನೆಯಾಗಬೇಕು.

#### ವಿಜ್ಞಾನ ಸಮುದಾಯವು ಕೈಗೊಳಳಬೇಕಾದ ಕ್ರಮಗಳು

ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಸಂಸ್ಥೆಗಳು ಸಾಂಪ್ರದಾಯಿಕ ಜಾನ್ ಹಾಗೂ ವಿಜ್ಞಾನದೊಡನೆ ಅಧಕ್ಷಯಿತಿರುವ ಸಂಬಂಧದ ಬಗೆಗೆ ಅಧ್ಯಯಾಡಿಕೊಳ್ಳಲು ವಿಚಾರ ವಿನಿಮಯ ಹಾಗೂ ಜಾಗ್ರತ್ತಿಕಾರ್ಯಕ್ರಮಗಳನ್ನು ನಡೆಸಿ ಒತ್ತಾಸೆ ಕೊಡಬೇಕು. ಏಶೇಷವಾಗಿ ಅವು ಹೀಗಿರಬೇಕು:

- ◆ ಪ್ರಪಂಚದಲ್ಲಿ ಪ್ರಾಯೋಗಿಕವಾಗಿ ಪಡೆದ ಜಾನ್ವರವು ಕೇವಲ ಇಂದಿನ ವಿಜ್ಞಾನದಲ್ಲಿ ಮಾತ್ರವಲ್ಲ, ಬೇರೆಯೇ ಜಾನ್ವರವೂ ಇದೆ.
- ◆ ಸಾಂಪ್ರದಾಯಿಕ ಜಾನ್ ವೈವಸ್ಥಿತಿಕ ವಿಜ್ಞಾನದ ಬೆಳವಣಿಗೆಗೆ ಮಾಡಿರುವ ಅಧ್ಯಯಾಡಣ ಕೊಡುಗೆಗಳಿಗೆ ಪ್ರಾಶ್ನ್ಯಕ್ಕೊಟ್ಟಿ ಅದನ್ನು ಗುರುತಿಸಲು ವಿಜ್ಞಾನದ ಇತಿಹಾಸ ಹಾಗೂ ತತ್ವಾಸ್ತಾಸ್ಥಗಳಲ್ಲಿ ಸಂಶೋಧನೆ ನಡೆಸಲು ಬೆಂಬಲಿಸಬೇಕು.
- ◆ ಸಾಂಪ್ರದಾಯಿಕ ಜಾನ್, ವಿಜ್ಞಾನ ಮತ್ತು ಹುಸಿವಿಜ್ಞಾನಗಳ ನಡುವಿನ ಪ್ರಮುಖ ವ್ಯಾತ್ಸಸಗಳ ಬಗೆಗೆ ಜಾಗ್ರತ್ತಿ ಬೆಳೆಸಬೇಕು.
- ◆ ಜಾನ್ ಸಂಗ್ರಹಣೆಯನ್ನು ಗಳಿಸಲು ಮತ್ತು ರಚಿಸುವಲ್ಲಿ ಪಾರಂಪರಿಕ ಜಾನ್ವರವು ಅನುಪಮ ಹಾಗೂ ಅಮೂಲ್ಯ ವಿಧಾನಗಳನ್ನು ರೂಪಿಸಿದೆ ಎಂಬುದನ್ನು ಗುರುತಿಸಬೇಕು. ಇವೆಲ್ಲವೂ ಆಯಾ ಸಾಂಸ್ಕೃತಿಕ ವಾತಾವರಣಗಳಲ್ಲಿ ಮನರಾವರ್ತನೆಯಾಗುತ್ತವೆ ಎಂಬುದನ್ನು ತಿಳಿದಿದ್ದರೆ ಮಾತ್ರ ಇದು ಸಾಧ್ಯ.
- ◆ ತಾವು ಕಲಿತ್ತಿರುವ, ಕೆಲಸಮಾಡುತ್ತಿರುವ ಹಾಗೂ ಸಂಶೋಧನೆ ನಡೆಸುತ್ತಿರುವ ತಮ್ಮದೇ ಸಂಸ್ಕೃತಿಯಿಂದಲೂ ವಿಜ್ಞಾನಿಗಳು ಪ್ರಭಾವಿತರಾಗಿರುತ್ತಾರೆಂಬುದನ್ನೂ ಗುರುತಿಸಬೇಕು.
- ◆ ಸಾಂಪ್ರದಾಯಿಕ ವೈವಸ್ಥಿತಿಕ ಇನ್ನೂ ಬಹಳಷ್ಟು ‘ಆವಿಷ್ಕಾರವಾಗಿರದ’ ಭಾಗಗಳಿವೆ. ಇದರ ಸಂಶೋಧನೆಯನ್ನು ಬೆಂಬಲಿಸಬೇಕು. ವಿಜ್ಞಾನದೊಡನೆ ಇದರ ವಿನಿಮಯ ಪರಸ್ಪರ ಲಾಭಯೂತವಾಗಿರುತ್ತದೆ.
- ◆ ಸಾಂಪ್ರದಾಯಿಕ ಜಾನ್ವರವನ್ನು, ಉಳಿಸಿಕೊಂಡು ಬೆಳೆಸುತ್ತಿರುವ ಸಮಾಜಗಳಲ್ಲಿ ಇಂತಹ ವೈವಸ್ಥಿತಿಯನ್ನು ಪಡೆದು, ರವಾನಿಸಿ, ನಿರ್ವಹಿಸುವ ವಿಷಯಕ್ಕೆ ಕಾರ್ಯತಃ ಒತ್ತಾಸೆ ನೀಡಬೇಕು.



ವಿಶೇಷವಾಗಿ ಸಾಂಪ್ರದಾಯಿಕ ಜ್ಞಾನ ಮತ್ತು ವಿಜ್ಞಾನಗಳ ನಡುವೆ ಅರ್ಥಪೂರ್ವಾದ, ಸವಾನತೆಯಿರುವ ವಿನಿಮಯಗಳಾಗಬೇಕು.

- ◆ ಸಾಂಪ್ರದಾಯಿಕ ಜ್ಞಾನವು ಗಿತೀಲವಾದುದು ಮತ್ತು ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಇದು ಹಾಗಲ್ಲ ಎಂಬ ಅಭಿಮತವನ್ನು ತೋಡುಹಾಕಬೇಕು.
- ◆ ಸಾಂಪ್ರದಾಯಿಕ ಜ್ಞಾನವು ವಿಭಾಗದಲ್ಲಿ ಇಂತೂ ಗಳಿಸುವ, ರವಾನೆಮಾಡುವ ಚಟುವಟಿಕೆಗಳಿವೆ. ಇವು ನಿರ್ವಹಣಾಯೋಗ್ಯವಾದವು ಮತ್ತು ಬೆಂಬಲಯೋಗ್ಯವಾದವು ಎಂಬುದನ್ನು ತಿಳಿಯಬೇಕು.
- ◆ ಸಾಂಪ್ರದಾಯಿಕ ಜ್ಞಾನದಲ್ಲಿ ಮಹಿಳೆಯ ಪಾತ್ರವು ಬಹುಮಟ್ಟಿಗೆ ನಿರ್ವಹಣೆಯಾಗಿದೆ. ಇದನ್ನು ತಿಳಿದು, ಇದಕ್ಕೆ ಒತ್ತಾಸೆ ಕೊಡಬೇಕು.

### ಸಾಧ್ಯವಿರುವ ಆದ್ಯತಮಗಳು

- ◆ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು ಮತ್ತು ಆಚರಣೆಗಳ ಬಗೆಗೆ ಸಂವೇದನಾತ್ಮಕವಾದ ಜಾಗ್ರತ್ತಿ ಮೂಡಿಸೋಣ.
- ◆ ಹೆರಿಟೇಜ್ ದಾಖಲೆ, ಜನರ ಜೀವ ವ್ಯವಧಿ ದಾಖಲೆಗಳ ಮೂಲಕ ಆಧಾರಭೂತ ಮಾಹಿತಿ ಹಾಗೂ ದತ್ತಾಂಶಗಳ ಅಭಿವೃದ್ಧಿ ಮಾಡಬೇಕು (ಭಾರತೀಯ ಸಾಂಪ್ರದಾಯಿಕ ಜ್ಞಾನ ನಿಯತಕಾಲಿಕಕ್ಕೆ ಇದನ್ನು ಬರೆಯಿರಿ).
- ◆ ಪರ್ಯಾಪ್ತ ಚೌಕಟ್ಟನಲ್ಲಿ ಕುಶಾಹಲದ ಪ್ರಶ್ನೆ ಕೇಳುವ ಕಲಿಕೆ ಬೆಳಸಬೇಕು.
- ◆ ಕಾರ್ಯಾನ್ವಯ ಸಂಶೋಧನೆಯಲ್ಲಿ ಹಾಲುದಾರಿಕೆ ಇರಬೇಕು.
- ◆ ಕಸಬುವಲಯಗಳಿಗೆ ತರಬೇತಿಕೊಡಿ (ಉದಾ: ಐಜಿವೆನೋಯು ನ ತಮಜಿ ಪ್ರಯೋಗ).
- ◆ ಯುಕ್ತವಾದ ಸಂವಹನಾ ವಿಧಾನ ಮುಂತಾದವನ್ನು ಗುರುತಿಸಬೇಕು.
- ◆ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ವರೋಲ್ಯೋಕರಣ, ಆಧುನಿಕ ಜೀವನಶೈಲಿಗಳಿಗೆ ಹೊಂದಿಕೆ ಮತ್ತು ಬಳಸಲು ಯುಕ್ತತೆ ಇವುಗಳನ್ನು ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು.

### ಯೋಜನಾ ವಿಚಾರಗಳು

1. ಯೋಜನೆಯ ಶೀಷ್ಟಿಕೆ: ಡೆಂಗೆ ಜ್ಞಾನದ ಚಿಕಿತ್ಸೆಯಲ್ಲಿ ಸಸ್ಯಮೂಲ ಜೀವಧರಣೆ ಕುರಿತ ಅಧ್ಯಯನ.
2. ಮುಖ್ಯಹೋಳಿಕೆ: ಇತ್ತೀಚೆಗೆ ಇದ್ದಕ್ಕಿಂದಂತೆ ಹೆಚ್ಚಿದ ಡೆಂಗೆಜ್ಞಾನ ಮತ್ತು ಅದರಿಂದ ಹೆಚ್ಚಿತ್ತಿರುವ ಸಾಪುಗಳ ಸಂಖ್ಯೆಯಿಂದಾಗಿ,

ಸಾಂಪ್ರದಾಯಿಕ ‘ಸಿದ್ದ’ ಚಿಕಿತ್ಸೆ ಮತ್ತು ಮೈನೋಪ್‌ಗಳಲ್ಲಿ ಅದರ ಪರಿಣಾಮಕಾರಿ ಘೆಲಿತಾಂಶಗಳು, ಜ್ಞಾನದ ನಿಯಂತ್ರಣಾಗಳಿಂದಾಗಿ ಆ ಚಿಕಿತ್ಸೆಯನ್ನು ಕುರಿತ ಪುನರ್ ಅವಲೋಕನ ವಾಡಲಾಯಿತು. ಪರಂಗಿ ಎಲೆಯು ಸಾರಗಳು ಹಾಗೂ/ಅಥವಾ ನಿಲವೆಂಬು (ಆಂಡ್ರೋಗ್ರಾಫಿಸ್ ಪಾನಿಕ್‌ಲೋಟ್) ಗಳ ದಾಖಲಿತ ವಿಷಯಗಳನ್ನು ಪರಿಶೀಲಿಸಿದಾಗ ಅದು ಅತಿಳಾಪಯುಕ್ತವೆಂದು ತಿಳಿದು, ಈ ಸಾಂಪ್ರದಾಯಿಕ ಪದ್ಧತಿ ಚಿಕಿತ್ಸೆಯನ್ನು ವ್ಯಾಪಕವಾಗಿ ಕೈಗೊಳ್ಳಲಾಯಿತು. ಆರೋಗ್ಯ ಇಲಾಖೆಯಲ್ಲಿಯೂ ಡಂಗೆ ಜ್ಞಾನ ಚಿಕಿತ್ಸೆಯಲ್ಲಿ, ಇದೊಂದು ಆಧ್ಯತ್ಮಿಕರುವ ಶಿಷ್ಟ ಚಿಕಿತ್ಸಾವಿಧಾನವಾಗಿದೆ. ಅನೇಕ ರಾಜ್ಯದ ಆರೋಗ್ಯ ಇಲಾಖೆಗಳು ಇದಕ್ಕೆ ಮಾನ್ಯತೆ ಕೊಟ್ಟಿವೆ. ಇದರಿಂದ ಈ ಸಸ್ಯಮೂಲ ಜೀವಧರಣೆಯನ್ನು ಜ್ಞಾನ ಬಂದವರಿಗೆ ಕೊಡಲು ಕೇಂದ್ರೀಕರಿತ ವ್ಯವಸ್ಥೆ ಹಾಗೂ ನಿರ್ವಹಣೆಗಳು ಆರಂಭವಾಗಿವೆ.

ಒಂದೇಗೆ ಡೆಂಗೆ ಸಾಂಕ್ರಾಮಿಕ ಜ್ಞಾನದ ನಿಯಂತ್ರಣ ಸಾಧ್ಯವಾಗಿದೆ ಮತ್ತು ಆಧುನಿಕ ಆಲೋಪತಿ ವ್ಯಾದ್ಯರು ಸಹ ಇದನ್ನು ಸ್ವೀಕರಿಸಿ ಇದೊಂದು ಅಪರೂಪದ ಉದಾಹರಣೆಯಾಗಿದೆ.

### ಉಳ್ಳೇಷಣೆಗಳು:

1. ಮೈನೋಪ್, ಜ್ಞಾನಗಳು ಮತ್ತು ಸಂಬಂಧಿತ ತೊಂದರೆಗಳ ಚಿಕಿತ್ಸಾಗಾಗಿ ಬಳಸುವ ಸಸ್ಯಮೂಲ ಸಮಗ್ರ ಜೀವಧರಣೆಗಳ ಸಾಹಿತ್ಯವನ್ನು ಮುನರಾವಲೋಕನ ಮಾಡಬೇಕು.
2. ಡೆಂಗೆ ಜ್ಞಾನ ಉಂಟಾಗುವ ಬಗೆಗೆ ವಿನ್ಯಾಸ ತಯಾರಿಸಬೇಕು. ಇದಕ್ಕೆ ಅದು ಉಂಟಾಗುವ ಸ್ಥಳ, ಹರಡುವ ವಿಧಾನ, ಅದರ ಉಗಮ ಸ್ಥಳಗಳ ನಡ್ಡೆ ಹಾಗೂ ಈ ಜ್ಞಾನ ಉಂಟಾಗುತ್ತಿರುವ ಜನರ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳನ್ನು ಅಧ್ಯಯಿಸಬೇಕು.
3. ಈ ಸಸ್ಯಮೂಲ ಜೀವಧರಣೆಯನ್ನು ಬಳಸಲು ಆರಂಭಿಸುವ ಮೊದಲು ಅದರಿಂದ ಏಡಿತರಾದ ರೋಗಿಗಳು ತಮ್ಮ ಕೈಯಿಂದ ಹಾಕುತ್ತಿದ್ದ ಲಿಚ್‌ ಮತ್ತು ಈ ಸಸ್ಯಮೂಲ ಜೀವಧರಣೆ ಬಳಸಲು ಆರಂಭಿಸಿದ ಮೇಲೆ ಅವರಿಗೆ ತಗಲುತ್ತಿದ್ದ ಲಿಚ್ – ಇವುಗಳ ತುಲನೆ ಮಾಡಬೇಕು.
4. ಡೆಂಗೆ ಜ್ಞಾನ ಬಂದಿದ್ದ ಜನರ ಸಾಂಪ್ರದಾಯಿಕ ಜ್ಞಾನ, ಅವರ ದೃಷ್ಟಿಕೋನ ಮತ್ತು ಗ್ರಹಿಕೆಗಳನ್ನು ದಾಖಲಿಸಿ, ಅಧ್ಯಯಿಸಿ, ಅದಕ್ಕೆ ಸಮರ್ಥನೆ ನೀಡಬೇಕು.
5. ಸಮುದಾಯ ಆರೋಗ್ಯ ಕೇಂದ್ರೀಕರಣ ನೆರವಿನಿಂದ ಡೆಂಗೆ ಜ್ಞಾನದ ವ್ಯಾಪ್ತಿವನ್ನು (ತಾವು ಜ್ಞಾನಕ್ಕೆ ತುತ್ತಾಗದಂತೆ ಜಾಗ್ರತ್ತೆವಹಿಸಿ) ಅಧ್ಯಯಿಸಬೇಕು.

6. ಜನಸಂಖ್ಯೆಯ ಒಂದು ಸ್ವಾಂಪಲ್ ತೆಗೆದು ಅವರಲ್ಲಿ ಈ ಜ್ಞಾನದಿಂದ ಜೀವನೋಪಾಯಕ್ಕೆ ಉಂಟಾದ ನಷ್ಟದ ಅಧ್ಯಯನ ಮಾಡಿ.

#### ಯೋಜನೆಯ ವಿಧಾನ

- ನಿರ್ದಿಷ್ಟ ಜೀವಧಿಯ ಸಸ್ಯ/ಸಸ್ಯ ಭಾಗಗಳ ಬಗೆಗೆ ಇರುವ ದಾಖಲೆಯ ಅವಲೋಕನೆ.
- ಒಂಟಪಿಎಸ್ ಅಧ್ಯಯನ ಕ್ರಮ
- 4ನೇ ಧೈಯವನ್ನು ಕುರಿತು ಕೆಲವಿ ಅಧ್ಯಯನ.
- ಸ್ವಾಂಪಲ್ ಜನ ಸಂಖ್ಯೆಯಲ್ಲಿ ಪ್ರಯೋಗ, ಸಾಮಾನ್ಯ ಧರ್ಮಾಂಶ/ಮಾರ್ಕೆಟ್‌ರ್ ಬಳಸಿ ರೋಗದ ಬಗೆಗೆ ನಿಗಾ ಇಡುವುದು, ವೈದ್ಯರು ಮಾಡುವಂತಹ ರೋಗನಿರ್ದಾಸನ ಕ್ರಮಗಳು.
- ರೋಗದ ಬಗೆಗೆ ವರದಿ, ಜಿಕೆತ್ವಾ ವಿಧಾನಗಳು, ಮಾಡಬೇಕಾದ್ದು ಮಾಡಬಾರದ್ದು ಇತ್ಯಾದಿಗಳ ಬಗೆಗೆ ಕ್ರಮ ಸರಣಿಯನ್ನು ರಚಿಸುವುದು.
- ಸಾಂಕ್ರಾಂತಿಕತೆಯ ವೈದ್ಯ, ನಿಂತ ನೀರಿನ ಜಾಗಗಳು, ಶಿಕ್ಷೆ ಕ್ರಮ ಸರಣಿ, ಜರಂಡಿ ಮಾರ್ಗದ ನಕ್ಷೆಗಳಿಂದ ಸಮಸ್ಯೆ ಇವುಗಳಿಂದ ರೋಗ ಹರಡುವಿಕೆಯನ್ನು ಪರಿಶೀಲಿಸಬೇಕು.
- ಗಟ್ಟಿ ಕಸ ನಿರ್ವಹಣೆ, ಆರೋಗ್ಯ, ಸ್ವೀಮ್‌ಎಲ್‌ ಇತ್ಯಾದಿ; ಶಾಲೆಗಳು, ಪಂಚಾಯಿತಿಗಳು, ನಾಗರಿಕ ಸಂಸ್ಥೆಗಳು, ಸರಕಾರೀ ಸೌಲಭ್ಯಗಳು, ಸಮೂಹ ಮಾಧ್ಯಮ ಇತ್ಯಾದಿಗಳಲ್ಲಿ ಸಮುದಾಯ ಕುರಿತಾದ ಜಾಗೃತಿ ಬೆಳೆಸುವುದು.
- ಪರಿಣಾಮಕಾರೀ ಆರೋಗ್ಯ ವಿಷಯವನ್ನು ಎಲ್ಲರಿಗೂ ತಲುಪುವಂತಹ ಮಾಡಲು ಆಧುನಿಕ ಸಂಪದನ ತಂತ್ರಗಳನ್ನು ಬಳಸುವುದು.
- ನಿರ್ದಿಷ್ಟ ಜೀವಧಿಯನ್ನು ಮಾತ್ರ ಬಳಸಿದ ಅಧವಾ ಯಾವುದೇ ಜೀವಧಿಯನ್ನು ತೆಗೆದುಕೊಳ್ಳಬಂತಹ ರೋಗಿಗಳನ್ನು ಪರಿಶೀಲಿಸಿ ಸಸ್ಯಮೂಲ ಜೀವಧಿಯ ಎಷ್ಟು ಪರಿಣಾಮಕಾರಿ ಅಧವಾ ಅಲ್ಲ ಎಂಬುದನ್ನು ಪರಿಶೀಲಿಸುವುದು.
- ಈ ಸಸ್ಯಮೂಲ ಸಾರ ಜೀವಧಿಯ ತಯಾರಿಕಾ ವಿಧಾನದ ಅಧ್ಯತ್ಮಗಳು, ಮತ್ತು ಬೇರೆ ಬೇರೆ ತಯಾರಿಕೆಗಳ ಬಗೆಗೆ ಪರಿಶೀಲಿಸುವುದು.
- ಸಾಂಪ್ರದಾಯಿಕ ಜ್ಞಾನದ ಗಹನತೆ ಹಾಗೂ ಇಂದಿನ ಹೋಸ ಸವಾಲುಗಳ ಸಂದರ್ಭದಲ್ಲಿ ಅದರ ಅನ್ವಯ ಸಾಧ್ಯತೆಗಳನ್ನು ತಿಳಿಯುವುದು.
- ಸಾಂಪ್ರದಾಯಿಕ ಜ್ಞಾನ ವೈವಸ್ಥಿಗಳನ್ನು ಆಧುನಿಕ ವ್ಯವಖಾಹಿನಿಗೆ ತರುವುದು, ಪಡೆಯುವುದು, ಹೊಂದಿಸುವುದು ಮತ್ತು ಇಂದಿನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳೊಡನೆ ಏಕೆರಿಸುವುದು.
- ಜೀವನೋಪಾಯ ನಷ್ಟ, ಸ್ವಾಲ್ಪಿಗೆ ಗೈರು ಹಾಜರು, ಸ್ಥಳ ಉತ್ಪಾದನಾ ವೈವಸ್ಥಿಗಳಲ್ಲಿ ಮಣಿಕ್ಕಾತ್ಮಕ ಫಲಿತಗಳು, ಮತ್ತು ಅಭಿವೃದ್ಧಿ ಕ್ರಿಯೆ ಹಾಗೂ ಸುಸ್ಥಿರತೆ ಇತ್ಯಾದಿ ವಿಷಯಗಳಲ್ಲಿ ರೋಗದಿಂದಾಗುವ ಆರ್ಥಿಕ ಪರಿಣಾಮಗಳನ್ನು ತಿಳಿದುಕೊಳ್ಳಬುದು.
- ಸಮುದಾಯದ ಬೇರೆ ಬೇರೆ ಭಾಗದ ಜನರು/ವರ್ಗಗಳಲ್ಲಿ ರೋಗದಿಂದಾಗಿ ತಗಲುವ ವಿಚುರ್ ಹಾಗೆಯೇ ಬೇರೆ ಸಾಮಾಜಿಕ-ಆರ್ಥಿಕ ಸ್ವರೂಪಗಳಲ್ಲಿ ಯೋಗದ ಪರಿಣಾಮಗಳ ಕುರಿತು ತಿಳಿಯುವುದು.
- ಅರ್ಥಮಾಣವಾದ, ಪ್ರಭಾವೀ ವಿಜ್ಞಾನ-ತಂತ್ರಜ್ಞಾನ/ ಆರೋಗ್ಯ ವಿಷಯ ಸಂಪದನ ವಿಧಾನಗಳು, ಅವುಗಳ ಅನುಷ್ಠಾನ ಮತ್ತು ಅಳವಡಿಕೆಗಳನ್ನು ಸಮುದಾಯಗಳೇ ವರಾಡಿಕೊಂಡಾಗ ಸುಸ್ಥಿರ ಜೀವನೋಪಾಯವು ಸಾಧ್ಯವಾಗುವುದು.
- ಹುಸಿ ಸಸ್ಯಮೂಲ ಉತ್ಪನ್ನಗಳಿವೆಯೇ, ಅವುಗಳನ್ನು ಸಾಂಪ್ರದಾಯಿಕ ಜೀವಧಿಗಳಿಂದು ಮಾರಲಾಗುತ್ತಿದೆಯೇ, ಸಾಂಪ್ರದಾಯಿಕ ಜ್ಞಾನದ ವಾಣಿಜ್ಯಿಕರಣವಾಗಿದೆಯೇ ಇವುಗಳನ್ನು ಗಮನಿಸುವುದು.

#### ಪ್ರಾಂತೀಕ್-2: ಭೂವಿಜ್ಯಾಕರಣದ ಬಗೆಗೆ ಸಮುದಾಯ ಜಾಳನ್

ತಾವು ತಿಳಿದಂತೆ ರೈತರು ತಮ್ಮ ಭೂಮಿಯನ್ನು ವರ್ಗೀಕರಿಸುವ ಕ್ರಮವನ್ನು ತಿಳಿಯಲು ಈ ಪ್ರಯತ್ನ. ತನ್ನ ಭೂಮಿಯ ನಿರ್ವಹಣೆ ಅದರಲ್ಲಿಯೂ ಬೆಳೆಯ ಆಯ್ದು, ರಸಗೊಳಿಸುಬ್ಬ ಬಳಕೆ, ಬೆಳೆಕಾರ್ಯದಲ್ಲಿ ಅವನ ಕ್ಲ್ಯಾನ್ ಮುಂತಾದವುಗಳ ಬಗೆಗೆ ರೈತ ತೆಗೆದುಕೊಳ್ಳುವ ನಿರ್ದಾರ ತಿಳಿಯುವುದರಲ್ಲಿ ಇದು ವಿದ್ಯಾರ್ಥಿಗಳಿಗೆ ನೇರವಾಗುತ್ತದೆ. ಈ ಯೋಜನೆಗೆ ಮೂಲತಃ ಎರಡು ಭಾಗಗಳಿವೆ. ತಮ್ಮ ಸ್ಥಳಿಕ ನೆಲೆಯ ಆಚೀವೆ ಇರುವ ಸಮುದಾಯ ಕೃಷಿಭೂಮಿಯ ಸರ್ವೇ ಹಾಗೂ ನಕ್ಷೆ ತಯಾರಿಕೆ ಮೊದಲ ಹಂತದ ಕೆಲಸ. ಇದರಲ್ಲಿ ವಿಷಯ ತಿಳಿದಿರುವ ಕೃಷಿಕರನ್ನೂ ಸೇರಿಸಿಕೊಳ್ಳಬೇಕು. ಎರಡನೆಯ ಹಂತದಲ್ಲಿ ಸಮುದಾಯ ಜ್ಞಾನವನ್ನು ಶಾಲೆಯ ಪ್ರಯೋಗಾಲಯದಲ್ಲಿ ಅಧವಾ ಕೃಷಿ ಪ್ರಯೋಗಾಲಯದಲ್ಲಿ ಒರೆ ಹಣ್ಣಿ, ಸಮರ್ಥಿಸುವುದು.

#### ಉದ್ದೇಶಗಳು:

- ರೈತರೇ ನಿರ್ದಿಷಿಸಿರುವಂತೆ, ಅವರ ಕೃಷಿ ನೆಲ ಯಾವ ಬಗೆಯದಿಂದು ಗುರುತಿಸುವುದು.



2. ರೈತನ ವಿಗೀರಕರಣದ ತರ್ಕವೇನು ಎಂಬುದನ್ನು ತಿಳಿದು ಭಾವಿ ನಿರ್ವಹಣೆಯ ಮೇಲೆ ಅದರ ಪರಿಣಾಮವನ್ನು ತಿಳಿಯುವುದು.
3. ರೈತನ ವಿಗೀರಕರಣಕ್ಕೆ ಕೆಲವು ಸರಳ, ವಿಶೇಷಕ ವಿಧಾನಗಳನ್ನು ಒಳಗೊಂಡಿ ಸಮರ್ಥನೆ ನೀಡುವುದು.

#### ವಿಧಾನ:

**ಅಗತ್ಯಗಳು:** ಅಲ್ಲಿನ ಭಾವಿಯ ರೇಖೆನ್ನೂ ನಕ್ಷೆಯ ಫೋಟೋ ಪ್ರತಿ, ಕಲರ್ ಫೋಟೋಗಳು ಮತ್ತು ಕಾಗದ, ಮಣಿ ಪರೀಕ್ಷೆ ಮಾಡಲು ಬೇಕಾದ ಕಿಟಕಿಗಳು.

#### ಹಂತಗಳು:

1. ನಿಮ್ಮ ಸ್ಫ್ರೆಡ ಆಚೇಚೆ ಇರುವ ಕೃಷಿ ಭಾವಿಯನ್ನು ಆರಿಸಿಕೊಳ್ಳಿ.
2. ಆ ಭಾವಿಯ ರೇಖೆನ್ನೂ ನಕ್ಷೆಯ ಫೋಟೋ ಪ್ರತಿ ಸಂಗ್ರಹಿಸಿ, ಅದರ ಪ್ರತಿ ಮಾಡಿಕೊಳ್ಳಿ.
3. ಕೃಷಿ ಮಾಡುತ್ತಿರುವ, ತಿಳಿವಳಿಕೆಯಿರುವ ರೈತರನ್ನು ಭೇಟಿ ಮಾಡಿ, ನಿಮ್ಮ ಪ್ರಾಚೀನ ಉದ್ದೇಶವನ್ನು ವಿವರಿಸಿ.
4. ರೈತರ ಕೃಷಿ ಭಾವಿಯಲ್ಲಿರುವ ಬೇರೆ ಬೇರೆ ಬಗೆಯ ಭಾವಿಯ ಬಗೆಗೆ ಕೇಳಿ, ತಿಳಿಯಿರಿ.
5. ಇಂಥ ವಿಭಿನ್ನ ಭಾವಿಗಳನ್ನು ಸಂದರ್ಶಿಸಿ, ಇಂತಹ ವ್ಯಾತಾಸಗಳ ಕಾರಣಗಳನ್ನೂ ಕೇಳಿ, ತಿಳಿಯಿರಿ.
6. ಹೀಗೆ ಸಂದರ್ಶಿಸುವಾಗ ಪ್ರತಿ ವಿಭಿನ್ನ ಕೃಷಿಭಾವಿಯ ಬಗೆಗೆ ಟಿಪ್ಪಣಿ ಮಾಡಿ; ಅದರಲ್ಲಿರುವ ಮಣಿನ ವಿಧ, ಅದರ ಇಳಿಜಾರು, ಅಲ್ಲಿ ಬೆಳೆಯುವ ಸಸ್ಯ, ಸಸ್ಯಪೌಷ್ಟಿಕಾಂಶ ನಿರ್ವಹಣೆ, ನೀರಾವರಿ ನಡೆಸಿಕೊಳ್ಳುವ ಪದ್ಧತಿಗಳು, ಜಲಮಟ್ಟ, ಇಳವರಿ, ಭಾವಿಯ ಬೆಲೆ, ಕಂಡಾಯ, ಇತ್ಯಾದಿಗಳನ್ನು ಗುರುತಿಸಿ.
7. ರೇಖೆನ್ನೂ ನಕ್ಷೆಯಲ್ಲಿ ಆಯಾ ವಿಭಿನ್ನ ಕೃಷಿ ಭಾವಿಗಳ ಸೀಮಾರೇಖಿಗಳನ್ನು ಗುರುತಿಸಲು ರೈತರಿಗೆ ಮನವಿ ಮಾಡಿಕೊಳ್ಳಿ.
8. ನಕ್ಷೆಯನ್ನು ಗ್ರಾಮ ಹಾಳಿಗೆ ವರ್ಗಾಯಿಸಿ, ಪ್ರತಿ ಬಗೆಯ ಭಾವಿ ವಿಸ್ತೀರ್ಣದ ಅಳತೆಯನ್ನು ಮಾಡಿ.
9. ಆಯಾ ಕೃಷಿ ಭಾವಿಗಳ ಲಕ್ಷಣಗಳಿಗೆ ಅನುಗುಣವಾಗಿ ವಿಭಿನ್ನ ಕೃಷಿಭಾವಿಗಳ ತುಲನಾತ್ಮಕ ಪಟ್ಟಿ (ಟೇಬಲ್) ಮಾಡಿ.

#### ಪ್ರಯೋಗ:

- ◆ ಪ್ರತಿ ಕೃಷಿ ಭಾವಿಯ ಮಣಿನ ಸ್ವಾಂಪಲ್ ಸಂಗ್ರಹಿಸಿ.

- ◆ ಆ ಮಣಿಗಳ ಪಿಂಚೆ, ವಿದ್ಯುತ್ ವಾಹಕಕೆ, ಎನ್‌ಪಿಕೆ ಮಟ್ಟ, ಇವನ್ನೆಲ್ಲ ಮಣಿ ಪರೀಕ್ಷೆಗಳ ಕಿಟಕಿ ನೆರವಿನಿಂದ ನಿರ್ವಹಿಸಿ.
- ◆ ಈ ಫಲಿತಾಂಶಗಳನ್ನು ರೈತನ ವಿಗೀರಕರಣದೊಡನೆ ಹೋಲಿಸಿ.

#### ತೀವ್ರಾನ:

- ◆ ರೈತನ ವಿಗೀರಕರಣ ವಿಧಾನದ ಸಮರ್ಥ ಅಥವಾ ದುರ್ಬಲ ಗುಣಗಳನ್ನು ನಿರ್ವಹಿಸಿ.

#### ಪ್ರಸ್ತುತತ್ವ:

ಈ ಪ್ರಾಚೀನ ವಿದ್ಯಾರ್ಥಿಗಳು ರೈತರು ತನ್ನ ಕೃಷಿ ಭಾವಿಯನ್ನು ವಿಗೀರಕರಿಸುವ ಬಗೆಯನ್ನು ತಿಳಿಯುತ್ತಾರೆ. ಇದು ಭಾವಿಯ ನಿರ್ವಹಣೆಯಲ್ಲಿ ಪ್ರಸ್ತುತತೆಯನ್ನು ತೋರಿಸುತ್ತದೆ. ಮತ್ತು ರೈತನ ಸಮುದಾಯದ ಬಗೆಗೆ ಮನ್ವಾಣಿಯಂಟು ಮಾಡುತ್ತದೆ.

#### ಪ್ರಾಚೀನ-3: ಸಮುದಾಯ ತಿಳಿವಳಿಕೆ ಮತ್ತು ಮಣಿ ಹಾಗೂ ಜಲ ಸಂರಕ್ಷಣೆ

ಭೌತಿಕ, ರಾಸಾಯನಿಕ ಮತ್ತು ಜ್ಯೋತಿಕ ಪ್ರಕ್ರಿಯೆಗಳು ಶಿಲೆಯ ಮೇಲೆ ಉಂಟಾಗುವ ಹವೆಯ ಪರಿಣಾಮಗಳು. ಮೇಲ್ಬಣ್ಣ ಉಂಟಾಗುವುದೇ ಹೀಗೆ. ಈ ಮೇಲ್ಬಣ್ಣ, ನೀರು ಹಾಗೂ ಗಾಳಿಗಳಿಂದ ಸವಕಳಿಗೆ ಒಡ್ಡಲ್ಪಡುತ್ತದೆ. ದೊಡ್ಡಮಳೆಯಿಂದ ರಕ್ಷಣೆಯಿಲ್ಲದ ಬೋಳು ಭಾವಿಯ ಮಣಿ ಸಡಿಲಗೊಂಡು ಅದರ ಸೂಕ್ತ ಕಣಗಳು ದೂರಕ್ಕೆ ಕೊಂಡೊಯ್ಲದ್ದುತ್ತವೆ. ಕಡೆಗೆ ಮಣಿನ ಸವಕಳಿಯಾಗಿ ಅದು ಯಾವ ಬಳಕೆಗೂ ಬಾರದಪ್ಪ ಅನುಪಯೋಗಿಯಾಗುತ್ತದೆ. ಈ ವಿಷಯ ಕೃಷಿಭಾವಿಗೆ ಬಹಳ ಅನ್ವಯವಾಗುತ್ತದೆ. ಇದನ್ನು ತಡೆಗಟ್ಟಲು ಹಲವಾರು ಜ್ಯೋತಿಕ ಹಾಗೂ ಭೌತಿಕ ವಿಧಾನಗಳಿವೆ. ಭೌತಿಕ ವಿಧಾನಗಳಲ್ಲಿ ತಡೆಕಟ್ಟಲ್ಪಡು, ಸೂರಿನಂತಹ ರಚನೆ, ಕಲ್ಲಿನಿಂದ ಬದುರಚನೆ, ಚೆಕ್ಕಾಯಾಮ್ ಇತ್ಯಾದಿ ರಚನೆಗಳು. ಇವುಗಳಿಗೆ ತಗಲುವ ವಿಚರ ದುಬಾರಿ. ಜ್ಯೋತಿಕ ವಿಧಾನದಲ್ಲಿ ಮಾಡುವುದಾದ ಪಟ್ಟಿ ಅಥವಾ ತುಕಡಿ ಬೆಳೆ ವಿಧಾನ, ಮರೆ ಇರುವಂತೆ ಬೆಳೆದ ಮಲ್ಲುಹೊದಿಕೆ ಇವು ಕಡಿಮೆ ಬೆಲೆಯಲ್ಲಿ ಆಗುತ್ತವೆ. ಮರೆ ಇರುವಂತೆ ಮಾಡಲು ಉದ್ದ್ಯ ಅಥವಾ ಸಿಹಿಗಳಿನ ಬೆಳೆದರೆ ಅದು ಭಾವೇಲ್ಪ್ಯಾಯನ್ನು ರಕ್ಷಣೆ ಮಳೆಯಿಂದ ಸವಕಳಿ ತಪ್ಪಿಸುತ್ತದೆ ಮತ್ತು ಹರಿದು ಹೋಗುವ ನೀರು ಭಾವಿಯಲ್ಲಿ ಉಳಿಯವಂತೆ ತಡೆಯುತ್ತದೆ. ವೆಲ್ಲಿವರ್ಬ ಎಂಬ ಹುಲ್ಲನ್ನು ಇಳಿಜಾರು ಪ್ರದೇಶದಲ್ಲಿ ಬೆಳೆಸಿದರೆ ಅದು ಸವಕಳಿ ತಡೆಯುತ್ತದೆ. ಹೀಗೆ ಕೃಷಿ ಭಾವಿ ರಕ್ಷಣೆಗೆ ಮಂದಿ ಆಯಾ ಸ್ಥಳಗಳಿಗೆ ತಕ್ಷಾದಾದ ಭೌತಿಕ ಅಥವಾ ಜ್ಯೋತಿಕ ಕ್ರಮಗಳನ್ನು ಅನುಸರಿಸುತ್ತಾರೆ.

#### ಉದ್ದೇಶಗಳು:

1. ವರ್ಷಗಳ ಕಾಲ ನಿಮ್ಮ ಪ್ರದೇಶದಲ್ಲಿ ಮಣಿ ಮತ್ತು ನೀರು ಸಂರಕ್ಷಣೆಗಾಗಿ ಅನುಸರಿಸುವ ಕ್ರಮಗಳನ್ನು ದಾಖಲಿಸಿ.

2. ಇಂತಹ ಪದ್ಧತಿಗಳಿಗೆ ಕಾರಣಗಳನ್ನು ವಿಶೇಷಿಸಿ.
3. ರೈತರು/ಸಮುದಾಯಗಳು ಅನುಸರಿಸುತ್ತಿರುವ ಈ ಕ್ರಮಗಳ ಲಾಭದಾಯಕತೆಯನ್ನು ನಿರ್ದಿಷ್ಟಿಸಿ.

#### ವಿಧಾನ:

- ♦ ವಿದ್ಯಾರ್ಥಿಗಳು ಆಯಾ ಸ್ಫಳದ ರೈತರು/ಮಂದಿ ಆಚರಿಸುವ ಮಣಿಷ್ಯ ಮತ್ತು ನೀರು ಸಂರಕ್ಷಣಾ ವಿಷಯಗಳ ಸರ್ವ ನಡೆಸಬೇಕು.
- ♦ ಮಣಿಷ್ಯ ಸರಕಳಿ ಹಾಗೂ ನೀರು ಹರಿದು ಹೋಗುವುದನ್ನು ತಡೆಯುವ ಇಂತಹ ಸಂರಕ್ಷಣಾ ವಿಧಾನಗಳನ್ನು ಗುರುತಿಸಿ.
- ♦ ಕೆಳಗೆ ಕೊಟ್ಟಿರುವ ಪಟ್ಟಿಯ ಮೇರೆಗೆ ಈ ಪದ್ಧತಿಗಳ ವಿವರಗಳನ್ನು ಗಮನಿಸಿ.
- ♦ ಈ ಪದ್ಧತಿಗಳ ಕ್ಷಮತೆಯನ್ನು ಅಳೆಯಲು ಕೆಲವು ಸುಲಭವಾದ ಅಳತೆಯ ಮಾನಗಳನ್ನು ಗುರುತಿಸಿ.

**ಪಟ್ಟಿ:** ಭೂಮಿ ಮತ್ತು ಮಣಿಷ್ಯ ಸಂರಕ್ಷಣೆಗಾಗಿ ಪದ್ಧತಿಗಳ ಮಾಡಿ

ಪದ್ಧತಿಯ ಹೆಸರು	ಪದ್ಧತಿಯ ವಿವರಗಳು	ರೈತನ ತರ್ಕ	ಸರಳ ವಿಧಾನಗಳಿಂದ ಇದರ ಸಮರ್ಥನೆ
1.			
2.			

#### ಪ್ರಸ್ತುತತ್ವ

ಈ ಅಧ್ಯಾಯವು ಭೂಮಿ ಮತ್ತು ಮಣಿಷ್ಯಗಳ ರೈತರ ಸಂರಕ್ಷಣಾ ವಿಧಾನಗಳನ್ನು ಕುರಿತು ಒಳ್ಳೆಯ ಮಾಹಿತಿ ನೀಡುತ್ತದೆ.

#### ಪ್ರಾಚೀಕ್ರಿಯೆ ಬಗೆಗೆ ಇನ್ನೂ ಕೆಲವು ವಿಚಾರಗಳು:

1. ಕುಂಭೋದ್ಯಮದ ವೈಚಾನಿಕ ಅಧ್ಯಯನ. ಇದರಿಂದ ಜ್ಯೋತಿಕವಾಗಿ ವಿಷಣುವೆಯಾಗುವ ವ್ಯಾಧಿಗಳ ಬಳಕೆ ತಗ್ಗಿಸುವುದು.
2. ಮದಿಕೆ ಮುಂತಾದ ಪದಾರ್ಥಗಳು, ಶೀತಕಗಳನ್ನು ಬಳಸಿ, ಆಹಾರ ಪದಾರ್ಥಗಳನ್ನು ಸಂರಕ್ಷಿಸುವ ಸಾಂಪ್ರದಾಯಿಕ ವಿಧಾನಗಳು. ರೆಫ್ರಿಜರೇಟರಿಗೆ ಹೋಲಿಸಿದಾಗ ಈ ಕ್ರಮಗಳ ಮೀತ ಖಚಿತ ಗಳಿಗೆ ಗುರುತಿಸಿ.
3. ಕೇಟ ತಡೆಗಟ್ಟಲು ರಾಸಾಯನಿಕಗಳ ಬಳಕೆಯಿಂದ ಸಂರಕ್ಷಿಸುವುದರ ಬದಲು ಸಾಂಪ್ರದಾಯಿಕ ಕಣಜಗಳು, ಅವಗಳಲ್ಲಿ ಸಸ್ಯಮೂಲ ಪದಾರ್ಥ ಬಳಸಿ ಕೇಟ ತಡೆಗಟ್ಟಿವ ವಿಧಾನಗಳನ್ನು ನಿರ್ದಿಷ್ಟಿಸಿ.

4. ಬುಡಕಟ್ಟಿ ಜನಾಂಗಗಳು ಸಾಂಪ್ರದಾಯಿಕ ಹವಾಮಾನ್ಯಾಜನೆಗೆ ಅನುಸರಿಸುವ ವಿಧಾನಗಳ ವಿಶೇಷಣೆ, ಅಧ್ಯಯನ ಹಾಗೂ ಕ್ಷಮತೆಗಳನ್ನು ಗುರುತಿಸಿ ಅದರಿಂದ ಒದಗಿಸುವ ಸುಸ್ಥಿರ ಜೀವನ ಶೈಲಿಯನ್ನು ಗಮನಿಸಿ.
5. ಸಾಂಪ್ರದಾಯಿಕ ವಸತಿಗಳನ್ನು ಅವು ಹವೆಗೆ ಹೊಂದಿಕೊಳ್ಳುವುದು, ಅಲ್ಲಿನ ಸಾಂಸ್ಕೃತಿಕ ಪದ್ಧತಿಗಳು, ವಸತಿ ಖಚಿತ, ಅವು ಎಪ್ಪು ಕಾಲ ಬಾಳುತ್ತವೆ, ಅವಗಳ ನಿರ್ವಹಣಾ ವೆಚ್ಚ, ಶಕ್ತಿ ಕ್ಷಮತೆಗಳ ಅಧ್ಯಯನ ಮಾಡಿ.
6. ಸಾಂಪ್ರದಾಯಿಕ ಆಹಾರ ಸಂಸ್ಕರಣಾ ವಿಧಾನಗಳು ಹಾಗೂ ಆಧುನಿಕ ಆಹಾರ ಸಂರಕ್ಷಣೆ ಮತ್ತು ಕಾರ್ಬನ್ ಹೆಚ್ಚೆ ಕಲ್ಪನೆಗಳೊಡನೆ ಅವಗಳ ತುಲನೆ.
7. ಸಾಂಪ್ರದಾಯಿಕ ಬೆಳೆಗಳ ಅವಧಿಗಳು (ಕ್ಯಾಲೆಂಡರ್), ದೇಶೀ ಬೀಜಗಳು ಮತ್ತು ಬೆಳೆಗಳ ವ್ಯವಸ್ಥೆಗಳು ಕೇಳೋಪದ್ರವ ಮತ್ತು ಹೋಗಳಿಗೆ, ವಾಯುಗುಣ ಹಾಗೂ ಹವಾ ವ್ಯೋಪರೀತ್ಯಗಳು, ಅನಾವೃಷ್ಟಿ, ಸುಂಟರಗಾಳಿ ಮುಂತಾದುವುಗಳೊಡನೆ ಮಾಡಿಕೊಂಡಿರುವ ಹೊಂದಾಣಿಕೆ.
8. ಸುಸ್ಥಿರತೆ, ಜೀವಿ ವೈವಿಧ್ಯ ಸಂರಕ್ಷಣೆ ಮತ್ತು ಪಾರಿಸರಿಕ ವ್ಯವಸ್ಥೆಗಳಿಗೆ ಸಂಬಂಧ ಪಟ್ಟಂತೆ ದೇವರ ಕಾಡುಗಳ ಅಧ್ಯಯನ.
9. ಸಾಂಪ್ರದಾಯಿಕ ನೀರು ಕೊಯ್ಲು ವ್ಯವಸ್ಥೆಗಳು, ಅವಗಳ ಸುಸ್ಥಿರತೆ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಈ ವಿಷಯದ ರವಾನೆ ಇತ್ತಾದಿ.
10. ಸಾಂಪ್ರದಾಯಿಕ ಹಬ್ಬ, ಉತ್ಸವಗಳೂ ಹಾಗೂ ಸಮುದಾಯ ಆರೋಗ್ಯ, ಶಕ್ತಿ, ಆಹಾರ, ಹವೆ, ಕೃಷಿ, ಜೀವಿ ವೈವಿಧ್ಯಗಳೂ ಇರುವ ಪರಸ್ಪರ ಸಂಬಂಧಗಳು.
11. ನಿಮ್ಮ ವಲಯದಲ್ಲಿನ ಸಾಂಪ್ರದಾಯಿಕ ಪದ್ಧತಿಗಳ ಸಾರ್ಥಕತೆ ಹಾಗೂ ಅವಗಳಿಗೂ ಮೂಡನಂಬಿಕೆ/ಹುಸಿ ವಿಜ್ಞಾನಾರ್ಥಿತ ಪದ್ಧತಿಗಳಿಗೂ ಇರುವ ವ್ಯತ್ಯಾಸಗಳ ದಾಖಲಿಸುವಿಕೆ.
12. ಲಾಭದಾಯಕ ಉದ್ದೇಶಗಳಿಗಾಗಿ ಜೌಗುಪ್ರದೇಶ ಬಳಕೆಯಲ್ಲಿ ಜನರ ವಿವೇಕ.
13. ಒಳ್ಳೆಯ, ಜೆನ್ನಾಗಿಲ್ಲದ ಮಣಿನ ಬಗೆಗೆ ರೈತರಿಗೆ ತಿಳಿದಿರುವ ಸೂಚನೆಗಳು.
14. ಬಹು ಬೆಳೆಗಳಲ್ಲಿ (ಅಂತರ ಬೆಳೆ, ಮಿಶ್ರ ಬೆಳೆ, ಪ್ರೇರಾ ಬೆಳೆ ಇತ್ತಾದಿ) ಬಗೆಗೆ ರೈತರ ಅನಿಸಿಕೆಗಳು.
15. ಮಣಿನ ಗುಣದ ಬಗೆಗೆ ಜ್ಯೋತಿಕ ಸೂಚಕಗಳನ್ನು ಕುರಿತ ಸಮುದಾಯ ಜ್ಞಾನ.



## ಉಪ ವಿಷಯ-8

# ವಿಕಲಜೀತನ ಮಕ್ಕಳಿಗೆ ಪ್ರವೇಶಿಕೆ

### ಪರಿಚಯ

ಪ್ರಪಂಚದ ಸುಮಾರು ಸೇಕಡಾ 10ರಷ್ಟು - 650 ಮೀಲಿಯ ಮಂದಿ - ಯಾವುದೋ ಒಂದು ಅಂಗವಿಕಲತೆಯಿಂದ ಭಾಖ್ಯಾತಿದ್ದಾರೆ. ಈ ವಿಕಲತೆಯ ಭೌತಿಕ, ಇಂದ್ರಿಯಾತ್ಮಕ ಗೃಹಿಕೆಯ ಕೊರತೆಗಳಿಂದಾಗಿದ್ದ ಅವರು ದ್ಯೇನಂದಿನ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕರು ಹುಟ್ಟಿನಂದಲೇ ವಿಕಲಜೀನತರಿರುತ್ತಾರೆ. ಚೇರೆಯವರು ಜೀವನದ ಯಾವುದೋ ಫಟ್ಟದಲ್ಲಿ ವಿಕಲಜೀತನರಾಗುತ್ತಾರೆ. ಅವರಾತ, ಯಾವುದೋ ಕಾಯಿಲೆ ಅಥವಾ ಮುಪ್ಪಡರುವಿಕೆಗಳೂ ಇದಕ್ಕೆ ಕಾರಣಗಳಾಗಬಹುದು. ವಯಸ್ಸಾದವರನೇಕರಲ್ಲಿ ಇಂತಹ ವಿಕಲತೆಯಿಂದ ಅವರು ಮಾಡುವ ಕೆಲಸಗಳು ಹಾಗೂ ಗೃಹಿಕೆಗಳಲ್ಲಿ ದೀರ್ಘಕಾಲದ ಅಸಮರ್ಥತೆಗಳು ಕಾಡುತ್ತವೆ. ಇಂಥವರಿಗೆ ಆಗುವ ತಾರತಮ್ಯ ಮತ್ತು ಬಡತನದಲ್ಲಿರುವ ಮಕ್ಕಳು ಮತ್ತು ಅವರ ಕುಟುಂಬದವರು ವಿಕಲಾಂಗತೆಯಿಂದ ಎದುರಿಸುವ ತಾರತಮ್ಯಗಳನ್ನು ಪರಿಣಾಮಕಾರಿಯಾಗಿ ತೊಡೆಯಹಾಕಬೇಕಾದರೆ, ಪ್ರಮುಖವಾಗಿ, ಶ್ರೀಕಣದಿಂದ ಮಾತ್ರ ಸಾಧ್ಯವಾಗುತ್ತದೆ.

ವಿಕಲಾಂಗತೆಯ ಬಗೆಗಿನ ಜಾಗತಿಕ ವರದಿಯ ಮೇರೆಗೆ ಒಂದುನೂರು ಕೋಟಿ ಜನ ಇಂತಹ ಹೊಂದರೆಯಿಂದ ಬಳಲ್ಪಿಡ್ದಾರೆ. ಕೆನಿಷ್ಟೆ 10ರಲ್ಲಿ ಒಂದು ಮಗುವಿಗೆ ಇಂತಹ ನ್ಯಾನತೆಯಿದೆ. ಇವರಲ್ಲಿ ಸೇಕಡಾ 80ರಷ್ಟು ಅಭಿವೃದ್ಧಿಶೀಲ ದೇಶಗಳಲ್ಲಿ ಇದ್ದಾರೆ. ಭಾರತದಲ್ಲಿ ಇಂತಹ ಮಕ್ಕಳ ಸಂಖ್ಯೆ ಆಫಾತ ಉಂಟುಮಾಡುವವುದೇ. ಮತ್ತು ಗ್ರಾಮೀಣ ಹಾಗೂ ನಗರಗಳ ಅನುಪಾತದಲ್ಲಿ ಇದು ಹೆಚ್ಚಾಗಿದೆ. ವಿಕಲಾಂಗ ಮಕ್ಕಳು ಸಮಾಜದ ಅಂಚಿಗೆ ತಳ್ಳಲ್ಪಟ್ಟಿ, ಅತಿಯಾಗಿ ಪ್ರತ್ಯೇಕಿಸಲ್ಪಡುತ್ತಾರೆ. ಮುಖ್ಯವಾಹಿನಿಯಲ್ಲಿ ಇವರು ಕಾಣಿಸುವುದೇ ಇಲ್ಲ. ಇಂಥ ವಿಕಲಾಂಗ ಮಕ್ಕಳು ಕಾಣಲೂ ಸಿಗದೆ, ಶ್ರೀಕಣ ಪಡೆಯಲೂ ಆಗದಂತೆ ಅಂಚಿಗೆ ತಳ್ಳಲ್ಪಡುತ್ತಾರೆ. ಹೀಗೆ ಈ ಮಕ್ಕಳು ಗುಣಮಟ್ಟದ ಶ್ರೀಕಣದಿಂದ ವಂಚಿತರಾಗುತ್ತಾರೆಂದು ಇವರ್ಹೇಎ 2010ರ ಜಾಗತಿಕ ವರದಿ ತಿಳಿಸುತ್ತದೆ.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ (ಎನ್‌ಸಿ‌ಎಸ್‌ಎಸ್) ಕಾಂಪ್ಯುಕ್ಟ್‌ವು ದೃಷ್ಟಿಕವಾಗಿ ವಿಕಲಾಂಗರಾದ ಮಕ್ಕಳು ಸಮಾವೇಶದಲ್ಲಿ ತಮ್ಮ ಸೃಜನಾತ್ಮಕ ಹಾಗೂ ನವವಿಚಾರದ ಪ್ರಾಚೀಕ್ರಿಯೆಗಳನ್ನು ಮುಖ್ಯವಾಹಿನಿಯಲ್ಲಿರುವ ಮತ್ತೆಲ್ಲ ಮಕ್ಕಳೊಡನೆ ಮಂಡಿಸುವಂತೆ ಪ್ರೇರೇಷಿಸುವ ಒಳ್ಳೆಯ, ದಿಟ್ಟ ಹೆಚ್ಚಿಗೆದುಕೊಂಡಿದೆ.

ಎಲ್ಲ ರಾಜ್ಯಗಳ ಕೊಆಡಿಕೆನೇಟರ್‌ಗಳು ಮತ್ತು ಅಕಾಡೆಮಿಕ್ ಕೊಆಡಿಕೆನೇಟರ್‌ಗಳು ಮಕ್ಕಳ ವರ್ಯಸ್ಸು, ಲಿಂಗ ಮತ್ತು ವಿಕಲಾಂಗತೆಗಳ ಭೇದವಿಲ್ಲದೆ ಎಲ್ಲ ಮಕ್ಕಳೂ ತಾರತಮ್ಯವಿಲ್ಲದೆ ಎನ್‌ಸಿ‌ಎಸ್‌ಸಿಯಲ್ಲಿ ಭಾಗವಹಿಸುವಂತಹ ಕೆಮೆಗಳನ್ನು ಕೈಗೊಳ್ಳಬೇಕು. ಹೀಗೆ ವಿಕಲಾಂಗ ಮಕ್ಕಳ ಇಂತಹ ವಿಶ್ವ ಅಗತ್ಯಗಳಿಗೆ ತಕ್ಷಂತೆ ವಿಧಾನಗಳನ್ನು ಕೈಗೊಂಡು, ಅವರುಗಳು ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳುವಂತೆ ಕೊಆಡಿಕೆನೇಟರ್‌ಗಳು ಕೆಲಸ ಮಾಡಬೇಕು.

### ಸಾಧಾರಣೆ

- ◆ ಸುವಾರು 93 ರಿಂದ 150 ಮೀಲಿಯ ಮಕ್ಕಳು ವಿಕಲಾಂಗರೆಂದು ಅಂದಾಜು ಮಾಡಲಾಗಿದೆ.
- ◆ ಅಭಿವೃದ್ಧಿಶೀಲ ದೇಶಗಳ ವಿಕಲಾಂಗ ಮಕ್ಕಳಲ್ಲಿ ಸೇಕಡಾ 90ರಷ್ಟು ಮಕ್ಕಳು ಶಾಲೆಗೆ ಹೋಗುವುದಿಲ್ಲವೆಂಬ ಅಂದಾಜಿದೆ.
- ◆ ಈ ಹೊಂದರೆಯಲ್ಲದೆ ಇಂತಹ ಮಕ್ಕಳನ್ನು ಬಡತನ, ಅಪೋಷಿಕತೆ, ಆರೋಗ್ಯಹೀನತೆ, ನಿರಕ್ಷರತೆ, ಸಮರ್ಪಕ ಸ್ನೇಮಲ್ಯು ಪರಿಸ್ಥಿತಿ ಮತ್ತು ಶುದ್ಧ ನೀರು ಲಭ್ಯವಿಲ್ಲದಿರುವ ಕಷ್ಟಗಳೂ ಕಾಡುತ್ತವೆ.
- ◆ ಇಂತಹ ವಿಷಯಗಳ ಅಸಮರ್ಪಕ ಮಾಹಿತಿ ಸಂಗ್ರಹ ಮತ್ತು ಇಂತಹ ಮಕ್ಕಳನ್ನು ಶ್ರೀಕಣ ಯೋಜನೆ ಅನುಷ್ಠಾನಗಳಲ್ಲಿ ಸೇರಿಸಿಕೊಳ್ಳುವ ತಿಳಿವಳಿಕೆಯಲ್ಲಿ ಕೊರತೆಯಿಂದಾಗಿ ಮಿಲಿಯಾಗಳಲ್ಲೆ ವಿಕಲಾಂಗ ಮಕ್ಕಳು ಶ್ರೀಕಣದಿಂದ ವಂಚಿತರಾಗಿದ್ದಾರೆ.
- ◆ ವಿಕಲಾಂಗ ಮಕ್ಕಳು ನಿರ್ಜ್ಞಿಸಲ್ಪಟ್ಟಿ, ಮಾನವೀಯತೆಗೆ ಹೊರತಾಗಿ, ಬಿಕ್ಷಣಿನ ಪ್ರಸಂಗಗಳಲ್ಲಿ, ಸಂಪನ್ಮೂಲಗಳೂ ಸರಿಯಾಗಿ ಇಲ್ಲದೆ ಇನ್ನೂ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ.

ಎನ್‌ಸಿ‌ಎಸ್‌ಸಿಯಲ್ಲಿ ವಿಕಲಾಂಗ ಮಕ್ಕಳನ್ನು ಸೇರಿಸಿಕೊಳ್ಳುವ ವಿಧಾನ ಶಾಲೆಯಲ್ಲಿ ವಿಕಲಾಂಗ ಮಕ್ಕಳಿಗೆ ಪ್ರವೇಶ ಸಿಕ್ಕಿದರೂ ಕಲೆಕೆಯಿಂದ ಅವರನ್ನು ಹೊರಗೆ ಇಡಲಾಗುತ್ತದೆ. ಏಕೆಂದರೆ ಪರ್ಯಾಕ್ರಮವು ಅವರ ಅಗತ್ಯಗಳಿಗೆ ತಕ್ಷಂತೆ ರೂಪಿತವಾಗಿರುವುದಿಲ್ಲ. ಅಧ್ಯಾಪಕರುಗಳಿಗೆ ಇಂತಹ ಮಕ್ಕಳಿಗೆ ತಕ್ಷಂತೆ ಪರ್ಯಾಪ್ತನ್ನು ಹೊಂದಿಸುವ ಕ್ಷಮತೆಯಾಗಲೀ, ವೇಳೆಯಾಗಲೀ ಇರುವುದಿಲ್ಲ.

**ಉದಾಹರಣೆ:** ದೃಷ್ಟಿದೋಷ ಇರುವ ಮಕ್ಕಳಿಗೆ ದೂರವಿರುವ ಕಮ್ಮಹಲಗೆಯ ಮೇಲಿನ ಬರಹವು ಕಾಣಿಸುವುದಿಲ್ಲ.

**ಶಾಲೆಗೆ ಸೇರಿರದಿದ್ದರೂ ಸಮಾವೇಶದಲ್ಲಿ ಮಕ್ಕಳು ಭಾಗವಿಸಬಹುದು.** ಶಾಲೆಗಳಲ್ಲಿ ಇಂತಹ ಮಕ್ಕಳ ವಿಶ್ವಾಸ ಅಗತ್ಯಗಳಿಗೆ ತಕ್ಷಂತಹ ತಿಳಿವು, ಕೌಶಲ ಮತ್ತು ಉಪಕರಣಗಳಿಧರೆ ಇದು ಸಾಧ್ಯವಾಗುವುದು.

**ಉದಾಹರಣೆ:** ತರಗತಿಗೆ ಬರಲಾಗದ ದೈಹಿಕ ವಿಕಲಾಂಗ ಮಕ್ಕಳು ಅಥವಾ ಕಲಿಕೆಗೆ ತೊಂದರೆಯಿರುವ ಮಕ್ಕಳಿಗೆ ಸ್ಪಳ್ಪ ಬೇರೆ ಬಗೆಯ ಬೋಧನೆ ಅಥವಾ ಎಕ್ಸೋಪ್ರೋ ಬೋಧಕ ಅವಧಿಯನ್ನು ಅಳವಡಿಸಿಕೊಳ್ಳಬೇಕು.

**ತೀವ್ರ ವಿಕಲಾಂಗ ಮಕ್ಕಳು:** ಶಾಲೆಯಲ್ಲಿರಲ್ಲಿ, ಇಲ್ಲದಿರಲ್ಲಿ ಇಂಥವರಿಗೆ ವಿಶೇಷವಾದ, ಹೆಚ್ಚಿನ ಒತ್ತಾಸೆ ಬೇಕಾಗುತ್ತದೆ. ಇವರ ಸಂಖ್ಯೆ ಕಡಿಮೆ (ವಿಕಲಾಂಗ ಮಕ್ಕಳಲ್ಲಿ ಇವರದು 2-3%).

**ಉದಹಾರಣೆ:** ಮಾತ್ರ, ಸಂವಹನಗಳಲ್ಲಿ ಕೊರತೆಯ ವಿಕಲತೆ, ಜೀವನದ ಮುಖ್ಯ ಕಾರ್ಯಗಳಲ್ಲಿ ಸಹಾಯ ಬೇಕಾಗಿರುವ ಮಕ್ಕಳು ಅಥವಾ ಹಲವು ಬಗೆಯ ವಿಕಲಾಂಗತೆಯಿರುವ ಮಕ್ಕಳು.

### ವಿಕಲಾಂಗ ಮಕ್ಕಳನ್ನು ಸೇರಿಸಿಕೊಂಡು ಶಿಕ್ಷಣ

ಸುಮಾರು ಶತಮಾನಕ್ಕೂ ಹೆಚ್ಚು ವರ್ಷಗಳಿಂದ ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ವಿಶೇಷ ಶಾಲೆಗಳಿಂದ ಶಿಕ್ಷಣ ಕೊಡುವಂತಹ ಮಾಡೆಲ್ ಶಾಲೆಗಳು ಕೆಲಸ ಮಾಡುತ್ತಿವೆ. ಆದರೆ, ಇದು ವಿಕಲತೆಯಿರುವವರಿಗೆ ತೋರುವ ಪ್ರಕ್ರಿಯೆಯಾಗಿ ಮಾನವ ಹಕ್ಕುಗಳ ಅತಿಕ್ರಮಣ. ಆದ್ದರಿಂದ, ಇವರನ್ನು ಸಾಮಾನ್ಯ ಶಿಕ್ಷಣ ಪದ್ಧತಿಗೆ ಏಕೀಕರಿಸುವ ದೃಷ್ಟಿ ಬೇಳೆಯಿತು. ಅಲ್ಲ ಹಾಗೂ ಸ್ಪಳ್ಪ ಮಟ್ಟಿನ ವಿಕಲಾಂಗರಾದ ಮಕ್ಕಳನ್ನು ಸಾಮಾನ್ಯ ಶಾಲೆಗಳಲ್ಲಿ ಸ್ಪಳ್ಪ ಹೆಚ್ಚಿನ ನೆರವಿನೊಡನೆ ಬೇರೆ ಮಕ್ಕಳ ಜೊತೆಗೆ ಸೇರಿಸಲಾಯಿತು. ಆದರೂ ಇಲ್ಲಿಯೂ ಮಕ್ಕಳನ್ನು ಬೇರೆಯಾಗಿಯೇ ಕಾಣಿಸ ಪರಿಪಾಠವಾಯಿತು ಎಂದರೆ, ಅವರನ್ನು ಮುಖ್ಯವಾಹಿನಿಗೆ ತರುವ ವಿಷಯ ಭಾಗಶಃ ಮಾತ್ರ ನಿಜವಾಯಿತು.

ಇದರಿಂದ ಏಕೀಕೃತ ಶಿಕ್ಷಣ (ಇಂಗ್ಲೀಸ್) ವೆಂಬ ಪದ್ಧತಿಯು ಸೃಷ್ಟಿಯಾಯಿತು. ಯಾವುದೇ ಬಗೆಯ, ಮಟ್ಟದ ವಿಕಲಾಂಗತೆಯಿರುವ ಮಕ್ಕಳಿರಲಿ ಅವರಿಗೆ ಎಲ್ಲ ಶಾಲೆಗಳಲ್ಲಿ ಸಾಮಾನ್ಯ ಮಕ್ಕಳ ಜೊತೆಗೆ ಶಿಕ್ಷಣಕೊಡಬೇಕು. ಈಗಲಂತೂ ಈ ವಿಷಯ ಪರಿಣಿತರೂ ಹೆಚ್ಚಾಗಿದ್ದಾರೆ. ಶಿಕ್ಷಣವ್ಯೇ ಅಲ್ಲ, ಸಾಮಾಜಿಕ ಹಾಗೂ ನೈತಿಕ ನೆಲೆಗಳ ದೃಷ್ಟಿಯಿಂದಲೂ ಇಂಥ ಮಕ್ಕಳನ್ನು ಸೇರಿಸಿ ಶಿಕ್ಷಣ ಕೊಡಬೇಕು. ಈ ಬಗೆಯ ಅಂತರೀಕರಣವೆಂದರೆ ಶಾಲಾ ತರಗತಿಗಳು ಕಲಿಯುವವರ ಅಗತ್ಯಗಳಿಗೆ ಸರಿಯಾಗಿ ಇರಬೇಕು. ಸಮಾನ ಶಿಕ್ಷಣ, ಸಹಕಾರೀ ಕಲಿಕೆ ಮತ್ತು ಸಮಾಜ ಕಲಿಕೆಗಳನ್ನು ಬಳಸಿ, ಮಕ್ಕಳೇ ಕೇಂದ್ರವಾಗಿರುವ ಶೈಕ್ಷಣಿಕ ವಿಧಾನಕ್ಕೆ ಇದು ಒತ್ತು ಕೊಡುತ್ತದೆ.

ಒಂದು ಪರಿಮಿತ ಮಟ್ಟದಲ್ಲಿ ಡಿಪಿಇಪಿ ಅಧೀನದ ಪ್ರಾಜೆಕ್ಟ್‌ಗಳ ವಲಯಗಳಲ್ಲಿ ಏಕೀಕರಿತ ಶಿಕ್ಷಣವನ್ನು (ಇಂಗ್ಲೀಸ್) ಶಾಲೆಗಳಲ್ಲಿ ಆರಂಭಿಸಲಾಗಿದೆ. ಇಂಗ್ಲೀಸ್ ರೂಪೀಯಾಗಬೇಕಾದರೆ ಶಿಕ್ಷಣ ಮತ್ತು ಗುಣಮಟ್ಟದ ತರಗತಿಗಳಿಂದ ಮಾತ್ರ ಸಾಧ್ಯ. ಈ ನಿಟ್ಟನಲ್ಲಿ ಆರಂಭವಂತೂ ಆಗಿದೆ. ಆದರೆ ಮಾಡುವುದು ಬಹಳಷಿತ. ಏಕೀಕರಿತ ಶಿಕ್ಷಣವು ದೇಶದಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗೆ ಶಿಕ್ಷಣ ನೀಡುವ ‘ಮಂತ್ರ’ ಎನಿಸಿಕೊಳ್ಳುತ್ತದೆ. ಆಗಮಾತ್ರ ಸಾರ್ವತ್ರಿಕ ಪ್ರಾಧಿಕಿಕ ಶಿಕ್ಷಣ (ಯುಇಂಗ್ಲೀಸ್) ಎಂಬ ಒಂದು ಬಗೆಯಲ್ಲಿ ಕಷ್ಟಸಾಧ್ಯವಾದ ಗುರಿಯನ್ನು ತಲುಪಬಹುದು.

**ವಿಕಲಾಂಗ ಮಕ್ಕಳನ್ನು ಎನ್‌ಸಿಎಸ್‌ಸಿ ಕಾರ್ಯಕ್ರಮ ಸೇರಲು ಪ್ರೋತ್ಸಾಹ ನೀಡಬೇಕು:** ಈ ಮಕ್ಕಳ ಪ್ರಮೇಶ ಮತ್ತು ಗುಣಮಟ್ಟದ ಕೆಲಸಕ್ಕ ಪ್ರಯತ್ನ.

ಚಟುವಟಿಕೆ ಮಾರ್ಗದರ್ಶಿ ಪುಸ್ತಕದಲ್ಲಿ ಇಂತಹ ವಿಕಲಾಂಗ ಮಕ್ಕಳನ್ನೂ ಸೇರಿಸಿಕೊಂಡು, ಪ್ರೇರೇಸಿಸಿ, ಅವರಿಗೆ ಈ ಕ್ಷೇತ್ರಕ್ಕೆ ಪ್ರಮೇಶಕೊಟ್ಟು, ಗುಣಮಟ್ಟವನ್ನು ತಲಪಿಸುವುದು ಹೇಗೆ ಎಂಬ ಬಗೆಗೆ ವ್ಯೇಚಾರಿಕ ಅಂಶಗಳಿವೆ. ಇಡೀ ಜಗತ್ತಿನಲ್ಲಿನ ಈ ವಿಷಯದ ಬಗೆಗೆ ಒಂದು ಸಮಗ್ರಸೋಇವಲ್ಲದೆ, ನಿರ್ದಿಷ್ಟ ವಿಷಯ ಸಂಗ್ರಹಕ್ಕೆ ಹಾಗೂ ಸ್ವಷ್ಟವಾದ ವಿಧಾನ, ಕಾರ್ಯರೂಪ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಹೊಡಲಾಗಿದೆ.

ಎಲ್ಲರಿಗೂ ಏಕೀಕರಿತ, ಸಮಾನ ಗುಣಮಟ್ಟ ಶಿಕ್ಷಣ ಮತ್ತು ಜೀವನ ಪಯ್ಯಂತ ಕಲಿಕೆಯ ಅವಕಾಶಗಳು ಎಂಬ ಉದ್ದೇಶವಿಲ್ಲದೆ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ಇದನ್ನು ಸಾಧಿಸಲು ವಿಕಲಾಂಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದರೆ ಮಾತ್ರ ಸಾಧ್ಯ.

### ವಿಕಲಾಂಗತೆಗೆ ಬಡತನವೂ ಕಾರಣ

**ವಿಶ್ವಭಾಷ್ಯಾಂಕ** ಸಂಸ್ಥೆಯು, 1999ರಲ್ಲಿ ಪ್ರಪಂಚದ ಅತಿಬಡಜನರಲ್ಲಿ ವಿದರಲ್ಲಿ ಒಂದು ಮನು ವಿಕಲಾಂಗವಾಗಿರುತ್ತದೆ ಎಂದು ಅಂದಾಜಿಸಿದೆ. 2005ರಲ್ಲಿ ವಿಶ್ವಭಾಷ್ಯಾಂಕ ನಡೆಸಿದ ಅಧ್ಯಯನವು ಹೀಗೆನ್ನುತ್ತದೆ: “ದೀರ್ಘಕಾಲದ ಬಡತನದಿಂದ ವಿಕಲಾಂಗತೆ ಬರಬಹುದು. ಏಕೆಂದರೆ ಇಂಥ ಮಕ್ಕಳು ಹೆಚ್ಚಿನ ಸ್ತರದ ಆದಾಯ ಪಡೆಯುವುದು ಸ್ಪಳ್ಪಮಟ್ಟಿಗೆ ದುರ್ಭಾಗ್ಯ.” ಆದರೆ ಅಧ್ಯಯನವು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಿದೆ. ಸಾಂಕ್ರಾಮಿಕ ರೋಗ, ತಾಯಿಗಿರುವ ಹಾಗೂ ಜನನ ಪ್ರಾರ್ಥನೆಗಳು ಹಾಗೂ ಆಫಾಂಗಳು ಅಭಿವೃದ್ಧಿಶೀಲ ದೇಶಗಳ ಜನರಲ್ಲಿ ದುಷ್ಪರಿಣಾಮ ಬೀರಬಲ್ಲುದು. ಇದು ಅಭಿವೃದ್ಧಿಗೊಂಡ ದೇಶಗಳಿಗೆ ಅಪ್ಪು ಅನ್ವಯಿಸುವುದಿಲ್ಲ. ಹೀಗೆ ಉಂಟಾಗುವ ವಿಕಲಾಂಗತೆಯನ್ನು ಬಹುಪಾಲು ತಪ್ಪಿಸುವುದು. ಆರ್ಥಿಕವಾಗಿ ದುಬಿಲ್ವಾಗಿರುವ ರಾಷ್ಟ್ರಗಳಲ್ಲಿ ಇದರಿಂದ ಹೋರಾಟಗಳಾಗುತ್ತದೆ. ಇದರಿಂದಲೂ ಜನ



ವಿಕಲಾಂಗರಾಗುತ್ತಾರೆ. ಆಗ ಮೂಲಭೂತ ಸೇವೆಗಳು ಸರಿಯಾಗಿ ದೊರೆಯದೆ, ವಿಕಲಾಂಗರಿಗೆ ಹೆಚ್ಚಿನ ಶೋಂದರೆಗಳಾಗುತ್ತದೆ.

**ವಿಕಲಾಂಗ ಮಕ್ಕಳಿಗೆ ಶಿಕ್ಷಣಕೊಡುವುದು ಒಳ್ಳಿಯ ಬಂಡವಾಳದಂತೆ ವಿಕಲಾಂಗ ಮಕ್ಕಳಿಗೆ ಶಿಕ್ಷಣ, ಸಬಲೀಕರಣಗಳು ದೊರೆತಾಗ ದೇಶದ ಹಿತಕ್ಕಾಗಿ ಹಮ್ಮಿಕೊಳ್ಳುವ ಕಾರ್ಯಗಳ ವೆಚ್ಚ ತಗ್ಗಿತ್ತದೆ ಮತ್ತು ಅವರ ಅವಲಂಬನೆಯನ್ನು ಇದು ತಪ್ಪಿಸುತ್ತದೆ. ಹೀಗಾಗಿ, ಕುಟುಂಬದ ಬೇರೆ ಸದಸ್ಯರನ್ನು ಈ ಹೊಣೆಯಿಂದ ಹೊರಕ್ಕೆ ತಂದು, ಅವರು ಬೇರೆ ಆದಾಯ ತರುವ ಅಥವಾ ಉತ್ಪಾದನಾ ಚಟುವಟಿಕೆಗಳಲ್ಲಿ ಶೋಡಗುವುದು ಹೆಚ್ಚಿತ್ತದೆ. ಇನ್ನೂ ಮುಂದುವರಿದು ಮಕ್ಕಳಿಗೆ ಉತ್ಪಾದನಾ ಸಾಮರ್ಥ್ಯವನ್ನೂ ಹೆಚ್ಚಿಸಿ ಸಂಪತ್ತು ಹೆಚ್ಚಿದಾಗ, ಬಡತನ ನೀಗಲು ಸಹಾಯವಾಗುತ್ತದೆ.**

**ಶಿಕ್ಷಣದಿಂದ ವಿಕಲಾಂಗರ ಬಗೆಗಿನ ತಾರತಮ್ಯ ತಪ್ಪಿ, ಬಡತನವನ್ನು ತಗ್ಗಿಸಬಹುದು**

ಶಿಕ್ಷಣವು, ವಿಶೇಷವಾಗಿ, ಏಕೀಕರಿತ ಶಿಕ್ಷಣವು ಪ್ರಕ್ರಿಯೆಗಳನ್ನು ತಗ್ಗಿಸುತ್ತದೆ. ಏಕೆಂದರೆ ವಿಕಲಾಂಗರೂ, ಸರಿಯಾದ ಮಕ್ಕಳೂ ಒಟ್ಟಿಗೇ ಬೆಳೆಯುತ್ತಾರೆ. ಶಿಕ್ಷಣದಿಂದ ವಿಕಲಾಂಗ ಮಕ್ಕಳು ಕುಶಲಿಗಳಾಗಿ, ಧನಾತ್ಮಕ ಪಾತ್ರಗಳಾಗಿ ಬೆಳೆಯುತ್ತಾರೆ. ಉದ್ಯೋಗಾವಕಾಶಗಳು ದೊರೆತು ಅವರು ಬಡತನವನ್ನು ನೀಗಿಸಿಕೊಳ್ಳಬಹುದು.

**ವಿಕಲಾಂಗ ಮಕ್ಕಳಿಗೆ ಶಿಕ್ಷಣಕೊಡುವ ಉತ್ತಮ ಮಾರ್ಗವೆಂದರೆ ಸಮಗ್ರ ಶಿಕ್ಷಣ ವಲಯದ ಸುಧಾರಣೆ**

ಸರಿಯಾದ ತರಬೇತಿಯಿಲ್ಲದ ಶಿಕ್ಷಕರಿರುವ ದೇಶಗಳಲ್ಲಿ ಆರ್ಥಿಕ ಸಂಖ್ಯೆಯಿರುವ ತರಗತಿಗಳು ಮತ್ತು ಕಡಿಮೆ ಸಂಪನ್ಮೂಲಗಳಿರುವ ಸಂದರ್ಭಗಳು ಅಭಿದೃತ ತರುತ್ತದೆ. ಸಂದರ್ಭಕ್ಕೆ ತಕ್ಷ ವಿಶಿಷ್ಟ ಹಾಗೂ ಬೆಲೆಕಡಿಮೆಯಾದ ತೀವ್ರಾನಗಳು ಅಗತ್ಯವಾಗುತ್ತದೆ.

ಒಟ್ಟಿನಲ್ಲಿ, ಏಕೀಕರಿತ ಶಿಕ್ಷಣವೆಂದರೇನು? ಆಯಾ ಪ್ರದೇಶದ ವಿಭಿನ್ನ ವಿದ್ಯಾರ್ಥಿಗಳಿಗೆ ತಕ್ಷಂತೆ ಶಾಲಾ ಸಂಸ್ಕೃತಿ, ಕಾರ್ಯನೀತಿ ಹಾಗೂ ಆಚರಣೆಗಳ ವುರುನಿರೂಪಿಸುವಿಕೆ ಎಂಬುದು. ಮಕ್ಕಳ ವೈಯುಕ್ತಿಕ ಸಮಸ್ಯೆಗಳನ್ನು ಸಮಸ್ಯೆಗಳಾಗಿ ನೋಡಿದೆ. ಬದಲಾವಣೆಯನ್ನು ಒಪ್ಪಿಕೊಳ್ಳುವ ಶಿಕ್ಷಣದಿಂದ ಕಲಿಕೆಯು ಸಂವಧನೆ ಹೊಡುವುದು. ಇದೊಂದು ಗಿತೀಳಿ, ನಿರಂತರ ವಿಧಾನ. ಇದರಲ್ಲಿ ಎಲ್ಲ ವಿದ್ಯಾರ್ಥಿಗಳೂ ವಿಕಲಾಂಗರನ್ನೂ ಒಳಗೊಂಡು ಪಾಲುದಾರರಾಗುತ್ತಾರೆ.

ಇಂತಹ ಪ್ರಯತ್ನದಲ್ಲಿ ಮಕ್ಕಳಿಗೆ ಅವಕಾಶ ದೊರೆಯುವುದು ಹಾಗೂ ಗುಣಮಟ್ಟಗಳು ಮುಖ್ಯವಾಗುತ್ತದೆ. ಏಕೀಕರಿತ ಶಿಕ್ಷಣದಲ್ಲಿ ವಿಕಲಾಂಗ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ತೋರಿಸುತ್ತದೆ. ಆದರೆ ಅಂತರೀಕರಿತ ಶಿಕ್ಷಣದಲ್ಲಿ ವಿಕಲಾಂಗ ಮಕ್ಕಳೂ ಕಲಿಯುವುದಕ್ಕೆ

ಹೆಚ್ಚಿಬಂತ್ತು ಬರುತ್ತದೆ. ‘ಮಕ್ಕಳನ್ನು ಉಳಿಸಿ’ ಎಂಬುದು ಅಂತರೀಕರಿತ ಶಿಕ್ಷಣದಿಂದ ಶಾಲೆಗಳಲ್ಲಿ ಸಂಸ್ಕೃತಿಗಳ, ಕಾರ್ಯನೀತಿಗಳ ಮತ್ತು ಆಚರಣೆಗಳನ್ನು ಮರುರೂಪಿಸಿ, ಆಯಾ ಸ್ಫ್ರಿದ ವಿಭಿನ್ನ ಮಕ್ಕಳ ಅಗತ್ಯಗಳಿಗೆ ಸ್ವಂದಿಸಿದಂತಾಗುತ್ತದೆ ಎಂದು ವಾದಿಸುತ್ತದೆ. ಅಂದರೆ ವಿಕಲಾಂಗ ಮಕ್ಕಳಷ್ಟೇ ಅಲ್ಲ, ಎಲ್ಲ ಮಕ್ಕಳಿಗೂ ತಮ್ಮ ಸಮುದಾಯದ ಮಕ್ಕಳಳೊಡನೆ ಶಾಲೆಯಷ್ಟೇ ಅಲ್ಲ, ಸರಿಯಾದ ಕಲಿಕಾವಕಾಶಗಳೂ ದೊರೆತು, ಅವರವರ ಮೂರ್ಖ ಸಾಮರ್ಥ್ಯಗಳಿಗೆ ಒರೆಹಚ್ಚಿದಂತಾಗುತ್ತದೆ. ಎಲ್ಲ ಮೋಷಕರು, ಮಕ್ಕಳು, ಸಮುದಾಯಗಳು ಈ ವಿಷಯವಾಗಿ ತಮ್ಮ ಅಭಿಮತಗಳನ್ನು ಯುಕ್ತವಾಗಿ ಬದಲಾಯಿಸಿಕೊಳ್ಳಬೇಕು. ಇಂತಹ ಒಳಗೊಳ್ಳುವ ಕ್ರಿಯೆ ವಿಕೆ ಬೇಕು ಮತ್ತು ಅದು ಬದಲಾವಣೆಯಾಗಿ ಸುಸ್ಥಿರಿಸಿ ತರುತ್ತದೆ ಎಂಬುದನ್ನು ತಿಳಿಯಬೇಕು.

**ಯುನೆಸ್‌ಕೋದ ‘ಒಳಗೊಳ್ಳುವ’ ಕಾರ್ಯಕ್ರಮದ ಬಗೆಗೆ ಮಾರ್ಗವೆಂದ್ರಿ ಸೂತ್ರಗಳು ಮತ್ತು ಇದರಿಂದ ಹೆಚ್ಚಿನ ಒಳಗೊಳ್ಳುವಿಕೆಯಡೆಗೆ ಸಾಗುವಿಕೆ:**

- ◆ ವಿಕಲಾಂಗ ಮಕ್ಕಳಿಗಿರುವ ಶಿಕ್ಷಣದ ಹಕ್ಕು ಮತ್ತು ಅದರ ಮೇರೆಗೆ ಯಾವುದೇ ಪ್ರಕ್ರಿಯೆಯಲ್ಲಿದಿರುವಿಕೆ
- ◆ ಶಿಕ್ಷಣದ ಬಗೆಗೆ ಒಂದು ಸಮಗ್ರ ಮನೋರ್ಜ್ವ; ಇದರಲ್ಲಿ ಯುಕ್ತ ವಯಸ್ಸಿನ ಎಲ್ಲ ಮಕ್ಕಳೂ ಇರಬೇಕು
- ◆ ಎಲ್ಲ ಬಗೆಯ ಕಲಿಕಾ ಅಗತ್ಯವಿರುವ ಮಕ್ಕಳ ಬಗೆಗೆ ಶಾಲೆಗಳ ಹೊಣೆ ಮತ್ತು ಎಲ್ಲ ಮಕ್ಕಳೂ ಕಲಿಯಬಲ್ಲರು ಎಂಬುದರ ಬಗೆಗೆ ದೃಢನಂಬಿಕೆ

**ಎನ್‌ಸಿಎಸ್‌ಸಿ ಮತ್ತು ವಿಕಲಾಂಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಲವಾರು ವಿಧಾನಗಳನ್ನು ಅನ್ವೇಷಿಸಿ, ಪರೀಕ್ಷೆಸಿ, ಪ್ರಯೋಗಿಸಲು ಎನ್‌ಸಿಎಸ್‌ಸಿಯಲ್ಲಿ ಅವಕಾಶವಿದೆ. ಹೀಗೆ ವಾಡಿ ದೊರೆತ ಪರಿಣಾಮಗಳು ಮತ್ತು ಘಲಿತಾಂಶಗಳು ಮತ್ತು ಅವಲೋಕನೆಗಳಿಂದ ವಿಕಲಾಂಗ ಮಕ್ಕಳಿಗೆ ಶೊಡುವ ಶಿಕ್ಷಣ, ಕಲಿಕಾಗಳಿರಡೂ ಸುಧಾರಿಸುತ್ತದೆ. ಇಂತಹ ಘಲಿತಾಂಶಗಳನ್ನು ಎವ್ವರುಮಟ್ಟಿಗೆ ಅನುಷ್ಠಾನಿಸಬಹುದು ಎಂಬುದು ಆಯಾ ಶಾಲಾಸಂಪನ್ಮೂಲಗಳು, ಶಿಕ್ಷಕ ತರಬೇತಿ, ಪತ್ರಕ್ರಮರೂಪಣೆಗಳನ್ನೂ ಒಳಗೊಂಡು ಒಟ್ಟಿನ ಶಿಕ್ಷಣ ವಿಧಾನಕ್ಕೆ ಸಂಬಂಧಿಸುತ್ತದೆ.**

ಜಾರಿತೀಕೆ ವಾಗಿ, ನ್ಯಾನ್‌ತೆ ಯಿಲ್ಲದ ವರಿಗೆ ರೂಪಿಸಿದ ತಂತ್ರಜ್ಞಾನಗಳನ್ನೇ ವಿಕಲಾಂಗರೂ ಅವಲಂಬಿಸಬೇಕಾಗಿದ್ದಿತು. ವಿಕಲಾಂಗರಿಗೆಂದೇ ರೂಪಿತಗೊಂಡ ತಂತ್ರಜ್ಞಾನಗಳೂ ಸವ, ಕಣ್ಣಿಕಾಣದವರಿಗಾಗಿ ರೂಪಿತಗೊಂಡ ತಂತ್ರಜ್ಞಾನಗಳೂ ಸವ – ಕಣ್ಣಿಕಾಣದವರಿಗಾಗಿ ರೂಪಿತವಾದ ಬ್ರೇಲ್ ಲಿಪಿ ಅಥವಾ ಕಿವುದು ಶೋಂದರೆಯಿರುವರಿಗೆಂದು ರೂಪಿತವಾದ ಟೆಕ್ಸ್‌ಟ್ ಟೆಲಿಫೋನ್ (ಟಿಟಿಪ್) – ಸವ ಉತ್ತಮ ಕಲಿಕಾಮಟ್ಟವನ್ನು ಬೇದುತ್ತದೆ. ಇದರ

ಲಭ್ಯತೆಯೂ ಮೀತವೇ ಅಥವಾ ಇದು ದುಬಾರಿ, ಏಕೆಂದರೆ ಇದೊಂದು ವಿಶೇಷ ಸೌಲಭ್ಯ.

ಆದರೆ ಇತ್ತೀಚೆಗೆ ಅನಲಾಗ್‌ನಿಂದ ಡಿಜಿಟಲ್ ಕಡೆಗೆ ತಂತ್ರಜ್ಞಾನವು ಬೆಳೆದು ಇಂಥ ಅಡಚಣೆಗಳನ್ನೂ ತೋಡೆದುಹಾಕಿದೆ. ಹೌದು, ಏಕೆಂದರೆ ಸರಳ ಡಿಜಿಟಲ್ ತಾಂತ್ರಜ್ಞಾನವು ಧ್ವನಿಯಾಗಿ, ವಿಷಯವಾಗಿ ಅಥವಾ ಒಂದು ವಿನ್ಯಾಸವಾಗಿ ಸಹ (ಉದಾ: ಬೈಲ್‌ಲ್) ವರಾಪರ್ವದಿಸಬಹುದು. ಹೀಗೆ ಅನೇಕ ಕಡಿಮೆ ಖಚಿನ, ಸುಲಭವಾಗಿ ದೊರೆಯುವ ಸಾಕಷ್ಟು ವಿಷಯಗಳಿಗೆ ನೇರವಾಗುವ, ವಿಕಲಾಂಗರಿಗೂ ಸುಲಭವಾಗಿ ದೊರೆಯುವ ಸಾಕಷ್ಟು ವಿಷಯಗಳಿಗೆ ನೇರವಾಗುವ, ವಿಕಲಾಂಗರೂ ಬಳಸಬಹುದಾದ ಉಪಕರಣಗಳು ದೊರೆಯುತ್ತವೆ. ಡಿಜಿಟಲ್ ಯುಗದಿಂದ ತಂತ್ರಜ್ಞಾನವು ಬಹಳ ಮುಂದುವರಿದು ವಿಕಲಾಂಗರ ಬಾಳುವೆಯ ಮಟ್ಟ ಸುಧಾರಿಸಿದೆ.

ಕೆಳಗೆ ಪ್ರಸ್ತಾಪಿಸಿರುವಂತೆ ವಿಕಲಾಂಗರಿಗೆ ಸುಲಭವಾಗಿ ದೊರೆಯುವ ತಾಂತ್ರಜ್ಞಾನ ಮೂರುಬಗೆಯವು:

**ಸಹಾಯಕ ತಂತ್ರಜ್ಞಾನ** (ವಿಕಲಾಂಗರ ಕಾರ್ಯಸಾಮಾನ್ಯವನ್ನು ಹೆಚ್ಚಿಸಲೇಂದೇ ರೂಪಿತವಾದ ತಂತ್ರಜ್ಞಾನ)

**ಹೊಂದಾಣಿಕೆಯ ತಂತ್ರಜ್ಞಾನ** (ವಿಕಲಾಂಗರಿಗೆ ಲಭ್ಯವಿಲ್ಲದಿದ್ದ ತಂತ್ರಜ್ಞಾನವನ್ನು ವಿಶೀಷಿಸುವುದು ವಿಧಾನದಿಂದ ಅವರಿಗೆ ದೊರೆಯುವಂತೆ ಮಾಡುವ ತಂತ್ರಜ್ಞಾನ).

**ಪ್ರೋತ್ಸಾಹಿಕೆ ಲಭ್ಯದ ತಂತ್ರಜ್ಞಾನ** (ಹಲವು ಬಗೆಯ ಅನ್ವಯಗಳಿರುವ ತಂತ್ರಜ್ಞಾನ - ಇದು ಯಾವುದೇ ಪ್ರತಿಬಂಧಕಗಳನ್ನು ಸುಧಾರಿಸಿ, ವಿಕಲಾಂಗರಿಗೆ ಈ ಪ್ರಪಂಚದಲ್ಲಿ ಸಾಕಷ್ಟು ಅವಕಾಶಗಳನ್ನು ದೊರಕಸಿಕೊಡುತ್ತದೆ).



## ಉತ್ತಮ ಯೋಜನೆಗಳನ್ನು ಕೈಗೊಳ್ಳುವುದು ಹೇಗೆ?

1. ಒಂದೇ ಮನೋಭಾವದ ಬದು ಮಂದಿಯ ಗುಂಪು ಮಾಡಿಕೊಳ್ಳಿ. ಇವರು ಶಾಲೆಯವರಾಗಿರಬಹುದು ಅಥವಾ ನಮ್ಮ ನೇರಹೊರೆಯವರಾಗಿರಬಹುದು. ಗುಂಪಿನ ಲತ್ತಂತ ಹೆಚ್ಚು ವಯಸ್ಸಿನ ಸದಸ್ಯರ ಆಧಾರದ ಮೇಲೆ ಉದನ್ನ ಸೀನಿಯರ್ ಅಥವಾ ಜೂನಿಯರ್ ಗುಂಪಿಂದು ನಿರ್ದರ್ಶಿಸಲಾಗುವುದು. ವಯಸ್ಸಿನ ಪರಿಗಣನೆಗೆ 31.12.2015 ಈ ದಿನಾಂಕವನ್ನು ಆಧಾರವಾಗಿ ಇಟ್ಟಿಕೊಳ್ಳಲಾಗಿದೆ.
2. ನಿಮ್ಮ ಗುಂಪಿನೊಡನೆ ನೀವು ನಡೆಸಬೇಕೆಂದಿರುವ ಬಗೆಗೆ ಚರ್ಚಿಸಿ. ನಿಮ್ಮದೇ ಸ್ಫೂರ್ತಿಯ ಯಾವುದೂ ಒಂದು ವಿಷಯ / ಸಮಸ್ಯೆಯನ್ನು ತೆಗೆದುಕೊಂಡರೆ ಒಳೆಯದು ಮತ್ತು ನಿಮ್ಮೆಲ್ಲಿರಿಗೂ ಇದು ತ್ಯಾಗಿದಾಯಕವಾಗುತ್ತದೆ. ಇಂತಹ ಚಟುವಟಿಕೆಗಳಲ್ಲಿ ಸಮುದಾಯದ ಅಂತರರಷ್ಟನೆ ಮತ್ತು ಸಹಕಾರಗಳನ್ನು ನಿರೀಕ್ಷಿಸಬೇಕು.
3. ಒಂದು ವಿಷಯ / ಸಮಸ್ಯೆಯನ್ನು ನಿರ್ದರ್ಶಿಸಿದ ಮೇಲೆ ಮಾರ್ಗದರ್ಶಿಯವರನ್ನು ಗುರುತಿಸುವುದು ಮುಂದಿನ ಕೆಲಸ. ಇವರು ನಿಮ್ಮ ಅಧ್ಯಾಪಕರಾಗಿರಬಹುದು. ಅನುಭವ ಎನ್ಸಿಎಸ್‌ಸಿ ಕೆಲಸಗಾರರಿರಬಹುದು ಅಥವಾ ನಿಮ್ಮ ಕುಟುಂಬದ ಯಾರೇ ಸದಸ್ಯರು ಇರುಹುದು. ಆದರೆ ಮಾರ್ಗದರ್ಶಿಯೇ ನಿಮ್ಮ ಪ್ರಾಚೀಕ್ರಿಯೆ ನಡೆಸುವುದಕ್ಕೆ ಬಿಡುಕೊಡುದು.
4. ವಿಷಯ / ಸಮಸ್ಯೆಯನ್ನು ವಿಶ್ಲೇಷಿಸಿ, ನಿಮ್ಮ ಕಾರ್ಯಯೋಜನೆ ತಯಾರಿಸಿಕೊಳ್ಳಿ. ಜವಾಬ್ದಾರಿಯನ್ನು ಹಂಡಿಕೊಳ್ಳಿ. ಪ್ರಶ್ನಾವಳಿ, ಪ್ರಯೋಗಗಳನ್ನು ರೂಪಿಸಿಕೆ, ಸಮುದಾಯದೊಡನೆ ಅಂತರ್ರಾಷ್ಟ್ರಿಯ ವಿಧ ಮುಂತಾದವರ್ಗಗಳನ್ನು ನಿಮ್ಮ ಗುಂಪಿನ ಸದಸ್ಯರೊಂದಿಗೆ ಚರ್ಚಿಸುವುದು ಉತ್ತಮ. ಆದ್ದರಿಂದ ಮಟ್ಟಿಗೆ ಸ್ವಂತಿಕೆಯು, ಸರಳ ಕ್ರಮಗಳನ್ನೇ ಅನುಸರಿಸಲು ಯಶ್ಸಿಸಿ.
5. ನಿಮ್ಮ ತಂಡ ಸದಸ್ಯರೊಡನೆ / ಮಾರ್ಗದರ್ಶಿ ಅಧ್ಯಾಪಕರೊಡನೆ ನಿಯತವಾಗಿ ಅಂತರ್ರಾಷ್ಟ್ರಿಯ ಮತ್ತು ಇರಿ. ವಿಮರ್ಶಾತ್ಮಕ ಟಿಕೆಳಿಗಳನ್ನು ಅಂಗೀಕರಿಸಿ. ಇದು ನಿಮ್ಮ ಪ್ರಾಚೀಕ್ರಿಯೆ ಘಳಿತಾಂಶವನ್ನು ಉತ್ತಮಗೊಳಿಸಲು ನೇರವಾಗುತ್ತದೆ.
6. ನಿಮ್ಮ ಪ್ರಾಚೀಕ್ರಿಯೆ ಒಂದು ಸಣ್ಣ ಕ್ಷೇತ್ರದಲ್ಲಿ, ಬಿಕ್ಕ ಗಾತ್ರದ ಮಾದರಿಯಲ್ಲಿ ಇರುವುದರಿಂದ ಅವಶ್ಯಕವಾದ ದೊಡ್ಡದಾದ ನಿರ್ಧಾರಗಳನ್ನು ತಲುಪಬೇಕಿ. ನಿಮ್ಮ ಅವಲೋಕನಗಳು / ನಿರ್ಧಾರಗಳನ್ನು ಅತಿಯಾಗಿ ಸಾಮಾನ್ಯೀಕರಿಸುವುದೂ ಎಂದರೆ ಎಲ್ಲ ತಡೆಯೂ ಇದು ಅನ್ವಯಿಸುತ್ತದೆ ಎನ್ನುವಂತೆ ಪ್ರತಿಪಾದಿಸುವುದು ಬೇಕೆ.
7. ನಿಮ್ಮ ಶೋಧಗಳ ಬಗೆಗೆ ಸಮುದಾಯಕ್ಕೆ ತಿಳಿಸಿಕೊಡಿ. ಇವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಸಮಸ್ಯೆಯ ಪರಿಹಾರಕ್ಕಾಗಿ ಅಧಿಕಾರಿಗಳ ಗಮನ ಕೇಂದ್ರೀಕರಿಸಲು ಸಮೂಹದ ಮಾಧ್ಯಮದ ಸಹಾಯ ಪಡೆಯಿರಿ. ಆದರೆ ಇದಕ್ಕೆ ಮೊದಲು ಅಧಿಕಾರಿಗಳೊಡನೆ ಚರ್ಚಿಸಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಾತಿಸಿದ್ದ ಕೊಡಿ.
8. ಪ್ರಾತಿಸಿದ್ದ ಕೊಡಿ.
9. ನಿಮ್ಮ ಶೋಧ / ಪ್ರಯತ್ನಗಳ ಬಗೆಗೆ ಹಾಗೂ ಸಮುದಾಯವನ್ನು ಸೇರಿಸಿಕೊಂಡು ಸಮಸ್ಯೆಯನ್ನು ಅಧ್ಯಯಿಸುವ ಬಗೆ ಮತ್ತು ವಿಧಾನಗಳನ್ನು ಕಂಡುಕೊಳ್ಳಲು ಯಶ್ಸಿಸಿ.
10. ನಿಮ್ಮ ಶೋಧ / ಪ್ರಯತ್ನಗಳ ಬಗೆಗೆ ಹಾಗೂ ಸಮುದಾಯ ತೋರಿಸಿದ ಆಸಕ್ತಿಗಳ ಬಗೆಗೆ ಸಮರ್ಪಕವಾಗಿ ದಾಖಿಲು ಮಾಡಿ, ಇದು ನಿಮ್ಮ ಪ್ರಾಚೀಕ್ರಿಯೆ ವರದಿಯ ತಯಾರಿಕೆಗೆ ನೇರವಾಗುವುದಷ್ಟೇ ಅಲ್ಲ, ಮೇಲಿನ ಅಧಿಕಾರಿಗಳು / ಸಮುದಾಯದೊಡನೆ ಕೈಗೊಳ್ಳಬೇಕಾದ ಮುಂದಿನ ಕಾರ್ಯಾಚಾರಿಯಾಗಿರುವುದು.
11. ನಿಮ್ಮ ಶೋಧ / ಪ್ರಯತ್ನಗಳ ಬಗೆಗೆ ಹಾಗೂ ಸಮುದಾಯವನ್ನು ಸಾಧ್ಯವಾಗಬೇಕು ಮತ್ತು ಅವಶ್ಯವಿದ್ದಲ್ಲಿ ನೇರವು ಪಡೆಯಬೇಕು. ಈ ಎಲ್ಲದರ ಬಗೆಗೆ ಸಮರ್ಪಕ ದಾಖಿಲೆ ತಯಾರಿ ಮಾತ್ರ ನಡೆಯಲೇಬೇಕು.
12. ತಂಡದೊಡನೆ ನೀವು ಕೆಲಸ ಆರಂಭ ಮಾಡಿದರೆ ಚಟುವಟಿಕೆಗೆ ನೀವು ಕೊಡುಗೆ ನೀಡಿದಂತೆ. ತಂಡದ ಸದಸ್ಯರು ಕೈಗೊಂಡಿರುವ ಶ್ರಮವನ್ನು ಎಲ್ಲರೂ ಗೌರವಿಸಬೇಕು. ತಂಡದ ಪ್ರತಿ ಸದಸ್ಯರಿಗೂ ಪ್ರಾಚೀಕ್ರಿಯೆ ಒಂದು ಸಮಗ್ರ ತಿಳುವಳಿಕೆ ಇರಬೇಕು. ಆದರೆ ಕಾರ್ಯಾಚರಣೆಯ ಕೆಲವು ವಿಧಿ ವಿಧಾನಗಳಿಂದ ರಾಜ್ಯ / ರಾಷ್ಟ್ರಮಟ್ಟಕ್ಕೆ ಒಬ್ಬರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ತಂಡದ ಸದಸ್ಯರಾದ ನೀವೆಲ್ಲ ಒಟ್ಟಿಗೆ ಕುಳಿತು ಹೀಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಿಮ್ಮ ತಂಡವನ್ನು ಪ್ರತಿನಿಧಿಸಬೇಕಾದವರು ಯಾರು ಎಂಬುದರ ಬಗೆಗೆ ನಿರ್ಣಯ ತೆಗೆದುಕೊಳ್ಳಬೇಕು. ಇದರಿಂದ ಇತರ ಸದಸ್ಯರ ಕೊಡುಗೆಯನ್ನು ಯಾವುದೇ ಬಗೆಯಲ್ಲಿ ನಿರಾಕರಿಸಿದಂತೆ ಆಗುವುದಿಲ್ಲ. ಹಮ್ಮಿಕೊಳ್ಳಬೇಕಾದ ಯೋಜನೆಯನ್ನು ಅರಿಸುವಾಗ ಅನುಸರಿಸುವ ವೌಲ್ಯಮಾರ್ಪನ ಶ್ರಮದಲ್ಲಿ ತಂಡದೊಳಗಿನ ಹಾಗೂ ಸಮುದಾಯದವರ ಸಹಕಾರವ ಪ್ರಮುಖ ಪಾತ್ರ ಪಡೆಸುತ್ತದೆ.
13. ವಿಷಯಗಳನ್ನು ಸರಿಯಾಗಿ ದಾಖಿಲಿಸಿದರೆ ನಿಮ್ಮ ವರದಿಯನ್ನು ಪ್ರಸ್ತುತಪಡಿಸುವಲ್ಲಿ ನಿಮಗೆ ನೇರವಾಗುವುದು. ಪ್ರಾಚೀಕ್ರಿಯೆ ವರದಿ ಬರೆಯುವುದಕ್ಕೆ ಮೊದಲು ಪ್ರಾಚೀಕ್ರಿಯೆ ವರದಿ ತಯಾರಿಸುವುದು ಹೇಗೆ ಎಂಬ ವಿಭಾಗವನ್ನು ಓದಿ ಮನನ ಮಾಡಿಕೊಳ್ಳಿ.
14. ನಿಮ್ಮ ಮುಖ್ಯ ಶೋಧಗಳು ಮತ್ತು ಹೊಸ ಕಲ್ಪನೆಗಳನ್ನು ಪ್ರೋಫೆಸ್‌ರ್‌ಗಳ ನೇರವಿನೊಡನೆ ಸಾದರಪಡಿಸಬೇಕು. ಇದಕ್ಕಾಗಿ ಯಾವುದೇ ಪ್ರತೀ ಕಲಾಪಿದರ ಸಹಾಯ ತೆಗೆದುಕೊಳ್ಳಬೇಕಿ. ಪ್ರತಿಯೊಂದು ಪ್ರೋಫೆಸ್‌ರ್ ಸ್ವಯಂ ಪ್ರಾಣವಾಗಿರಬೇಕು. ಪ್ರಾಚೀಕ್ರಿಯೆ

ಶೀಫೋಕೆ, ತಂಡ ಸದಸ್ಯರುಗಳ ಹೆಸರು ಮುಂತಾದವುಗಳನ್ನು ಪೋಸ್ಟ್‌ಗಳಲ್ಲಿ ಸರಿಯಾಗಿ ಬರೆದಿರಬೇಕು. ನೀವು ಪ್ರಾಚೀಕ್ರಿಯೆಯಾಗಿ ಅಲ್ಲದೆ, ನಿಮ್ಮ ಮಂಡನೆಗೆ ಒಂದು ಭಾಗವಹಿಸಲಾಗಿದ್ದ ಎಲ್ಲ ಮಕ್ಕಳೂ ನಿಮ್ಮ ಕೆಲಸವನ್ನು ಅಧ್ಯಕ್ಷರಾಗಿ ಕೊಂಡು, ಮೆಚ್ಚುವುದಕ್ಕೂ ಈ ಪೋಸ್ಟ್‌ಗಳು ಸಹಾಯಕವಾಗುವುದು. ಸಾಧಾರಣವಾಗಿ, ನಿಮ್ಮ ಮಂಡನೆಗೆ ಕೊಡುವ ಸಮಯವಕಾಶದಲ್ಲಿ ನೀವು 5 ಪೋಸ್ಟ್‌ಗಳನ್ನು ಪಡೆತ್ತಿಸಿ, ವಿವರಿಸಬಹುದು.

15. ಎನ್‌ಸಿ‌ಎಸ್‌ಎಸ್‌ ಪ್ರಾಚೀಕ್ರಿಯೆಗಳಲ್ಲಿ ಹೊಸ ಕಲ್ಪನೆಗಳು (ಹೊಸ ವಿಚಾರ ಅಧಿಕಾರ ಹೊಸ ಕರ್ಮಾಂಶದ ತೆರೆಯಿರಬಹುದು) ಮಾತ್ರ ಗಮನ ಸೆಕ್ರೆಟರ್‌ನ ವಿಧಿಯಲ್ಲಿ ನೀವು ಸೆಕ್ರೆಟರ್‌ನ ವಿಧಿಯಲ್ಲಿ ಅಧಿಕಾರ ಕ್ಷಣೆ / ರಿಕಾರ್ಡ್ ಮಾಡುವುದು. ಡಿಟಿಪಿ ಮುದ್ರಿತ ವರದಿ, ಅನವಶ್ಯಾದ ಸ್ವೀಕಾರ್ಯಗಳ ತಯಾರಿ - ಇವುಗಳ ಮೇಲೆ ಹಣ ತೆರೆದೇಡಿ. ಇವು ತೀವ್ರಗಾರರ ಮೆಚ್ಚುಗೆ ಗಳಿಸುವುದಿಲ್ಲ. ಇವುಗಳಿಗೆ ವಿಶೇಷ ಅಂತ ಇಲ್ಲ.
16. ನಿಮ್ಮ ಕೆಲಸದ ಬಗೆಗೆ ಸರಿಯಾದ ಶಿಳ್ಳವಳಿಕೆ ಕೊಡಲು ಅವಶ್ಯಕಿದ್ದಲ್ಲಿ, ನೀವು ಸ್ವಲ್ಪ ಹಣವನ್ನು (ಸುಮಾರು ರೂ. 250/- ವರೆಗೆ) ಒಂದು ಪ್ರತಿಯೇ ಯಾಂತ್ರಿಕ, ಕಾರ್ಯಕ್ರಮಾದಿಕ ಮಾಡುವುದು. ಮಾಡೆಲ್‌ಗಳನ್ನು (ವರ್ಕೆಂಗ್ ಮಾಡೆಲ್) ತಯಾರಿಸಲು ವಿಚ್ಯುತಿ ಮಾಡಬಹುದು.
17. ಎನ್‌.ಸಿ.ಎಸ್‌.ಸಿ ಒಂದು ವರ್ಷ ಅವಧಿಯೊಂದಿಗೆ ನಿಮ್ಮ ಪ್ರಾಚೀಕ್ರಿಯೆಯನ್ನು ಹೊಗಬೇಕಿಲ್ಲ. ತೀವ್ರಗಾರರು ಹಾಗೂ ಸಮುದಾಯಗಳಿಗೆ ಇದರ ಬಗೆಗಿನ ಆಸಕ್ತಿಯು ಉಳಿಯತ್ತದೆ. ನಿಮಗೆ 17 ವರ್ಷ ತುಂಬಿದ್ದ ಎನ್‌ಸಿ‌ಎಸ್‌ಎಸ್‌ಎಸ್‌ ಭಾಗವಹಿಸಲು ಸಾಧ್ಯವಿಲ್ಲವಾದರೂ ನಿಮ್ಮ ರಾಜ್ಯ ಸಮಸ್ಯೆಯಾಧಿಕಾರಿಗಳಿಗೆ ನಿಮ್ಮ ಪ್ರಾಚೀಕ್ರಿಯೆ ಬಗೆಗೆ ತಿಳಿಸುತ್ತಿರಿ.

## ಸರ್ವೇ ಮಾಡುವುದು ಹೇಗೆ?

ನಿಲಿರವಾದ ಮಾಹಿತಿ ಸಂಗ್ರಹಕೆ ಮಾಡಿದಾಗ, ಸರಿಯಾದ ತೀವ್ರಗಾರಗಳನ್ನು ತಲುಪಬಹುದು. ಇದಕ್ಕೆ ಸರ್ವೇ ಬಹಳ ಮುಖ್ಯವಾದ ಸಾಧನ. ಸರ್ವೇ ಮಾಡುವುದರಲ್ಲಿ ಚಾತುರ್ಯವಿರಬೇಕು. ಅತಿ ಜಾಗರೂಕತೆಯಿರಬೇಕು. ಎಂತಹ ಪ್ರಶ್ನೆಗಳು, ಇವುಗಳ ಸಂಖ್ಯೆ ಏಷ್ಟಿರಬೇಕು ಮತ್ತು ನಾವು ಸರ್ವೇ ನಡೆಸುವ ಜನಸಂಖ್ಯೆಯ ಮಾದರಿ ಗಾತ್ರವೆನ್ನು ಇವುಗಳನ್ನು ನಿರ್ದಿಷ್ಟಿಸುವಲ್ಲಿ ಜಾಗರೂಕತೆ ಪಟಿಸುವುದು ಬಹಳ ಮುಖ್ಯ.

ನೀವು ಆರಿಸುವ ಜನಸಂಖ್ಯೆಯ ಗಾತ್ರವು ಸರ್ವೇಯ ನಿಲಿರವೇ, ಅಧ್ಯಕ್ಷರಾಜ್ಯವೇ ಎನ್ನುವುದನ್ನು ನಿರ್ದಿಷ್ಟಿಸುವಲ್ಲಿ ಬಹಳವೇ ಮುಖ್ಯ. ಸ್ವಾಂಪಲ್ ಗಾತ್ರವೆಂದರೆ ಸರ್ವೇ ಮಾಡಲಾಗುವ ಘಟಕಗಳು / ಮಾದರಿಗಳ (ಎಂದರೆ ಪ್ರಕ್ರಿಯೆಗಳು / ಕುಟುಂಬಗಳು) ಸಂಖ್ಯೆ ಎಂದ್ರ್ಥ. ಸ್ವಾಂಪಲ್ ಗಾತ್ರವು ಬಹಳ ಕಡೆಮೆಯಿದ್ದರೆ ನೀವು ತಲುಪುವ ನಿರ್ದಾರಗಳು ತಪ್ಪಾಗುವ ಸಾಧ್ಯತೆಗಳಿವೆ. ನಿಮ್ಮ ಘಟಿತಾಂಶವು ಹೆಚ್ಚು ನಿಲಿರವಾಗಿರಬೇಕಾದರೆ ನಿಮ್ಮ ಸ್ವಾಂಪಲ್ ಗಳ ಕನಿಷ್ಠ ಸಂಖ್ಯೆ 100 ಆಗಿರಬೇಕು. ಪ್ರತಿನಿಧಿಕ ಸ್ವಾಂಪಲ್ ನಡೆಸುವ ಕ್ರಮವನ್ನು ಅನುಸರಿಸಿ ಸರ್ವೇ ಮಾಹಿತಿಯನ್ನು ಸಂಗ್ರಹಿಸಬೇಕು. ಪ್ರತಿನಿಧಿಕ ಸ್ವಾಂಪಲ್ ಎಂದರೇನು? ಉದಾಹರಣೆಗೆ ನಿಮ್ಮ ಸ್ವಾಂಪಲ್

ಘಟಕದಲ್ಲಿ (ಎಂದರೆ ಪ್ರಕ್ರಿಯೆ / ಕುಟುಂಬ) ನೀವು ಗಮನಿಸಿದ ವಿಷಯಕ್ಕೂ ಆ ಪ್ರಕ್ರಿಯೆ / ಕುಟುಂಬದ ಆರ್ಥಿಕ ಮಟ್ಟದ ಪ್ರಕ್ರಿಯೆ / ಗುಂಪುಗಳಿಗೆ ಸಂಬಂಧಿಸಿರಬೇಕು. ಇದೇ ರೀತಿ, ಪ್ರಕ್ರಿಯೆಯ ವರದಿನ್ನಿಗೂ ರೋಗಕ್ಕೂ ಸಂಬಂಧವಿರುವುದು ಕಂಡುಬಂದರೆ ಬೇರೆ ಬೇರೆ ಮನಸ್ಸಿನ ಗುಂಪುಗಳಿಂದ ಈ ಬಗೆಯ ಸ್ವಾಂಪಲ್ ಗಳನ್ನು ಆರಿಸಬೇಕು.

## ಪ್ರಾಚೀಕ್ರಿಯೆ ವರದಿ ತಯಾರಿಸುವುದು ಹೇಗೆ?

1. ವರದಿ ಬರೆಯಲು A4 ಸ್ವೆಟಿನ (23.32 ಸೆಮೀ x 29.21 ಸೆಮೀ) ಕಾಗದವನ್ನು ತೆಗೆದುಹಿಡಿಯಲ್ಲಿ ಬಳಸುವುದು ಬಳಸುವುದು.
2. ವರದಿ ತಯಾರಿಸಲು ಅನುಭಂಧದಲ್ಲಿ ಕೊಟ್ಟಿರುವ ನಮೂನೆ (ಘಾರ್ಮಾರ್ಟ್) ಉಪಯೋಗಿಸಿ.
3. ವರದಿಯನ್ನು ನೀವು ಪ್ರಾದೇಶಿಕ ಭಾಷೆಯಲ್ಲೇ ಬಿರೆಯಬಹುದು. ಆದರೆ ಪ್ರಥಮ ಪ್ರತಿದಲ್ಲಿ ಕೊಡಬೇಕಾದ ಮಾಹಿತಿ ಮಾತ್ರ ಇಂಗ್ಲಿಷ್‌ನಲ್ಲಿ ಇರಬೇಕು. ಇಂಗ್ಲಿಷ್‌ನಲ್ಲಿ ನೀವು ಕೊಡಬೇಕಾದ ಸಾರಾಂಶ 250 ಪದಗಳಲ್ಲಿರಲಿ.
4. ಹಾಳೆಯ ಒಂದು ಬದಿಯಲ್ಲಿ ಮಾತ್ರ ಬರೆಯಿರಿ.
5. ವರದಿಯನ್ನು ನೀಟಾಗಿ ಬೆರಳುತ್ತು ಮಾಡಿಸಿ ಅಧಿಕಾರ ಅಂದವಾದ ಬರವಣಿಗೆಯಲ್ಲಿ ಬರೆಯಿರಿ. ಹಾಳೆಯ ಒಂದು ಬದಿಯನ್ನು ಮಾತ್ರ ಉಪಯೋಗಿಸಿ.
6. ರೇಖಾ ಚಿತ್ರಗಳು, ಪೋಟೋಗಳನ್ನು (ಸಾಧಾರಣವಾಗಿ 5ಕ್ಕಿಂತ ಹೆಚ್ಚಿಗೆ ಬೇಡ) ಬಳಸುವುದು.
7. ಪ್ರಾಚೀಕ್ರಿಯೆ ವರದಿಯ ಕನಿಷ್ಠ 2 ಪ್ರತಿಗಳನ್ನು ತಯಾರಿಸಿ. ಒಂದು ಪ್ರತಿಯನ್ನು ರಿಚ್ಯುಷನ್‌ಗಾಗಿ ಕಳುಹಿಸಬೇಕಾಗುವುದು. ಇನ್ನೊಂದು, ನೀವು ತೀವ್ರಗಾರರಿಂದ ಪ್ರಾಚೀಕ್ರಿಯೆ ಮಂಡಿಸುವಾಗ ಬೇಕಾಗುವುದು.

## ವರದಿಯಲ್ಲಿ ರಚನೆ ಮಾಡಿ

1. ಶೀಫೋಕೆ ಮತ್ತು ಸಾರಾಂಶ (ಸುಮಾರು 200 ಪದಗಳು) ಉಪಶೀಫೋಕೆಯನ್ನೇ ಪ್ರಸರಿಸಿ ಪ್ರಥಮ ಶೀಫೋಕೆ ಬರೆಯಬಾರದು. ಶೀಫೋಕೆ ನಿರ್ದಿಷ್ಟವಾಗಿರಬೇಕು. ಪ್ರಾಚೀಕ್ರಿಯೆಯ ಮತ್ತು ಸಾರಾಂಶಗಳು ಇಂಗ್ಲಿಷ್ ಹಾಗೂ ನಿಮ್ಮ ಪ್ರಾದೇಶಿಕ ಭಾಷೆ - ಈ ಎರಡರಲ್ಲಿ ಇರಬೇಕು. ಸಾರಾಂಶಪೆಡರೆ ಒಂದು ಪ್ರಯೋಧವಲ್ಲ ಅಧಿಕಾರ ಕೇವಲ ಪರಿಚಯಾತ್ಮಕ ಬರಹವಲ್ಲ. ಅದರಲ್ಲಿ ಪ್ರಾಚೀಕ್ರಿಯೆಯನ್ನು ಇರಬೇಕಾಗಿ ಅನುಮತಿಸಿರುವ ಕೆಲಸದ ಪರಿಣಾಮ, ಮುಖ್ಯ ಘಟಿತಾಂಶಗಳು, ನಿಮ್ಮ ಕಾರ್ಯಕ್ರಮ ಏನು ಪ್ರಧಾವಿ ಬೇರೆ ಇವೆಲ್ಲವೂ ಎದ್ದು ಕಾಣಬಂತೆ ಮೂಡಿಬಿರಬೇಕು.
2. ಈ ಪ್ರಾಚೀಕ್ರಿಯೆಯ ಯಾತ್ರೆಗಾಗಿ? (50 ಪದಗಳಲ್ಲಿ ಮಾತ್ರ) ವಿಷಯದ ಮಹತ್ವ.
3. ಸಮಸ್ಯೆಯನ್ನು ನಿರೂಪಿಸಲು ಈ ಮುಂದೆಯೇ ನಡೆಸಿದ್ದ ಅಧ್ಯಯನಗಳು ಲಭ್ಯವಿದ್ದಲ್ಲಿ ಅದನ್ನು ತಿಳಿಸಬೇಕು. ಸಮಸ್ಯೆಯ ವಿಶೇಷಣೆ ಮತ್ತು ದತ್ತಾಂಶಗಳು ನಿರೂಪಣೆ ಇರಬೇಕು.
4. ವಿವರಣೆ.

## ಸರ್ವೇ

- (i) ಅನುಸರಿಸಿದ ಅಧಿಕಾರಿಗೆ ನಿಮ್ಮ ಸರ್ವೇ



ಯಂತ್ರಕ ಅಥವಾ ಉಪಕರಣಗಳನ್ನು ತಯಾರಿಸಿದ್ದರೆ ಅದರ ವಿವರ, ಕ್ಷೇತ್ರ / ಅವಧಿಗಳ ನಿರೂಪಣೆ ಇವೆಲ್ಲವನ್ನೂ ಒಳಗೊಂಡ ಒಟ್ಟಿನ ವಿಧಾನ.

(ii) ಬಳಸಿರುವ ಪ್ರಶ್ನಾವಳಿ / ಮಾಹಿತಿ ಅಥವಾ ಮಾದರಿ (ಸ್ವೀಕೃತಿ)

(iii) ಕೈಗೊಂಡ ಚಟುವಟಿಕೆಗಳು.

5. ಮಾಹಿತಿ ವಿಶೇಷಣೆ (ವಿವರ ಪರಿಶೀಲನೆ)

6. ತೀವ್ರಾನಗಳು; ಚಟುವಟಿಕೆಯ ಪ್ರಭಾವ (ವರ್ತಮಾನ ಪತ್ರಿಕೆಗಳ ಮುದ್ರಿತ ಭಾಗಗಳು ಇದ್ದರೆ ಕತ್ತರಿಸಿ ಲಗ್ತಿಸಿ).

7. ಸಮಸ್ಯೆಯನ್ನು ತಗ್ಗಿಸಲು ಸೂಚಿಸಿದ ವ್ಯವಸ್ಥೆ ಅಥವಾ ಪರಿಹಾರ.

8. ಕೃತಜ್ಞತೆಗಳು (ಸಹಾಯ ನೀಡಿದ ವ್ಯಕ್ತಿಗಳಿಗೆ)

9. ಬಳಸಿರುವ ಆಕರ್ಗಳು (ಪ್ರಸ್ತುತಗಳು / ನಿಯತಕಾಲಿಕಗಳು - ಲೇಖಕರು, ಪುಟ ಸಂಖ್ಯೆ, ಪ್ರಕಟಣೆಯ ಪರಿಷಾ).

#### ಭಾಗ - 1

1. ವಿಷಯದ ಆಯ್ದೆ ಎಂದರೆ, ಅದರ ಬಗೆಗಿನ ದೇಶಿಯ ಜ್ಞಾನ ಮತ್ತು ಆಧಾರ ಮಾಹಿತಿ.

#### ಭಾಗ - 2

1. ಸಮಸ್ಯೆಯ ಪರಿಹಾರವನ್ನು ಹೊಸ ಕ್ಷೇತ್ರದಲ್ಲಿ ಪ್ರಯೋಗಿಸಲಾಗಿದೆಯೇ (ಯಾವ ಕ್ಷೇತ್ರ, ಕೈಗೊಂಡ ಚಟುವಟಿಕೆಗಳು ಯಾವವು); ಸಮಸ್ಯೆಯನ್ನು ತಗ್ಗಿಸಲು ಸಲಹೆ.

2. ಪ್ರಯೋಗದ ಫಲಿತಾಂಶಗಳು.

3. ಸೂಚಿತ ಸುಧಾರಣೆ / ಸೂಚಿತ ವ್ಯವಸ್ಥೆ.

#### ವರದಿಯ ಮಂಡನೆ

1. ಪ್ರತಿ ಬಾಲಕ / ಬಾಲಕಿಗೆ ವರದಿ ಮಂಡನೆಗೆ ನಿರ್ದಿಷ್ಟವಾಗಿ 7-8 ನಿಮಿಷಗಳನ್ನು ಕೊಡಲಾಗುವುದು. ತೀವ್ರಾನಾರೂಪ ಮತ್ತು

ಬೇರೆಯವರೊಡನೆ ಅಂತರ್ ವರ್ತಮಾನಗಳ ಮಂಡನೆಯ ವರದಿಯ ವಿವರ, ಕ್ಷೇತ್ರ.

2. ಕಾರ್ಯಕಾರಿ ಮಾಡೆಲ್‌ಗಳು / ಚಾಟ್‌ಗಳು / ಪಾರದರ್ಶಕಗಳನ್ನು ಮಂಡನೆಯ ನೇರವಿಗೆ ಒಳಗೊಂಡುಹಿಡಿ.
3. ಅಧ್ಯಯನವನ್ನು ಒಂದು ತಂಡದ ನಾಯಕ / ನಾಯಕರು ವರದಿಯನ್ನು ಮಂಡಿಸತಕ್ಕದ್ದು.
4. ಅವಶ್ಯವಿದ್ದಲ್ಲಿ ಮಾಡೆಲ್‌ಗಳು / ಚಾಟ್‌ಗಳ ಪ್ರದರ್ಶನಿಯ ವ್ಯವಸ್ಥೆ ಮಾಡಬೇಕು.
5. 500 ಪದಗಳಿಗೆ ಸೀಮಿತವಾದ ವರದಿ ಸಾರಾಂಶವನ್ನು ಜಿಲ್ಲಾ, ಸಮನ್ವಯಾಧಿಕಾರಿಗೆ (ಡಿಸ್ಟ್ರಿಕ್ಟ್ ಕೌನ್ಸಿಲ್‌ನೇಟರ್) ಸಮಾವೇಶಕ್ಕೆ 15 ದಿನಗಳಿಗೆ ಮುಂಚಿತವಾಗಿ ಕಳುಹಿಸಬೇಕು. ಮೇಲು ಪುಟಕ್ಕೂ (ರಚಾಪುಟ) ಅದೇ ಮಾದರಿ (ಘಾರ್ಮಾಟ್‌)ಯನ್ನೇ ಬಳಸಿಕೊಳ್ಳಿ.
6. ನೋಂದಾಯಿಸುವಾಗ (ರಿಜಿಸ್ಟ್ರೇಷನ್) ಕೊಡುವ ವರದಿಯ ಒಂದು ಪ್ರತಿಯೊಡನೆ ಇಂಗ್ಲೀಷ್ / ಹಿಂದಿಯ ಸಂಕ್ಷಿಪ್ತ ಬರಹದ (ಅಂತರ್ನಾಲ್‌ಕ್ರೋನ್) ಮೂರು ಪತ್ರಿಗಳನ್ನು ಲಗ್ತಿಸಬೇಕು.
7. ನೋಂದಾಯಿಸುವಾಗ ಒಟ್ಟಿಸಿದ ಪ್ರಾಜೆಕ್ಟ್ ವರದಿಗಳನ್ನು ತೀವ್ರಾನಾರೂಪ ಪ್ರತ್ಯೇಕವಾಗಿ ಪೋಲ್ಯೂಮಾಪನ ಹಾಳೆಗಳನ್ನು ತಯಾರಿಸುವುದು ಸುಲಭವಾಗುವುದು.
8. ಪ್ರೋಸ್ಟ್ರ್ ಪ್ರದರ್ಶನಕ್ಕಾಗಿಯೇ ಏಶೇಷ ಅಧಿಕೇಶನವಿರುತ್ತದೆ. ಇದರಲ್ಲಿ ನಾಲ್ಕುಕ್ಕಿಂತ ಹೆಚ್ಚು ಪ್ರೋಸ್ಟ್ರ್ ಗಳನ್ನು ಬಳಸಬೇಕು. ನಿಮ್ಮ ಪ್ರೋಸ್ಟ್ರ್ ಗಳನ್ನು ವಿಶ್ಲಿಷಣಾಗಿರುವರಂತೆ, ಹೊಸ ಕಲ್ಪನೆಯಿರುವರಂತೆ ತಯಾರಿಸಿ. ಅದರಲ್ಲಿ ಪ್ರಾಜೆಕ್ಟ್ ಮುಖ್ಯ ವಿಷಯಗಳು ಮಾತ್ರ ಇರಬೇಕು.

ನಿಮ್ಮ ತಂಡದ ಬಗಗೆ ಬೇಕಾಗಿರುವ ಮಾಹಿತಿ (ಅನುಬಂಧ 2) ಪ್ರಾಜೆಕ್ಟ್ ವರದಿಯ ರಚನೆ (ಅನುಬಂಧ 3 ನೋಡಿ) ■

## Tips for Child Scientists for doing / writing CSC Projects

### Project Work:

- Go through this Activity Guide thoroughly.
- Identify a local problem and try to correlate with the theme and sub-theme(s).
- Form a group (maximum 5 members including the group leader).
- Take help of a project guide (he/she may be your teacher, expert in the field, ex-child scientist, etc.).
- Draw a rough geographical boundary of problem area.
- Maintain a log-book and enter all your project activities datewise.
- Give a project title and register your name as per Annexure 2 with the district coordinator of your district.
- Collect as much information on the problem as possible.
- Collect field based data through survey (if necessary). Discuss with your guide for designing the survey format.
- Design experiment(s)-field based and / or laboratory based.
- Present the data generated through experimentation and / or survey in a systematic manner and try to correlate.
- Draw conclusion(s) from different information you have generated through the project. Never try to jump into erroneous and quick conclusion without proper scientific validation.
- Never use living objects for your study / experimentation without proper permission from the concerned authority. Avoid handling living objects as far as possible.
- Initiate some actions to address the problem through the findings.
- (NB: Always follow the process - observation, questioning, formulation of hypothesis, testing, collection of data, analysis of data, conclusion or inference)

### Report Writing:

- Use A4 size paper
- You can write your report in Kannada or in English
- In the Cover page write the title of the project, yours and your group member's name, guide's name, district and state's name in English / Kannada
- Project report should be hand written.
- Enclose the Form A with the project report in English.
- Write the abstract in about 250 words in English
- Your sequence for writing the report may be cover page, Form A, Abstract, Introduction, Need Statement, Work Plan & Methodology, Results, Data Analysis, Conclusion, Solution to the Problem, Acknowledgement and Reference.
- Total length of the report for lower age group should not exceed 2500 words and that for upper age-group should be 3500 words.
- Prepare four posters / charts for presenting the findings of your project. The size of each of the Posters / Charts should be 55 cm x 70 cm.

### Oral Presentation:

- Total time given for presentation at the national level is 8 minutes and 2 minutes for interaction.
- You can use four posters / charts and overhead projector for presentation.
- Your voice should be clear and audible to the last bench in the presentation hall.
- Remember, Oral and Poster Presentations are like advertisement of your work.

Oral presentations will be followed by presentations of your posters / charts in a specially arranged venue.



## ನೋಂದಣಿ ನಮೂನೆ

ಈ ಚೆಟುವಟಿಕೆ ಕ್ಯೂಪಿಡಿಯಲ್ಲಿ ಹೊಟ್ಟಿರುವ ಶೀಫ್ಸ್‌ಕೆಗಳನ್ನು ನಿಮ್ಮ ಪ್ರಾಚೀಕ್ರಿಯೆ ಶೀಫ್ಸ್‌ಕೆಗಳಾಗಿ ಬಳಸಬೇಕು. ಪ್ರಾಚೀಕ್ರಿಯೆಯು ಚಿಕ್ಕದಾಗಿ, ಚೆರುಕಾಗಿರಲಿ, ಚೆಟುವಟಿಕೆಯನ್ನು ಕಾರ್ಯಗತವಾಗುವ ಉದ್ದೇಶವು ಸೂಚಿತವಾಗಿರಲಿ. ಉದಾಹರಣೆಗೆ ಗೋವಿಂದಪುರದ ಬಾಲಕ / ಬಾಲಕಿಯು ಸ್ಥಳೀಯ ನೀರಿನ ಸಂರಕ್ಷಣಾ ವಿಧಾನದ ಬಗೆಗೆ ಹೇಳುವುದಾದರೆ ಶೀಫ್ಸ್‌ಕೆಯು ಇನ್ನೂ ಸ್ವಂತವಾಗಿ ಗೋವಿಂದಪುರ ಪ್ರದೇಶದ ನೀರು ಸಂರಕ್ಷಣಾ ವಿಧಾನಗಳ ಅಧ್ಯಯನ ಎಂದಿದ್ದರೆ ಒಳ್ಳೆಯದು.

ಪ್ರಾಚೀಕ್ರಿಯೆ ಶೀಫ್ಸ್‌ಕೆ : .....

ಬಳಸಿದ ಭಾಷೆ : ..... ಶಿಕ್ಷಣದ ಬೆಲ್ಲೆ : .....

ಬೆಲ್ಲೆ : .....

ತಂಡದ ನಾಯಕ / ನಾಯಕಿಯ ಹೆಸರು : ..... ಲಿಂಗ : ಗಂಡು / ಹೆಣ್ಣು

ವಯಸ್ಸು : ..... ತರಗತಿ : .....

ಮನೆ ವಿಳಾಸ : ಹಿನ್ನೊರ್ದೆ ಸಹಿತ : .....

.....  
ಶಾಲೆಯ ವಿಳಾಸ : ಹಿನ್ನೊರ್ದೆ ಸಹಿತ : .....

ತಂಡದ ಇತರ ಸದಸ್ಯರು

1. ....

2. ....

3. ....

4. ....

ಮಾರ್ಗದರ್ಶಕ ಶಿಕ್ಕುಕರ ಹೆಸರು : .....

ವಿಳಾಸ : .....

ಸಂಸ್ಥೆಯ ಮುಖ್ಯಸ್ಥರ / ಜಿಲ್ಲಾ ಸಮಿಸ್ಯಾರ್ಥಿಕಾರಿಯರ ಹೆಸರು ಮತ್ತು ಸಹಿ

ಗಮನಿಸಿ : ಭಕ್ತಿಮಾಡಿದ ಈ ನೋಂದಣಿ ಪ್ರಪತ್ತವನ್ನು ಯೋಜನಾ ವರದಿಯೊಂದಿಗೆ ಲಗತ್ತಿಸಬೇಕು.

## ಪ್ರಾಚೀಕ್ರಿಯ ವರದಿಯ ಸ್ವರೂಪ

ರಕ್ಖಾಫುಟ 1 Coverpage 1  
ಪ್ರಥಮ ವಿಷಯ  
Main Theme  
ಪ್ರಾಚೀಕ್ರಿಯ ಶಿಕ್ಷಣಕ್ಕೆ  
Title of the project  
ಶಂಖದ ನಾಯಕ /  
ನಾಯಕಿಯ ಹೆಸರು  
Name of the group  
leader  
ಉನ್ನಿತ ಕರ್ನಾಟಕ ಮಹಿಳೆ  
ವಿಜ್ಞಾನ ಸಮೂಹದ ನೆರ್ವೆ 2016  
All Karnataka Children's  
Science Congress 2016

ಪ್ರಾಚೀಕ್ರಿಯ 2 Page 2

ಪ್ರಾಚೀಕ್ರಿಯ 3 Page 3

ಪ್ರಾಚೀಕ್ರಿಯ ಶಿಕ್ಷಣಕ್ಕೆ  
Title of the Project

ಶಾರಾಂಶ  
Abstract

500 ಪದಗಳಲ್ಲಿ ಇಂಗ್ಲೀಷ್‌ /  
ಕನ್ನಡದಲ್ಲಿ

500 words in  
English / Kannada

ಪ್ರಾಚೀಕ್ರಿಯ 4 Page 4

ಪರಿವೀಕ್ಷಿಕೆ Contents  
ಕ್ರ.ಸಂ. ವಿಷಯ, ಪ್ರಾಚೀಕ್ರಿಯ ಸಂ  
Sl. No. Subject Page No.

- 1.
- 2.
- 3.
- 4.

ಪ್ರಾಚೀಕ್ರಿಯ 5 Page 5

ಪ್ರಾಚೀಕ್ರಿಯ ಶಿಕ್ಷಣಕ್ಕೆ  
Title of the Project

ಪ್ರಾಚೀಕ್ರಿಯ 6 Page 6

ವಿವರಣೆ  
Description  
ವಿಧಾನ ಕ್ರಮ  
Methodology

ಪ್ರಾಚೀಕ್ರಿಯ 7 Page 7

ನಿಮ್ಮ ಸ್ವರ್ವ /  
ಪ್ರಯೋಗಗಳಿಂದ  
ದೊರೆತ ಮಾಹಿತಿ ಕೊಡಿ

Give the data obtained  
from your survey /  
experiments

ಪ್ರಾಚೀಕ್ರಿಯ 8 Page 8

ಮಾಹಿತಿಯ ವಿಶ್ಲೇಷಣೆ  
Analysis of Data

ಪ್ರಾಚೀಕ್ರಿಯ 9 Page 9  
ಸಮಸ್ಯೆಗೆ ಪರಿಹಾರಗಳು  
ನೀವು ಪ್ರಾಚೀಕ್ರಿಯ ನಡೆಸುವ  
ಕ್ಷೇತ್ರದಲ್ಲಿ ಕಾಯ್ದ  
ಯೋಜನೆಯ ರೂಪಕ್ಕೆ  
ಮತ್ತು ಕಾಯ್ದಾಗತ  
ನಾಡುವಿಕೆ  
Solutions to the  
problem, formation &  
implementation of  
action plan in your  
project area

ಪ್ರಾಚೀಕ್ರಿಯ 10 Page 10

ಜಾಗೃತಿ ಮೂಡಿಸುವ  
ಕಾರ್ಯಕರ್ತೆ, ಅದರ  
ಪ್ರಭಾವ ಮತ್ತು ಸಮಾಜ  
ಭಾಗವಹಿಸುವುದು

Awareness Strategy,  
impact and involvement  
of Society

ಪ್ರಾಚೀಕ್ರಿಯ 11 Page 11

ಶಿಕ್ಷಣ ಸಂಗ್ರಹ  
Conclusions

ಪ್ರಾಚೀಕ್ರಿಯ 12 Page 12

ಅನುಸರಣೆ/ಮುನ್ದುದೆ ತ್ರಮಗಳು  
Follow up action

ಪ್ರಾಚೀಕ್ರಿಯ 13 Page 13

ಕೃತಜ್ಞತ್ವಗಳು  
Acknowledgements

ಪ್ರಾಚೀಕ್ರಿಯ 14 Page 14

ಆರ್ಕಾಗಳು  
References



## GUIDELINES FOR EVALUATORS

We welcome you to the national movement to link environment to education which provides opportunities to young budding scientists to showcase their talent. To begin with we would like to tell you about this programme, initiated in 1993, for children in the age group of 10 - 17 years. It is open to all - school going or out-of-school children in this age group, belonging to rural as well as urban areas.

National Children's Science Congress (NCSC) provides budding scientists from all over the country a unique opportunity to use their scientific temperament and knowledge to make their own ideas come true. NCSC is held annually from December 27 to 31. After a thorough scrutiny at district and state levels, about 500 children take part in this five day deliberations and fulfilled science activities.

The basic objectives of this program are:

- To provide a forum to the young scientists to pursue their natural curiosity and to whet their thirst for creativity by experimenting on open-ended problems;
- To effect a change in the way science is taught and learnt by relating the learning process to the physical and social environment around of the neighbourhood;
- To encourage children throughout the country to visualise future of the nation and help building a generation of sensitive and responsible citizens;
- To stimulate scientific temperament and learning the Scientific methodology of observation, collection of data, experimentation analysis, arriving at conclusions and presenting findings.

Creativity and the internalization of the method-of-science is given, a major stress. Children learn by problem-solving/ method and thus develop confidence to handle situations in real life. We have to encourage these young minds to dream and develop an urge to find solutions themselves. It is equally important to identify the talented ones and provide them opportunities to pursue their ideas further. Many of these creative participants will become active researchers. Some of them may not opt for science as a career but they will use their skills of logic and experimentation in overcoming problems that they encounter. The effort through NCSC has to continue till major parts of formal science teaching in high school convert to a discovery oriented approach.

The instructions given to children on "How to do a project" and "How to document it" are enclosed at Annexure 1, 2 and 3 respectively.

We bank on YOU to help us realise this hope and thank you for joining hands with us.

### 1. Our expectations from judges:

The role of judges at District and State level congresses is very important as inputs given by you always helps children to learn more and improve their work. You are not only a subject expert but have the ability and inclination to understand the children and their capabilities and capacities.

The primary objective of this program Children's Science Congress' is to provide the children an opportunity to learn in a co-operative manner. This is not a competition in the usual sense though due to the screening involved at district and state level, there is bound to be a comparison. Innovativeness of the idea and methodology have to be appreciated and valued. All the projects reaching national level are treated at par and the nurturing academic environment helps free exchange of ideas and results. All participants receive citations containing an honest assessment of their efforts under different headings. These are explained later in a particular section of the evaluation criteria.

The bottom line is that each participant should go back not as a dejected but as a motivated, intellectually richer and more confident child. The child may not have succeeded in his effort to find proper solution to the chosen problem but his effort to analyze the problem, formulate the hypothesis, collect data and its analysis for drawing the inference should be logical.

The expression of innovativeness and talent used, his mental and physical skills to scientifically solve an issue bothering him/her, needs proper recognition and guidance from experts working in those areas

2. For deciding the eligibility of participation in Children's Science Congress the following has to be kept in mind:

- Both school-going as well as non-school-going children are eligible to participate.

- The participation ratio of 1:1 of lower age group / (10 years to 14 years to upper age group (above 14 years and up to 17 years as on 31 December, 2016) is encouraged.
- Students should not have passed class 12th.
- A group can have up to 5 team members. Whether a group is in junior (between 10 & 14 years) or senior (between 14 & 17 years) category is decided by the age of the oldest student of the group. Only one member (group leader) is eligible to represent the group and make presentation. Others can provide assistance in the presentation.
- No child scientist, as team leader, can represent more than once in the Dist., State, National level CSC.
- In case of any dispute it may be referred to the National Coordinator (Acad.) and to the Registration committee.

**3. Theme and Sub themes:** The activities taken up by the children should fall within the theme or subtheme defined for the year. **A copy of the Activity Guide should be provided to you. In case you do not get one please ask district / state coordinator for the same.**

**4. Presentation:** Each group will make an oral presentation and also submit a project report. The students are encouraged to submit neatly hand written project reports and present their findings in their mother tongue. The abstract can only be in English or Hindi.

**4.1 Oral Presentation:** The oral presentation should finish within 6 to 8 minutes to be followed by question-answer session for 2 minutes. Each panel may have 3 judges.

- The oral presentation is to basically judge the real value of the project and the child scientist's comprehension of the work done. The attributes to be marked for are given in the annexure. Some times the contribution is more from the guide and other people. The oral presentation gives an opportunity to check that. The weight given to oratory is not much, though, obviously, the one with better communication skill conveys his ideas better.
- In the national event the child scientist is allowed to use OHP, Slide projector and Tape recorder which will be provided at the hall. No computer or Video presentation are allowed.
- Normally not more than 5 colour photographs are encouraged. You may not deduct marks if some one uses too many, while one could do with less but may convey the undesirability of the same if you feel it was not necessary.

- They shouldn't use expensive things in making the models, etc., unless absolutely essential. Please remember that we are not checking their material resourcefulness. We don't prefer one over the other if shown a laser printed file and legible hand-written file.
- It will be appreciated if the child scientist is not disturbed during presentation unless absolutely essential. The question-answer session should be kept at the end. The children/young scientists present should ask questions first. The same person should not be allowed to dominate the questioning. Other adults present should not be allowed to ask questions.
- Judges should ask questions to help them evaluate the attributes specified and should in no way be intimidating. They should be friendly in manners to bring out the best in the child. Many of the child scientists may be coming from remote place with little exposure and may feel nervous.
- Immaterial of how badly (if so) the child has done, there must be something good in the project to be spoken of by the judges at the end. Then you may point out the lacunae or make suggestions. The idea is that the child should go back satisfied that he received attention which his hard work deserved and also some feedback.

#### 4.2 About the File (Project Report):

**REPORT LENGTH** - The report of junior children ( 10 to 14 years) is allowed to be within 2000 words and that of the senior ones (Above 14 to 17 years) within 3500 words. They are allowed to write and speak in any language listed in the Constitution.

The group is required to prepare an account of their work and submit it. Different judges (at least 2) will evaluate each report independently. They may call the child scientist for discussion if they wish. The child may present the project orally and then proceed for discussion with the other set of judges. For this, it is essential that list of child scientists and copies of projects should have been made available in those rooms. If you do not find them please ask the evaluation committee convener or me rapporteur attached to the room for a.-ranging these. It's the quality of work and not the paraphernalia which matters. When you assign marks for presentation it is not the quality of typing which is a function of material resources but neatness (which is also possible with neat handwriting) and style of presentation rather than the quality of paper. file cover or number of colour photographs.



**5. The evaluation criteria** - The projects presented by the child scientists are to be judged in 2 forms - oral presentation and file. The evaluation will be based on several considerations. At the national level there is no competition. Instead the child scientists will be provided a citation which summarises the standard of their projects under different heading (in some cases judges may like to point out if the work may be extended further if it has sufficient potential). At the district and state level selection of the best projects for the higher level congress becomes necessary. The basic elements which should be taken care of are as follows:

- **Quantum of Work done**
  - a) Amount of documentation / Data Collection
  - b) Efforts put in testing /experimenting
  - c) Meaningful conclusions drawn
- **Quality of Data / information - originality/ innovation in**
  - a) Approach to problem
  - b) Innovative element in experimenting/ testing / model or chart
  - c) Proper Log book
- Originality shown in implementation of conclusions or popularizing the results
- Oral Presentation: language, clarity of expression and ideas

- **File:** Neatness, Clarity, quality of file, log book o Also, there may be comments on -Scope for further work and Overall grading. The points scored against in each attribute will be cumulated.

- 6. Special Task** - We wish to have a record of any major highlights presented by the child scientists. This will be useful not only for record but for several other purposes. So please ask the organizers to provide you with one sharp person who will keep a record of such points during the session. A special orientation with judges is held usually before the CSC.

#### **GUIDELINES FOR MARKING**

Given below are the attributes which are important for evaluating a research presentation. The weightage given to them is to give an idea of their inter se importance. For example while marking for project selection, you do not have to mark for relevance to focal theme, local relevance, problem analysis etc. separately but please keep in mind that originality of idea and local relevance of the selected problem weigh more than problem selection or it's relation to the focal theme. These guidelines are being used at national level. It will be appreciated that marking on similar lines is done at district and state level so that quality projects reach at national level and National Children's Science Congress becomes a forum of creative, talented budding scientists.



### Common Evaluation Criteria

### Maximum Marks

<b>1.</b>	<b>Originality / relevance of the project idea</b>	<b>10</b>
	• Relevance to focal theme	2
	• Local relevance	3
	• Problem selection	2
	• Originality of the idea	3
<b>2.</b>	<b>Presentation</b>	<b>15</b>
	• Project Title Formation	1
	• ‘Abstract’ well written	2
	• Problem definition & hypothesis	1
	• Relevant (limited) photographs	1
	• Logically structured project report	2
	• Data presented graphically (charts, bars, graphs)	2
	• Visual aids used properly	1
	• Clarity of presentation	2
	• Questions answered adequately	3
<b>3.</b>	<b>Scientific understanding of the issue</b>	<b>15</b>
•	Identification and understanding of core problem / research questions	5
•	Logic adopted in the study confrom to scientific principles	10
<b>4.</b>	<b>Data Collection &amp; Analysis</b>	<b>15</b>
	<b>(A) Data Collection</b>	<b>10</b>
	(i) Survey based data	
	a. Adequate sample size (>50)	2
	b. Adequate no. of questions. (>20)	2
	c. Questions well designed	2
	d. Questionnaire contains full names & address of interviewers	2
	e. Questionnaire records the local, time, situations OR	2
	(ii) Observation based data	
	a. Maintained proper records, logbooks	3
	b. Data collected on regular task	2
	c. Date, time, place etc. recorded	2
	d. Method & accuracy of data recording	3



<b>(B) Data Analysis</b>	<b>5</b>
a. Categorisation/Classification/ Tabulation structure	3
b. Sufficient data & correct analysis	2
<b>5. Experimentation/ Scientific study /Validation</b>	<b>15</b>
a. Data tested/compared with other knowledge	3
b. Any experiment designed & performed	3
c. Innovation in experiment/measurement	4
d. Efforts to quantify	5
<b>6. Problem solving attempt (for district level CSC projects only)</b>	<b>10</b>
a. Only suggestion or corrective effort done	3
b. Understood the social connection of the Scientific problem chosen	3
c. Rational selection of scale of effort	2
d. Implementation effort documented	2
<b>7. Problem solving attempt and followup (for State and National level CSC projects only)</b>	<b>10</b>
a. Findings of scientific solution	3
b. Has the message convinced to the community?	2
c. Involved others in solving the problem	2
d. Suggested action plan	3
<b>8. Team Work</b>	<b>10</b>
e. Proper credit given to team members	3
f. Help taken & credit given to teacher(s)	3
g. Cooperation with others & acknowledgement	2
h. Presenting persistently as I did/We did	2
<b>9. Back ground correction (for District level CSC projects only)</b>	<b>10</b>
a. From big city/small town/village	2
b. Type of Schools	3
c. Language/communication factors	2
d. Economic/social status	3
<b>10. Improvement from previous level (for State and National Level only)</b>	<b>10</b>
a. Improvements on work done from district to state level as well as for National level	10

## ಮಕ್ಕಳ ವಿಜ್ಞಾನ ಸಮಾವೇಶದ ಯೋಜನೆಗಳ ಮೌಲ್ಯಮಾಪನ ಮೌಲ್ಯಮಾಪನಕ್ಕೆ ಆಧಾರ

### ಅಂಕಗಳು

#### 1. ಸ್ನೇಹಜ್ಞತೆ ಮತ್ತು ಯೋಜನಾ ವಿಚಾರದ ಪ್ರಸ್ತುತಿ

ವಿಚಾರವು ಸ್ನೇಹಜ್ಞತೆ ಮತ್ತು ಆಯ್ದು ಮಾಡಿದ ಸಮಸ್ಯೆಯ ಪ್ರಥಾನ ಆಶಯಕ್ಕೆ ಪ್ರಸಕ್ತವಾಗಿದೆಯೇ ಎಂಬಂತೆ, ಸ್ಥಳೀಯ ಪ್ರಸಕ್ತತೆ ಹಾಗೂ ಸಮಸ್ಯೆ ವಿಶೇಷಣೆಗಳನ್ನು ಪರಿಗಣಿಸಬೇಕು. 10

#### 2. ನಿರೂಪಣೆ

ಮೌಲ್ಯಿಕ ನಿರೂಪಣೆ ಹಾಗೂ ಲಿಖಿತ ವರದಿಯ ನಿರೂಪಣೆಯನ್ನು ಇದು ಒಳಗೊಳ್ಳುತ್ತದೆ (ಲಾಗ್ ಬುಕ್ ಸೇರಿದಂತೆ). ಮೌಲ್ಯಮಾಪಕರು ನಡೆಸಿದ ಪ್ರಶ್ನೋತ್ತರ, ಭಿತ್ತಿಪಟ ಪ್ರದರ್ಶನ, ಇತರೆ ದೃಶ್ಯಕಗಳು, ನಕಾಶೆಗಳು, ಕೋಷ್ಟಕಗಳು, ನಿರೂಪಣೆಗಳು, ಬರವಣಿಗೆಯ ಸ್ವಷ್ಟತೆ - ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

15

#### 3. ಸಮಸ್ಯೆಯ ವೈಜ್ಞಾನಿಕ ಅರಿವು

ಸಂಶೋಧನೆ / ಸಮಸ್ಯೆಯ ತಿರುಳನ್ನು ಅರಿಯುವುದನ್ನು ಇದು ಒಳಗೊಂಡಿದೆ. ಶಿಷ್ಟ ವೈಜ್ಞಾನಿಕ ತತ್ವಗಳಿಗೆ ಮಕ್ಕಳು ಹೊಡುವ ತರ್ಕವು ಬದ್ದವಾಗಿರಬೇಕು.

15

#### 4. ಮಾಹಿತಿ ಸಂಗ್ರಹ ಮತ್ತು ವಿಶೇಷಣೆ

ನಿಮ್ಮ ತೀವ್ರಾನಗಳ ಆಧಾರವೇ ಇದು. ಮಾಪನ, ಪರಿಮಾಣೀಕರಣ ಮತ್ತು ಬೆಲೆಗಳ ನಿರೂಪಣೆಗೆ ಬಳಕೆ ಮಾಡುವ ಶಕ್ತಿಯನ್ನು ಪ್ರಮುಖವಾಗಿ ಮಾಡಿದ್ದರೆ ಸ್ವೀಕಾರ್ಯ ಮತ್ತು ಶಿಕ್ಷಣದ ಸ್ವರೂಪ ಮತ್ತು ಈ ವಿಜ್ಞಾನಗಳ ದಾವಿಲಾತಿ ಕ್ರಮಗಳ ಬಗ್ಗೆ ಎಚ್ಚರವಿರಬೇಕು. ಸಾಮಾನ್ಯವಾಗಿ, ವ್ಯಕ್ತಿಗಳನ್ನು ಗೃಹವಾಸಿಗಳನ್ನು ಸಮೀಕ್ಷೆ ಮಾಡುವಾಗ ಕನಿಷ್ಠ ಗಾತ್ರ 50 ಇರಬೇಕು. ಮಾಹಿತಿ ವಿಶೇಷಣೆಗೆ ಈ ಮಾಹಿತಿಯನ್ನು ಸಮರ್ಪಕವಾಗಿ ವರ್ಗೀಕರಿಸುವುದರಿಂದ.

15

#### 5. ಪ್ರಯೋಜನ / ವೈಜ್ಞಾನಿಕ ಅಧ್ಯಯನ / ಸಿಂಧುಗೊಳಿಸಿಕೆ

ನವನವೀನ ಪ್ರಯೋಗ ಮತ್ತು ವೈಜ್ಞಾನಿಕ ಕ್ಷೇತ್ರ ಅಧ್ಯಯನವು ಮಾಹಿತಿಯ ಸಿಂಧುಗೊಳಿಸಿಕೆ ಹಾಗೂ ಪರಿಮಾಣೀಕರಣಕ್ಕೆ ಸಹಾಯ ಪ್ರಯೋಗಗಳು ಸಂಕೀರ್ಣವಾಗಿ ಇಲ್ಲವೆ ಪ್ರಯೋಗಾಲಯಾವಲಂಬಿಯಾಗಿ ಇರಬೇಕಾಗಿಲ್ಲ. ಅವು ಸರಳ, ಸ್ವಲ್ಪಿರಚಿತ ಹಾಗೂ ಕಡಿಮೆ ವಚ್ಚದವಾಗಿರಬಹುದು.

15



**6. ಸಮಸ್ಯಾಮೂರಣ ಪ್ರಯತ್ನ (ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಅಧಿವೇಶನಕ್ಕೆ ಮಾತ್ರ)**

ನೀವು ಉತ್ತೇಜಕ ವಿಚಾರಗಳ ಅಮಿತ ವಿಚಾರಗಳ ಆಲೋಚನಾಕಾರರು. ಕೇವಲ ಸಲಹೆ ನೀಡುವ ಮೂಲಕವೇ ಯೋಜನೆಗೆ ಇತಿತ್ರೀ ಹಾಡಬೇಡಿ. ಬದಲಾಗಿ ನಿಮಗೆ ಬಾಧೆ ಎನಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಅರಿಯಲು ಪ್ರಯತ್ನಿಸಿ.

10

**7. ಸಮಸ್ಯಾಮೂರಣ ಪ್ರಯತ್ನ ಹಾಗೂ ಅನುಪಾಲನೆ (ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯೋಜನೆಗಳಿಗೆ)**

ನಿಮ್ಮ ಬಾಧಿಸಿದ ಸಮಸ್ಯೆಯ ಪರಿಹಾರವನ್ನು ವ್ಯೇಜ್ಞಾನಿಕವಾಗಿ ರೂಪಿಸಿ ಅದನ್ನು ಸಮುದಾಯಕ್ಕೆ ಸಂದೇಶವಾಗಿ ಕಳುಹಿಸಿದ್ದೀರಾ? ಇತರರನ್ನು ಈ ಕಾರ್ಯದಲ್ಲಿ ಒಳಗೊಂಡಿದ್ದೀರ. ಈ ಸಮಸ್ಯೆ ಬಗೆಹರಿಯಿತೇ? ಕಾರ್ಯಯೋಜನೆ ಸೂಚಿಸಿದ್ದೀರಾ? ಈ ಪ್ರಶ್ನೆಗಳಿಗೆ ವರದಿಯಲ್ಲಿ ಉತ್ತರ ಇರಬೇಕು.

10

**8. ತಂಡ ಕಾರ್ಯ**

ಇತರರ ಅಭಿಪ್ರಾಯಗಳನ್ನು ಗೌರವಿಸಿ, ಅವರಿಗೆ ಅಹಂ ಮಾನ್ಯತೆ ನೀಡಿ. ಇದೇ ನಿಮ್ಮ “ಮಕ್ಕಳ ವಿಜ್ಞಾನ ನಮಾವೇಶ” ವರದಿಯ ಆಧಾರಸ್ಥಂಭ. ಆಧಾರಗಳು ಹಾಗೂ ಪರಾಮರ್ಶನದಲ್ಲಿ ಇದು ನಮೂದಾಗಬೇಕು.



ವರ್ಣಲ್ಪಮಾಪಕರು ಪ್ರತಿ ಯೋಜನಾ ವರದಿಯ ಮೌಲ್ಯಮಾಪನದಲ್ಲಿ ಯೋಜನೆಯ ಸ್ವರೂಪ ಮತ್ತು ಉತ್ಪನ್ನ ಅಂಶಗಳನ್ನು ಬರೆಯಬೇಕು. ಅಲ್ಲದೆ ಯೋಜನೆಯ ಉದ್ದೇಶಕರಿಳಿಕೆ ಕ್ರಿಯಾತ್ಮಕ ಸಲಹೆ ಸೂಚನೆಗಳನ್ನು ನೀಡಬೇಕು.

ಸಂಪುಟ

2



ପ୍ରମାଣ କରିବାରେ ଏହାରେ କିମ୍ବା କିମ୍ବା କିମ୍ବା କିମ୍ବା କିମ୍ବା

ವರ್ಣಲ್ಪಿಮಾಪಕರು ಸ್ತುತಿಯೋಜನಾ ವರದಿಯ ವರ್ಣಲ್ಪಿಮಾಪನದಲ್ಲಿ ಯೋಜನೆಯ ನಾಲ್ಕನೇತೆ ಮತ್ತು ಉತ್ತಮ ಅಂಶಗಳನ್ನು ಬರೆಯಬೇಕು. ಅಲ್ಲದ ಯೋಜನೆಯ ಉದನತೀಕರಣಕ್ಕೆ ಕೆರುಹೂತಕ್ಕ ಸಲಹೆ ಸೂಚನೆಗಳನ್ನು ನೀಡಬೇಕು.

ವೆನ್ನಿಲ್ಲವುಪಕರ ಸೋಂ:

1. ....  
2. ....  
3. ....

ವಿಶೇಷ ಸೂರ್ಯನೆಸು: ರಾಜ್ಯ/ರಾಜ್ಯದ್ವಿತೀಯ ಮಹಡಿಗೆ ವಿಜಯ ಸಮಾರ್ಪಣೆಯಲ್ಲಿ ಸಮಾರ್ಪಣೆಯಾಗಿ ವರ್ಷಾಳ್ಯಮಾಸನ ಪ್ರಕ್ರಿಯೆಯಲ್ಲಿ ಕೆಲವು ಬುದಲಾವಣೆಗಳು ಅನುಭವ ಸಾಧ್ಯತೆ ಇದೆ. - ರಾಜ್ಯ ಸಂಯೋಜಕರ



## ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ಬೆಂಗಳೂರು - 560 070

ರಾಷ್ಟ್ರೀಯ ಮಹಿಳೆ ವಿಜ್ಞಾನ ಸಮಾವೇಶ-2016ರ  
ಚಿಲ್ಲಾ ಸಂಯೋಜಕರ ಹಾಗೂ ಚಿಲ್ಲಾ ಶೈಕ್ಷಣಿಕ ಸಂಯೋಜಕರ ವಿಳಾಸಗಳು

ರಾಜ್ಯ ಸಂಯೋಜಕರು	ರಾಜ್ಯ ಶೈಕ್ಷಣಿಕ ಸಂಯೋಜಕರು
<b>ಶ್ರೀ ಪಂಡಿತ ಕೆ. ಬಾಜುರೆ,</b> ‘ಆದಿತ್ಯ ನಿಲಯ’, ಬಸವೇಶ್ವರ ಕಾಲೋನಿ, ಮುಮನಾಬಾದ್, ಬೀದರ್ - 585 330 ಮೊ : 9731089623 Email : pandit.kbalure@gmail.com	<b>ಶ್ರೀ ಹೆಚ್.ಎಸ್.ಹುದ್ದಾರ್,</b> ಮೌಸ್ಕಲ್ ಕಾಲೋನಿ, 22ನೇ ರಸ್ತೆ, ವಿದ್ಯಾಗಿರಿ, ಬಾಗಲಕೋಟೆ - 587 103 ಮೊ. 9448624070 Email : hgh887@gmail.com
<b>ಚಿಲ್ಲಾ ಸಮನ್ವಯಕಾರರು</b>	<b>ಚಿಲ್ಲಾ ಶೈಕ್ಷಣಿಕ ಸಮನ್ವಯಕಾರರು</b>
<b>1.</b> ಬೆಂಗಳೂರು ನಗರ-ದೃಷ್ಟಿ ಚಿಲ್ಲೆ ಶ್ರೀ ಟಿ.ಬಿ. ನಿರಂಜನ್ ನಂ.42, 1 ‘ಎ’ ಅಡ್ಡರಸ್ಟೆ, 5ನೇ ಬ್ಲಾಕ್, ಬನಶಂಕರಿ 3ನೇ ಹಂತ ಬೆಂಗಳೂರು- 560 085 Email: niranjana@gmail.com	<b>ಡಾ॥ ಶೈಲಜ ಮೋಹನ್</b> ಶ್ರೀ ಕೃಷ್ಣ ದಿಗ್ರಿ ಕಾಲೇಜು ಐ.ಎ.ಎ. ಬಡಾವಣೆ, ಕತ್ತಿಗುಪ್ಪೆ ಬೆಂಗಳೂರು - 560 085 ಮೊ : 9341737055 Email: drshylaja@yahoo.com
<b>2.</b> ಬೆಂಗಳೂರು ಗ್ರಾಮಾಂತರ ಚಿಲ್ಲೆ ಶ್ರೀ ಸಿ. ಅಶೋಕ್ ಕುಮಾರ್ ಮಹಾತ್ಮಗಾಂಧಿ ಪ್ರೌಢತಾಲೆ ಚನ್ನರಾಯಪಟ್ಟಣ- 562 135. ದೇವನಹಳ್ಳಿ ತಾ, ಬೆಂಗಳೂರು ಗ್ರಾಮಾಂತರ ಚಿಲ್ಲೆ ಮೊ: 9535243899 Email : c. cak.teacher@gmail.com	<b>ಶ್ರೀ ಜ.ಆರ್. ನಾರಾಯಣಸ್ವಾಮಿ</b> ಸಕಾರಿ ಪದವಿಪೂರ್ವ ಕಾಲೇಜು ವಿಶ್ವಾಧಪುರ- 562 135, ದೇವನಹಳ್ಳಿ ತಾ, ಬೆಂಗಳೂರು ಗ್ರಾಮಾಂತರ ಚಿಲ್ಲೆ ಮೊ: 9448180811
<b>3.</b> ಬೆಂಗಳೂರು ನಗರ ಉತ್ತರ ಚಿಲ್ಲೆ ಶ್ರೀ ಕೆ. ಬಸವರಾಜು ಕಾರ್ಯದರ್ಶಿ-ಕರಾವಿಪ ಬೆಂಗಳೂರು ಉತ್ತರ ಚಿಲ್ಲಾ ಸಮಿತಿ ‘ಮಂದಾರ’, 4ನೇ ಮುಖ್ಯರಸ್ತೆ, ದುರ್ಗಣೇಶ್ವರ, ನಾಗಸಂದ್ರ ಅಂಚೆ ಬೆಂಗಳೂರು - 560 073. ಮೊ : 9448957666 Email : ebasavraju@gmail.com	<b>ಶ್ರೀ ಶ್ರೀನಾಥ್ ಬಿ.ಎನ್.</b> ಗುರುಶ್ರೀ ವಿದ್ಯಾಕೇಂದ್ರ ದೊಡ್ಡಬಿದರಕಲ್, ನಾಗಸಂದ್ರ ಅಂಚೆ ತುಮಕೂರು ರಸ್ತೆ ಬೆಂಗಳೂರು - 560 073 ಮೊ : 9845458697 Email : shrinathdoddabidarakallu@gmail.com
<b>4.</b> ಬಾಗಲಕೋಟಿ ಚಿಲ್ಲೆ ಶ್ರೀ ಎಸ್.ಎಂ.ಶೈಕ್ಷರ್ ವಿಜ್ಞಾನ ಶೈಕ್ಷಕರು ಶೀಶ್ವಲಂ ನಿಲಯ, 7ನೇ ಅಡ್ಡರಸ್ಟೆ ವಿದ್ಯಾಗಿರಿ, ಬಾಗಲಕೋಟಿ ಮೊ : 7204582171	<b>ಶ್ರೀ ರಮೇಶ್ ಪ್ರೀ. ಬಳ್ಳಾ</b> ಶೈಕ್ಷಕರು ಅರುಣೋದಯ ಶಾಲೆ ಹತ್ತಿರ ಅಂಚೆ: ಕದಾಂಪೂರ ಮುಕ್ಕೆ. ತಾ : ಜಿಲ್ಲೆ: ಬಾಗಲಕೋಟಿ - 587 111 ಮೊ : 9739022186



<p><b>5. బెళగావి జిల్లె</b>          శ్రీమతి ఆరో.ఆరో. భికాజి          నివృత్త ఉపన్యాసకరు          కేరాఫో డా॥ స.జ. నాగలోటిమిల విజ్ఞాన కేంద్ర          శివభసవనగర, బెళగావి - 590 010          మొ : 0831-2470832          ఇ-మేలో: sjnsciencecentre@gmail.com</p>	<p><b>శ్రీమతి శివలీలా మాజార</b>          ఎసో. ఎసో. ప్రౌఢథాలే          శివబసవ నగర          బెళగావి          మొ : 9481083332</p>
<p><b>6. బళ్ళారి జిల్లె</b>          శ్రీ ప్రభురాజో ఎసో. పాటిల          శిక్షకరు, బాలశియర సిఫారి ప.మా. కాలేజు          హోసపేట , బళ్ళారి జిల్లె          మొ : 9480629626          Email : prabhuspatil@gmail.com</p>	<p><b>శ్రీ కోట్టారు శాస్త్ర ఎసో.ఎం.</b>          బసవేశ్వర నిలయ          లాలోబహద్దూరు శాస్త్ర బడావణే          కొడ్డిగి, బళ్ళారి జిల్లె.          మొ : 9449628680</p>
<p><b>7. బీదర్ జిల్లె</b>          శ్రీ సుధీర్ కుమార బుజ్జు          సికారి ప్రౌఢథాలే          మన్నావిల్లో— 585 227          తా॥ ముమనాబాద, బీదర జిల్లె          మొ : 9980785440          ఇ-మేలో: sudhirkumarbujji@gmail.com</p>	<p><b>శ్రీ అణ్ణారావు కులకోణ</b>          సప్తగిరి నిలయ          బసవేశ్వర కాలోని, ముమనాబాద          బీదర జిల్లె          మొ : 9972719340</p>
<p><b>8. బిజామర జిల్లె</b>          శ్రీ సంతోష కెళ్ళగుడ్డ          లాంక్కు నివాస, మనే నం. 67          రుడోసేటో సంస్కరిత          రాఘవేంద్ర కాలోని, విజామర-586 109          మొబైలో: 9480565568          ఇ-మేలో: kalliguddsantosh@gmail.com</p>	<p><b>శ్రీ శ్రీరామ భట్టో</b>          ద్వారా/ రవి గుమాస్తే, నం 490,          పిత్తే క్యపా, కేరినగర          విజామర-586109          మొ : 9481575854</p>
<p><b>9. చామరాజనగర జిల్లె</b>          శ్రీ ఎం. భవానిశంకర్          ముఖ్య శిక్షకరు          శ్రీ మద్దానేశ్వర (జే.ఎసో.ఎసో.) ప్రౌఢథాలే          పడుగూరు- 571 123,          గుండ్లుపేటి తాలూకు, చామరాజనగర జిల్లె          మొబైలో: 9901218600          ఇ-మేలో: minnupurvishankar@gmail.com</p>	<p><b>శ్రీ జి.కె. కాంతరాజ్</b>          ఉపన్యాసకరు          8/180, ‘పాంజజన్స్’          దేవనాగపేటి, కొళ్ళేగాల - 571 440          చామరాజనగర జిల్లె          మొ : 9844976767</p>
<p><b>10. చిక్కబల్హామర జిల్లె</b>          శ్రీ ఎనో. రత్నవమ్          సహ శిక్షకరు          సికారి ప.మా. కాలేజు, మంజేన హళ్ళి          గౌరిబిదనారు తాలూకు          చిక్కబల్హామర జిల్లె          మొ : 9449310688          ఇ-మేలో: rathnavarma64@gmail.com</p>	<p><b>శ్రీ ఎం.వి. రవి</b>          S/O. లేటో ఎ. వెంకటేశయ్య          సరస్సుమిల, మంజేనవల్ళి          గౌరిబిదనారు తాలూకు          చిక్కబల్హామర జిల్లె          మొ : 9141851484          ఇ-మేలో: ravi.gbd@rediffmail.com</p>



<p><b>11. ಚಿಕ್ಕೊಡಿ ಜಿಲ್ಲೆ</b>          ಶ್ರೀ ಆರ್. ಎಂ. ದೇಶಪಾಂಡ          ಮನೆ ನಂ. 515, ಬಸವನ ಗ್ಲೈ          ಗೋಕಾಕ್ - 591 307. ಬೆಳಗಾವಿ ಜಿಲ್ಲೆ          ಮೊ : 8762189260 / 8050250611          ದೂ : 0833-2229256</p>	<p><b>ಶ್ರೀ ಸಂದೀಪ್ ಧೋರಾತ್</b>          ವಿದ್ಯಾನಗರ, ಗೋಕಾಕ್ - 591 307          ಬೆಳಗಾವಿ ಜಿಲ್ಲೆ          ಮೊ : 8095492434</p>
<p><b>12. ಚಿಕ್ಕಮಗಳೂರು ಜಿಲ್ಲೆ</b>          ಶ್ರೀ ಕೆ.ಜಿ. ನೀಲಕಂಠಪ್ಪ          ವಿಜ್ಞಾನ ಶಿಕ್ಷಕರು          ಸರ್ಕಾರಿ ಪ್ರೌಢಶಾಲೆ, ಕರುವಣಿ ಹೋಸ್          ಚಿಕ್ಕಮಗಳೂರು ತಾ. ಮತ್ತು ಜಿಲ್ಲೆ - 577 102          ಮೊ : 8123004591</p>	<p><b>ಶ್ರೀ ಪ್ರಕಾಶ್ ಹಿ.</b>          ವಿಜ್ಞಾನ ಶಿಕ್ಷಕರು          ಶ್ರೀ ಸಿದ್ಧಲಿಂಗೇಶ್ವರ ಪ್ರೌಢಶಾಲೆ, ಲಕ್ಷ್ಮೀಸ್ಪಾ          ಚಿಕ್ಕಮಗಳೂರು ತಾ. ಮತ್ತು ಜಿಲ್ಲೆ - 577 102          ಮೊ : 9480053408          ಇ-ಮೇಲ್: varunaprakashckm@gmail.com</p>
<p><b>13. ಚಿತ್ರದುರ್ಗ ಜಿಲ್ಲೆ</b>          ಶ್ರೀ. ಎಚ್. ಮಂಜುನಾಥ          ಕನಾಂಟಕ ಅಕ್ಯಾಡೆಮಿ ಅಫ್ ಮ್ಯಾಥಮೆಟ್ಸ್          ಎಲ್.ಎ.ಸಿ. ಕಚೇರಿ ಹಿಂಭಾಗ, ಚಳ್ಳಕರೆ 577522,          ಚಿತ್ರದುರ್ಗ ಜಿಲ್ಲೆ          ಮೊಬೈಲ್: 9448144373          ಇ-ಮೇಲ್: kaomelk@gmail.com</p>	<p><b>ಶ್ರೀ ಎಂ.ಡಿ. ಲತೀಫ್ ಸಾಬ್</b>          ವಿಜ್ಞಾನ ಶಿಕ್ಷಕರು, ಶ್ರೀ ದುಗಾರ ಪ್ರೌಢಶಾಲೆ, ರೈಲ್ ಸ್ವೇಷನ್          ಹತ್ತಿರ, ಮೊಳಕಾಲ್ಕಾರು ಮೊ - 577 535.          ಚಿತ್ರದುರ್ಗ ಜಿಲ್ಲೆ          ಮೊ. 9611293585</p>
<p><b>14. ಕೊಡಗು ಜಿಲ್ಲೆ</b>          ಶ್ರೀ ಸಿ.ಎಸ್. ಸುರೇಶ್          ಸಹಿತಿಕ್ಕರು, ನೇತಾಜಿ ಪ್ರೌಢಶಾಲೆ          ಬಲ್ಲಮಾವಟಿ. ತಾ.: ಮಡಕೇರಿ, ಜಿ : ಕೊಡಗು          ಮೊ. 9900370842,          ದೂರವಾಣಿ ತಾಲೆ : 08272-270332,          ಇ-ಮೇಲ್: sureshcsmadikeri@gmail.com</p>	<p><b>ಶ್ರೀ ಜಿ. ಶ್ರೀಹರಣ</b>          ವಿಜ್ಞಾನ ಶಿಕ್ಷಕರು, ಪ್ರೌಢಶಾಲಾ ವಿಭಾಗ          ಸರ್ಕಾರಿ ಪ.ಪ್ರೋ. ಕಾಲೇಜು,          ಸೋಮವಾರಪೇಟೆ ತಾ. ಕೊಡಗು ಜಿಲ್ಲೆ          ಮೊ : 9481431263</p>
<p><b>15. ದಕ್ಷಿಣ ಕನ್ನಡ ಜಿಲ್ಲೆ</b>          ಶ್ರೀ ಹೆಚ್.ಎಸ್. ಕರುಣಾಕರ          ವಿಜ್ಞಾನ ಶಿಕ್ಷಕರು, ಸರ್ಕಾರಿ ಪ.ಪ್ರೋ. ಕಾಲೇಜು          ಉಪ್ಪಿನಂಗಡ - 574 241, ತಾ : ಮತ್ತುಲ್ಲಾರು. ದ ಕ ಜಿಲ್ಲೆ          ಮೊ: 9880362264          ಇ-ಮೇಲ್: karunakara.hsk@gmail.com</p>	<p><b>ಶ್ರೀ ಎನ್. ಉದಯಪುರಾ ರ್ಮ್</b>          ವಿಜ್ಞಾನ ಶಿಕ್ಷಕರು          ವಿದ್ಯಾಬೋಧಿನಿ ಪ್ರೌಢಶಾಲೆ          ಬಾಳಿಲ, ಸುಜ್ಞ ತಾಲ್ಲೂಕು          ದಕ್ಷಿಣ ಕನ್ನಡ ಜಿಲ್ಲೆ          ಮೊ : 9448548550</p>
<p><b>16. ದಾವಣಗರೆ ಜಿಲ್ಲೆ</b>          ಶ್ರೀ ಗುರುಸಿದ್ಧಸ್ವಾಮಿ          ಬಸವೇಶ್ವರ ಕ್ರೀಪ, ಜಿಮ್ ಹಿಂಭಾಗ          7ನೇ ಅಡ್ಡ ರಸ್ತೆ, ನಿಟವಳಿ, ದಾವಣಗರೆ          ಮೊಬೈಲ್: 9880531823          ಇ-ಮೇಲ್: gswamykrvp@gmail.com</p>	<p><b>ಶ್ರೀಮತಿ ಆರ್ ವಾಗ್ದೇವಿ</b>          ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ          ಎನ್.ಆರ್.ರಸ್ತೆ,          ದಾವಣಗರೆ-1</p>



<p><b>17. ಧಾರವಾಡ ಜಿಲ್ಲೆ</b>          ಶ್ರೀ ಲಿಂಗರಾಜ ವಿ. ರಾಮಪುರ          ಶ್ರೀ ಶಿವಬಸವ, ನಂ.33, ಸದಾಶಿವನಗರ          ಜ್ಯೋತಿರ್ವರಕೊಪ್ಪ, ಹುಬ್ಬಳಿ - 580 025          ಮೊ : 9964571330          ಇ-ಮೇಲ್: lingaraju78@gmail.com</p>	<p>ಶ್ರೀ ಎಸ್.ಬಿ. ಭಾವಿಕಟ್ಟಿ          ಸಹ ಶಿಕ್ಷಕರು          ಸರ್ಕಾರಿ ಪ್ರೌಢಶಾಲೆ, ಬೆಂಡೂರ್ ತಾಲ್ಲೂಕು          ಕುಂದಗೋಳ ತಾಲ್ಲೂಕು          ಧಾರವಾಡ ಜಿಲ್ಲೆ          ಮೊ : 9448854812</p>
<p><b>18. ಗಡಗ ಜಿಲ್ಲೆ</b>          ಶ್ರೀ ಇರ್ಣಾನ್ ಆಹಮದ್ ಮುಲ್ಲಾ          ಸಹ ಶಿಕ್ಷಕರು          ಶ್ರೀ ಪಾಶ್ವಿನಾಥ ಅಂಗ್ನ ಮಾಧ್ಯಮ ಶಾಲೆ, ಗಡಗ          ಮೊ : 8792163811</p>	<p>ಶ್ರೀ ರಾಜು ಕಣ್ಣಿ          ಸಹ ಶಿಕ್ಷಕರು          ಬಿ. ಎಚ್. ಪಾಟೀಲ ಪ್ರೌಢಶಾಲೆ.          ಲಕ್ಷ್ಮಂಡಿ, ಗಡಗ ಜಿಲ್ಲೆ          ಮೊ : 9538183455</p>
<p><b>19. ಕಲ್ಲೂರಿ ಜಿಲ್ಲೆ</b>          ಮಹೇಶ್ ಕುಮಾರ ದೇವಣಿ          ಪ್ಲಾಟ್ ನಂ.0.7, ಶ್ರೀ ಗುರುಪಾದಲಿಂಗೇಶ್ವರ ನಿಲಯ          ರಾಘವೇಂದ್ರ ಕಾಂಪ್ಲೆಕ್ಸ್, ಟಿ.ವಿ. ಸ್ನೇಜನ್ ಹತ್ತಿರ          ಕಲ್ಲೂರಿ - 585 105          ಮೊ : 9972767445          ಇ-ಮೇಲ್: maheshwari123@gmail.com</p>	<p>ಶ್ರೀ ಆನಂದ್ ಕೆ. ಕುಲಕರ್ನಿ          ಪ್ಲಾಟ್ ನಂ.26, ನೇತಾಜಿ ನಗರ          ನವಣಿ ಬಡಾವಣೆ, ಸಾಯಿ ಮಂದಿರ ಹತ್ತಿರ          ಜೀವಗಿರಿ ರಸ್ತೆ          ಕಲ್ಲೂರಿ - 585 103          ಮೊ : 9481541493</p>
<p><b>20. ಹಾಸನ ಜಿಲ್ಲೆ</b>          ಶ್ರೀ ಕೊಟ್ಟಾರು ಶ್ರೀನಿವಾಸ್          ಒಕ್ಕಲಿಗರ ಹಾಸ್ತೀ ಹತ್ತಿರ          ಕೆ.ಹೆಚ್.ಬಿ. ಕಾಲೇಜಿ, ಸತ್ಯಮಂಗಲ ಬಡಾವಣೆ          ಹಾಸನ - 573 201          ಮೊಬೈಲ್ : 8951603001</p>	<p>ಶ್ರೀ ಮಂಜುನಾಥ ಎಂ.ಜಿ.          ಸಹಶಿಕ್ಷಕರು          ಎಸ್.ಎಂ.ಎಸ್.ಎನ್.ಎಸ್.ಪ್ರೌಢಶಾಲೆ          ಬೆಂಡೀಕರೆ. ಅರಸೀಕರೆ ತಾಲ್ಲೂಕು, ಹಾಸನ ಜಿಲ್ಲೆ          ಮೊಬೈಲ್ : 9449630190          ಇ-ಮೇಲ್: manjunath-mg@yahoo.com</p>
<p><b>21. ಹಾವೇರಿ ಜಿಲ್ಲೆ</b>          ಶ್ರೀ. ಎ.ಎಚ್. ಕಬ್ಬಿಂ ಕಂತಿಮತ          ಶಿಕ್ಷಕರು, ಎಸ್. ಜೆ.ಎಂ. ಅಂಗವಿಕಲರ ವಸತಿ ಪ್ರೌಢಶಾಲೆ,          ಶ್ರೀ ಹೊಸಮರ, ಹಾವೇರಿ: 581 110          ಮೊಬೈಲ್ : 9448341695</p>	<p>ಶ್ರೀ ಆರ್.ಎಸ್. ಪಾಟೀಲ್          ಕಾರ್ಯದರ್ಶಿ, ವಿಜ್ಞಾನ ಕೇಂದ್ರ, ಹಾವೇರಿ          ಗಾಂಧಿ ಗ್ರಾಮೀಣ ಗುರುಕುಲ, ಹೊಸರಿತ್ತಿ, ಹಾವೇರಿ ಜಿಲ್ಲೆ          ದೂರವಾಣಿ: 08375-2887536(ಮನೆ) 287725(ಶಾಲೆ)          ಮೊಬೈಲ್ : 9448867705          ಇ-ಮೇಲ್: rspggghst@gmail.com</p>
<p><b>22. ಕೊಪ್ಪಳ ಜಿಲ್ಲೆ</b>          ಶ್ರೀ ಸಿದ್ಧಲಿಂಗೇಶ್ವರ ಮೂಲಭಾವಿ          ಸರ್ಕಾರಿ ಪ್ರೌಢಶಾಲೆ, ಇಸ್ಲಾಂಪುರ          ಸಿ.ಪಿ.ಎಸ್. ಗಂಜ್, ಗಂಗಾವತಿ - 583 227          ಕೊಪ್ಪಳ ಜಿಲ್ಲೆ, ಮೊ : 8746924412          ಇ-ಮೇಲ್: siddhalingeswar76@gmail.com</p>	<p>ಶ್ರೀ ಜೀವೇಶ ಕುಲಕರ್ನಿ          ಸರ್ಕಾರಿ ಪ್ರೌಢಶಾಲೆ          ಬಿಕ್ಕ ಮಾಜಿನಾಳ, ತಾಲ್ಲೂಕು ಗಂಗಾವತಿ          ಜಿಲ್ಲೆ ಕೊಪ್ಪಳ          ಮೊ : 9008582838</p>
<p><b>23. ಕೋಲಾರ ಜಿಲ್ಲೆ</b>          ಶ್ರೀಮತಿ ಮಂಜುಳಾ ಭೀಮರಾವ್          W/o. ಎಫ್.ಯು. ಭೀಮರಾವ್          2ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಕೋಟಿ - 563 101          ಕೋಲಾರ ಜಿಲ್ಲೆ          ಮೊಬೈಲ್ : 9448853960          ಇ-ಮೇಲ್: dccsc_kolar@yahoo.com</p>	<p>ಶ್ರೀಮತಿ ಬೀನಾ          ಸಹಶಿಕ್ಷಕ          ವಿವೇಕಾನಂದ ಹೃಸ್ವಿಲು          ರಾಬಟೋಸನ್ ಪೇಟೆ, ಕೆ.ಜಿ.ಎಫ್.          ಕೋಲಾರ ಜಿಲ್ಲೆ.          ಮೊಬೈಲ್ : 9449620051</p>



<p><b>24. ಮಧುಗಿರಿ ಶೈಕ್ಷಣಿಕ ಜಿಲ್ಲೆ</b>          ಶ್ರೀ ಕೆ.ಎನ್. ನರಸಿಂಹ ಮೂರ್ತಿ          ಮುಖ್ಯ ಶಿಕ್ಷಕರು, ಮಾರೆಮ್ಮನ ದೇವಸ್ಥಾನದ ಹತ್ತಿರ,          ರೊಪ್ಪ, ಪಾವಗಡ,          ತುಮಕೂರು ಜಿಲ್ಲೆ          ಮೋ: 9448333082          ಇ-ಮೇಲ್: k.n.knmurthypvl@gmail.com</p>	<p>ಶ್ರೀ ಕೆ. ನಾಗರಾಜ ರಾವ್          ಮುಖ್ಯ ಶಿಕ್ಷಕರು          ಲಕ್ಷ್ಮೀ ರಂಗನಾಥ ನಿಲಯ          ಪೆಟ್ಟಿಗೆ ಅಂಗಡಿ ಹಿಂಭಾಗ, ಹೊಸ ಬಡಾವಣೆ          ಅರಕೆರೆ ಅಂಚೆ, ತುಕೂರು ಜಿಲ್ಲೆ          ಮೋ : 9164888006</p>
<p><b>25. ಮಂಡ್ಯ ಜಿಲ್ಲೆ</b>          ಶ್ರೀ ಎನ್. ಮಹದೇವಪ್ಪ          ಮುಖ್ಯಪಾಠ್ಯಾಯರು,          ಸರ್ಕಾರಿ ಪ ಮೂ ಕಾಲೇಜು, ಪ್ರೌಢಶಾಲಾ ವಿಭಾಗ,          ಸುಂಕತೊಳ್ಳಿರು, ತಾ. : ಪಾಂಡವಪುರ ಮಂಡ್ಯ ಜಿಲ್ಲೆ.          ಮೋ : 9901265004          ಇ-ಮೇಲ್: n.mahadevappa55@gmail.com</p>	<p>ಶ್ರೀ ನರಸಿಂಹ ಪ್ರಸಾದ್ ಎನ್.ಕೆ.          ಶೈಕ್ಷಣಿಕ ಸಂಯೋಜಕರು          ಬೆಳ್ಳಾರು ವೃತ್ತಿ, ಸಿ.ಆರ್.ಸಿ.          ನಾಗಮಂಗಲ ತಾಲ್ಲೂಕು          ಮಂಡ್ಯ ಜಿಲ್ಲೆ.</p>
<p><b>26. ಮೈಸೂರು ಜಿಲ್ಲೆ</b>          ಶ್ರೀ ಜಿ.ಬಿ. ಸಂತೋಷಕುಮಾರ್          ನಂ.39/ಬಿ, ಹೆಗಡೆ ಲೇಟೆಟ್,          ಆಲಹಂಕಳ್ಯ ಮೋಸ್ಟ್-570 028          ಮೈಸೂರು ಜಿಲ್ಲೆ.          ಮೋ : 8105503863          ಇ-ಮೇಲ್: gbsmysore@gmail.com</p>	<p>ಶ್ರೀ ಎಂ.ಎಸ್. ಲಕ್ಷ್ಮೀಕಾಂತ          ಸನ್ ಆಫ್ ಶಿವಲಿಂಗೇಗೌಡ, ಎಂ.ಎ.ಜಿ.-1,          ಮನೆ ನಂ.0.2, ವಿಜಯನಗರ ಬಡಾವಣೆ, ಕೆ.ಆರ್. ನಗರ          ಮೈಸೂರು - 571 602          ಮೋ : 9448780357          ಇ-ಮೇಲ್: mslkantha@gmail.com</p>
<p><b>27. ರಾಮನಗರ ಜಿಲ್ಲೆ</b>          ಶ್ರೀ ಟಿ. ಸ್ವಾಮಿ          ಸರ್ಕಾರಿ ಪ್ರೌಢಶಾಲೆ          ತಗಚೆಗೆರೆ, ಚನ್ನಪಟ್ಟಣ ತಾಲ್ಲೂಕು          ರಾಮನಗರ ಜಿಲ್ಲೆ          ಮೋ. 9844049078</p>	<p>ಶ್ರೀ ಸಿ. ರಾಜಶೇಖರ್          ಸಹಾಯಕ ಶಿಕ್ಷಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ          ಕಾಲೇಜು, ಚನ್ನಪಟ್ಟಣ,          ರಾಮನಗರ ಜಿಲ್ಲೆ          ಮೋ. 9964474189</p>
<p><b>28. ರಾಯಚೂರು ಜಿಲ್ಲೆ</b>          ಶ್ರೀ ಏರೇಂದ್ರಪಾಟೀಲ          ಸಹ ಶಿಕ್ಷಕರು,          ಸರ್ಕಾರಿ ಪ್ರೌಢಶಾಲೆ, ಗಜಗಾರ್ ಪೇಟೆ          ರಾಯಚೂರು          ಮೋ : 9448539995          ಇ-ಮೇಲ್: arunagopalellus@gmail.com</p>	<p>ಶ್ರೀ ರವೀಂದ್ರ ಸಿ. ಕುರಿ          ಮನೆ ನಂ.6-68/86          ಅಮರಬೀಡ ಬಡಾವಣೆ          ರಾಯಚೂರು          ಮೋ : 7406074922</p>
<p><b>29. ಶಿವಮೊಗ್ಗ ಜಿಲ್ಲೆ</b>          ಶ್ರೀ ಕೆ.ಎಂ. ಶಿಪ್ಪೇಸ್ವಾಮಿ          ಶ್ರೀ ಗಂಗಾಧರೇಶ್ವರ ನಿಲಯ          ಎನ್.ಹೆಚ್. 206, ಮಲವಗೊಪ್ಪ, ಶಿವಮೊಗ್ಗ-577 222          ಮೋ : 9886371557          ಇ-ಮೇಲ್: kmthippeswamy1952@gmail.com</p>	<p>ಶ್ರೀ ಲೋಕೇಶ್ವರಪ್ಪ          ಸಹ ಶಿಕ್ಷಕರು          ಸಹ್ಯಾದ್ರಿ ಪ್ರೌಢಶಾಲೆ          ರಾಜೀಂದ್ರನಗರ, ಶಿವಮೊಗ್ಗ          ಮೋ : 9449472882</p>



<p><b>30. ಶ್ರೀ ಶೈಕ್ಷಣಿಕ ಜಿಲ್ಲೆ</b>          ಶ್ರೀ ಎಂ. ರಾಜಶೇಖರ್          ಸಹಾಯಕ ಶಿಕ್ಷಕರು, ಹೋಲೆರೋಜರ್ ಸ್ಕೂಲ್          ಯಲ್ಲಾಮುರ, ಉತ್ತರ ಕನ್ನಡ ಜಿಲ್ಲೆ          ದೂರವಾಣಿ ಶಾಲೆ: 08419 262093 ಫೋ: 9449787901          ಇ-ಮೆಲ್ಲೊ: vanasuma99@gmail.com</p>	<p><b>ಶ್ರೀಮತಿ ಮಾರ್ಕಾಂಡೇಯ</b>          ಶಾರದಾಂಬ ಪ್ರೌಢಶಾಲೆ          ಬೈರುಂಬೆ, ಶ್ರೀ ತಾಲ್ಲೂಕು          ಉತ್ತರ ಕನ್ನಡ ಜಿಲ್ಲೆ          ದೂ : 08384-279312 / 279392</p>
<p><b>31. ತುಮಕೂರು ದಕ್ಷಿಣ ಜಿಲ್ಲೆ</b>          ಶ್ರೀ ಎ. ಪ್ರಸಾದ್          ಸಹಕಾರ್ಯದರ್ಶಿ, ತುಮಕೂರು ವಿಜ್ಞಾನ ಕೇಂದ್ರ,          ಭಾಲಭವನ,          ಎಂ.ಜಿ. ರಸ್ತೆ, ತುಮಕೂರು          ಮೊಬೈಲ್ : 9740773349</p>	<p><b>ಶ್ರೀ ಕೆ.ಎನ್. ಮಧೂಸೂಧನರಾವ್</b>          ಸಹ ಕಾರ್ಯದರ್ಶಿ          ತುಮಕೂರು ವಿಜ್ಞಾನ ಕೇಂದ್ರ          ಭಾಲಭವನ, ಎಂ.ಜಿ. ರಸ್ತೆ, ತುಮಕೂರು          ದೂ : 0816-2211220          ಫೋ : 9448173978</p>
<p><b>32. ಉಡುಪಿ ಜಿಲ್ಲೆ</b>          ಶ್ರೀ ದಿನೇಶ್ ಶೆಟ್ಟಿಗಾರ್          ಸರ್ಕಾರಿ ಪದವಿ ಮೂರ್ವ ಕಾಲೇಜು          ಹೆಬ್ಬಿ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ          ದೂ.0820- 544697(ಮನೆ), 771102(ಕಾಲೇಜು)          ಮೊಬೈಲ್ : 94490 45697          ಇ-ಮೆಲ್ಲೊ: dineshshettigar10@gmail.com</p>	<p><b>ಶ್ರೀ ನಾಗೇಂದ್ರ ಷೈ</b>          ಮಣಿಪಾಲ ಪಿ.ಯು. ಕಾಲೇಜು          ಮಣಿಪಾಲ, ಉಡುಪಿ ಜಿಲ್ಲೆ          ಮೊಬೈಲ್ : 9886118891</p>
<p><b>33. ಉತ್ತರ ಕನ್ನಡ ಜಿಲ್ಲೆ</b>          ಶ್ರೀ ಶೀಕಾಂತ್ ಹಿಟ್ಟುಳ್ಳಿ          ವಿಜ್ಞಾನ ಶಿಕ್ಷಕರು, ಶ್ರೀ ಜಿನ್ನಕೆಶ್ವರ ಪ್ರೌಢಶಾಲೆ          ಕರ್ಕಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.          ಫೋ : 9449236598          ಇ-ಮೆಲ್ಲೊ: sckkarki@gmail.com</p>	<p><b>ವೀರಭದ್ರಪ್ಪು</b>          ಸಹಾಯಕ ಶಿಕ್ಷಕರು          ಪಾಪ್ಯುಲರ್ ನ್ಯೂ ಇಂಗ್ಲಿಷ್ ಸ್ಕೂಲ್          ಚಂಡಿಯಾ, ಕಾರವಾರ, ಉತ್ತರ ಕನ್ನಡ ಜಿಲ್ಲೆ          ದೂ : 9483617705</p>
<p><b>34. ಯಾದಗಿರಿ ಜಿಲ್ಲೆ</b>          ಶ್ರೀ ಬಿ. ರಾಜಶೇಖರಗೌಡ          ಶೈಕ್ಷಣಿಕ ಸಂಯೋಜಕರು          ಬಿ.ಇ. ಅಫೀಸ್, ಯಾದಗಿರಿ – 585 201          ಮೊಬೈಲ್: 9449697282</p>	<p><b>ಶ್ರೀ ರಾಜಶೇಖರ್ ಪತ್ತಾರ್</b>          ಸಹಾಯಕ ಶಿಕ್ಷಕರು          ಶಾಹಾಮೂರ          ಯಾದಗಿರಿ ಜಿಲ್ಲೆ.          ಫೋ : 9741696393</p>



ಕನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಂಬಿತ ಅಯುಕ್ತರ ಕಳೆಗೆ ನೃಪತುಂಗ ರಸ್ತೆ ಬೆಂಗಳೂರು-01

ನಂಬ್ಯಾ:ಸಿ4(3)ಶಾ.ನಂ.ನಿ/04/2011-12

ଦିନାଂକ: 21/05/2011

ಸುಖಾರ್ಥ

**ವಿಷಯ:** ಅಶ್ಲಿಲ ಕೊರ್ಟಿಕ ಮುಕ್ತಳ ವಿಜ್ಞಾನ ಸಮಾರ್ಥಕದ ಅಂಗವಾಗಿ ಜಿಲ್ಲಾ ಹಂಡದಲಿ ಭಾಗವಹಿಸುವ ವಿಧಾನ್ಯಾಧಿಕ ಮತ್ತು ಪಾರ್ಶವದಲ್ಲಿ ಶಿಕ್ಷಕರಿಗೆ ಶಾಲೆ ಸಂಚಿತ ನಿರ್ದಿಷ್ಟಿಯಂದ ಪ್ರಯೋಜಿಭಕ್ತ ಯಾಗ್ರೋ ಯೋಜನೆ ಪರಿಗೆ ತೊಲುವ ವೆಚ್ಚಕ್ಕಾಗಿ ರೂ.400/- ಗಳನ್ನು ಭರಿಸಲು ಅನುಮತಿ ನೀಡುವ ಬಗ್ಗೆ.

**ಉಲ್ಲೇಖ:** ಮಾನ್ಯ ಪ್ರಾಥಮಿಕ ಮತ್ತು ವೈದಿಕೀಕೃತ ಸಚಿವರ ವಿಶೇಷ ಕರ್ತವ್ಯಾಧಿಕಾರಿಯವರ ಪತ್ರ ಸಂಪೂರ್ಣತಿಸುವುದು ೧೫/೭೫/೨೦೧೧ ದಿನಾಂಕ: ೧೦/೦೫/೨೦೧೧.

. &&&&&&

ಮೇಲ್ಬಂಡೆ ವಿಷಯಕ್ಕೆ ಸಂಬಂಧಿಸಿದಂತೆ, ಅವಿಲ ಕನ್ನಾಟಕ ಮತ್ತು ವಿಜಯನಗರ ಸಮಾಖೀಯದ ಅಂತರಾಗಿ ಜಿಲ್ಲಾ ಹಂತದಲ್ಲಿ ಭಾಗವಹಿಸುವ ವಿಧ್ಯಾರ್ಥ ಮತ್ತು ಮಾರ್ಗದರ್ಶಿ ಶಿಕ್ಷಕರಿಗೆ ಶಾಲಾಸಂಚಿತ ನಿಧಿಯಿಂದ ಪ್ರಯಾಣ ಭರ್ತೆ, ಹಾಗೂ ಯೋಜನಾ ಪರದಿಗೆ ತಂಗಲುವ ವೆಚ್ಚಕ್ಕಾಗಿ ರೂ.400-00 ಗರಿಷ್ಟು ಭರಿಸಲು ಅನುಮತಿ ಕೊಡುವಂತೆ ಉದ್ದೇಶದ ಪತ್ರದಲ್ಲಿ ಸೂಚಿಸಿರುತ್ತಾರೆ.

ಶಾಲಾಸಂಚಿತ ನಿರ್ದಿಯ ಬಾಲ್ಯ ಹಣದಲ್ಲಿ ಪ್ರಯೋಗ ಭಕ್ತೆ ಹಾಗೂ ಯೋಜನಾ ಪರದಿಗೆ ತಗಲುವ ರೂ.400-00 ಗಳನ್ನು ಭರಿಸಲು ಈ ಮೂಲಕ ಅನುಮತಿ ನೀಡಲಾಗಿದೆ.

~~07.05.21~~ 21-05-4  
ಕೆ.ಪಿ.ಹನುಮಂತರಾಯಪ್ಪ  
ನಿರ್ದೇಶಕರು(ಖೂಡತೀಕ್ಷಣ)

ପ୍ରକାଶିତ

- 01.ರಾಜ್ಯದ ಎಲ್ಲಾ ಉಪನಿರ್ದೇಶಕರು(ಆಡಳಿತ) ಸಾರ್ವಜನಿಕ ಕ್ಷೇತ್ರ ಇಲಾಖೆ ಇವರಿಗೆ ಮುಂದಿನ ಕ್ರಮಕ್ಕಾಗಿ.  
 02.ಗೋರವ ಕಾರ್ಯದರ್ಶಿಗಳು, ಕನ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಭಾವನ,ನಂ.24/2,21ನೇ ಮುಖ್ಯ  
     ರಸ್ತೆ,ಬನಶರಿ 2ನೇ ಹಂತ ಬೆಂಗಳೂರು-560 070. ✓  
 03.ಕಟ್ಟೆರಿ ಪತ್ತಿ.



**ಕನಾಡಕ ರಾಜ್ಯ ವಿಜ್ಞಾನ ಪರಿಷತ್ತು  
ಮಹಾಮೋಷಕರು**

**ಭಾರತರತ್ನ ಪೆನ್ನಾ | ಸಿ.ಎನ್.ಆರ್. ರಾವ್ ಎಫ್.ಆರ್.ಎಸ್  
ರಾಷ್ಟ್ರೀಯ ಸಂಶೋಧನಾ ಪ್ರಧಾನಪಕರು**

**ಕನಾಡಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ**

1. ಪೆನ್ನಾ | ಎಸ್.ವಿ. ಸಂಕೊರ,  
ಅಧ್ಯಕ್ಷರು, ಕರಾವಿಪ  
ವಕೀಲ ಚಾಳ, ಗದಗ -582 101.  
ಮೊ : 9448301983
2. ಶ್ರೀ ಚಳ್ಳಕೆರೆ ಯರ್ಕುಣಿ,  
ಉಪಾಧ್ಯಕ್ಷರು, ಕರಾವಿಪ  
'ನಕ್ಕತ್', ಮೋಲಿಸ್ ವಸತಿಗೃಹದ ಎದುರು,  
ರಾಷ್ಟ್ರೀಯ ಹೆದ್ದಾರಿ 13, ಜಿತ್ರದುರ್ಗ  
ಮೊ : 9448133433
3. ಶ್ರೀ ಬಿ. ದೊಡ್ಡಬಸಪ್ಪ,  
ಉಪಾಧ್ಯಕ್ಷರು, ಕರಾವಿಪ  
ಮಹಾಂತನಗರ, ಹುನಗುಂದ - 587 118,  
ಬಾಗಲಕೋಟಿ ಜಿಲ್ಲೆ.  
ಮೊ : 9880656200
4. ಶ್ರೀಮತಿ ಡಾ. ವಸುಂಥರ ಭೂಪತಿ,  
ಗೌರವ ಕಾರ್ಯದರ್ಶಿ, ಕರಾವಿಪ  
ನಂ.222, 2ನೇ ಇ ಕ್ರೂ, 3ನೇ ಬ್ಲಾಕ್,  
3ನೇ ಸ್ವೇಚ್ಚ, ಬಸವೇಶ್ವರನಗರ  
ಬೆಂಗಳೂರು - 560 079  
ಮೊ: 9986840477
5. ಶ್ರೀ ಟಿ.ಜಿ. ಪ್ರೇಮಕುಮಾರ್,  
ಜಂಟಿ ಕಾರ್ಯದರ್ಶಿ, ಕರಾವಿಪ  
ಸಹ ಶಿಕ್ಷಕರು, ಸಕಾರಿ ಪದವಿಪೂರ್ವ ಕಾಲೇಜು,  
ಸುಂಟಕೊಪ್ಪ, ಸೋಮವಾರಪೇಟೆ ತಾ.  
ಕೊಡಗು ಜಿಲ್ಲೆ - 571 237.  
ಮೊ : 9448588352
6. ಶ್ರೀ ಗಿರೀಶ ಬಿ. ಕಡ್ಲೇವಾಡ,  
ವಿಜಾಂಚಿ, ಕರಾವಿಪ  
ಮನೆ ನಂ.4-601-66/ಡಿ4,  
ಮಹಾತ್ಮ ಬಸವೇಶ್ವರ ನಗರ, ಗುಳ್ಳಗ್ರ-585 105,  
ಮೊ : 9448830454
7. ಡಾ. ಶೇಖರ್ ಗೋಳೀರ್,  
ಸದಸ್ಯರು, ಕರಾವಿಪ  
ಸೌದಾಮಿನಿ, 60 ಅಡಿ ರಸ್ತೆ, ಮೊದಲ ತಿರುವು,  
ವಿನೋಬನಗರ, ಶಿವಮೊಗ್ಗ - 577 204.  
ಮೊ : 9880162132
8. ಶ್ರೀ ಎಂ.ಎನ್. ಮುಖ್ಯಾರಪ್ಪ,  
ಸದಸ್ಯರು, ಕರಾವಿಪ  
ಮನೆ ನಂ.2009/2, ಡಾ. ಎಂ.ಸಿ. ಮೋದಿ ರಸ್ತೆ,  
ಡಾ. ಎಂ.ಸಿ. ಕಾಲೋನಿ  
'ಎ' ಬ್ಲಾಕ್, ದಾವಣಗೆರೆ - 577 004  
ಮೊ : 9448857122
9. ಶ್ರೀ ಪಂಡಿತ್ ಕೆ. ಬಾಳುರೆ,  
ಸದಸ್ಯರು, ಕರಾವಿಪ  
'ಅದಿತ್ಯ ನಿಲಯ', ಬಸವೇಶ್ವರ ಕಾಲೋನಿ,  
ಹುಮನಾಬಾದ್, ಬೀದರ್ - 585 330  
ಮೊ : 9731089623
10. ಶ್ರೀ. ಆರ್.ಎಸ್. ಪಾಟೀಲ್,  
ಸದಸ್ಯರು, ಕರಾವಿಪ  
ಗಾಂಧಿ ಗ್ರಾಮೀಣ ಗುರುಕುಲ,  
ಮೊಸರಿತ್ತಿ-581213, ಹಾವೇರಿ ಜಿಲ್ಲೆ.  
ಮೊ: 9448867705



11. ಡಾ॥ ಎಚ್.ಆರ್. ಸ್ವಾಮಿ,  
ಸದಸ್ಯರು, ಕರಾವಿಪ  
'ಅಕ್ಕರ' ಮಾರುತಿ ನಗರ, ಅರಸೀಕರೆ,  
ಹಾಸನ ಜಿಲ್ಲೆ,  
ಮೊ : 7760040888
12. ಶ್ರೀ ನಾಗೇಶ ಅರಳಕುಪ್ಪೆ,  
ಸದಸ್ಯರು, ಕರಾವಿಪ  
ಕೇರಾಫ್ ಆರ್. ನಾಗೇಶ, 27/2,  
3ನೇ ಅಡ್ಡರಸ್ಟೆ, ಗಣೇಶ ಬ್ಲಾಕ್, ಸುಲ್ತಾನ್ ಪಾಳ್ಯ,  
ಬೆಂಗಳೂರು - 32.  
ಮೊ : 9342176030 ದೂ : 23620940
13. ಡಾ॥ ಆರ್.ಎಸ್. ಎಲಿ,  
ಸದಸ್ಯರು, ಕರಾವಿಪ  
ಕೇರಾಫ್ ಜಿ.ಬಿ. ಮರೋಹಿತ್,  
ವಕೀಲರು, 30/16, ಕೃಷ್ಣಕುಂಜ,  
ಬಡಿ ಕಮಾನ ರಸ್ಟೆ,  
ಹಳೆ ಮುನಿಸಿಪಲ್ ಹಾಸಿಟಲ್ ಹಿಂಭಾಗ,  
ಬಿಜಾಪುರ 586 104,  
ಮೊ. 9880378426
14. ಶ್ರೀ ಟಿ.ಜಿ. ಕೃಷ್ಣಮೂರ್ತಿರಾಜ್ ಅರಸ್,  
ಸದಸ್ಯರು, ಕರಾವಿಪ  
ಸರ್ಕಾರಿ ಪ್ರೌಢಶಾಲೆ, ಅಣಾರು ಮೊ.,  
ಜಿಕ್ಕಮಗಳೂರು ತಾ. ಮತ್ತು ಜಿಲ್ಲೆ  
ಮೊ : 9448555068
15. ಮೈ. ಸಿ. ನಾಗರಾಜ್,  
ಸದಸ್ಯರು, ಕರಾವಿಪ  
ನಂ.646, 2ನೇ ಬ್ಲಾಕ್  
3ನೇ ಹಂತ, ಬಸವೇಶ್ವರನಗರ  
ಬೆಂಗಳೂರು 560 079  
ಮೊ. 9448713461
16. ಶ್ರೀ ಎಂ. ಗಂಗಾಧರಪ್ಪ,  
ಸದಸ್ಯರು, ಕರಾವಿಪ  
ಶಾಂತಿನಗರ ಬಡಾವಣೆ, ಪಾವಗಡ ಮೋಸ್ಟ್,  
ತುಮಕೂರು  
ಮೊ. 9449912918
17. ಶ್ರೀ ಕೊಟ್ಟಸ್ವಾಮಿ ಎಸ್.ಎಂ.,  
ಸದಸ್ಯರು, ಕರಾವಿಪ  
ಬಸವೇಶ್ವರ ನಿಲಯ,  
ಲಾಲಬಹದೂರ್ ಶಾಸ್ ಬಡಾವಣೆ,  
ಕೊಟ್ಟಾರು ಮೊ. ಕೊಡ್ಡಿಗಿ ತಾ.  
ಬಳಾರಿ ಜಿಲ್ಲೆ 583 134  
ಮೊ.9449628680
18. ಶ್ರೀ ಅಣಾದೂರು ಮಹಾರಾಷ್ಟ್ರ,  
ಸದಸ್ಯರು, ಕರಾವಿಪ  
ನಂ. 1-1-197, ಭಾಸ್ಕರ್ ನಗರ,  
ಚಿಟಗುಪ್ಪೆ ಮೊ. ಹುಮನಾಬಾದ್ ತಾ.  
ಬೀದರ್ ಜಿಲ್ಲೆ - 585 412  
ಮೊ. 9008132899
19. ಡಾ॥ ಕುಂಟಿಪ್ಪ ಗೌರೀಪುರ,  
ಸದಸ್ಯರು, ಕರಾವಿಪ  
ಭಾತಶಾಸ್ ಉಪನ್ಯಾಸಕರು,  
ನಂ. 1-4-149/1, ಐ.ಬಿ. ಕೃಷ್ಣಸೌರ್,  
ಐ.ಬಿ. ಕಾಲೋನಿ,  
ರಾಯಚೂರು 584 101  
ಮೊ. 9980759704
20. ಡಾ॥ ಸಂಗಮೇಶ್ ಎಸ್. ಹಿರೇಮತ,  
ಸದಸ್ಯರು, ಕರಾವಿಪ  
ಪ್ರಾದೇಶಿಕ ನಿರ್ದೇಶಕರು,  
ಕರಾಮುವಿ ಪ್ರಾದೇಶಿಕ ಕೇಂದ್ರ,  
ಕನ್ನಡ ಅಧ್ಯಯನ ಸಂಸ್ಥೆ,  
ಗುಲ್ಬಗಾರ ವಿಶ್ವವಿದ್ಯಾಲಯ ಆವರಣ,  
ಗುಲ್ಬಗಾರ  
ಮೊ. 9448219830
21. ಶ್ರೀ ಕೃಷ್ಣಗೌಡ ಸಿ.,  
ಸದಸ್ಯರು, ಕರಾವಿಪ  
ಮುಣ್ಣಿ ನಿವಾಸ, ಮನೆ ನಂ.88  
ಸಿದ್ಧಲಿಂಗೇಶ್ವರ ನಗರ, ಬೋಗಾದಿ ನಾಲ್ಕೆ  
ಮೈಸೂರು: 570 026  
ಮೊ. 9036989384



22. ಡಾ॥ ಮಂಜುನಾಥ ಡಿ.,

ಸದಸ್ಯರು, ಕರಾವಿಪ

ಬ್ಲಾಕ್ 11, ಕಿಮ್ಮ್ರ್,

ಜಿ.ಪಿ. ಕ್ಷೋಟಸ್‌, ಹುಬ್ಲಿ,

ಧಾರವಾಡ ಜಿಲ್ಲೆ

ಮೊ. 9900520748

23. ಶ್ರೀ ಹೆಚ್.ಜಿ. ಹುದ್ದಾರ,

ಸದಸ್ಯರು, ಕರಾವಿಪ

ಮೋಸ್ಟ್ ಕಾಲೋನಿ, 22ನೇ ರಸ್ತೆ,

ವಿದ್ಯಾಗಿರಿ, ಬಾಗಲಕೋಟಿ 587 103

ಮೊ. 9448624070

24. ಶ್ರೀ ಆರ್.ವಿ. ದೇಮಶೆಟ್ಟಿ,

ಸದಸ್ಯರು, ಕರಾವಿಪ

ಪ್ಲಾಟ್ ನಂ.167, ಶ್ರೀ ಗಣೇಶ್ ನಗರ

(ಜೋಡಟ್ಟಿ ಲೇಟ್‌ಎಂಟ್), ನಾಕಾ ನಂ.1 ಹತ್ತಿರ

ಗೋಕಾಕ್ - 591 307

ಬೆಳಗಾವಿ ಜಿಲ್ಲೆ

ಮೊ. 9035353868 / 9448908010

25. ಡಾ॥ ಎನ್.ಸಿ. ಶಿವಪ್ರಕಾಶ್,

ಪದನಿಮಿತ್ತ ಸದಸ್ಯರು-ಕರಾವಿಪ,

ಡಿಪಾಟ್‌ಮೆಂಟ್ ಆಫ್ ಇನ್‌ಸ್ಟ್ರುಮೆಂಟೇಶನ್

ಅಂಡ್ ಅಪ್ಲೈಡ್ ಫಿಸಿಕ್,

ಇಂಡಿಯನ್ ಇನ್‌ಟ್ರಾನ್‌ಟ್‌ ಆಫ್ ಸೈನ್ಸ್

ಬೆಂಗಳೂರು-560 012.

ದೂ : 080-22932242.

26. ಡಾ॥ ಎಂ. ಪೃಥ್ವಿರಾಜ್

ಪದನಿಮಿತ್ತ ಸದಸ್ಯರು - ಕರಾವಿಪ

ಕಾರ್ಯನಿರ್ವಹಕ ಕಾರ್ಯದರ್ಶಿ,

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯೆ

ಮಂಡಳಿ, ಭಾರತೀಯ ವಿಜ್ಞಾನ ಮಂದಿರದ ಆವರಣ,

ಬೆಂಗಳೂರು - 560 .012.

ದೂ. 23341652, 23348848

27. ಡಾ॥ ಹೆಚ್. ಹೊನ್‌ಗೌಡ,

ಪದನಿಮಿತ್ತ ಸದಸ್ಯರು-ಕರಾವಿಪ,

ವಿಶೇಷ ನಿರ್ದೇಶಕರು (ಶಾಂತಿಕ)

ಮಾಹಿತಿ ತಂತ್ರಜ್ಞಾನ, ಜ್ಯೋತಿಕ ತಂತ್ರಜ್ಞಾನ ಹಾಗೂ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,

ಕರ್ನಾಟಕ ಸರ್ಕಾರ.

5ನೇ ಮಹಡಿ, 5ನೇ ಹಂತ, ಬಹುಮಹಡಿಗಳ ಕಟ್ಟಡ,

ಬೆಂಗಳೂರು - 560 001.

ದೂರವಾಣಿ : 080-22032750.



### Government of Karnataka

No.ED/100/RGN/90

Karnataka Government Secretariat  
Education Department  
M.S. Building, II Stage, VI Floor  
Bangalore, Dated 10th December 1990

### CIRCULAR

**Sub: O.O.D. facility for Government Employees participating in Karnataka Raja Vijnana Parishat activities.**

\*\*\*\*\*

It is brought to the notice of Government that the teachers of schools and lecturers of Junior Colleges/ Colleges in the state are assisting in the various activities of Karnataka Rajya Vijnana Parishat. Sometimes they are required to visit other places in Karnataka in connection with the parishat's work like attending Annual Executive Committee meetings, Participating in Science Exhibition, Science Melas and delivering popular lectures, etc. This is a part and parcel of the efforts of Karnataka Rajya Vijnana Parishat to develop science and technology in the state.

In these circumstances, the teachers / lecturers who participate in the activities of Karnataka Rajya Vijnana Parishat are treated as on other duty subject to the following conditions.

1. Total period shall not exceed 15 days in a year.
2. The participants shall obtain permission of the competent authority before hand;
3. No additional financial commitments shall arise due to this; and
4. The Participants shall obtain Attendance Certificate and produce to the Authority concerned.

Sd/-  
(Neelakanta Murthy)  
Under Secretary to Government  
Education Department

#### **Copy to:**

1. The Commissioner for Public Instruction, Bangalore
2. The Director of Collegiate Education Department, Bangalore
3. The Director of Technical Education Department
4. The Joint Director of Public Instruction, Bangalore, Gulbarga, Mysore, Bellary (Administration)
5. Weekly Gazette
6. Copy for information to:  
Sri Abdul Khadir, Under Secretary, Department of Science & Technology with reference to U.O. Note No.DST 15 KRVP 90 dated 9-10-1990.



ಅನುಭಂಗ - 12

**24<sup>TH</sup> NATIONAL CHILDREN'S SCIENCE CONGRESS  
NCCS-2016**

**Proforma-I**

**Selected Participants for National Level Children's Science Congress - 2016**

S. No	Name of the Group Leader and Group members	Age As on 31 Dec '16	Language Used			District's Name	Guide Teacher	Designation & Complete Address	Complete Address	District's Name	Project Title	Sub-Theme Code**
			F	M	R							
1	(i) Group Leader (ii) Member (iii) Member (iv) Member (v) Member											

\*School address for school going children

\*\* Please check code list

**Details of State Level CSC held**

Date and Venue of State Level CSC:



**24<sup>TH</sup> NATIONAL CHILDREN'S SCIENCE CONGRESS  
NCSC-2016**

## Proforma-II

State Level Children's Science Congress - 2016 - at a glance



**24<sup>TH</sup> NATIONAL CHILDREN'S SCIENCE CONGRESS  
NCSC-2016**

**Proforma-III**  
**Details of Projects Presented in State Level CSC-2016**

Venue : \_\_\_\_\_ Date : \_\_\_\_\_

S. No	Name of the Group Leader and Group members	Age As on 31 Dec 16	Area	Sex	F M R U			Language Used	Complete address*	District's Name	Guide Teacher	Designation & Address Complete	Project Title	Sub-Theme Code**
					F	M	R							
1	(i) Group Leader (ii) Member (iii) Member (iv) Member (v) Member													

\*School address for school going children

\*\* Please check code list

**Details of District Level CSC**

a. Total No. of Districts: \_\_\_\_\_

b. No. of Districts participated in the State CSC : \_\_\_\_\_

c. Total Districts representing in 19<sup>th</sup> National Level CSC: \_\_\_\_\_



**24<sup>TH</sup> NATIONAL CHILDREN'S SCIENCE CONGRESS  
NCSC-2016**

Proforma-IV

District Level CSC - 2016 - at a glance



**24<sup>TH</sup> NATIONAL CHILDREN'S SCIENCE CONGRESS**

**NCS-C-2016**

**Proforma-V**

**Details of Projects Presented in District Level CSC**

Name of the District: \_\_\_\_\_ Name of the District Coordinator: \_\_\_\_\_

Date: \_\_\_\_\_ Venue: \_\_\_\_\_

S No	Name of the Group Leader and Group members	Age As on 31 Dec'16	Language Used					Complete address*	Guide Teacher	Designation & Complete Address	Project Title	Sub-Theme code**
			F	M	R	U	Area					
01	(i) Group Leader (ii) Member (iii) Member (iv) Member (v) Member											

\*School address for school going children  
\*\*Please check code list

## 24<sup>TH</sup> NATIONAL CHILDREN'S SCIENCE CONGRESS

NCSC-2016

### Proforma-VI

#### List of Schools Participated at the District Level

S No	Name of The District	Name of the Headmaster/Headmistress/Principal of the school & Full Postal Address along with Pin code	Phone & Fax No with STD Code & Email Id

### Proforma-VII

#### List of District Coordinators

S.No.	District	Name of District Coordinator	Profession	Complete Correspondence Address	Phone & Fax No with STD Code & Email Id

### Proforma-VIII

#### List of District Academic Coordinators

S.No.	District	Name of District Academic Coordinator	Profession	Complete Correspondence Address	Phone & Fax No with STD Code & Email Id



**24<sup>TH</sup> NATIONAL CHILDREN'S SCIENCE CONGRESS**

NCS-2016

**Proforma-IX**

**Details of the State Level Resource Persons' Training Workshop**

- a. Venue : \_\_\_\_\_
- b. Date : \_\_\_\_\_
- c. Total No. of Resource Persons attended : \_\_\_\_\_

**Detailed List of the Participants in the state level training workshop**

S No	Name of Resource Persons (participants)	District	Profession	Complete Address	Phone & Fax No with STD Code & Email Id

**Proforma-X**

**Detailed List of the Participants in the District Level Training Workshop**

S No	Name of the Participants	District	Profession	Complete Address	Phone & Fax No with STD Code & Email Id

Proforma-XI

**Details of Resource persons/Evaluators involved at State Level CSC-2016**

S No	Name	Profession	Area of Specialisation	Complete Address	Phone No. with STD Code & Email ID	Participated as Resource Persons / Evaluators

Proforma-XII

**Details of Resource persons/Evaluators involved at District Level CSC-2016**

S No	Name	Profession	Area of Specialisation	Complete Address	Phone No. with STD Code & Email ID	Participated as Resource Persons / Evaluators	District

**Sub Theme Code List:**

Code	Sub-Theme
1.	ಸುಸಿರ್ ಅಧಿಕಾರಿಗೆ ಇಜ್ಞಾನ, ತಂತ್ರಜ್ಞಾನ ಮತ್ತು ನಮ್ಮೆನ ಅನ್ವಯಗಳ ಬಳಕೆ
2.	ಆಹಾರ ಮತ್ತು ವ್ಯವಸಾಯ
3.	ಶಾಸ್ತ್ರ
4.	ಆರೋಗ್ಯ, ಸೈಕ್ರಪ್ತಿ ಮತ್ತು ಹೊರಣಣಿ
5.	ಜೀವನಕ್ಕೆ ಮತ್ತು ಜೀವನಾಧಾರ
6.	ವಿಷಣು (ಅವಖಣ) ನಿರ್ವಹಣೆ
7.	ಸಂಪ್ರದಾಯಿಕ ಜ್ಞಾನ ಪ್ರಕ್ರಿಯೆಗಳು (ಖೋಕೆನ್ಸ)
8.	ವಿಕಲಚೇತನ ಮತ್ತುಗೆ ಪ್ರಮೇಣ





24<sup>TH</sup> NATIONAL CHILDREN'S SCIENCE CONGRESS  
NCSC-2016

**Proforma-XIII**

*Projects selected for Indian Science Congress-2016*

S No	Name of Gr. Leader & group members	Age group U/L	Sex (M/F)	Area (U/R)	Name & Address of the school	District	Guide teacher	Project title
1	(i) GL (ii) (iii) (iv) (v)							
2	(i) GL (ii) (iii) (iv) (v)							



### ಕರಾವಿಪ ಮಸ್ತಕಗಳ ಪ್ರಕಟಣೆಗಳ ವಿವರ

ಕ್ರಮ ಸಂಖ್ಯೆ	ಮಸ್ತಕಗಳ ವಿವರಗಳು	ಲೇಖಕರು	ಬೆಲೆ
1	ಕಂಪ್ಯೂಟರ್ ಕಥೆ	ಡಾ. ಎಚ್.ಡಿ. ಚಂದ್ರಪ್ರಗಾಜ	25.00
2	ವಿಚಾರಕ್ಯಾಂತಿಗೆ ಕುವೆಂಪು ಕರೆ	ಹೆನ್ನಾ ದೇಖೇಗೌಡ	30.00
3	ಹೊ ಕರೆವೆ	ಡಾ॥ ಶೇಖಿರ್ ಗೋಳೀರ್	50.00
4	ನಮೋಳಿಗಿನ ಖ್ಯಾತನಾಮರು	ಡಾ॥ ಎನ್.ಎಸ್.ಲೀಲಾ	50.00
5	ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯ ವಿಜ್ಞಾನಿಗಳು	ಡಾ. ಎಚ್. ಗಿರಿಜಮೃ	25.00
6	ಒಂದೊಂದು ಸ್ವಾದಭಂದೊಂದು ಬದುಕು	ಹೆನ್ನಾ ಸಿ.ಡಿ. ಪಾಟೀಲ	60.00
7	ನವಿಲು ಕಲ್ಲು	ಸಂ: ಡಾ. ಶೇಖಿರ್ ಗೋಳೀರ್	60.00
8	ಆಹಾರ ಕಲಪರ್ಕೆ	ಹೆನ್ನಾ ಸಿ.ಡಿ. ಪಾಟೀಲ	70.00
9	ಪಾಸ್ತ್ಲೋ ಶ್ರೀಭೂಜದ ವಿರಾಟರೂಪದರ್ಶನ	ವೈ.ಬಿ. ಗುರಣ್ಣವರ, ಎಂ.ಎಫ್. ನಾಯಕ್ರಾ	25.00
10	ಪರಿಸರ ಪ್ರಯೋಗಗಳು	ಹೆನ್ನಾ ಸಿ.ಡಿ.ಪಾಟೀಲ	30.00
11	ಬೆಳಕು ಅದರ ಸ್ವರೂಪ	ಡಾ. ಆನಂದ್ ದೇಶಪಾಂಡ	35.00
12	ಅಂತಿ ಸಂಭೇದ ಸಾಮಾಜಿಕದಲ್ಲಿ	ಬಿ.ಕೆ. ವಿಶ್ವನಾಥರಾವ್	50.00
13	ಜೀವಿವೈದ್ಯ ನಮ್ಮ ಅಮೂಲ್ಯ ಸಂಪತ್ತು	ಅನುವಾದ	50.00
14	ವಿಜ್ಞಾನದ ಬೆಳಕನಲೆಯಲ್ಲಿ	ಲಿಂಗರಾಜ ಏ ರಾಮಾಪೂರ್	80.00
15	ಮೋಜಿನಾಟಗಳು	ಹೆನ್ನಾ ಸಿ.ಡಿ. ಪಾಟೀಲ	80.00
16	ಜೆನರಿಕ್ ಬೈಷಧಿಗಳು	ಡಾ॥ ಪ್ರಕಾಶ್ ಸಿ ರಾವ್	15.00
17	20 ವಿಜ್ಞಾನಗಳು	ಸಂಪಾದಕರು: ಹೆನ್ನಾ, ಜಿ.ಆರ್. ಲಕ್ಷ್ಮಿರಾವ್	50.00
18	ಐಸಾನ್ ಧೂಮಕ್ಕೆತು	ಡಾ॥ ಶೇಖಿರ್ ಗೋಳೀರ್	10.00
19	ಇಂಗ್ಲಿಷ್ ಕನ್ನಡ ವಿಜ್ಞಾನ ಶಬ್ದಕೋಶ	ಸಂ: ಹೆನ್ನಾ ಜಿ.ಆರ್. ಲಕ್ಷ್ಮಿರಾವ್, ಹೆನ್ನಾ ಎ.ಕೆ. ಭಟ್ಕ್	180.00
20	ವಿಜ್ಞಾನ ವಿಹಾರ	ಶ್ರೀ ನಾರಾಯಣ ಬಾಬಾನಗರ	50.00
21	ರಸಾಯನಶಾಸ್ತ್ರದ ಅರಿವು	ಅನುವಾದ: ಶ್ರೀಮತಿ ಇಂದುಮತೀರಾವ್	150.00
22	ಹಲ್ಲೋ ದೇಹ ನಾನು ಮಾತನಾಡೋದು	ಡಾ. ವಸಂತಕುಲಕೆಂ	60.00
23	ವಸ್ತು ಸಂಯೋಜನೆ ಬದಲಾವಣೆ	ಸಂ. ಶ್ರೀಮತಿ ಹರಿಪ್ರಸಾದ್	40.00
24	ಗಳಿತ ಸ್ವಾರಸ್ಥ-ಗಣಿತ ಲೇಖನಗಳ ಸಂಗ್ರಹ ಭಾಗ-1	ವೈ.ಬಿ. ಗುರಣ್ಣವರ	70.00
25	ಗಳಿತ ರಸಾಯನ	ಶ್ರೀ ಬಿ.ಕೆ.ವಿಶ್ವನಾಥರಾವ್	50.00
26	ಕುಂಟಾಬಿಲ್ಲೆ	ನಾರಾಯಣ ಬಾಬಾನಗರ	50.00
27	ಜೀವಜಲ	ಸಂ: ಶ್ರೀಮತಿ ಹರಿಪ್ರಸಾದ್	40.00
28	ನಾನು ಯಾರು?	ಸುಮಂಗಲಾ ಮುಮ್ಮೆಗಟ್ಟಿ	50.00
29	ಸರಳ ಪ್ರಯೋಗಗಳು	ಡಿ. ಮಲ್ಲಾರೆಂದ್ರಿ	40.00
30	ಆಲುಗಳೆಡ್ಡೆ ಮತ್ತು ಕೊಲರಾಡೋಜೀರುಂಡೆ	ಶ್ರೀ ಕೆ.ಎಸ್. ರವಿಕುಮಾರ್	50.00
31	ಖಿಗೋಳಿ ಕಲ್ಪನೆಗಳು ಸಾಗಿ ಬಂದ ಹಾದಿ	ಶ್ರೀಮತಿ ರಮಾರಾಮನ್	60.00
32	ಸ್ವಾಭಿಮಾನಿ ಮೇರಿಕ್ಯೂರಿ	ಶ್ರೀ ನಾಗೇಶ್ ಅರಳಹಪ್ಪೆ	60.00
33	ಸರಳ ಪ್ರಯೋಗಗಳು - ಅಧ್ಯಾತ್ಮ ಪರಿಕಲ್ಪನೆಗಳು	ಅನುವಾದ	130.00
34	ಮಾಯ್ಯಾ ಚೊಕ್ಕಗಳ ಮಾಯ್ಯಾ ಪ್ರಪಂಚ	ಬಿ.ಕೆ. ವಿಶ್ವನಾಥರಾವ್	60.00
35	ಅನುವಂಶಿಕವಾಗಿ ಮಾವಾಟಾದ ಜೀವಿಗಳು	ಅನುವಾದ	10.00
36	ಅಸ್ತಮಾ ಬಗ್ಗೆ ಅರಿವು	ಡಾ. ಸೋಮಶೇಖರ್ ಎ.ಆರ್	30.00
37	ಡಿವೋಂ ಬೆರಳಷ್ಟು ತಂತ್ರಜ್ಞಾನ	ಸಾತನಾರುದೇವರಾಜ್	60.00
38	ಗಳಿತ ಶಾಸ್ತ್ರದಲ್ಲಿ ಮಿಂಚಿದ ಮಹಿಳೆಯರು	ಬಿ.ಕೆ. ವಿಶ್ವನಾಥರಾವ್	60.00
39	ಕಂದಗೆ ಬೇಕು ಕೌಶಲ	ಡಾ॥ ಕೆ.ಆರ್.ಶ್ರೀಧರ್	50.00
40	ಸಾಗರಕ್ಕೆ ಸಾವುಂಟಿ?	ಡಾ.ಎನ್. ನಾಯಕ್	40.00



41	ಪೆಟ್ರಿಕಾಲ್‌ಲ್ಯಾರ್ಡ್ ಹೊಸಬೆಳಕು	ಮೋ. ಎಂ.ಜಿ. ಸುಂದರರಾಮ್	35.00
42	ತಾಪ ಪ್ರತಾಪ	ಮೋ. ಎಂ.ಆರ್. ನಾಗರಾಜು	40.00
43	ಶೃಂಗ ಶರಧಿ	ಡಾ. ಶೇಖರ್‌ಗೌಡೀರ್	100.00
44	ಪ್ರಾಕ್ತಿಕಗಳಿತ	ವೈ. ಬಿ. ಗುರುಣವರ	50.00
45	ಪರ್ಷಿಮು ಘಟಕ್‌ಕೆ ವಿಶ್ವ ಪರಂಪರೆಯ ಪಟ್ಟ	ಡಾ. ಶೇಖರ್‌ಗೌಡೀರ್	30.00
46	ಜೀವಿಸಂರಕ್ಷಣೆ	ಡಾ. ಎಚ್.ಎಸ್.ನಿರಂಜನ ಆರಾಧ್ಯ	50.00
47	ವೈಜ್ಞಾನಿಕ ಮನೋಭಾವ	ಸಂಪಾದಕರು: ಮೋ. ಎಂ.ಎ. ಸೇತುರಾವ್	70.00
48	ಆಕಾಶ ಅವಿಷ್ಯಾರಗಳು	ಮೋ. ಜೆ.ಆರ್. ಲಕ್ಷ್ಮಿರಾವ್	50.00
49	ಹಲ್ಲಿಗಳ ರಕ್ಷಣೆ ಹೇಗೆ?	ಡಾ. ಕೆ.ಎ.ಸ್. ಚೈತ್ರ	70.00
50	ಸರ್.ಸಿ.ಪಿ.ರಾಮನ್	ಮೋ.ಎಸ್.ಪಿ. ಸುಬ್ರಹ್ಮಣ್ಯಂ	50.00
51	ವಿಜ್ಞಾನ ದೀಪಕರು	ಮೋ. ಜೆ.ಆರ್. ಲಕ್ಷ್ಮಿರಾವ್	60.00
52	ಜೀಎಫ್‌ಎಂ ರೋಗಗಳು	ಡಾ. ಎಚ್.ಡಿ. ಚಂದ್ರಪ್ರಗಾಜ	40.00
53	ರಸ ಸ್ಥಾರಸ್	ಮೋ.ಎಂ.ಆರ್. ನಾಗರಾಜು	60.00
54	ಯಾಮಯಾತನೆ (ಪರಿಸರ ನಾಟಕ)	ಸುಧೀರ್ ಡಿ ನಾಯಕ	30.00
55	ವಿಜ್ಞಾನ ಮತ್ತು ಸಮಾಜ	ಡಾ. ಎಚ್.ಎಸ್.ನಿರಂಜನ ಆರಾಧ್ಯ	40.00
56	ಸೌಂದರ್ಯ ವರ್ಣಕಗಳು	ಮೋ. ಕೆ.ಮಿ. ಘನಶಯಾಮು	40.00
57	ಸಿಗ್ನಿಡ್ ಫ್ರಾಯ್	ಡಾ. ಕೆ.ಆರ್.ಶ್ರೀಧರ್	60.00
58	ರ್ಯಾಕ್ ಮೂಡಿದರೆ	ಸಂಪಾದಕರು: ಡಾ. ವಸುಂಧರಾ ಭೂಪತಿ	60.00
59	ವಿಜ್ಞಾನ ಸಂಪುಟ- 1	ಸಂಕಲನ: ಮೋ. ಎಚ್.ಆರ್.ರಾಮಕೃಷ್ಣರಾವ್ ಶ್ರೀ ಟಿ.ಆರ್. ಅನಂತರಾಮು	250.00
60	ವಿಜ್ಞಾನ ಸಂಪುಟ- 2	-"-	250.00
61	ಗೀರಿತ ಲೋಕ	ಸಂಪಾದಕರು: ಶ್ರೀಮತಿ ಹರಿಪ್ರಸಾದ್	50.00
62	ಜೀವಸರಪಳಿಯ ಗೂಡು (ಪರಿಸರಗಿರೆತಗಳು)	ಸಂ: ಡಾ.ವಸುಂಧರಾ ಭೂಪತಿ	40.00
63	ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?	ಡಾ. ಶಿ.ಆರ್.ಚಂದ್ರಶೇಖರ್	45.00
64	ಪರಿಸರಕ್ಷಣೆಯ ಕಿಂಡಿ	ಮೋ. ಸಿ.ಡಿ.ಪಾಟೀಲ	35.00
65	ಗ್ರಹಣ	ಮೋ. ಎ.ಕೆ.ಭಟ್	35.00
66	ನಕ್ಕತ್ರಾಗಳ ಮುಣ್ಣ ಸಾವು	ಮೋ. ಎಸ್.ಪಿ.ಸುಬ್ರಹ್ಮಣ್ಯಂ	30.00
67	ಆರ್ಥಾಟಾಟಲ್ಲಿ	ಅನುವಾದ	40.00
68	ಆರೋಗ್ಯದಿಂದ ಜನಾರೋಗ್ಯದೆಂಗೆ	ಡಾ. ಪ್ರಕಾಶ್ ಸಿ ರಾವ್	130.00
69	ದೇವಕಣಿ	ಮೋ. ಎಸ್.ವಿ. ಸುಬ್ರಹ್ಮಣ್ಯಂ	20.00
70	ಆರೋಗ್ಯ ಮತ್ತು ಮೂಢನಂಬಿಕೆ	ಸಂಪಾದಕರು: ಡಾ. ಎಚ್.ಆರ್.ಸಾಮು	160.00
71	ವೋಗಿನ ಮನಸ್ಸು	ಡಾ: ಕೆ.ಎಸ್.ಪವಿತ್ರ	50.00
72	ಪ್ರ್ಯಾಡ್ ವಿಜ್ಞಾನಿ ಸಿ.ಜಿ.ಯೂಂಗ್	ಡಾ: ಕೆ.ಎಸ್.ಪವಿತ್ರ	40.00
73	ನೊಬೆಲ್ ಪ್ರಶ್ನೆ ಮರಸ್ತುತ ಮಹಿಳಾ ವಿಜ್ಞಾನಿಗಳು	ಶ್ರೀ ಡಿ. ಮಲ್ಲಾರೆಡ್ಡಿ	35.00
74	ಜೀವನ ತ್ಯಾಲಿಯ ರೋಗಗಳು	ಡಾ. ಪಿ.ಎಸ್. ಶಂಕರ್	40.00
75	ಪವಾಡಗಳ ರಸಸ್ ಬಯಲು	ಡಾ. ನರೇಂದ್ರಸಾಯಕ್	30.00
76	ಮರ್ಚೆರಿಯಾ ವ್ಯಾಧಿಬಂದು ಸಮಗ್ರ ಪರಿಚಯ	ಡಾ. ಕೇಶವಮೂರ್ತಿ ಸಿ.ಜಿ	80.00
77	Science Activity Book	ಮೋ. ಆರ್.ವಿ.ವಂ ಜೋಕ್‌ಲಿಂಗ್	70.00
79	ವಿಜ್ಞಾನಮಯಿ (ವಿಜ್ಞಾನ ನಾಟಕಗಳು)	ಸಂ: ಡಾ.ವಸುಂಧರಾ ಭೂಪತಿ, ಶ್ರೀಮತಿ ಸುಮಗಂಳಾ ಮುಮ್ಮೆಗಟ್ಟಿ	150.00
80	ಮಹಿಳೆ ಮತ್ತು ವೈಜ್ಞಾನಿಕ ಅರಿವು	ಡಾ.ವಸುಂಧರಾ ಭೂಪತಿ	50.00

‘ಬಾಲವಿಜ್ಞಾನ’ ಚಂದಾ ವರ್ಷಕ್ಕೆ ರೂ.100/- ಮಾತ್ರ.

ಚಂದಾ ಹಣವನ್ನು ಮತ್ತು ಮಸ್ತಕಗಳಿಗೆ ಎಂ.ಎ./ಡಿಡಿ ಮೂಲಕ “ಕಾರ್ಯಾದಶೀಲ, ಕರ್ನಾಟಕರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು” ಎಂದು ಬರೆದು ಮೇಲಿನ ವಿಳಾಸಕ್ಕೆ ಕಳುಹಿಸಬೇಕು. ವಿಶಿಷ್ಟ ಮೂಲಕ ಕಳುಹಿಸಲಾಗುವುದಿಲ್ಲ.